

ಕರ್ನಾಟಕ ವಿಧಾನ ಪರಿಷತ್ತು

ನೂರ ನಲವತ್ತನಾಲ್ಕನೆಯ ಅಧಿವೇಶನ

16ನೇ ಸೆಪ್ಟೆಂಬರ್ 2021
ಗುರುವಾರ

ವಿಷಯಾನುಕ್ರಮಣಿಕೆ (Index)

1. ಸದಸ್ಯರುಗಳಿಗೆ ಚೈನಾಮೇಡ್ ಹಾಗೂ ಅವಧಿ ಮೀರಿದ ಮಾಸ್ಕುಗಳನ್ನು ವಿತರಿಸಿರುವ ಬಗ್ಗೆ

- ಶ್ರೀ ಪಿ.ಆರ್.ರಮೇಶ್
- ಶ್ರೀ ತೇಜಸ್ವಿನಿಗೌಡ

2. ಪ್ರಶೋತ್ತರಗಳು

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮಾಖಿಕವಾಗಿ ನೀಡಲಾದ ಉತ್ತರಗಳು

480-481 - ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿನ ಸಿಬ್ಬಂದಿ ಕೊರತೆ ಕುರಿತು

- ಶ್ರೀ ಬಿ.ಎಂ.ಫಾರೂಖ್
- ಶ್ರೀ ನಸೀರ್ ಅಹ್ಮದ್
- ಶ್ರೀ ಜಿ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರಗಳ ಸಚಿವರು, ಮುಖ್ಯಮಂತ್ರಿಗಳ ಪರವಾಗಿ)

560- ಆರ್ಥಿಕ ಇಲಾಖೆಯ ಮಿತವ್ಯಯ ಆದೇಶ ಸಂ: ಆಇ/157/ವೆ-08/2020ನ್ನು ಹಿಂಪಡೆಯುವ ಬಗ್ಗೆ

- ಶ್ರೀ ಅರುಣ ಶಹಾಪುರ
- ಶ್ರೀ ಜಿ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರಗಳ ಸಚಿವರು, ಮುಖ್ಯಮಂತ್ರಿಗಳ ಪರವಾಗಿ)

585- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ಹೊರವರ್ತುಲ ರಸ್ತೆ (Peripheral Ring Road) ನಿರ್ಮಾಣದ ಕುರಿತು.

- ಶ್ರೀ ಕೆ.ಎ.ತಿಪ್ಪೇಸ್ವಾಮಿ
- ಶ್ರೀ ಜಿ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರಗಳ ಸಚಿವರು, ಮುಖ್ಯಮಂತ್ರಿಗಳ ಪರವಾಗಿ)

530- ಸಮತೋಲನಾ ಜಲಾಶಯ ನಿರ್ಮಾಣ ಕುರಿತು

- ಶ್ರೀ ಬಸವರಾಜ ಪಾಟೀಲ್ ಇಟಗಿ
- ಶ್ರೀ ಗೋವಿಂದ ಎಂ.ಕಾರಜೋಳ(ಜಲಸಂಪನ್ಮೂಲ ಸಚಿವರು)

607 - ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಬಗ್ಗೆ

- ಶ್ರೀ ನಿರಾಣಿ ಹಣಮಂತ್ ರುದ್ರಪ್ಪ
- ಶ್ರೀ ಗೋವಿಂದ ಎಂ.ಕಾರಜೋಳ(ಜಲಸಂಪನ್ಮೂಲ ಸಚಿವರು)

517- ಏತ ನೀರಾವರಿ ಯೋಜನೆಗಳಿಗೆ ಭೂಸ್ವಾಧೀನ ಮಾಡಿಕೊಂಡಿರುವ ಕುರಿತು

- ಶ್ರೀ ಎಂ.ಎ.ಗೋಪಾಲಸ್ವಾಮಿ
- ಶ್ರೀ ಗೋವಿಂದ ಎಂ.ಕಾರಜೋಳ(ಜಲಸಂಪನ್ಮೂಲ ಸಚಿವರು)

539- ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಮತ್ತು ರೋಹಿಂಗ್ಯಾಗಳ ಕುರಿತು

- ಶ್ರೀ ಮುನಿರಾಜುಗೌಡ ಪಿ.ಎಂ.
- ಶ್ರೀ ಅರಗ ಜ್ಞಾನೇಂದ್ರ(ಗೃಹ ಸಚಿವರು)

528- ಸಣ್ಣ ನೀರಾವರಿ ಇಲಾಖಾ ಕೆರೆಗಳ ಅಭಿವೃದ್ಧಿ ಕುರಿತು

- ಶ್ರೀ ಕೆ.ಟಿ.ಶ್ರೀಕಂಠೇಗೌಡ
- ಶ್ರೀ ಜಿ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರಗಳ ಸಚಿವರು)

531- ಸರಣಿ ಬ್ಯಾರೇಜ್ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರವಾಗಿರುವ ಕುರಿತು

- ಶ್ರೀ ರಘುನಾಥ್‌ರಾವ್ ಮಲ್ಕಾಪೂರೆ
- ಶ್ರೀ ಗೋವಿಂದ ಎಂ.ಕಾರಜೋಳ(ಜಲಸಂಪನ್ಮೂಲ ಸಚಿವರು)

578- ಕೊಡಗು ಜಿಲ್ಲೆಯಲ್ಲಿ ನದಿಗಳಲ್ಲಿನ ಹೂಳನ್ನು ತೆಗೆಯುವ ಕುರಿತು

- ಶ್ರೀ ಎಸ್.ವೀಣಾ ಅಚ್ಚಯ್ಯ
- ಶ್ರೀ ಗೋವಿಂದ ಎಂ.ಕಾರಜೋಳ(ಜಲಸಂಪನ್ಮೂಲ ಸಚಿವರು)

522- ಲಾಕಪ್‌ಡೆತ್ ಪ್ರಕರಣಗಳನ್ನು ತೊಡೆದು ಹಾಕುವ ಕುರಿತು

- ಡಾ.ಕೆ.ಗೋವಿಂದರಾಜ್
- ಶ್ರೀ ಅರಗ ಜ್ಞಾನೇಂದ್ರ(ಗೃಹ ಸಚಿವರು)

513- ಕೆರೆ ತುಂಬಿಸುವ ಯೋಜನೆ ಕುರಿತು

- ಶ್ರೀ ಕೆ.ಸಿ.ಕೊಂಡಯ್ಯ
- ಶ್ರೀ ಗೋವಿಂದ ಎಂ.ಕಾರಜೋಳ(ಜಲಸಂಪನ್ಮೂಲ ಸಚಿವರು)

623- ಜೀರೋ ಟ್ರಾಫಿಕ್ ದುರುಪಯೋಗದ ಬಗ್ಗೆ

- ಶ್ರೀ ಎಂ.ನಾರಾಯಣಸ್ವಾಮಿ (ವಿರೋಧಪಕ್ಷದ ಮುಖ್ಯ ಸಚೇತಕರು)
- ಶ್ರೀ ಅರಗ ಜ್ಞಾನೇಂದ್ರ(ಗೃಹ ಸಚಿವರು)

ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಲಿಖಿತ ಮೂಲಕ ನೀಡಲಾದ ಉತ್ತರಗಳು.

3. ಸಭೆಯ ಮುಂದಿಡಲಾದ ಕಾಗದ ಪತ್ರಗಳು**4. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳು**

ಅ) ವೈದ್ಯಕೀಯ ಕೋರ್ಸ್‌ಗಳಿಗೆ ನೀಟ್ ಬರೆಯದೇ 12ನೇ ತರಗತಿ ಅಂಕಗಳ ಆಧಾರದ ಮೇಲೆ ಪ್ರವೇಶ ನೀಡುವ ಕುರಿತು ಮುಸೂದೆ ಜಾರಿಗೆ ತರುವ ಬಗ್ಗೆ.

- ಶ್ರೀ ಯು.ಬಿ.ವೆಂಕಟೇಶ್
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಆ) ಶಿಕ್ಷಕರ ಕೊರತೆಯ ಕಾರಣದಿಂದ ಅತಿಥಿ ಉಪನ್ಯಾಸಕರ ನೇಮಕಾತಿ ಕುರಿತು

- ಶ್ರೀ ಮರಿತಿಬ್ಬೇಗೌಡ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಇ) ರಾಜ್ಯದಲ್ಲಿ ಸೈಬರ್ ಕ್ರೈಂ ಹೆಚ್ಚಾಗಿರುವ ಬಗ್ಗೆ

- ಶ್ರೀ ಎಸ್.ರುದ್ರೇಗೌಡ
- ಶ್ರೀ ಅರಗ ಜ್ಞಾನೇಂದ್ರ(ಗೃಹ ಸಚಿವರು)

ಈ) ಹುಣಸೂರು ತಾಲ್ಲೂಕು ವಿರನಹೊಸಹಳ್ಳಿಯಲ್ಲಿ ಅಯ್ಯನಕೆರೆ ಹಾಡಿಯಲ್ಲಿ ನರಭಕ್ಷಕ ಹುಲಿ ಗಣೇಶ ಎಂಬುವವರನ್ನು ದಾಳಿ ಮಾಡಿ ಸಾಯಿಸಿರುವ ಬಗ್ಗೆ.

- ಶ್ರೀ ಸಂದೇಶ್ ನಾಗರಾಜು
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಉ) ರೌಡಿ ಶೀಟರ್ ಪಟ್ಟಿಯನ್ನು ಪರಾಮರ್ಶಿಸುವುದನ್ನು ಕೈಬಿಡುವ ಕುರಿತು.

- ಶ್ರೀ ಬಿ.ಕೆ.ಹರಿಪ್ರಸಾದ್
- ಶ್ರೀ ಅರಗ ಜ್ಞಾನೇಂದ್ರ(ಗೃಹ ಸಚಿವರು)

ಊ) ಕೋವಿಡ್-19 ಚಿಕಿತ್ಸೆಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ(ಕೆ.ಕೆ.ಆರ್.ಡಿ.ಬಿ.) ವತಿಯಿಂದ ಉಪಕರಣ ಖರೀದಿಸಲು ನಿಯಮ ಉಲ್ಲಂಘಿಸಿ ರೂ. 150 ಕೋಟಿ ಟೆಂಡರ್ ಕರೆದಿರುವುದು ವಿವಾದಕ್ಕೆ ಕಾರಣವಾಗಿರುವ ಬಗ್ಗೆ.

- ಶ್ರೀ ಕೆ.ಸಿ.ಕೊಂಡಯ್ಯ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಋ) ನೌಕರರ ಭವಿಷ್ಯ ನಿಧಿಯಲ್ಲಿ ರೂ. 21 ಕೋಟಿ ದುರ್ಬಳಕೆಯಾಗಿರುವ ಬಗ್ಗೆ.

- ಶ್ರೀ ಕೆ.ಎ.ತಿಪ್ಪೇಸ್ವಾಮಿ
- ಶ್ರೀ ಅರೆಬೈಲು ಶಿವರಾಮ್ ಹೆಬ್ಬಾರ್(ಕಾರ್ಮಿಕ ಸಚಿವರು)

05. ಗಮನ ಸೆಳೆಯುವ ಸೂಚನೆ

ಪಾವಗಡ ತಾಲ್ಲೂಕು ಕೇಂದ್ರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿದ್ಯಾರ್ಥಿ ನಿಲಯವನ್ನು ಸ್ಥಗಿತಗೊಳಿಸಿ ಬೇರೆ ಕಡೆ ನಿರ್ಮಿಸುವ ಬಗ್ಗೆ.

- ಶ್ರೀ ಕೆ.ಎ.ತಿಪ್ಪೇಸ್ವಾಮಿ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು)

06. ನಿಯಮ 330ರ ಮೇರೆಗೆ ಸಾರ್ವಜನಿಕ ಮಹತ್ವದ ಜರೂರು ವಿಷಯದ ಮೇಲಿನ ಚರ್ಚೆ

ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಹಾಗೂ ಪ್ರೌಢಶಾಲೆಯಿಂದ ಪದವಿಪೂರ್ವ ಕಾಲೇಜಿಗೆ ಬಡ್ಡಿ ಹೊಂದಿದ ಉಪನ್ಯಾಸಕರಿಗೆ 6ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಬಡ್ಡಿ ಪಡೆಯದೆ ಇರುವ ಉಪನ್ಯಾಸಕರಿಗೆ 10,15,20,25 ವರ್ಷಗಳ ಕಾಲಮಿತಿ ಬಡ್ಡಿ ಮಂಜೂರು ಮಾಡದೆ ಇರುವ ಕುರಿತು.

- ಶ್ರೀ ಶಶಿಲ್ ಜಿ ನಮೋಶಿ
- ಶ್ರೀ ಆಯನೂರು ಮಂಜುನಾಥ್
- ಡಾ: ವೈ.ಎ.ನಾರಾಯಣಸ್ವಾಮಿ
- ಶ್ರೀ ಅ. ದೇವೇಗೌಡ
- ಶ್ರೀ ಎಸ್.ವಿ.ಸಂಕನೂರ
- ಶ್ರೀ ಕೆ.ಟಿ.ಶ್ರೀಕಂಠೇಗೌಡ
- ಶ್ರೀ ಎಸ್.ಎಲ್.ಬೋಜೇಗೌಡ
- ಶ್ರೀ ಮರಿತಿಬ್ಬೇಗೌಡ
- ಶ್ರೀ ಬಿ.ಸಿ.ನಾಗೇಶ್ (ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು)

07. ಗಮನ ಸೆಳೆಯುವ ಸೂಚನೆ

ವಿಷಯ:- ಅಲಯನ್ಸ್ ವಿಶ್ವವಿದ್ಯಾಲಯವು ಮಾನದಂಡಗಳನ್ನು ಉಲ್ಲಂಘಿಸಿ ಗೌರವ ಡಾಕ್ಟರೇಟ್ ಪದವಿಯನ್ನು ಕ್ರಿಮಿನಲ್ ಹಿನ್ನೆಲೆ ಇರುವವರಿಗೆ ನೀಡಿರುವುದರ ಬಗ್ಗೆ ಉನ್ನತ ಶಿಕ್ಷಣ ಪರಿಷತ್ತು ತನ್ನ ಅಭಿಪ್ರಾಯದಲ್ಲಿ ಸರ್ಕಾರದ ಹಂತದಲ್ಲಿ ಸೂಕ್ತ ತನಿಖೆ ನಡೆಸಬಹುದೆಂದು ತಿಳಿಸಿದ್ದರೂ ಸರ್ಕಾರ ಈ ಬಗ್ಗೆ ತನಿಖೆ ನಡೆಸಿಲ್ಲದಿರುವ ಕುರಿತು

- ಶ್ರೀ ಅಡಗೂರು ಹೆಚ್. ವಿಶ್ವನಾಥ್
- ಡಾ|| ಅಶ್ವಥ್‌ನಾರಾಯಣ ಸಿ.ಎನ್ (ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು)
- ಶ್ರೀ ಬಿ.ಕೆ.ಹರಿಪ್ರಸಾದ್
- ಡಾ|| ತೇಜಸ್ವಿನಿಗೌಡ
- ಶ್ರೀ ಯು.ಬಿ.ವೆಂಕಟೇಶ್

08. ನಿಯಮ 330ರ ಮೇರೆಗೆ ಸಾರ್ವಜನಿಕ ಮಹತ್ವದ ಜರೂರು ವಿಷಯದ ಮೇಲಿನ ಚರ್ಚೆ

ಅ) ವಿಷಯ: ಮಂಗಳೂರಿನ ಉಳ್ಳಾಲ ಹಾಗೂ ಸುರತ್ಕಲ್ ಪ್ರದೇಶಗಳಲ್ಲಿ ಅವೈಜ್ಞಾನಿಕ ಹಾಗೂ ಅಸಮರ್ಪಕ ಒಳಚರಂಡಿ ಕ್ರಿಯಾ ಯೋಜನೆಯ ಅನುಷ್ಠಾನದ ಪರಿಣಾಮವಾಗಿ ಆ ಪ್ರದೇಶದ ಜನರು ರೋಗರುಜಿನಗಳಿಂದ ಬಳಲುತ್ತಿರುವ ಬಗ್ಗೆ ಹಾಗೂ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪೆಟ್ರೋಲಿಯಂ ಮತ್ತು ಕೆಮಿಕಲ್ಸ್ ಕಂಪನಿಗಳು ಸ್ಥಾಪನೆಗೊಂಡಿದ್ದು ಸದರಿ ಪ್ರದೇಶದಲ್ಲಿ ಅಗ್ನಿಶಾಮಕ ವ್ಯವಸ್ಥೆಯನ್ನು ಕಲ್ಪಿಸುವ ಕುರಿತು.

- ಶ್ರೀ ಬಿ.ಎಂ. ಫಾರೂಖ್
- ಶ್ರೀ ಎಸ್.ಎಲ್. ಭೋಜೇಗೌಡ
- ಶ್ರೀ ಕೆ.ಟಿ.ಶ್ರೀಕಂಠೇಗೌಡ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)
- ಶ್ರೀ ಬಿ.ಕೆ.ಹರಿಪ್ರಸಾದ್
- ಶ್ರೀ ಪ್ರತಾಪ ಸಿಂಹ ನಾಯಕ್.ಕೆ
- ಶ್ರೀ ಎನ್.ಅಪ್ಪಾಜಿಗೌಡ
- ಶ್ರೀ ನಸೀರ್ ಅಹ್ಮದ್
- ಶ್ರೀ ಮರಿತಿಬ್ಬೇಗೌಡ

- ಶ್ರೀಮತಿ ಭಾರತೀ ಶೆಟ್ಟಿ
- ಶ್ರೀ ಬಿ.ಎ.ಬಸವರಾಜ(ನಗರಾಭಿವೃದ್ಧಿ ಸಚಿವರು)
- ಶ್ರೀ ಅರಗ ಜ್ಞಾನೇಂದ್ರ(ಗೃಹ ಸಚಿವರು)

09. ಪ್ರಕಟಣೆಗಳು

10. ನಿಯಮ 330ರ ಮೇರೆಗೆ ಸಾರ್ವಜನಿಕ ಮಹತ್ವವುಳ್ಳ ಜರೂರು ವಿಷಯದ ಮೇಲೆ ಮುಂದುವರೆದ ಚರ್ಚೆ ಮತ್ತು ಧರಣಿ

- ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು)

ಆ) ಐ.ಆರ್.ಬಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಯ ಆಯ್ಕೆ ಪ್ರಕ್ರಿಯೆಯಲ್ಲಿ ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಜಾತಿ ಸಿಂಧುತ್ವ ಹಾಗೂ ಅಂಕ ಪಟ್ಟಿಗಳ ಸಿಂಧುತ್ವ ದಾಖಲಾತಿಗಳು ಕ್ರಮಬದ್ಧವಾಗಿರುವುದಾಗಿ ಇಲಾಖೆಯಿಂದ ದೃಢೀಕರಿಸಲ್ಪಟ್ಟು ಆಯ್ಕೆಯಾಗಿರುವ 28 ಅಭ್ಯರ್ಥಿಗಳಿಗೆ ನೇಮಕಾತಿ ವಯೋಮಿತಿ ಮೀರುತ್ತಿರುವುದರಿಂದ ಕೂಡಲೇ ನೇಮಕಾತಿ ಆದೇಶ ಹೊರಡಿಸುವ ಕುರಿತು.

- ಶ್ರೀ ಎನ್.ರವಿಕುಮಾರ್
- ಶ್ರೀ ಎಸ್.ಆರ್. ಪಾಟೀಲ್ (ವಿರೋಧ ಪಕ್ಷದ ನಾಯಕರು)
- ಶ್ರೀ ಆಯನೂರು ಮಂಜುನಾಥ್
- ಡಾ: ತೇಜಸ್ವಿನಿ ಗೌಡ
- ಶ್ರೀ ಯು.ಬಿ. ವೆಂಕಟೇಶ್
- ಶ್ರೀ ಕೆ.ಟಿ. ಶ್ರೀಕಂಠೇಗೌಡ
- ಶ್ರೀ ಮರಿತಿಬ್ಬೇಗೌಡ
- ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು)

<><><>

(729) 16.09.2021 11.00 ಎಸ್‌ವಿ-ಆರ್‌ಎನ್

ಕರ್ನಾಟಕ ವಿಧಾನ ಪರಿಷತ್ತು

ಗುರುವಾರ, 16ನೇ ಸೆಪ್ಟೆಂಬರ್ 2021

ಸದನವು ವಿಧಾನಸೌಧದಲ್ಲಿರುವ ವಿಧಾನ ಪರಿಷತ್ತಿನ
ಸಭಾಂಗಣದಲ್ಲಿ ಪೂರ್ವಾಹ್ನ 11 ಗಂಟೆ 04 ನಿಮಿಷಕ್ಕೆ
ಸಮಾವೇಶಗೊಂಡಿತು.

ಸಭಾಪತಿ (ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ) ಅವರು ಪೀಠದಲ್ಲಿ
ಉಪಸ್ಥಿತರಾದರು.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

1. ಸದಸ್ಯರುಗಳಿಗೆ ಚೈನಾಮೇಡ್ ಹಾಗೂ ಅವಧಿ ಮೀರಿದ ಮಾಸ್ಕುಗಳನ್ನು ವಿತರಿಸಿರುವ ಬಗ್ಗೆ

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ತಾವು ನಮಗೆ ಮಾಸ್ಕುಗಳನ್ನು ಕೊಟ್ಟು ಒಳಗೆ ಕುಳಿತುಕೊಳ್ಳುವಂತೆ ಹೇಳುತ್ತೀರಿ. ದಯವಿಟ್ಟು ಒಂದು ಮಾಸ್ಕು ಅನ್ನು ತಮಗೆ ಕಳುಹಿಸುತ್ತೇನೆ. ತಾವು ನೋಡಬೇಕು. ಇದು ಬಹಳ ಗಂಭೀರವಾದಂತಹ ವಿಷಯ. ಇದರ ಮೇಲೆ ಸ್ವಿಕ್ಸರ್ ಅಂಟಿಸಲಾಗಿದ್ದು, ಒಂದು ವರ್ಷ validity ಇದ್ದು Made in China ಎಂದು ಇದೆ. ಚೀನಾ ವಸ್ತುಗಳನ್ನು ಖರೀದಿಸಬಾರದು ಎಂದು ಮಾನ್ಯ ಪ್ರಧಾನ ಮಂತ್ರಿಗಳು ಹೇಳುತ್ತಾರೆ. ಎರಡನೆಯದಾಗಿ ಮಾನ್ಯ ಶಾಸಕರನ್ನು ಸರ್ಕಾರ ಹಾಗೂ bureaucracy ಎಷ್ಟು ಹಗುರವಾಗಿ ತೆಗೆದುಕೊಳ್ಳುತ್ತಿದೆ ಎಂಬುದಕ್ಕೆ ಇದೊಂದು ನಿದರ್ಶನ. ನಮಗೆ ಈ ರೀತಿ ಟೋಪಿ ಹಾಕಿದ ಮೇಲೆ ಸಾರ್ವಜನಿಕರಿಗೆ ಇನ್ನಷ್ಟು ಟೋಪಿ ಹಾಕಬಹುದು ಎಂಬುದು ಇಲ್ಲಿರುವ ಪ್ರಶ್ನೆ. ಒಂದು ವರ್ಷ ಕಳೆದಿರುವ ಮಾಸ್ಕುಗೆ ಸ್ವಿಕ್ಸರ್ ಅಂಟಿಸಿ ಎರಡು ವರ್ಷ validity ಎಂದು ನಮಗೆ ಕೊಟ್ಟಿದ್ದಾರೆ. ತಾವು ಇದನ್ನು ಗಂಭೀರವಾಗಿ ಪರಿಗಣಿಸಬೇಕು.

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ಮಾನ್ಯ ರಮೇಶ್ ಅವರು ಗಂಭೀರವಾದಂತಹ ವಿಷಯವನ್ನು ಹೇಳಿದ್ದಾರೆ. ಪರಿಶೀಲನೆ ಮಾಡಿ ಕ್ರಮವನ್ನು ತೆಗೆದುಕೊಳ್ಳಿ.

ಶ್ರೀ ಬಿ.ಎ. ಬಸವರಾಜ (ಬೈರತಿ):- ಮಾನ್ಯ ಸಭಾಪತಿಯವರೇ, ಅದು ಆ ಸಂದರ್ಭದಲ್ಲಿ starting ನಲ್ಲಿ ತರಿಸಿದ್ದು ಇರಬಹುದು. ಈಗ ಅದನ್ನು ಹೇಳುತ್ತಿದ್ದಾರೆ.

ಡಾ:ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, Made in India ವಸ್ತುಗಳನ್ನು ಸರಬರಾಜು ಮಾಡಬೇಕು. Made in China ನಮಗೆ ಬೇಡ.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ಅದು expiry ಆಗಿರುವಂಥದ್ದು. ನಾವೇನು ಮ್ಯುಗಗಳೇ? ನಮಗೆ ಮೋಸ ಮಾಡುತ್ತಾರೆಂದರೆ ಸಾರ್ವಜನಿಕರಿಗೆ ಯಾವ ರೀತಿಯಲ್ಲಿ ಮೋಸ ಮಾಡಬಹುದು? ತಾವು ಇದನ್ನು ಗಂಭೀರವಾಗಿ ಪರಿಗಣಿಸಿ ಸರಿಯಾಗಿ instructions ಕೊಡಬೇಕು.

ಸಭಾಪತಿಯವರು:- ಮಾನ್ಯ ರಮೇಶ್ ಅವರೇ, ನೀವು ಹೀಗೆ ಮಾತನಾಡುತ್ತಿದ್ದರೆ ಸದನವನ್ನು ನಡೆಸುವುದು ಹೇಗೆ? ಈಗ ನಾನು ಸರ್ಕಾರಕ್ಕೆ ಹೇಳಿದ್ದೇನಲ್ಲವೆ? ತಕ್ಷಣ ಕ್ರಮ ತೆಗೆದುಕೊಂಡು ತಿಳಿಸಿ ಎಂದು ಹೇಳಿದ್ದೇನೆ. ಇನ್ನೇನು ಮಾಡಬೇಕು?

2. ಪ್ರಶ್ನೋತ್ತರಗಳು

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

ಪ್ರಶ್ನೆ ಸಂಖ್ಯೆ: 598

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ ಉತ್ತರ ಇದುವರೆವಿಗೂ ಬಂದಿರುವುದಿಲ್ಲ.

ಸಭಾಪತಿಯವರು:- ಮಾನ್ಯ ರಮೇಶ್ ಅವರೇ, ಈ ಪ್ರಶ್ನೆಗೆ ಉತ್ತರವನ್ನು ನೀಡಲು ಮಾನ್ಯ ಮುಖ್ಯಮಂತ್ರಿಯವರು ಕಾಲಾವಕಾಶವನ್ನು ಕೇಳಿದ್ದಾರೆ.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ದಯವಿಟ್ಟು ಯಾವಾಗ ಕೊಡುತ್ತಾರೆ ಎಂಬುದನ್ನು ತಿಳಿಸಬೇಕು.

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ಮಾನ್ಯ ಮುಖ್ಯಮಂತ್ರಿಯವರು ಕಾಲಾವಕಾಶವನ್ನು ಕೋರಿ ನನಗೆ ಪತ್ರವನ್ನು ಕಳುಹಿಸಿದ್ದಾರೆ. ಮುಂದಿನ ವಾರ ಇದೇ ದಿನ ಕೊಡಬಹುದೇ? ತಪ್ಪಿಸುವಂತಿಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಆಗಲಿ.

ಪ್ರಶ್ನೆ ಸಂಖ್ಯೆ 480+481

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಬಿ.ಎಂ.ಫಾರೂಖ್:- ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಗಳು ಉತ್ತರವನ್ನು ಕೊಟ್ಟಿದ್ದಾರೆ. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ದುಃಸ್ಥಿತಿಯ ಬಗ್ಗೆ ನಾನು ಸರ್ಕಾರದ ಗಮನ ಸೆಳೆಯಬಯಸುತ್ತೇನೆ. ಕೆ.ಎಂ.ಡಿ.ಸಿ.ಯು ಅಲ್ಪಸಂಖ್ಯಾತರೆಂದರೆ ಮುಸಲ್ಮಾನರು, ಕ್ರಿಶ್ಚಿಯನ್ನರು, ಬೌದ್ಧರು, ಸಿಖ್ಖರು ಎಲ್ಲಾ linguistic minorities ಸೇರಿರುವ ಒಂದು ಸಂಸ್ಥೆ. ಬಡ ಅಲ್ಪಸಂಖ್ಯಾತರ ಬದುಕಿನ ಬಗ್ಗೆ ಸರ್ಕಾರ ಏನಾದರೂ ನಿರ್ಧರಿಸಿದೆಯೇ ಎಂದು ನಾನು ಸರ್ಕಾರವನ್ನು ಕೇಳಬಯಸುತ್ತೇನೆ. Linguistic Minorities ಯಡಿಯಲ್ಲಿ ಮುಖ್ಯವಾಗಿ ಇರುವವರು ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡುವವರು, ಟ್ಯಾಕ್ಸಿ ಡ್ರೈವರ್‌ಗಳು, ರಿಕ್ಷಾ ಡ್ರೈವರ್‌ಗಳು ಕೂಲಿ ಕಾರ್ಮಿಕರು. ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಇವರನ್ನು ಮೇಲೆ ತರಬೇಕೆನ್ನುವ ಉದ್ದೇಶದಿಂದ ಅರಿವು ಯೋಜನೆಯನ್ನು ತರಲಾಗಿದೆ. ಸರ್ಕಾರ ಇದನ್ನು slow poison ನಂತೆ ಮಾಡಿ ಪೂರ್ಣವಾಗಿ ಮುಚ್ಚುವ ನಿರ್ಧಾರವನ್ನು ತೆಗೆದುಕೊಂಡಿದೆಯೇ ಎಂದು ಕೇಳಬಯಸುತ್ತೇನೆ.

ಎರಡನೆಯದಾಗಿ ಇದರಲ್ಲಿ ಸುಮಾರು ಸಿಬ್ಬಂದಿಗಳ ಕೊರತೆ ಇದೆ. 2012 ರಿಂದ ಸಿ & ಆರ್ ನಿಯಮಗಳಲ್ಲಿ ಹಲವಾರು ಬದಲಾವಣೆಗಳನ್ನು ತರಲಾಗಿದೆ. ಇಂದು ಬಹಳ ನಾಚಿಕೆಗೇಡಿನ ವಿಷಯವೇನೆಂದರೆ ಕೇಂದ್ರ ಕಛೇರಿಯಲ್ಲಿ ಇಬ್ಬರು ಸಿಬ್ಬಂದಿಯಿದ್ದಾರೆ. ಜಿಲ್ಲಾವಾರು ಕಛೇರಿಯಲ್ಲಿ ಮೂರು ಸಿಬ್ಬಂದಿಯಿದ್ದಾರೆ. ಮಂಜೂರಾಗಿರುವ ಹುದ್ದೆಗಳು 48. ಖಾಯಂ ಆಗಿ ಇರುವವರು 3 ಜನ ಮಾತ್ರ. 30 ಜನರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿದೆ. 15 ಜನ ನಿಯೋಜನೆಯ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಒಂದು ಸರ್ಕಾರಿ ಕಛೇರಿ ಎಂದು ಹೇಳುವುದಕ್ಕೆ ನನಗೆ ನಾಚಿಕೆಯಾಗುತ್ತದೆ.

ಇನ್ನು grant ವಿಚಾರಕ್ಕೆ ಬಂದರೆ, 2016-17ರಲ್ಲಿ ಈ ನಿಗಮಕ್ಕೆ ಬಜೆಟ್ allocation ಮಾಡಲಾಗಿದೆ.

(...ಮುಂದು)

(730) 16-09-2021,11.10 KG RN

(ಸಭಾಪತಿಯವರ ಉಪಸ್ಥಿತಿ)

ಶ್ರೀ ಬಿ.ಎಂ.ಫಾರೂಖ್ (ಮುಂದು):-

ಇದನ್ನು 2016-2017 ರಲ್ಲಿ 274 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಯಿತು. ಮತ್ತೆ ಇದನ್ನು 2017-2018ರಲ್ಲಿ 250 ಕೋಟಿ ರೂಪಾಯಿಗಳಿಗೆ ಇಳಿಸಲಾಯಿತು. ಮತ್ತೆ 2019-2020 ರಲ್ಲಿ 187 ಕೋಟಿ ರೂಪಾಯಿಗಳಿಗೆ ಇಳಿಸಲಾಯಿತು. 2020-2021 ರಲ್ಲಿ ಅತಿ ಕಡಿಮೆ ಎಂದರೆ 54 ಕೋಟಿ ರೂಪಾಯಿಗಳಿಗೆ ಇಳಿಸಲಾಗಿದೆ. ಇದರ ಅರ್ಥ ಏನು?

ಸಭಾಪತಿಯವರು:- ಮಾನ್ಯ ಸದಸ್ಯರೇ, ತಾವು ಪ್ರಶ್ನೆಯನ್ನು ಕೇಳಿ

ಶ್ರೀ ಬಿ.ಎಂ.ಫಾರೂಖ್:- ಮಾನ್ಯ ಸಭಾಪತಿಯವರೇ, ಈ ನಿಗಮದಲ್ಲಿ ಮುಸಲ್ಮಾನ, ಭೌದ್ಧರು, ಕ್ರಿಶ್ಚಿಯನ್ ಮತ್ತು ಜೈನ್ ಈ ಒಲ್ಲಾ ವರ್ಗದ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಈ ಒಂದು ಯೋಜನೆಯನ್ನು ಅಳವಡಿಸಿದ್ದಾರೆ. ಇಲ್ಲಿ ವಿದ್ಯಾರ್ಥಿಗಳು 'ಅರಿವು ಯೋಜನೆ'ಯಡಿಯಲ್ಲಿ ಶಿಕ್ಷಣ ಸಾಲಕ್ಕೆ ಅರ್ಜಿ ಹಾಕುತ್ತಾರೆ. ಆಟೋಚಾಲಕರು, Footpath ವ್ಯಾಪಾರಿಗಳು, Tailor ಗಳು, Taxi ಚಾಲನೆ ಮಾಡುವವರು ಈ ನಿಗಮದಿಂದ ಸಾಲ ಪಡೆದು ಒಂದು ಉದ್ಯೋಗವನ್ನು ಅನುಸರಿಸಿಕೊಂಡು ಜೀವನ ಸಾಗಿಸಬೇಕೆಂಬ ಆಸೆಯಲ್ಲಿರುತ್ತಾರೆ. ಸುಮಾರು 274 ಕೋಟಿ ರೂಪಾಯಿಗಳು ಇದ್ದಿದ್ದನ್ನು ಕೇವಲ 54 ಕೋಟಿ ರೂಪಾಯಿಗಳಿಗೆ ಇಳಿಸಿದ್ದಾರೆ. ಪ್ರತಿವರ್ಷ scholarship ಗಳನ್ನು ಕೊಡುತ್ತಿರುತ್ತಾರೆ. ವಿದ್ಯಾರ್ಥಿಗಳು ಸಾಲಕ್ಕೆ ಅರ್ಜಿ ಹಾಕುತ್ತಿರುತ್ತಾರೆ. ಇಂತಹ ಸಂದರ್ಭಗಳಲ್ಲಿ 270 ಕೋಟಿ ರೂಪಾಯಿಗಳು ಇದ್ದಂತಹ fund ಅನ್ನು ಏಕಾಏಕಿ ಇಳಿಸಿಬಿಟ್ಟರೆ, ಏನು ಮಾಡಬೇಕು? ವಿದ್ಯಾರ್ಥಿಗಳು ಕಾಲಿಗೆ ಚಪ್ಪಲಿ ಇಲ್ಲದೇ ವಾರಗಟ್ಟಲೆ ನಿಗಮಕ್ಕೆ ಬರುತ್ತಾರೆ. ಕೊನೆಗೆ ಸಿಬ್ಬಂದಿ ಇಲ್ಲವೆಂದು ಹೇಳುತ್ತಾರೆ.

ಮಾನ್ಯ ಸಭಾಪತಿಯವರೇ, 2012 ರಿಂದ ಕಮಿಟಿ ಮಾಡುತ್ತೇವೆಂದು ಹೇಳಿ ಕೊನೆಗೆ ನಮಗೆ ಆರ್ಥಿಕ ಇಲಾಖೆಯಿಂದ ಅನುಮತಿ ಬಂದಿಲ್ಲವೆಂದು ಹೇಳುತ್ತಾರೆ. ಇಲ್ಲಿ ಸಮಸ್ಯೆ ಏನಿದೆ? ಇದಕ್ಕೆ ಏನಾದರೊಂದು ನ್ಯಾಯ ಇದೆಯೇ?

ಸಭಾಪತಿಯವರು:- ಮಾನ್ಯ ಸದಸ್ಯರೇ, ಏನು ಮಾಡಬೇಕೆಂದು ಹೇಳಿ.

ಶ್ರೀ ಬಿ.ಎಂ.ಫಾರೂಖ್:- ಮಾನ್ಯ ಸಭಾಪತಿಯವರೇ, ಇಲ್ಲಿ ಮುಖ್ಯವಾಗಿ ಎರಡು ಅಂಶಗಳು ಇವೆ. ಅದರಲ್ಲಿ ಒಂದು ಸಿಬ್ಬಂದಿಯ ಕೊರತೆ ಮತ್ತು ಇನ್ನೊಂದು budget

allocation. ದಯವಿಟ್ಟು, ಇದನ್ನು ಮಾನ್ಯ ಮುಖ್ಯಮಂತ್ರಿಯವರು ಗಮನಿಸಬೇಕು. ಅಲ್ಪಸಂಖ್ಯಾತರ ನಿಗಮಕ್ಕೆ ಸುಮಾರು 300 ಕೋಟಿ ರೂಪಾಯಿಗಳನ್ನಾದರೂ ಸಹ, ವಾರ್ಷಿಕ ಅನುದಾನವನ್ನು ನಿಗದಿ ಮಾಡಬೇಕು. 16% ಜನಸಂಖ್ಯೆಯುಳ್ಳ linguistic minority ಅನ್ನು ಸಾಯಲು ಬಿಡದೆ, ಏನಾದರೊಂದು ಅಭಿವೃದ್ಧಿ ಮಾಡಿ ಆ ಬಡ ನಿರ್ಗತಿಕ ಮಕ್ಕಳ ಕಣ್ಣಲ್ಲಿ ರಕ್ತ ಬರದಿರುವಂತೆ ಮಾಡಬೇಕೆಂಬ ಮನಸ್ಸನ್ನು ಮಾಡಬೇಕು. ಈ ಬಡವರ ಬದುಕಿಗೆ ಒಂದು ದಾರಿಯನ್ನು ಮಾಡಬೇಕೆಂಬ ಮಾತನ್ನು ಹೇಳುತ್ತೇನೆ.

ಶ್ರೀ ಜೆ.ಸಿ.ಮಾಧುಸ್ವಾಮಿ (ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರಗಳ ಸಚಿವರು (ಮುಖ್ಯ ಮಂತ್ರಿಯವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹೇಳಿದ ಮಾತುಗಳನ್ನು ಗಮನಿಸಿದ್ದೇವೆ. ಅನುದಾನವನ್ನು allocation ಮಾಡಬೇಕಾದರೆ, ನಮಗೆ ಆ ವರ್ಷ ಇರುವಂತಹ resource, available funds ಇವೆಲ್ಲವನ್ನು ನೋಡಿಕೊಂಡು ವರ್ಷ ವರ್ಷಕ್ಕೆ ಬಜೆಟ್‌ನಲ್ಲಿ ಅನುದಾನಗಳನ್ನು ಘೋಷಣೆ ಮಾಡುತ್ತೇವೆ. ಮಾನ್ಯ ಸದಸ್ಯರು 2015-2016 ನೇ ಸಾಲಿನಿಂದ ಹೇಳಿದ್ದಾರೆ. ಆದರೆ, ಕೊಟ್ಟಿರುವಂತಹ ಅನುದಾನ ಯಾವುದು ಸಹ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿಲ್ಲ. 253 ಕೋಟಿ ರೂಪಾಯಿಗಳ ಅನುದಾನ ಇದ್ದಂತಹ ಸಂದರ್ಭದಲ್ಲಿ 235 ಕೋಟಿ ರೂಪಾಯಿಗಳು ಖರ್ಚಾಗಿದೆ. 330 ಕೋಟಿ ರೂಪಾಯಿಗಳ ಅನುದಾನ ಇದ್ದಂತಹ ಸಂದರ್ಭದಲ್ಲಿ 274 ಕೋಟಿ ರೂಪಾಯಿಗಳು ಖರ್ಚಾಗಿದೆ. 2019-2020ರಲ್ಲಿ 149.8 ಕೋಟಿ ರೂಪಾಯಿಗಳನ್ನು ಕೊಟ್ಟರೂ ಸಹ, ಕೆಲವು ಕಡೆ 197 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆ. ಮಾನ್ಯ ಸದಸ್ಯರು ಈ ಅನುದಾನವನ್ನು ಈ ಸಂಖ್ಯೆಗೆ ಹೋಲಿಸಿದರೆ ಕಡಿಮೆ ಎಂದು ಹೇಳಿದ್ದಾರೆ. ಮಾನ್ಯ ಸದಸ್ಯರು ನಿಜವಾದ ಸಂಗತಿಯನ್ನು ಹೇಳಿದ್ದಾರೆ. ಆದರೆ, ನಮ್ಮ sector ನಲ್ಲಿರುವಂತಹ ಎಲ್ಲಾ ಬಡವರನ್ನು ಗುರಿಯಲ್ಲಿಟ್ಟುಕೊಂಡು ಅಲ್ಪಸಂಖ್ಯಾತರ ನಿಗಮ ಮತ್ತು ಬೇರೆ ಬೇರೆ ನಿಗಮಗಳನ್ನು ಮಾಡಿರುತ್ತೇವೆ. Whole population cannot be taken into consideration. ಮಾನ್ಯ ಸದಸ್ಯರ ಮಾತನ್ನು ಗಮನದಲ್ಲಿಟ್ಟುಕೊಂಡು ಅಲ್ಪಸಂಖ್ಯಾತರ ನಿಗಮಕ್ಕೆ ಸ್ವಲ್ಪ ಹೆಚ್ಚು ಅನುದಾನವನ್ನು ಕೊಡಿಸುವುದಕ್ಕೆ ನಾನು ಪ್ರಯತ್ನವನ್ನು ಮಾಡುತ್ತೇನೆ.

ಮಾನ್ಯ ಸಭಾಪತಿಯವರೇ, ಎರಡನೆಯದಾಗಿ, ಮಾನ್ಯ ಸದಸ್ಯರು, appointment, Cadre & Recruitment Rules ಪ್ರಕಾರ ಮಾತನಾಡಿದ್ದಾರೆ. ನಾವು ಸರ್ಕಾರದಲ್ಲಿ ಒಂದು ತೀರ್ಮಾನವನ್ನು ತೆಗೆದುಕೊಂಡಿದ್ದೇವೆ. ಏನು sanction post ಇದೆ, ಆ sanction post ಗೆ ಅನುಗುಣವಾಗಿ outsource ಮಾಡಿ ಆ cadre ನಲ್ಲಿ ಕೆಲಸಕೊಟ್ಟು ಯಾವುದೇ

ಇಲಾಖೆಯಲ್ಲಿ ಕೆಲಸ ನಿಲ್ಲದಂತೆ ನೋಡಿಕೊಂಡು work ಅನ್ನು extract ಮಾಡುತ್ತಿದ್ದೇವೆ. ಕಾಯಂ ನೌಕರರು ಇಲ್ಲವೆಂದ ಮಾತ್ರಕ್ಕೆ ಯಾವುದೇ ನಿಗಮದ ಕೆಲಸ stand-still ಬಂದಿಲ್ಲ. We are providing jobs. Sanctioned ಇದ್ದು, vacant ಇರುವಂತಹ ಎಲ್ಲಾ ಹುದ್ದೆಗಳಿಗೂ outsource ಮಾಡುವುದಕ್ಕೆ ಈಗಾಗಲೇ ಸರ್ಕಾರದಿಂದ ಅನುಮತಿ ಕೊಟ್ಟಿರುವುದರಿಂದ ಆ ಹುದ್ದೆಗಳನ್ನು outsource ನಿಂದ ತೆಗೆದುಕೊಂಡು ಕೆಲಸ ಮಾಡಬಹುದು. ಇದಕ್ಕೆ ಯಾವುದೇ ಅಡಚಣೆ ಇಲ್ಲ. ಈಗ ಮಾನ್ಯ ಸದಸ್ಯರು ಹೇಳಿದಂತೆ, ಈಗ ಅವರಿಗೆ ಇರುವ ಅನುದಾನಕ್ಕೆ ಅನುಗುಣವಾಗಿ ಯೋಚನೆ ಮಾಡಿದರೆ, ಹೆಚ್ಚಿಗೆ staffs ಅವರಿಗೆ requirement ಇರಲಾರದು. ಹಾಗಾಗಿ, ಅವರು outsource ಮಾಡುವುದಕ್ಕೆ ಹೋಗಿಲ್ಲವೆಂದು ಭಾವಿಸುತ್ತೇನೆ.

ಶ್ರೀ ಬಿ.ಎಂ.ಫಾರೂಖ್:- ಮಾನ್ಯ ಸಭಾಪತಿಯವರೇ. ಮಾನ್ಯ ಸಚಿವರು ಅನುದಾನ ಪೂರ್ಣಪ್ರಮಾಣದಲ್ಲಿ ಬಳಕೆಯಾಗಿಲ್ಲವೆಂಬ ಮಾತನ್ನು ಹೇಳಿದ್ದಾರೆ. ಆ ನಿಗಮದಲ್ಲಿ ಸರಿಯಾದ ಪ್ರಮಾಣದಲ್ಲಿ ಸಿಬ್ಬಂದಿ ಇದ್ದರೆ ನಡೆಸಿಕೊಂಡು ಹೋಗಬಹುದು. ಜಿಲ್ಲಾ ಕಛೇರಿಗೆ ವಾರಗಟ್ಟಲೆ, ಸುಮಾರು 15-20 ದಿವಸಗಳ ಕಾಲ ಬಡವರ ಮಕ್ಕಳು ಬಂದು ಅಲ್ಲಿಯೇ camp ಮಾಡುತ್ತಾರೆ. ಈ ರೀತಿ ಇದ್ದಂತಹ ಸಂದರ್ಭದಲ್ಲಿ ಅನುದಾನ ಬಳಕೆಯಾಗುವುದು ಹೇಗೆ? ಆ ನಿಗಮಕ್ಕೆ ಸರಿಯಾದ ಪ್ರಮಾಣದಲ್ಲಿ ಅನುದಾನ ಕೊಟ್ಟು, ಕಳೆದ ಸುಮಾರು 10 ವರ್ಷಗಳಿಂದ ಇರುವಂತಹ ಸಿಬ್ಬಂದಿಯ ಕೊರತೆಯನ್ನು ನಿವಾರಿಸಬೇಕೆಂದು ಮಾನ್ಯ ಸಚಿವರಲ್ಲಿ ಮನವಿ ಮಾಡುತ್ತೇನೆ. ಈ ನಿಗಮಕ್ಕೆ ಅನುದಾನ ಕೊಡುತ್ತಿದ್ದಾರೆ. ಆ ಅನುದಾನ ಎಲ್ಲವೂ ಸರಿಯಾಗಿ utilize ಆಗುತ್ತಿದೆ. ಆದರೆ, ಈ ಬಡವರ ಬಗ್ಗೆ ಏಕೆ ಕಾಳಜಿ ಇಲ್ಲ? ಅದಕ್ಕೆ ಒಂದು time bound ಮಾಡಿ ಪರಿಶೀಲಿಸಿದರೆ, ಇದು ಕಳೆದ 10 ವರ್ಷಗಳಿಂದ ಆಗುತ್ತಿಲ್ಲ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಮೂರು ವರ್ಷಗಳಲ್ಲಿ ಬಹಳ ಅನುದಾನ ಇತ್ತು. ನಂತರ ಅದನ್ನು reduce ಮಾಡಿದ್ದಾರೆಂದು ಹೇಳಿರುವ ಮಾತಿಗೆ ಮಾತ್ರ ಅನುದಾನ ತೋರಿಸಿದ್ದಾರೆ, ಆದರೆ, ಅದನ್ನು ಖರ್ಚು ಮಾಡಿಲ್ಲವೆಂದು ಹೇಳಿದ್ದೇನೆ. ನಾವು 2019-2020 ರಲ್ಲಿ ಅನುದಾನ ಕಡಿಮೆ ಇಟ್ಟರೂ excess ನಾವು expenditure ಮಾಡಿದ್ದೇವೆ. 149.8 ಕೋಟಿ ರೂಪಾಯಿಗಳಿಗೆ ವಿರುದ್ಧವಾಗಿ 197 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆ ಎನ್ನುವುದನ್ನು reference ಗೆ ಹೇಳಿದ್ದೇನೆ. ನಾನು ಒಪ್ಪಿಕೊಂಡಿದ್ದೇನೆ. ಎಲ್ಲಾ ಇಲಾಖೆಯಲ್ಲಿಯೂ ಸಿಬ್ಬಂದಿ ಕಡಿಮೆ ಇದೆ. Cadre & Recruitment rules final ಆಗಿಲ್ಲ. ಆದರೆ, ನಾವು ಏನು sanctioned ಕೊಟ್ಟಿದ್ದೇವೆ, ಆ ಸಿಬ್ಬಂದಿಗೆ outsource ಮಾಡಿಕೊಂಡು ಕೆಲಸ ಮಾಡುವುದಕ್ಕೆ ಸರ್ಕಾರ ಯಾವ ನಿಗಮಕ್ಕೂ ಅಡಚಣೆ ಮಾಡಿಲ್ಲ. ಅವರು ಅಗತ್ಯವಿದ್ದರೆ, ಒಂದು ಮನವಿಯನ್ನು ಕಳುಹಿಸಿ ಕಾಯಂ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ನೌಕರರು ಬರುವವರೆಗೂ outsource ಮಾಡಲಿ. ಸರ್ಕಾರ ನಿಗಮದ ಕೆಲಸ ಸುಗಮವಾಗಿ ನಡೆಯುವುದಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆಂದು ಹೇಳಿದ್ದೇನೆ. ನಾನು ಆ ಮೂರು ವರ್ಷಗಳದ್ದು ಏಕೆ ಹೇಳಿದೆ ಎಂದರೆ, projections ಇದೆ. Expenditure ಆಗಲಿಲ್ಲ. ಮಾನ್ಯ ಸದಸ್ಯರು 2016-2017, 2018-2019 ಮತ್ತು 2019 -2010 ರಲ್ಲಿ ಅಷ್ಟು ಅನುದಾನ ಕೊಡುತ್ತಿದ್ದರು. ಈಗ ನಾವು ಬಂದ ಮೇಲೆ ಕಡಿಮೆ ಮಾಡಿದ್ದೀರಿ ಎಂದು ಸೂಕ್ಷ್ಮವಾಗಿ ಹೇಳಿದ್ದನ್ನು ಗಮನಿಸಿದ್ದೇನೆ. ನಾವು ಕಡಿಮೆ ಮಾಡಲಿಲ್ಲ. ಆಗ Expenditure ಆಗಿರಲಿಲ್ಲ. ಇದನ್ನು ಮುಂದೆ ಸರಿಪಡಿಸುತ್ತೇವೆ.

ಸಭಾಪತಿಯವರು:- ಆಯನೂರು ಮಂಜುನಾಥ್‌ರವರೇ, ತಮ್ಮ ಪ್ರಶ್ನೆ ಸಂಖ್ಯೆ 610 ಕ್ಕೆ ಉತ್ತರ ನೀಡಲು ಮಾನ್ಯ ಮುಖ್ಯ ಮಂತ್ರಿಯವರು ಸಮಯ ಕೇಳಿದ್ದಾರೆ. ಇದನ್ನು ಮುಂದಿನ ವಾರ ಹಾಕಬೇಕು. ತಪ್ಪಿಸಬಾರದು.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ 560**(ಉತ್ತರವನ್ನು ಲಗತ್ತಿಸಲಾಗಿದೆ)**

ಶ್ರೀ ಅರುಣ ಶಹಾಪುರ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಈ ಉತ್ತರವನ್ನು ನೋಡಿದರೆ ತಮ್ಮಗೆಲ್ಲಾ ಅರ್ಥವಾಗುತ್ತದೆ. ಏಕೆಂದರೆ, ತಾವು ಕಳೆದ 42 ವರ್ಷಗಳಿಂದ ಈ ಕ್ಷೇತ್ರವನ್ನು ನೋಡುತ್ತಿದ್ದೀರಿ. ಮಾನ್ಯ ಸಚಿವರು ಕೊಟ್ಟಿರುವಂತಹ ಉತ್ತರದಲ್ಲಿ ಒಟ್ಟು 2015ರ ಡಿಸೆಂಬರ್‌ವರೆಗೆ ಖಾಲಿ ಇರುವಂತಹ ಪ್ರೌಢ, ಪದವಿ ಪೂರ್ವ, ಪದವಿ ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ ಖಾಲಿ ಇರುವಂತಹ ಹುದ್ದೆಗಳನ್ನು ಕೊಡುತ್ತಿಲ್ಲ. ಈಗ ಪ್ರೌಢ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ಅನುದಾನಿತ ಸಂಸ್ಥೆಗಳಲ್ಲಿ ಒಟ್ಟು ಖಾಲಿ ಇರುವಂತಹ ಹುದ್ದೆಗಳ ಸಂಖ್ಯೆ 7096. ಈಗ ಅದರಲ್ಲಿ 2620 ಹುದ್ದೆಗಳಿಗೆ ಮಾತ್ರ ಸರ್ಕಾರದಲ್ಲಿ ಅವಕಾಶ ಸಿಕ್ಕಿದೆ. ಇನ್ನೂ 4476 ರಷ್ಟು ಹುದ್ದೆಗಳು ಖಾಲಿ ಇವೆ. ಈ ರೀತಿಯಾದರೆ ಆ ಸಂಸ್ಥೆಗಳನ್ನು ಯಾವ ರೀತಿ ನಡೆಸಬೇಕೆಂಬ ಆತಂಕ ಮತ್ತು ಒಂದು ದೊಡ್ಡ ಸವಾಲು ಶಿಕ್ಷಣ ಸಂಸ್ಥೆಗಳಿಗೆ ಇದೆ. ಆ ಕಾರಣಕ್ಕಾಗಿ 2015 ರ ಡಿಸೆಂಬರ್ ನಿಂದ 2021ರ ಡಿಸೆಂಬರ್‌ನಿಂದಿಂಚೆಗೆ ಐದು ವರ್ಷಗಳಲ್ಲಿ ಖಾಲಿ ಇರುವಂತಹ ಹುದ್ದೆಗಳನ್ನು ಹೊರತುಪಡಿಸಿ ಸುಮಾರು ಐದು ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಡುವಂತಹ ಜವಾಬ್ದಾರಿ ಸರ್ಕಾರದ ಮೇಲಿದೆ. ಆ ಕಾರಣಕ್ಕಾಗಿ, ಕೋವಿಡ್-19ರ ಹಿನ್ನೆಲೆಯಲ್ಲಿ ಕಷ್ಟಸಾಧ್ಯ ಏರ್ಪಡಿಸುವಂತಹ ಉತ್ತರ ನೀಡಿರುವುದರಿಂದ ಸ್ವಲ್ಪ ಸಮಾಧಾನವಿದೆ. ಕಷ್ಟ ಆದರೇ ಸಾಧ್ಯವಿದೆ. ಆ ಕಷ್ಟ ಎನ್ನುವಂಥದ್ದನ್ನು ತೆಗೆದುಹಾಕಿ ಸಾಧ್ಯ ಮಾಡಿಸಬೇಕೆಂದು ಮಾನ್ಯ ಸಚಿವರಲ್ಲಿ ವಿನಂತಿಯನ್ನು ಮಾಡುತ್ತೇನೆ.

ಶ್ರೀ ಜೆ.ಸಿ.ಮಾಧುಸ್ವಾಮಿ (ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರಗಳ ಸಚಿವರು (ಮುಖ್ಯ ಮಂತ್ರಿಯವರ ಪರವಾಗಿ):- ಮಾನ್ಯ ಸಭಾಪತಿಯವರೇ, ಈ ವಿಷಯವನ್ನು ಬಹಳಷ್ಟು ಬಾರಿ ಚರ್ಚೆ ಮಾಡಲಾಗಿದೆ. ಸರ್ಕಾರ ನಿರಂತರವಾಗಿ economy measure adopt ಮಾಡಿಕೊಂಡು ಸುಮಾರು ವರ್ಷಗಳಿಂದ ಬಂದು ಕೆಲವು recruitment ಗಳನ್ನು clear ಮಾಡಲಿಲ್ಲ. ಇದು ಇವತ್ತು, ನಿನ್ನೆ ಸೃಷ್ಟಿಯಾಗಿರುವಂತಹ ಅಥವಾ ನಮ್ಮ ಸರ್ಕಾರ ಬಂದ ಮೇಲೆ ಸಮಸ್ಯೆ ಆಗಿದೆ ಎಂದಲ್ಲ. ಆದರೂ ಸಹ, ಒಂದು ನಡಿಗೆಯನ್ನು ಪ್ರಾರಂಭ ಮಾಡಿದ್ದೇವೆ. ಹಂತ ಹಂತವಾಗಿ recruitment ಮಾಡಲೇಬೇಕು. ಅದರಲ್ಲೂ particular ಆಗಿ ನಾನು ತಿಳಿದುಕೊಂಡಿರುವ ಮಟ್ಟಿಗೆ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಖಾಸಗಿ ಶಾಲೆಗಳು, aided institutions, ಅವರು ಬಹಳ ತೊಂದರೆಯಲ್ಲಿರುವುದು ಗೊತ್ತು. ಯಾರಿಗೂ ಒಂದು ಲಕ್ಷ ಕೊಡುತ್ತೇವೆ,

ಇನ್ನಾರಿಗೂ ಅಲ್ಲಿ part-time ಕೆಲಸ ಕೊಟ್ಟು ಅವರಿಗೆ 5 ಸಾವಿರ ವೇತನ ಕೊಡುತ್ತೇವೆ. ಆದರೆ, ಇದು ಸರಿಯಲ್ಲ. ಈಗ ಸರ್ಕಾರಕ್ಕೆ ಸ್ವಲ್ಪ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲದಿದ್ದರಿಂದ, ಇದನ್ನು ಖಂಡಿತವಾಗಿ ಹಂತ ಹಂತವಾಗಿ clear ಮಾಡಿಕೊಡುತ್ತೇವೆಂದು ಮಾನ್ಯ ಸದಸ್ಯರಿಗೆ ಮಾತು ಕೊಡುತ್ತಿದ್ದೇವೆ. ಒಂದೊಂದೇ ವರ್ಷ cut-off date ಇಟ್ಟುಕೊಂಡು ಬರುವುದಕ್ಕೆ ಆಗುತ್ತದೆಯೇ ಎಂಬುದನ್ನು ಯೋಚನೆ ಮಾಡುತ್ತೇವೆ. 2015 ರವರೆಗೆ ಕೊಟ್ಟಿದ್ದೇವೆ. 2015 ರಿಂದಿಂಚೆಗೆ cut-off date ಇಟ್ಟುಕೊಂಡು ಎಷ್ಟು ಕೊಡುವುದಕ್ಕೆ ಸಾಧ್ಯವಿದೆ ಅದನ್ನು ಕೊಡುವುದಕ್ಕೆ ಪ್ರಯತ್ನ ಮಾಡುತ್ತೇವೆ.

(ಮುಂದು..) .

(731) 16-09-2021 (11.20) ಎಂಪಿ-ವಿಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಅರುಣ ಶಹಾಪುರ:- ಮಾನ್ಯ ಸಭಾಪತಿಯವರ, ನಮ್ಮ ಮುಂದೆ ಇರುವಂತಹ ಸವಾಲು ಏನೆಂದರೆ, 2015ಕ್ಕಿಂತ ಮೊದಲು ಅನುಮತಿ ಕೊಟ್ಟಿರುವಂತಹ ಹುದ್ದೆಗಳಲ್ಲಿ ಇನ್ನು 4,476 ಹುದ್ದೆಗಳಿಗೆ ಅನುಮತಿ ಸಿಕ್ಕಿಲ್ಲ. ಅಲ್ಲಿ ಏನಾಗಿದೆ ಎಂದರೆ, 250 ಪ್ರೌಢಶಾಲೆಗಳು, 173 ಪದವಿ ಪೂರ್ವ ಮತ್ತು 371 ಪದವಿ ಕಾಲೇಜುಗಳು ಎಂದು ಕೊಟ್ಟಿದ್ದಾರೆ. ಅದರಲ್ಲಿ ಯಾರಿಗೆ ಕೊಡುತ್ತೀರಿ ಮತ್ತು ಯಾರಿಗೆ ಬಿಡುತ್ತೀರಿ. ಈಗ ನೀವು ಸುಮಾರು 4,476 ಹುದ್ದೆಗಳಿಗೆ ಅನುಮತಿ ಕೊಡಬೇಕಾಗಿದ್ದು. ಈ ಹುದ್ದೆಗಳಿಗೆ 4,476 ಜನರು ಕಾಯ್ದುಕೊಂಡಿರಬೇಕಾದರೆ, ಅನುದಾನ ಕೊಡಬೇಕಾದರೆ ಇಷ್ಟೇ ಸಂಖ್ಯೆಯಷ್ಟು ಕೊಡುತ್ತೇವೆಂದರೆ ಮತ್ತು ಅಲ್ಲಿ ಮತ್ತೊಂದು ಸಮಸ್ಯೆ ಉದ್ಭವವಾಗುತ್ತದೆ. ಇದರಿಂದ ತಾರತಮ್ಯ ಮತ್ತು ಶೋಷಣೆಯಾಗುತ್ತದೆ. ಆ ಹಿನ್ನೆಲೆಯಲ್ಲಿ ಕನಿಷ್ಠಪಕ್ಷ 2015ರವರೆಗೆ ಅನುಮತಿ ಕೊಟ್ಟಿರುವಂತಹವುಗಳನ್ನು clear ಮಾಡಿಕೊಡಬೇಕೆಂದು ತಮ್ಮ ಮುಖಾಂತರ ಮಾನ್ಯ ಸಚಿವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ.

ಶ್ರೀ ಜಿ.ಸಿ.ಮಾಧುಸ್ವಾಮಿ (ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು) (ಮುಖ್ಯಮಂತ್ರಿಗಳ ಪರವಾಗಿ):-

ಮಾನ್ಯ ಸಭಾಪತಿಯವರ, ಈ ಎರಡು ವರ್ಷ we are in distress. ಅದು ಇಲ್ಲಿರುವಂತಹ ಎಲ್ಲರಿಗೂ ಗೊತ್ತಿದೆ. ಇದನ್ನು ಎಲ್ಲರೂ ಶೇರ್ ಮಾಡಲೇಬೇಕು. ಈ ಸಮಯದಲ್ಲಿ ಸರ್ಕಾರ ಆರ್ಥಿಕವಾಗಿ ಅಷ್ಟೊಂದು ಶಕ್ತವಾಗಿರಲಿಲ್ಲ. ಹಾಗಾಗಿ ಅದನ್ನು ಮಾಡುವುದಕ್ಕೆ ಆಗಲಿಲ್ಲ. ಆದರೂ ಕೆಲವು ಹುದ್ದೆಗಳನ್ನು ಕ್ಲಿಯರ್ ಮಾಡುವುದಕ್ಕೆ cut-off date ಕೊಟ್ಟು, ನಾವು

ಪ್ರಯತ್ನ ಮಾಡಿರುವುದನ್ನು ನೀವು appreciate ಮಾಡುತ್ತೀರಾ ಎಂದು ತಿಳಿದುಕೊಂಡಿದ್ದೇನೆ. ನಮ್ಮ ಸ್ಥಿತಿಯಲ್ಲಿ ಇದ್ದಿದ್ದರೆ, ಮುಂದಕ್ಕೆ ಹೋಗುವುದಕ್ಕೆ ಆಗುತ್ತಿರಲಿಲ್ಲ. ಆದರೂ ಸಹ ಆ ಕಡೆಗೆ ನಮ್ಮ ದೃಷ್ಟಿ ಇದೆ. ಶಿಕ್ಷಕರ ಬದುಕು ಮತ್ತು ಶಿಕ್ಷಣ ಸಂಸ್ಥೆಗಳನ್ನು ಸುಮಾರು 20 ರಿಂದ 30 ವರ್ಷಗಳ ಕಾಲ ನಡೆಸಿಕೊಂಡು ಬಂದಂತಹವರು ಯಾವ ಸ್ಥಿತಿಯಲ್ಲಿ ಇದ್ದಾರೆ ಎಂದು ನನಗೆ ಸತ್ಯವಾದ ಅರಿವು ಇದೆ. ನಾವು ಅದನ್ನು ನಮ್ಮ ಶಕ್ತಿಮೀರಿ ಪ್ರಯತ್ನ ಮಾಡಿ ಕೊಡುತ್ತೇವೆ. ಒಂದೇ ಬಾರಿಗೆ ಐದು ಸಾವಿರ ಹುದ್ದೆಗಳನ್ನು ಕ್ಲಿಯರ್ ಮಾಡುವುದು ಅಷ್ಟೊಂದು ಸುಲಭವೆಂದು ನಾನು ಭಾವಿಸಿಲ್ಲ. ಇದನ್ನು ಹಂತ-ಹಂತವಾಗಿ ಮಾಡುವುದಕ್ಕೆ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡುತ್ತೇವೆ. ನಾನು ಸದನದಲ್ಲಿ ಹೇಳುತ್ತಿದ್ದೇನೆ, ಸನ್ಮಾನ್ಯ ಮುಖ್ಯಮಂತ್ರಿಗಳು ಮತ್ತು ಆರ್ಥಿಕ ಇಲಾಖೆಯವರ ಜೊತೆ ಕುಳಿತುಕೊಂಡು ಮಾತನಾಡಿ, ಈ ಸಮಸ್ಯೆಗೆ ಹೇಗಾದರೂ ಒಂದು ಪರಿಹಾರ ಕಂಡು ಹಿಡಿಯುತ್ತೇವೆ.

ಸಭಾಪತಿಯವರು:- ಇದನ್ನು ಆದಷ್ಟು ಬೇಗ ಮಾಡಿ.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ: 585
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ಉತ್ತರವನ್ನು ಒದಗಿಸಿದ್ದಾರೆ, ತಮ್ಮ ಮೂಲಕ ನಾನು ಸದನದ ಗಮನಕ್ಕೆ ತರಬಯಸುವುದೇನೆಂದರೆ, ಕಳೆದ ಹದಿನೈದು ವರ್ಷಗಳಲ್ಲಿ ಬಿ.ಡಿ.ಎ., ವತಿಯಿಂದ ಕೈಗೊಂಡಿರುವಂತಹ ಹೊರ ವರ್ತುಲ ರಸ್ತೆಯ ನಿರ್ಮಾಣ ಏನಿದೆ, ಸರ್ಕಾರಗಳು ಬದಲಾವಣೆಯಾದಾಗ ಅದರ ಅನುಷ್ಠಾನ ಮತ್ತು ಸ್ವರೂಪಗಳು ಬದಲಾವಣೆಯಾಗುತ್ತಲೇ ಇದೆ. ಒಂದು ಬಾರಿ ಬಿ.ಡಿ.ಎ.ದವರು ಮಾಡುತ್ತೇವೆಂದು ಹೇಳಿದರು. ಇನ್ನೊಂದು ಬಾರಿ ರಾಷ್ಟ್ರೀಯ ಹೆದ್ದಾರಿಯವರು ಮಾಡುತ್ತೇವೆಂದು ಹೇಳಿದರು. ಮತ್ತೊಂದು PPP Model ನಲ್ಲಿ ಚೀನಾದೇಶದ ಕಂಪನಿ, ಇಸ್ರೇಲ್ ದೇಶದ ಕಂಪನಿ, ಟರ್ಕಿ ದೇಶದ ಕಂಪನಿ ಮತ್ತು ಸ್ವಿಟ್ಜರ್‌ಲ್ಯಾಂಡ್ ಕಂಪನಿ ಬರುತ್ತದೆ ಎಂದು ಹೇಳುತ್ತಲೇ ಇದ್ದಾರೆ. ಈ ರಸ್ತೆ ನಿರ್ಮಾಣದ ಯೋಜನೆ ಏನಿದೆ, ಇದಕ್ಕೆ ಸಂಬಂಧಪಟ್ಟಂತೆ, ನಾವು ಬೇರೆಯವರಿಗೆ PPP Model ಅನ್ನು ಕೊಡಬೇಕಾದರೆ, ನಾವು ಅಗತ್ಯವಿರುವಂತಹ ಭೂಸ್ವಾಧೀನವನ್ನು ಮಾಡಿಕೊಂಡು, ನಂತರ ಪರಿಸರ ಇಲಾಖೆ ಮತ್ತು ಅರಣ್ಯ ಇಲಾಖೆಗಳಿಂದ ಅನುಮತಿ ಪಡೆಯಬೇಕು. ಅದಕ್ಕೆ ಬೇಕಾಗಿರುವುದು ಸುಮಾರು 1,810 ಎಕರೆ ಜಮೀನು. ಆದರೆ, ಸರ್ಕಾರ ಇದುವರೆವಿಗೂ 3 ಎಕರೆ 20 ಗುಂಟೆ ಜಮೀನನ್ನು ಮಾತ್ರ ಸ್ವಾಧೀನ ಮಾಡಿಕೊಂಡಿದೆ. ಅದಕ್ಕೋಸ್ಕರ ನನ್ನ ಸಲಹೆ ಏನೆಂದರೆ, ಆದಷ್ಟು ಬೇಗ ತಾವು ಯಾರಾದರೂ ಕೂಡ ಹೊರದೇಶದ ಕಂಪನಿ ಆಧವಾ ಮತ್ತೊಂದಾಗಲಿ ಇಲ್ಲಿಗೆ ಬಂದು ಹೂಡಿಕೆ ಮಾಡುವುದಕ್ಕೆ ತಮ್ಮಲ್ಲಿ ಲ್ಯಾಂಡ್ ಬ್ಯಾಂಕ್ ರೆಡಿ ಇರಲಿ ಎಂದು ಸಲಹೆ ಮಾಡುತ್ತೇನೆ. ಇನ್ನು ನನ್ನ ಉಪ ಪ್ರಶ್ನೆಗಳು ಏನಿವೆ ಎಂದರೆ, ಏನು ಈ ಹೊರವರ್ತುಲ ರಸ್ತೆ ಇದೆ. ಅದು ರಾಷ್ಟ್ರೀಯ ಹೆದ್ದಾರಿ ಎಂದರೆ, ಬೆಂಗಳೂರು-ಪುಣೆ, ಬೆಂಗಳೂರು-ಹೈದ್ರಾಬಾದ್ ಮತ್ತು ಹಳೇ ಮದ್ರಾಸ್ ರಸ್ತೆ ಮುಖೇನ ಹೋಗುತ್ತಿದೆ. ಅದಕ್ಕೆ ಇಲ್ಲಿ ಏನಾದರೂ ಕೂಡ ಟ್ರಾಫಿಕ್ ಸಂದಣಿಯನ್ನು ಕಡಿಮೆ ಮಾಡುವುದಕ್ಕೋಸ್ಕರ travel link junction ನಿರ್ಮಾಣ ಮಾಡುವುದಕ್ಕೆ ಏನಾದರೂ ಅನುಮತಿ ಪಡೆದಿದ್ದಾರೆಯೇ? ಅದೇ ರೀತಿ BMIC (Bangalore-Mysore Infrastructure Corridor) ಯಿಂದ ನಿರ್ಮಾಣ ಮಾಡಿರುವಂತಹ ನೈಸ್ ರಸ್ತೆಗೆ ಇದನ್ನು ಜೋಡಣೆ ಮಾಡುತ್ತೇವೆಂದು ಹೇಳಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಭೂಮಿಯನ್ನು ಸ್ವಾಧೀನ ಮಾಡಿಕೊಂಡಿದ್ದಾರೆಯೇ? ಏಕೆಂದರೆ, ಅದರ alignment ಅನ್ನು ಬದಲಾಯಿಸಿದ್ದಾರೆ. ನೈಸ್ ರಸ್ತೆಯಿಂದ ಮೂರ್ನಾಲ್ಕು ಕಿಲೋಮೀಟರ್ ಮುಂದೆ ಈಗಾಗಲೇ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಹಾಗಾದರೆ ಆ ಭೂಮಿಯನ್ನು ಏನು

ಮಾಡುತ್ತಾರೆ? ಇದುವರೆಗೆ ಆ ಜಾಗದಲ್ಲಿ ಏನನ್ನೂ ಸಹ ಉತ್ತುವುದಕ್ಕೆ ಮತ್ತು ಬಿತ್ತುವುದಕ್ಕೆ ಬಿಟ್ಟಿಲ್ಲ ಹಾಗೂ ಅವರಿಗೆ ಪರಿಹಾರವನ್ನು ಸಹ ಕೊಟ್ಟಿಲ್ಲ. ಆ ರೈತರು ಏನಾಗಬೇಕು? ಇದಕ್ಕೆ ಸಂಬಂಧಪಟ್ಟಂತೆ ಉತ್ತರ ಕೊಡಬೇಕೆಂದು ತಮ್ಮ ಮೂಲಕ ವಿನಂತಿಸಿಕೊಳ್ಳುತ್ತೇನೆ.

ಶ್ರೀ ಜಿ.ಸಿ.ಮಾಧುಸ್ವಾಮಿ (ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು) (ಮುಖ್ಯಮಂತ್ರಿಗಳ ಪರವಾಗಿ):-

ಮಾನ್ಯ ಸಭಾಪತಿಯವರೇ, ನಾನು ಮಾನ್ಯ ಕೆ.ಎ.ತಿಪ್ಪೇಸ್ವಾಮಿಯವರಿಗೆ ಉತ್ತರ ಹೇಳುವುದಕ್ಕೆ ಸ್ವಲ್ಪ ಕಷ್ಟವಾಗುತ್ತದೆ. ಅವರು ಹದಿನೈದರಿಂದ ಇಪ್ಪತ್ತು ವರ್ಷ ಲೋಕೋಪಯೋಗಿ ಇಲಾಖೆಯನ್ನು ನಡೆಸಿದ್ದಾರೆ. ಆದರೂ ಸಹ ಈಗ ನಾವು 2013ರ ಕಾಯ್ದೆ ಪ್ರಕಾರ ಏನು ಪರಿಹಾರ ಕೊಡಬೇಕಾಗಿದೆ. ನಾವು ಈಗಾಗಲೇ ಗುರುತಿಸಿರುವಂತಹ ಆಸ್ತಿಗಳಿಗೆ ಸುಮಾರು ಹದಿನೈದು ಸಾವಿರ ಕೋಟಿ ರೂಪಾಯಿಗಳ ಪರಿಹಾರ ಕೊಡಬೇಕಾಗುತ್ತದೆ. ಆದರೆ, ರಸ್ತೆ ನಿರ್ಮಾಣಕ್ಕೆ ಬೇಕಾಗಿರುವುದು ಕೇವಲ ಐದರಿಂದ ಆರು ಸಾವಿರ ಕೋಟಿ ರೂಪಾಯಿಗಳು. Compensation amount is Rs.15 crores and odd. ಇದನ್ನು ತಕ್ಷಣ ಹೇಗೆ ಕೊಡುವುದು ಎಂಬುದನ್ನು ತಾವು ಯೋಚನೆ ಮಾಡಬೇಕು. ಅದನ್ನು 2013ಕ್ಕಿಂತ ಮುಂಚೆಯೇ ಸ್ವಾಧೀನ ಮಾಡಿಕೊಂಡಿದ್ದರೆ, ಶೇಕಡಾ 50ರಷ್ಟು ಹಣ ಉಳಿತಾಯವಾಗುತ್ತಿತ್ತು. ಆಗ 1:2 ಅನುಪಾತದಂತೆ ಪರಿಹಾರ ನೀಡುತ್ತಿದ್ದೆವು. Now we are bound to give 1:4 or commercial value ಇದರೆ 1:3 ಅನುಪಾತದಂತೆ ಪರಿಹಾರ ನೀಡಬೇಕಾಗಿದೆ. ಹಾಗಾಗಿ, on our own we may not be able to do this job ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈಗ ಅವರು International Tenders ಅನ್ನು ಆಹ್ವಾನ ಮಾಡಿದ್ದಾರೆ. ಭೂಸ್ವಾಧೀನ ಮತ್ತು ರಸ್ತೆ ಈ ಎರಡು ಮಾಡುವಂತಹವರನ್ನು ತೆಗೆದುಕೊಂಡು, ಸುಮಾರು ಅವರಿಗೆ ಐವತ್ತು ವರ್ಷ ಟೋಲ್ ಅನ್ನು ನಿಗದಿಪಡಿಸಿ, ಲೀಸ್ ಮಾಡಿಕೊಡಬೇಕೇ ಎಂದು ಇಲಾಖೆ ಮಟ್ಟದಲ್ಲಿ ತೀರ್ಮಾನ ಮಾಡಿ, conclusion ಗೆ ಬರಬೇಕು. ಈಗ ನಮ್ಮ ಬಳಿಗೆ ಎರಡು ಕಂಪನಿಯವರು ಬಂದಿದ್ದಾರೆ. ಆದರೆ ಅದು ಇನ್ನು ಅಂತಿಮವಾಗಿಲ್ಲ. ಭೂಸ್ವಾಧೀನ ಮತ್ತು ರಸ್ತೆ ನಿರ್ಮಾಣ ಈ ಎರಡನ್ನು ಪೂರ್ಣವಾಗಿ ಅವರಿಗೆ ವಹಿಸಬೇಕೆಂದು ಇದ್ದೇವೆ. ಸಣ್ಣ ನೀರಾವರಿ ಇಲಾಖೆ ಕಡೆಯಿಂದ ಒಂದು ಸಮಸ್ಯೆ ಇದೆ. ಅದು ಏನೆಂದರೆ, ಯಾವುದೇ ಕಾರಣಕ್ಕೂ ಸಹ Water Bodies ಯನ್ನು disturb ಮಾಡಬಾರದು ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ. ರಾಜ್ಯದ ಮುಖ್ಯಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಒಂದು ಸಭೆ ಮಾಡಿ, as far as possible ಅಲ್ಲಿ ಏನಾದರೂ over way or super way ಯನ್ನು ಮಾಡಿಕೊಂಡು, ಅದನ್ನು ಮೇಲೆ ತೆಗೆದುಕೊಂಡು ನೀರಿಗೆ ಅಡಚಣೆ ಮಾಡದ ಹಾಗೆ ಮಾಡಬೇಕೆಂದು ಯೋಚನೆ ಮಾಡಿ ಆ

ಇಲಾಖೆಗೆ clearance ಕೊಟ್ಟಿದ್ದೇವೆ. ಇನ್ನು Compassionate Forest ಇದೆ. ಅದಕ್ಕೆ ನಾವು ಸ್ವಲ್ಪ ಭೂಮಿಯನ್ನು ಉಳಿಸಿಕೊಳ್ಳಬೇಕೆಂದು ಯೋಚನೆ ಮಾಡಿದ್ದೇವೆ. ಈಗ ನಾವು Deemed Forest ನಲ್ಲಿ ಸುಮಾರು ಒಂಬತ್ತು ಲಕ್ಷ ಚಿಲ್ಲರೆಯಲ್ಲಿ ಮೂರು ಲಕ್ಷ ಚಿಲ್ಲರೆಯಷ್ಟು ಮಾತ್ರ deemed ಎಂದು ಯೋಚನೆ ಮಾಡಿ, ಆರು ಲಕ್ಷ ಚಿಲ್ಲರೆಯನ್ನು ಸರ್ಕಾರಕ್ಕೆ ವಾಪಸ್ಸು ತೆಗೆದುಕೊಳ್ಳುವುದಕ್ಕೆ Affidavit ಅನ್ನು File ಮಾಡುತ್ತಿದ್ದೇವೆ. ಅದರಲ್ಲಿ ಒಂದು ಲಕ್ಷ ಚಿಲ್ಲರೆಯಷ್ಟು ಜಮೀನನ್ನು ಸರ್ಕಾರವೇ ಇಟ್ಟುಕೊಂಡು, ಎಲ್ಲೆಲ್ಲಿ ಈ ರೀತಿ ಅರಣ್ಯ ಭೂಮಿ ಸ್ವಾಧೀನವಾಗುತ್ತದೆ, ಅಲ್ಲಿ ಅರಣ್ಯವನ್ನು ಬೆಳೆಸಬೇಕೆಂದು ಇದೆ. ಅದಕ್ಕೆ ಇನ್ನು ಎಲ್ಲಾದರೂ ಪರಿಹಾರವಾಗಿ ಕೊಡುವುದಕ್ಕೆ ಎಲ್ಲೂ ಹುಡುಕುವುದು ಬೇಡ. ಆ ಭೂಮಿಯನ್ನು ಮುಂದೆ ಬಳಸಬೇಕೆಂದು ಯೋಚನೆ ಮಾಡಿದ್ದೇವೆ. ಈ ಕೆಲಸಕ್ಕೆ ಮೂರ್ನಾಲ್ಕು ತಿಂಗಳ ಒಳಗಡೆ ಟೆಂಡರುದಾರರು ಬರಬಹುದು, ಆಗ ಅದನ್ನು ಕಾರ್ಯಗತ ಮಾಡಬಹುದು ಎಂದು ಹೇಳಿದ್ದಾರೆ. ಇದು ಸುಮಾರು 21 ಸಾವಿರ ಕೋಟಿ ರೂಪಾಯಿಗಳ ಯೋಜನೆ. ನಾವು ಇದನ್ನು ಖಂಡಿತವಾಗಿ ಮಾಡಿಕೊಡುತ್ತೇವೆ. ಏನು ನೈಸ್ ರಸ್ತೆ ಇದೆ, ಅದು ಪೂರ್ತಿ ನಗರಕ್ಕೆ *Peripheral Ring Road* ರೀತಿ ಆಗಿಲ್ಲ. ಅದು ಒಂದು *arch* ಬಂದ ಹಾಗೆ ಬಂದಿದೆ. *So somewhere it must be connected* ಎಂದು ಅದರಲ್ಲಿ ಮಾನ್ಯ ಸದಸ್ಯರಿಗೆ ಮಾಹಿತಿ ನೀಡಿದ್ದೇವೆ. *We will certainly take up the work. Negotiation for the whole thing, acquisition, and construction of road* ಗೆ ಮಾಡುತ್ತಿರುವುದರಿಂದ ಸರ್ಕಾರಕ್ಕೆ ಬಹಳ ತೊಂದರೆಯಾಗಲಾರದು ಎಂದು ನಾನು ಭಾವಿಸಿದ್ದೇವೆ. *We will go ahead with the work.*

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ಇದಕ್ಕೆ ಸಂಬಂಧಪಟ್ಟಂತೆ NGT (National Green Tribunal) ನಲ್ಲಿ ಒಂದು ಕೇಸ್ ಇತ್ತು. ಈ ಪ್ರಕರಣವನ್ನು ತೆಗೆದುಕೊಂಡು ಸುಪ್ರೀಂ ಕೋರ್ಟ್‌ಗೆ ಅಫಿಲ್ ಹೋಗಿದ್ದೇವೆಂದು ಮಾಹಿತಿ ನೀಡಿದ್ದಾರೆ. ಆದರೆ, ಸುಪ್ರೀಂ ಕೋರ್ಟ್ ತಮ್ಮ Special Leave Petition ಅನ್ನು ಮತ್ತೆ NGT ಗೆ ವಾಪಸ್ಸು ಕಳುಹಿಸಿದೆ. ರಾಜ್ಯದಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯವರು ಸರಿಯಾದ ಮಾಹಿತಿ ನೀಡದೇ ಇರುವುದರಿಂದ ಅದು ಹಾಗೆಯೇ ಉಳಿದುಕೊಂಡಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ವಕೀಲರು ಅದನ್ನು ಸರಿಯಾದ ರೀತಿಯಲ್ಲಿ ಪ್ರತಿಪಾದನೆ ಮಾಡಲಿಲ್ಲ ಎನ್ನುವಂತಹ ಒಂದು ಆಪಾದನೆ ಇದೆ. ದಯಮಾಡಿ ಇದರ ಬಗ್ಗೆ ಸಾಕಷ್ಟು ಕಾಳಜಿ ತೆಗೆದುಕೊಳ್ಳಲಿ. ಏಕೆಂದರೆ, ಇಂತಹವುಗಳಿಗೆ ಅಡಚಣೆಗಳು ಬಂದರೆ ಅದು ವರ್ಷಾನುಗಟ್ಟಲೇ ನಿಂತುಹೋಗುತ್ತವೆ. ಆಗ ಯಾವುದೇ ಬೇರೆ ಕಂಪನಿಗಳು ಬಂದು ಹೂಡಿಕೆ ಮಾಡುವುದೇ ಇಲ್ಲ. ಮಾನ್ಯ ಸಚಿವರು ಹೇಳಿದರು ಕಂಪನಿಯವರೇ ಭೂಸ್ವಾಧೀನವನ್ನು

ಮಾಡುತ್ತಾರೆಂದು. ಬಹುಶಃ ಅವರು ಹಣವನ್ನು ಹೂಡುತ್ತಾರೆ. ಆದರೆ ಸರ್ಕಾರ ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಸೌಲಭ್ಯಗಳನ್ನು ಒದಗಿಸಬೇಕು. ಏಕೆಂದರೆ, ಕಂಪನಿಯವರು ಭೂಸ್ವಾಧೀನ ಮಾಡುವುದಕ್ಕೆ ಆಗುವುದಿಲ್ಲ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಭೂಸ್ವಾಧೀನವನ್ನು ಕಂಪನಿಯವರು ಮಾಡುವುದಿಲ್ಲ. ಆದರೆ, ಕಂಪನಿಯವರು ಹಣ ಹೂಡಿಕೆ ಮಾಡುತ್ತಾರೆ. ಈಗ ಅಂತರ್ ಇಲಾಖೆಯ ಸಮಸ್ಯೆಗಳು ಅಂದರೆ, ಅರಣ್ಯ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆ ಹಾಗೂ ಗೋಮಾಳ ಈ ರೀತಿ ಏನಾದರೂ ಸರ್ಕಾರದ ಉದ್ದೇಶಕ್ಕೆ ಸ್ವಾಧೀನ ಮಾಡಬೇಕೆಂದಾಗ, ರಾಜ್ಯದ ಮುಖ್ಯಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ Periodical Meeting ನಡೆಯುತ್ತಿದೆ. ಅವರು ಅದನ್ನು ರಿವ್ಯೂ ಮಾಡುತ್ತಾರೆ. ನಾನು ಕಾನೂನು ಮಂತ್ರಿಯಾದ ಮೇಲೆ ಇಲಾಖೆಯ ಡಿ.ಜಿ.ಪಿ., ಮತ್ತು ಎ.ಜಿ.ಪಿ.ಗಳನ್ನು ಕರೆದು ಸರ್ಕಾರಿ ಪ್ರಕರಣಗಳು ಯಾವ್ಯಾವ ಹಂತದಲ್ಲಿವೆ ಮತ್ತು ಯಾವ್ಯಾವುದರಲ್ಲಿ presentation ಮಾಡಿದ್ದಾರೆ, *what is the standing of the advocate before the court* ಎಂದು ನಾನು ಈಗ ಪ್ರಾರಂಭ ಮಾಡಿದ್ದೇನೆ. ಎಲ್ಲೆಲ್ಲಿ ನಮ್ಮ Prosecutors or Pleaders ಗಳ ಕಡೆಯಿಂದ ಕ್ರಮಬದ್ಧವಾಗಿಲ್ಲವೆಂದರೆ ಅಂತಹ ಕಡೆಗಳಲ್ಲಿ ನಾನು ಎ.ಜಿ.ಯವರ ಮುಖಾಂತರ ಕ್ರಮ ಜರುಗಿಸಿ ಅದನ್ನು tight ಮಾಡುವುದಕ್ಕೆ ಖಂಡಿತವಾಗಿ ಈ ಮನೆಗೆ assure ಮಾಡುತ್ತೇನೆ.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ಈ ಪ್ರಕರಣದಲ್ಲಿ ಏನಾಗಿದೆ ಎಂದರೆ, ಬಿ.ಡಿ.ಎ.,ಯವರು ಪಾರ್ಟಿಯಲ್ಲ. ಅಲ್ಲಿರುವುದು ಮಾಲಿನ್ಯ ನಿಯಂತ್ರಣ ಮಂಡಳಿಯವರದ್ದು. ಅದಕ್ಕೆ ದಯವಿಟ್ಟು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರನ್ನು ಕರೆದು ಮಾನ್ಯ ಸಚಿವರು ಮಾತನಾಡಿ, ಅದರ ಉಸ್ತುವಾರಿ ಮಾಡಿದರೆ, ನಿಗಾ ವಹಿಸುವುದಕ್ಕೆ ಅನುಕೂಲವಾಗುತ್ತದೆ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಎಲ್ಲಾ ಇಲಾಖೆಗಳ ವಕೀಲರುಗಳು, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನಿಗಮ ಮತ್ತು ಮಂಡಳಿಗಳ ಪರಿವಾಗಿ ಯಾವ ವಕೀಲರು appear ಆಗುತ್ತಿದ್ದಾರೆ. ಅವರು ಅಷ್ಟನ್ನು pull-up ಮಾಡಬೇಕೆಂದು ತೀರ್ಮಾನ ತೆಗೆದುಕೊಂಡಿದ್ದೇವೆ. *We will pull it up.*

(ಮುಂದು...)

(732) 16.09.2021 11.30 LL-VK

(ಸಭಾಪತಿಯವರ ಉಪಸ್ಥಿತಿ)

ಪ್ರಶ್ನೆ ಸಂಖ್ಯೆ:530

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಬಸವರಾಜ ಪಾಟೀಲ್ ಇಟಗಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ನನ್ನ ಪ್ರಶ್ನೆಗೆ ಕೊಟ್ಟಿರುವ ಉತ್ತರದಲ್ಲಿ ಸರ್ಕಾರವು 2020-21ನೇ ಸಾಲಿನ ಆಯವ್ಯಯದಲ್ಲಿ ಮಾಡುತ್ತೇವೆಂದು ಘೋಷಣೆ ಮಾಡಿರುತ್ತಾರೆ. ಈ ಬಗ್ಗೆ ನಾನು ದಿನಾಂಕ:18.03.2020ರಲ್ಲಿಯೂ ಸಹ ಪ್ರಶ್ನೆ ಕೇಳಿದ್ದೆನು. ಆಗ ನನ್ನ ಪ್ರಶ್ನೆಗೆ "ಇದರ ಬಗ್ಗೆ ಪ್ರಸ್ತಾವನೆ ಕುರಿತಂತೆ ವಿವರವಾದ ಯೋಜನಾ ವರದಿಯನ್ನು ತಯಾರಿಸುತ್ತೇವೆ. ನಂತರ, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆಂದು" ಉತ್ತರ ನೀಡಿರುತ್ತಾರೆ. ಅಲ್ಲಿಂದ ಇಲ್ಲಿಯವರೆಗೆ ಸುಮಾರು ಒಂದೂವರೆ ವರ್ಷ ಕಳೆದಿದ್ದು, ಈಗಲೂ ಸಹ "ವಿಸ್ತೃತ ಸರ್ವೆ ಕಾರ್ಯ ಕೈಗೊಂಡು ತಾಂತ್ರಿಕ ವಿಶ್ಲೇಷಣಾ ವರದಿಯನ್ನು ತಯಾರಿಸಿದ ನಂತರ ನಿರ್ದಿಷ್ಟ ನೀರಿನ ಸಂಗ್ರಹಣ ವಿವರಗಳು ಲಭ್ಯವಾಗಲಿವೆ" ಎಂದು ಅದೇ ಉತ್ತರವನ್ನು ನೀಡಿರುತ್ತಾರೆ. ಈ ಯೋಜನೆ ಪ್ರಾರಂಭವಾಗಿ ಸುಮಾರು ಎರಡೂವರೆ ವರ್ಷದಿಂದ ಮೂರು ವರ್ಷಗಳು ಕಳೆದಿರುತ್ತವೆ. ಅಲ್ಲದೇ, ಈ ಯೋಜನೆ ಜಾರಿಗೆ ತರುವುದು ಅವಶ್ಯಕವಾಗಿದೆಯೆಂದು ಆಯವ್ಯಯ ಭಾಷಣದಲ್ಲಿಯೂ ಸಹ ಘೋಷಣೆ ಮಾಡಲಾಗಿದೆ. ಅದರಲ್ಲಿ, "ಈ ಯೋಜನೆಯಿಂದ 4-5 ಡೊಡ್ಡ ಡೊಡ್ಡ ನಗರಗಳಿಗೆ ಕುಡಿಯುವ ನೀರಿನ ಅನುಕೂಲವಾಗಲಿದೆ" ಎಂದು ಸಹ ಉಲ್ಲೇಖ ಮಾಡಿರುತ್ತಾರೆ.

ಮಾನ್ಯ ಸಚಿವರ ಗಮನಕ್ಕೆ ತರುವುದಕ್ಕೆ ಬಯಸುವುದೇನೆಂದರೆ, ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿಯೂ ಸಹ ಇದೇ ರೀತಿ ಆಗಿದ್ದು, ಆ ಬಗ್ಗೆ ನಿನ್ನೆಯ ದಿವಸ ಸಾಕಷ್ಟು ಚರ್ಚೆ ಮಾಡಿದರೂ ಸಂದರ್ಭದಲ್ಲಿ, ನಾವು ಸಹ ಪೂರಕವಾದ ಪ್ರಶ್ನೆಗಳನ್ನು ಕೇಳಿದ್ದು, ಅದಕ್ಕೆ ಮಾನ್ಯ ಸಚಿವರು ಸಹ ಸಾಕಷ್ಟು ಸವಿಸ್ತಾರವಾದ ಉತ್ತರವನ್ನು ಕೊಟ್ಟಿರುತ್ತಾರೆ. ಆದರೆ, ಯಾವುದೇ ಯೋಜನೆಗಳಲ್ಲಿ time bound works ಇರುವುದಿಲ್ಲ. ಈ ಯೋಜನೆ ಬಗ್ಗೆ ಕಳೆದ 3 ವರ್ಷದ ಹಿಂದೆ, ರಾಯಚೂರು ಜಿಲ್ಲೆಯ ಸ್ಥಳೀಯ ದಿನಪತ್ರಿಕೆಯಲ್ಲಿ, "ಸದರಿ ಯೋಜನೆಯು ಇನ್ನು 6 ತಿಂಗಳಿನಲ್ಲಿ ಪೂರ್ಣಗೊಳ್ಳುತ್ತದೆ. ಇದರಿಂದಾಗಿ, ಕುಡಿಯುವ ನೀರಿನ ಅನುಕೂಲವಾಗುತ್ತದೆ ಮತ್ತು tail-end ಗೂ ಅನುಕೂಲವಾಗುತ್ತದೆ" ಎಂದು ವರದಿಯಾಗಿರುತ್ತದೆ. ಈ ಯೋಜನೆಯಿಂದ ಸುಮಾರು 3 ರಿಂದ 4 ಟಿ.ಎಂ.ಸಿ. ನೀರು

ಲಭ್ಯವಾಗುತ್ತದೆ ಎಂಬ ಮಾಹಿತಿ ಇರುತ್ತದೆ. ಅದು ಸಹ ಸರ್ವೆ ಮಾಡಿದ ನಂತರ ಸಂಪೂರ್ಣ ಮಾಹಿತಿ ಗೊತ್ತಾಗುತ್ತದೆ. ಇದು ಅವಶ್ಯಕವಾದ ಯೋಜನೆಯಾಗಿದೆ. ಏಕೆಂದರೆ, ರಾಯಚೂರು ನಗರವು ಸುಮಾರು 5 ರಿಂದ 6 ಲಕ್ಷ ಜನಸಂಖ್ಯೆ ಹೊಂದಿರುವ ನಗರವಾಗಿದೆ. ಆ ನಗರಕ್ಕೆ ತುಂಗಭದ್ರಾ ನದಿಯಿಂದ ಈಗಾಗಲೇ ನೀರು ಕೊಡುತ್ತಿದ್ದು, ಅದು ಸಾಕಾಗುತ್ತಿರುವುದಿಲ್ಲ. ಜೊತೆಗೆ, ರಾಯಚೂರು ಜಿಲ್ಲೆಯ ಗುರ್ಜಾಪುರ ಬ್ಯಾರೇಜ್‌ನಿಂದಲೂ ಸಹ ನೀರು ಪೂರೈಸುತ್ತಿದ್ದು, ಅದು ಸಹ ಸಾಕಾಗುತ್ತಿರುವುದಿಲ್ಲ. ಇಂತಹ ಯೋಜನೆಗಳಲ್ಲಿ water bodies create ಮಾಡಿದಾಗ ಮಾತ್ರ ಕುಡಿಯುವ ನೀರಿನ ಸಮಸ್ಯೆಗಳು ಬಗೆಹರಿಯುತ್ತವೆ. ಏಕೆಂದರೆ, ಈ ಯೋಜನೆ ಗುಲ್ಬರ್ಗಾ ಜಿಲ್ಲೆ, ಯಾದಗಿರಿ ಜಿಲ್ಲೆ, ಸುರಪುರ, ಕೆಂಭಾವಿಯಿಂದ ಜೀವರ್ಗಿ-ಗುಲ್ಬರ್ಗಾ ನಗರದವರೆಗೂ ಅನುಕೂಲವಾಗುವಂತಹ ಒಂದು ಯೋಜನೆಯಾಗಿರುತ್ತದೆ.

ಅದಕ್ಕಾಗಿ, ತಮ್ಮ ಮುಖಾಂತರ ಮಾನ್ಯ ಸಚಿವರಲ್ಲಿ ವಿನಂತಿಸುವುದೇನೆಂದರೆ, ತಕ್ಷಣವೇ ಈ ಯೋಜನೆಯ ಸರ್ವೆ ಕಾರ್ಯ ಮಾಡಬೇಕು. ಏಕೆಂದರೆ, ಈಗಾಗಲೇ ಒಂದೂವರೆ ವರ್ಷ ಕಳೆದಿದ್ದು, ಆಗಲೂ ಸರ್ವೆ ಮಾಡುತ್ತೇವೆಂದು ಹೇಳಿದ್ದು, ಈಗಲೂ ಸಹ ಅದೇ ಉತ್ತರವನ್ನು ನೀಡಿರುತ್ತಾರೆ. ಮುಂದಿನ ಬಾರಿ ಸಹ ನಾನು ಇದೇ ಪ್ರಶ್ನೆಯನ್ನು ಕೇಳಿದರೆ ಆಗಲೂ ಸಹ ಇದೇ ಉತ್ತರವನ್ನು ನೀಡಬಹುದು. ಹಾಗಾಗಿ, ಮಾನ್ಯ ಸಚಿವರು ಈ ಯೋಜನೆ ಬಗ್ಗೆ ಸ್ವಲ್ಪ ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಕೋರುತ್ತೇನೆ.

ಶ್ರೀ ಗೋವಿಂದ ಎಂ. ಕಾರಜೋಳ:- ಮಾನ್ಯ ಸಭಾಪತಿಯವರೇ, ಮಾನ್ಯ ಬಸವರಾಜ ಪಾಟೀಲ್ ಇಟಗಿಯವರು ಇದೇ ಪ್ರಶ್ನೆಯನ್ನು ಈಗಾಗಲೇ ಎರಡು ಸಲ ಕೇಳಿದ್ದು, ಮೂರನೆ ಸಲ ಕೂಡ ಕೇಳಿರುತ್ತಾರೆ. ಈ ಯೋಜನೆ ಪೂರ್ಣಗೊಳಿಸುವುದು ಅವಶ್ಯಕವಾಗಿರುತ್ತದೆ ಮತ್ತು ಅದನ್ನು ಮಾಡುವ ಬಗ್ಗೆ ಸರ್ಕಾರಕ್ಕೂ ಸಹ ಇಚ್ಛೆ ಇರುತ್ತದೆ. ಅದಕ್ಕಾಗಿ ಈಗಾಗಲೇ ಪ್ಲಾನ್, ಸರ್ವೆ, ಎಸ್ಕಿಮೇಟ್ ಮಾಡತಕ್ಕಂಥದಕ್ಕೆ ನಾವು consultancy agency ಅನ್ನು ನೇಮಕ ಮಾಡುವುದಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ. ಡಿ.ಪಿ.ಆರ್. ತಯಾರಾಗಿ ಬಂದ ನಂತರ ನಮ್ಮ ಆರ್ಥಿಕ ವ್ಯವಸ್ಥೆಯನ್ನು ನೋಡಿಕೊಂಡು ಸದರಿ ಯೋಜನೆಗೆ ಅನುಮೋದನೆ ನೀಡುತ್ತೇವೆ.

ಪ್ರಶ್ನೆ ಸಂಖ್ಯೆ:607**(ಉತ್ತರವನ್ನು ಲಗತ್ತಿಸಲಾಗಿದೆ)**

ಶ್ರೀ ನಿರಾಣಿ ಹಣಮಂತ ರುದ್ರಪ್ಪ:- ಮಾನ್ಯ ಸಭಾಪತಿಯವರೇ, ನಿನ್ನೆಯ ದಿವಸ ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆಯಾಗಿದ್ದು, ಉತ್ತರ ನೀಡಲಾಗಿರುತ್ತದೆ. ಆದರೆ, ಇದರಲ್ಲಿ ನಾನು ನಿರ್ದಿಷ್ಟವಾದ ಪ್ರಶ್ನೆಗಳಿಗೆ ಉತ್ತರವನ್ನು ಬಯಸುತ್ತಿದ್ದೇನೆ. ಅದೇನೆಂದರೆ, ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಎಷ್ಟು ಜಮೀನು ಭೂಸ್ವಾಧೀನವಾಗಿದೆ ಮತ್ತು ಅದರಲ್ಲಿ ಎಷ್ಟು ಜಮೀನಿಗೆ ಪರಿಹಾರ ಕೊಟ್ಟಿದ್ದಾರೆಂಬ ಪ್ರಶ್ನೆಯನ್ನು ಕೇಳಿರುತ್ತೇನೆ. ಅದಕ್ಕೆ ಇಲ್ಲಿಯವರೆಗೂ ಭೂಸ್ವಾಧೀನ ಆಗಿರುವಂಥದ್ದು 1,33,867 ಎಕರೆ ಜಮೀನು ಎಂದು ಉತ್ತರ ನೀಡಿರುತ್ತಾರೆ. ಆದರೆ, ಅವಾರ್ಡ್ ಆಗಿರುವಂಥದ್ದು, 23,592 ಎಕರೆ ಮಾತ್ರ. ಉಳಿದಿರತಕ್ಕ 1,10,275 ಎಕರೆ ಜಮೀನಿಗೆ ಇದುವರೆವಿಗೂ ಪರಿಹಾರ ಹಣ ನೀಡಿರುವುದಿಲ್ಲ. ಅದನ್ನು ಯಾವ ಕಾಲಮಿತಿಯಲ್ಲಿ ನೀಡುತ್ತಾರೆ ಎನ್ನುವುದನ್ನು ತಿಳಿಸಬೇಕು. ಇದರ ಜೊತೆಗೆ, ಈಗಾಗಲೇ ಭೂಸ್ವಾಧೀನ ಆಗಿರತಕ್ಕಂತಹ ಭೂಪ್ರದೇಶದಲ್ಲಿ ಬಹುಪಾಲು Notifications vitiate ಆಗಿರುತ್ತವೆ. ಇದನ್ನು ಸರ್ಕಾರದ ಗಮನಕ್ಕೆ ತರುವುದಕ್ಕೆ ಬಯಸುತ್ತೇನೆ. ಕಾಲಮಿತಿಯಲ್ಲಿ ಅವಾರ್ಡ್ ಆಗದೇ ಇರತಕ್ಕಂತಹ ಹಿನ್ನೆಲೆಯಲ್ಲಿ ಸ್ವಾಧೀನಕ್ಕೆ ಒಳಪಟ್ಟಿರುವಂತಹ ಶೇಕಡ 90 ರಷ್ಟು ಜಮೀನು vitiate ಆಗಿರುತ್ತವೆ. ಅದನ್ನು ಪುನಃ ನೋಟಿಫಿಕೇಷನ್ ಮಾಡಬೇಕಾದಂತಹ ಅನಿವಾರ್ಯ ಇರುತ್ತದೆ. ಅದನ್ನು ಏಕಕಾಲದಲ್ಲಿ ಎಲ್ಲಾ ಪ್ರದೇಶವನ್ನು ಇವೊತ್ತಿನ ದಿವಸ ಭೂಸ್ವಾಧೀನಕ್ಕೆ ಒಳಪಡಿಸಬೇಕು. ಕೆಲವೊಂದು ಗ್ರಾಮಗಳಲ್ಲಿ ಗ್ರಾಮಸ್ಥರಲ್ಲರೂ ಸಹ ಅಧಿಕಾರಿಗಳ ಮೇಲೆ ಒತ್ತಡ ಹೇರಿ ತಮ್ಮ ಗ್ರಾಮದ ಬಗ್ಗೆ ಮಾತ್ರ ನೋಟಿಫಿಕೇಷನ್ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ. ದಯಮಾಡಿ, ಆ ರೀತಿ ಆಗಬಾರದು. 1,10,275 ಎಕರೆ ಜಮೀನು ಭೂಸ್ವಾಧೀನಕ್ಕೆ ಕಾಲಮಿತಿಯಲ್ಲಿ ನೋಟಿಫಿಕೇಷನ್ ಮಾಡಿ, ಪರಿಹಾರ ಕೊಡುವ ಬಗ್ಗೆ ತಿಳಿಸಬೇಕು. ಅದರ ಜೊತೆಯಲ್ಲಿ, ಏಕರೂಪದ ಬೆಲೆ ನಿಗದಿಗೊಳಿಸುವ ಬಗ್ಗೆ ಸರ್ಕಾರದಲ್ಲಿ ಏನಾದರೂ ಚಿಂತನೆ ಇದೆಯೇ ಎನ್ನುವುದನ್ನು ತಿಳಿಸಬೇಕು. ಅದರ ಜೊತೆಯಲ್ಲಿ, ಕಾನೂನು ವ್ಯಾಪ್ತಿಯಲ್ಲಿ ನಮ್ಮಲ್ಲಿ Legal Cell ಏನು ಇದೆ. ಸನ್ಮಾನ್ಯ ಕಾನೂನು ಸಚಿವರು ಸಹ ಈ ಸದನದಲ್ಲಿ ಇದ್ದಾರೆ. ಹಾಗಾಗಿ, ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಕಳೆದ ವರ್ಷದಿಂದ Legal Cell ನಲ್ಲಿ ಆಫೀಸರ್ ಇಲ್ಲದೇ ಇದ್ದುದರಿಂದ, ನ್ಯಾಯಾಲಯಕ್ಕೆ ಹೋಗಿರತಕ್ಕಂತಹ ಪ್ರಕರಣಗಳಲ್ಲಿ ಸಾಕಷ್ಟು ತೊಂದರೆಯಾಗಿದೆ. ಆ ಪ್ರಕರಣಗಳಲ್ಲಿ ವಕೀಲರು no appeal ತರಬೇಕಾದರೆ, ವಿಧಾನಸೌಧ ಮತ್ತು ಎಂ.ಎಸ್.ಬಿಲ್ಡಿಂಗ್ ನಲ್ಲಿ ಅಲೆದಾಡುವಂತಹ ಪರಿಸ್ಥಿತಿ ಇರುವುದನ್ನು ನಾನು

ನೋಡುತ್ತಿದ್ದೇನೆ. ಹಾಗಾಗಿ, ದಯಮಾಡಿ ಒಬ್ಬ ಲೀಗಲ್ ಆಫೀಸರ್ ಅನ್ನು ನೇಮಕ ಮಾಡಿ, ಅಪೀಲು ಹಾಕಬೇಕೋ ಅಥವಾ ಬೇಡವೋ ಎಂಬ ತೀರ್ಮಾನವನ್ನು ಕಾನೂನು ವ್ಯಾಪ್ತಿಯಲ್ಲಿ ಬಾಗಲಕೋಟೆಯಲ್ಲಿ ತೀರ್ಮಾನ ಮಾಡುವಂಥದ್ದು ಆಗಬೇಕು. ದಯಮಾಡಿ, ಅಲ್ಲಿ ಒಬ್ಬ ಅಧಿಕಾರಿಯನ್ನು ನೇಮಕ ಮಾಡಬೇಕೆಂದು ಮಾನ್ಯ ನೀರಾವರಿ ಸಚಿವರು ಹಾಗೂ ಕಾನೂನು ಸಚಿವರಿಗೆ ಈ ಮೂಲಕ ಗಮನಕ್ಕೆ ತರುವುದಕ್ಕೆ ಬಯಸುತ್ತೇನೆ.

ಶ್ರೀ ಗೋವಿಂದ ಎಂ. ಕಾರಜೋಳ:- ಮಾನ್ಯ ಸಭಾಪತಿಯವರೇ, ಈ ಯೋಜನೆಯಲ್ಲಿ ಕಾಲಮಿತಿ ವಿಧಿಸುವುದಕ್ಕೆ ಅವಕಾಶವಿರುವುದಿಲ್ಲ. ಏಕೆಂದರೆ, ಭೂಸ್ವಾಧೀನ ಪ್ರಕ್ರಿಯೆ ಎನ್ನುವುದು ಬಹಳ ದೊಡ್ಡ ಪ್ರಕ್ರಿಯೆಯಾಗಿರುತ್ತದೆ. ಮಾನ್ಯ ಸದಸ್ಯರು ಸಹ ಈ ಹಿಂದೆ ಭೂ ಸ್ವಾಧೀನ ಪ್ರಕ್ರಿಯೆ ಮಾಡಿದಂತಹವರು ಹಾಗೂ ಅವರು ವಕೀಲರು ಸಹ ಆಗಿದ್ದು, ಈ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಹಾಗಾಗಿ, ಇದರಲ್ಲಿ ಕಾಲಮಿತಿ ನಿಗದಿ ಮಾಡುವುದಕ್ಕೆ ಅವಕಾಶವಿರುವುದಿಲ್ಲ. ಆದರೆ, ಒಂದು ಭರವಸೆಯನ್ನು ತಮ್ಮ ಮೂಲಕ ನೀಡಬಯಸುವುದೇನೆಂದರೆ, ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಅಣೆಕಟ್ಟಿನಲ್ಲಿ 524.256 ಮೀಟರ್‌ಗೆ ನಿಲ್ಲಿಸುವುದಕ್ಕಿಂತಲೂ ಮೊದಲು ಪರಿಹಾರ ಹಣ ನೀಡಿಯೇ ನೀರು ನಿಲ್ಲಿಸುತ್ತೇವೆ.

ಪ್ರಶ್ನೆ ಸಂಖ್ಯೆ: 517**(ಉತ್ತರವನ್ನು ಲಗತ್ತಿಸಲಾಗಿದೆ)**

ಶ್ರೀ ಎಂ.ಎ. ಗೋಪಾಲಸ್ವಾಮಿ:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ ಮಾನ್ಯ ಸಚಿವರು ಉತ್ತರ ಒದಗಿಸಿದ್ದಾರೆ. ಈಗಾಗಲೇ, ಮಾನ್ಯ ಈಗಿನ ನಮ್ಮ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು 2012ರಲ್ಲಿ ಕಾರ್ಯರೂಪಕ್ಕೆ ತಂದಂತಹ ನುಗ್ಗೆಹಳ್ಳಿ ಏತ ನೀರಾವರಿ ಯೋಜನೆ. ಅದರ ಜೊತೆಗೆ, ಮಾನ್ಯ ಮುಖ್ಯಮಂತ್ರಿಗಳಾಗಿದ್ದಂತಹ ಶ್ರೀ ಸಿದ್ದರಾಮಯ್ಯನವರು ಸಹ ಈ ಯೋಜನೆಯನ್ನು ತಂದರು. ಆದರೆ, ಗುತ್ತಿಗೆದಾರರಿಗೆ ಹಂತ ಹಂತವಾಗಿ ಏನು ಹಣ ಬಿಡುಗಡೆ ಆಗುತ್ತದೆ, ಆ ಸಂದರ್ಭದಲ್ಲಿ ಜಮೀನು ಕಳೆದುಕೊಂಡಂತಹ ರೈತರಿಗೆ ಪರಿಹಾರ ಹಣ ಬಿಡುಗಡೆಯಾಗಬೇಕು ಏಕೆಂದರೆ, ಈ ಯೋಜನೆ ಪ್ರಾರಂಭವಾಗಿ ಸುಮಾರು 9 ವರ್ಷ ಕಳೆದಿದ್ದು, ನುಗ್ಗೆಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿಗಳ ಕೆಲಸ ಕಳೆದ 2 ವರ್ಷದಿಂದ ನಡೆಯುತ್ತಿದ್ದು, ನೀರು ಬಿಡುಗಡೆಯಾಗಿರುತ್ತದೆ. ಆದರೆ, ರೈತರಿಗೆ ಇನ್ನು ಪರಿಹಾರದ ಹಣ ಬಿಡುಗಡೆಯಾಗಿರುವುದಿಲ್ಲ. ಅದರಂತೆ, ಸುಮಾರು 6 ಕೋಟಿ ಹಣ ಬಿಡುಗಡೆ ಆಗಬೇಕು. ಹಿರಿಸಾವೆ, ನುಗ್ಗೆಹಳ್ಳಿ ಏತ ನೀರಾವರಿ ಮತ್ತು ಕಲ್ಲೇಸ್ವಾಮನಹಳ್ಳಿ ಏತ ನೀರಾವರಿ ಯೋಜನೆಯಲ್ಲಿ ಕಾಮಗಾರಿಗಳು ಶೇಕಡ 40 ರಿಂದ 50 ರಷ್ಟು ನಡೆಯುತ್ತಿವೆ. ಆದರೆ, ಕಂದಾಯ ಇಲಾಖೆಯಲ್ಲಿ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ ಇದ್ದು, ಯಾರು ಕೂಡ ಜವಾಬ್ದಾರಿಯಿಂದ ಕೆಲಸ ಮಾಡುತ್ತಿರುವುದಿಲ್ಲ ಎನ್ನುವುದು ನನ್ನ ಭಾವನೆ. ಏಕೆಂದರೆ, ಯಾವುದೇ 11(ಇ) ನಕ್ಷೆ ಇರಬಹುದು ಅಥವಾ ರೈತರ ಎಷ್ಟು ಜಮೀನು ಭೂಸ್ವಾಧೀನವಾಗಿದೆ ಎಂಬ ಮಾಹಿತಿ ಇರಬಹುದು; ನಾವು ಕೂಡ ಸ್ಥಳೀಯ ಶಾಸಕರಾಗಿ ಅಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿರುತ್ತೇವೆ. ಈ ವರ್ಷ ನುಗ್ಗೆಹಳ್ಳಿ ಏತ ನೀರಾವರಿಯಲ್ಲಿ ರೈತರು ಪರಿಹಾರ ಹಣ ನೀಡಿರುವುದಿಲ್ಲವೆಂದು ಮಣ್ಣನ್ನು ತುಂಬಿರುತ್ತಾರೆ. ಆದುದರಿಂದ, ರೈತರಿಗೆ ಪರಿಹಾರ ಹಣ ಬಿಡುಗಡೆ ಮಾಡುವ ಬಗ್ಗೆ ಮಾನ್ಯ ಸಚಿವರು ಉತ್ತರ ನೀಡಬೇಕು. ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ. ಗೋಪಾಲಯ್ಯನವರು ಸಹ ಸದನದಲ್ಲಿ ಹಾಜರಿದ್ದು, ಅವರು ಸಹ ಈ ಬಗ್ಗೆ ಒಂದು ಸಭೆ ನಡೆಸಬೇಕು. ಕಳೆದ ವಾರ ಮಾನ್ಯ ಜಲಸಂಪನ್ಮೂಲ ಸಚಿವರು, ಜಿಲ್ಲಾಧಿಕಾರಿಗಳೊಂದಿಗೆ ಸಭೆ ಮಾಡಿ ರೈತರಿಗೆ ಪರಿಹಾರ ಹಣ ನೀಡುವುದಕ್ಕೆ ಸೂಚನೆ ನೀಡಿರುತ್ತಾರೆ. ಆದರೆ, ಅದು ಕಾರ್ಯರೂಪಕ್ಕೆ ಬರಬೇಕು. ಅದಕ್ಕಾಗಿ ನಾನು ಅವರಿಂದ ಉತ್ತರವನ್ನು ಬಯಸುತ್ತೇನೆ.

ಶ್ರೀ ಗೋವಿಂದ ಎಂ. ಕಾರಜೋಳ:- ಮಾನ್ಯ ಸಭಾಪತಿಯವರೇ, ಈ ಯೋಜನೆಯಲ್ಲಿ 414 ಜನ ರೈತರಿಗೆ 153 ಎಕರೆ ಜಮೀನಿಗೆ ಸಂಬಂಧಿಸಿದಂತೆ ಈಗಾಗಲೇ 8 ಕೋಟಿ 50 ಲಕ್ಷ ರೂಪಾಯಿಗಳ ಪರಿಹಾರ ಹಣವನ್ನು ನೀಡಲಾಗಿರುತ್ತದೆ. ಅಲ್ಲದೇ, ಜಿಲ್ಲಾಧಿಕಾರಿಗಳ ಬಳಿ ಇನ್ನೂ 7 ಕೋಟಿ 78 ಲಕ್ಷ ಹಣ ಇರುತ್ತದೆ. ಅದಕ್ಕಾಗಿ, ಕಳೆದ ವಾರ ನಡೆದಂತಹ ಸಭೆಯಲ್ಲಿ ಜಿಲ್ಲಾಧಿಕಾರಿಗೆ, ನಾನು ಈಗಾಗಲೇ ಸೂಚನೆ ನೀಡಿರುತ್ತೇನೆ. ಆ ಸಭೆಯಲ್ಲಿ ಮಾನ್ಯ ಸದಸ್ಯರು ಸಹ ಹಾಜರಿದ್ದರು. ಅದರಂತೆ, ಈಗಾಗಲೇ ಯಾವ್ಯಾವ ಜಮೀನಿಗೆ award ಆಗಿವೆ, ಅವುಗಳಿಗೆ ಕೂಡಲೇ ಪರಿಹಾರ ಹಣ ನೀಡಬೇಕೆಂದು ಸೂಚನೆ ನೀಡಿರುತ್ತೇನೆ. ನಾನು ನೀರಾವರಿ ಮಂತ್ರಿಯಾದ ನಂತರ ಈ ಯೋಜನೆ ಸ್ವಲ್ಪ ಮುಂದೆ ಹೋಗಿರುತ್ತದೆ. ಈಗಾಗಲೇ 2-3 ಪ್ರಕರಣಗಳನ್ನು ಇತ್ಯರ್ಥ ಮಾಡಿದ್ದು, ಉಳಿದ ಪ್ರಕರಣಗಳನ್ನು ಇತ್ಯರ್ಥ ಮಾಡುವುದಕ್ಕೆ ಒತ್ತಡ ಹಾಕುತ್ತೇನೆ.

ಶ್ರೀ ಎಂ.ಎ. ಗೋಪಾಲಸ್ವಾಮಿ:- ಮಾನ್ಯ ಸಭಾಪತಿಯವರೇ, ತಮ್ಮ ಇಲಾಖೆಯ ಎಂ.ಡಿ. ಯವರ ಜೊತೆ ಒಂದು ಸಭೆ ಏರ್ಪಡಿಸುವುದಕ್ಕೆ ಭರವಸೆ ನೀಡಬೇಕೆಂದು ಕೋರುತ್ತೇನೆ.

ಶ್ರೀ ಗೋವಿಂದ ಎಂ. ಕಾರಜೋಳ:- ಮಾನ್ಯ ಸಭಾಪತಿಯವರೇ, ಈ ಅಧಿವೇಶನ ಮುಕ್ತಾಯವಾದ ನಂತರ, ಒಂದು ಸಭೆ ಮಾಡೋಣ. ಅದಕ್ಕಾಗಿ, ಕಳೆದ ವಾರ ನಡೆದ ಸಭೆಗೆ ತಮ್ಮೆಲ್ಲರನ್ನು ಆಹ್ವಾನಿಸಿರುತ್ತೇನೆ. ಕಳೆದ ವಾರ ನಾನು ಹಾಸನ ಜಿಲ್ಲೆಗೆ ಬಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಭೂಸ್ವಾಧೀನ ಅಧಿಕಾರಿಗಳು, ನಮ್ಮ ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಕರಿದಾಯ ಇಲಾಖೆಯ ಅಧಿಕಾರಿಗಳೆಲ್ಲರನ್ನೂ ಕರೆದು ಸಭೆ ಮಾಡಿರುತ್ತೇನೆ. ಈ ವಿಷಯದಲ್ಲಿ ಮಾನ್ಯ ಸದಸ್ಯರ ಸಲಹೆ ಸಹ ಒಪ್ಪುವಂಥದಾಗಿದೆ. ಹಾಗಾಗಿ, ಅವರು ಹೇಳಿದಂತೆ ಒಂದು ಸಭೆ ನಡೆಸುತ್ತೇನೆ.

ಶ್ರೀ ಎಂ.ಎ. ಗೋಪಾಲಸ್ವಾಮಿ:- ಮಾನ್ಯ ಸಭಾಪತಿಯವರೇ, ಧನ್ಯವಾದಗಳು.

(ಮುಂದು...)

(733) 16.09.2021 11.40 YL-BNS

(ಸಭಾಪತಿಯವರ ಉಪಸ್ಥಿತಿ)

ಪ್ರಶ್ನೆ ಸಂಖ್ಯೆ 539**(ಉತ್ತರವನ್ನು ಲಗತ್ತಿಸಲಾಗಿದೆ)**

ಶ್ರೀ ಮುನಿರಾಜು ಗೌಡ ಪಿ.ಎಂ.:- ಮಾನ್ಯ ಸಭಾಪತಿಯವರೇ, ಈಗಾಗಲೇ ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದು, ಅವರ ಉತ್ತರವು ಸಮಾಧಾನಕರವಾಗಿಲ್ಲ. ಮೊದಲನೆಯದಾಗಿ, ರಾಜ್ಯದಲ್ಲಿ ಅನಧಿಕೃತವಾಗಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಹಾಗೂ ರೋಹಿಂಗ್ಯಾ ಮುಸ್ಲಿಮರನ್ನು ಗುರುತಿಸಲಾಗಿದೆಯೇ ಎನ್ನುವಂಥ ಪ್ರಶ್ನೆಯನ್ನು ಕೇಳಲಾಗಿದ್ದು, ಅವರನ್ನು ಗುರುತಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಒಂದು ಪದವನ್ನು ಉತ್ತರದಲ್ಲಿ ಸೇರಿಸಿಲ್ಲ. ಕೇವಲ ಒಂದು ಪ್ರಕರಣವು ಬೆಂಗಳೂರು ನಗರದಲ್ಲಿ ದಾಖಲಾಗಿದ್ದು, ಅದರಲ್ಲಿ ಒಬ್ಬ ವೈದ್ಯಾಧಿಕಾರಿಯನ್ನು ಬಂಧಿಸಲಾಗಿದೆ ಎಂದು ಉತ್ತರದಲ್ಲಿ ತಿಳಿಸಿದ್ದಾರೆ. ನಮ್ಮ ವಿಧಾನಸೌಧದಿಂದ ಹೊರಗೆ ಹೋಗಿ ಬೆಂಗಳೂರು ನಗರದ ಸುತ್ತ-ಮುತ್ತ ನೋಡಿದರೆ ಬಾಂಗ್ಲಾ ಜನರು ಕಸ ತೆಗೆಯುವುದರಿಂದ ಹಿಡಿದು, ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಸ್ವಚ್ಛತೆಗೊಳಿಸುವುದರಿಂದ ಹಿಡಿದು ಎಲ್ಲಾ ರೀತಿ ಕೆಲಸದಲ್ಲಿ ಪಾಲೊಳ್ಳುತ್ತಿರುವುದನ್ನು ಕಾಣಬಹುದು. ಆದರೆ, ಇಲ್ಲಿಯವರೆಗೂ ನಮ್ಮ ಹತ್ತಿರ ಹಲವಾರು ಪ್ರಕರಣಗಳಿದ್ದರೂ ಸಹಿತ 2019ರಲ್ಲಿ Central Range ನ ಅಧಿಕಾರಿಗಳ ವರದಿಯಲ್ಲಿ ನನಗೆ ಸಿಕ್ಕಿದ ವರದಿಯ ಪ್ರಕಾರ ಹುಲಿಮಂಗಲ, ಮಾರಗೊಂಡನಹಳ್ಳಿ, ಶಿಕಾರಿಪಾಳ್ಯ, ಸಂಪಿಗೆ ನಗರ, ಸಿಂಗೇನ ಅಗ್ರಹಾರ ಮತ್ತು ದಾಸರಹಳ್ಳಿ ಈ ಭಾಗಗಳಲ್ಲಿ ಬಾಂಗ್ಲಾ ಮತ್ತು ರೋಹಿಂಗ್ಯಾ ಮುಸ್ಲಿಮರು ಹಲವಾರು ಕಡೆಗಳಲ್ಲಿ ನೆಲೆಸಿದ್ದಾರೆ ಎಂದು ಕನ್ನಡ ಪ್ರಭ ಪತ್ರಿಕೆಯಲ್ಲಿ 2019ರಲ್ಲಿ **‘ಬಗಲ್ ಮೆ ಬಾಂಗ್ಲಾ ದುಶ್ಮನ್’** ಎಂದು ಸುಮಾರು 18 ಸೀರೀಸ್‌ಗಳಲ್ಲಿ ವರದಿಯು ಪ್ರಕಟವಾಗಿದೆ. ಅದರ ಜೊತೆಗೆ ವಲಸಿಗರಿಗೆ ಸಂಬಂಧಿಸಿದಂತೆ ವಿಜಯವಾಣಿ ಮತ್ತು ವಿಜಯ ಕರ್ನಾಟಕ, ಹೊಸ ದಿಗಂತ ದಿನ ಪತ್ರಿಕೆಗಳಲ್ಲಿ ವರದಿಯಾಗಿದ್ದರೂ ಸಹ ಕೇವಲ ಒಬ್ಬ ಅಧಿಕಾರಿಯನ್ನು ಮಾತ್ರ ಅಮಾನತು ಮಾಡುವಂಥ ಕೆಲಸವಾಗಿದೆ ಎಂದು ಮಾನ್ಯ ಸಚಿವರು ತಿಳಿಸಿದ್ದಾರೆ. ಅದಲ್ಲದೇ ವಿಶೇಷವಾಗಿ ಬೆಂಗಳೂರು ನಗರದಲ್ಲಿ ನಕಲಿ ವೋಟರ್ ಐ.ಡಿ. ಕಾರ್ಡ್ ಸೃಷ್ಟಿ ಮಾಡಿಕೊಂಡು, ಇಲ್ಲಿನ ಯುವಕರಿಗೆ ಸಿಗಬೇಕಾದಂಥ ಕೆಲಸವನ್ನು ಅವರು ಕಸಿಯುತ್ತಿರುವುದನ್ನು ಗಮನಿಸುತ್ತಿದ್ದೇವೆ. ಕೇವಲ ಬಾಂಗ್ಲಾ ದೇಶದವರಿಗೆ ಮಾತ್ರ ವೋಟರ್ ಐ.ಡಿ. ಕಾರ್ಡ್ ಸಿಗುತ್ತಿಲ್ಲ, ಪಾಕಿಸ್ತಾನದ ಉಗ್ರ ಕಸಬ್‌ಗೂ ಸಹ

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ನಾಗರಬಾವಿ ಪ್ರದೇಶದ ಟೀಚರ್ಸ್ ಕಾಲೋನಿಯಲ್ಲಿ ಆತನಿಗೆ ವೋಟರ್ ಐ.ಡಿ. ಕಾರ್ಡ್ ಸಿಕ್ಕಿದೆ ಎಂದು ಮುಂಬೈನ ದಾಳಿಯಾದಂಥ ಸಂದರ್ಭದಲ್ಲಿ ಅದರ ತನಿಖಾಧಿಕಾರಿಯಾದ ಶ್ರೀ ರಾಕೇಶ್ ಮರಿಯಾರವರು 'Let me say it now' ಎನ್ನುವಂಥ ತಮ್ಮ ಪುಸ್ತಕದಲ್ಲಿ ಬರೆದಿರುವುದನ್ನು ಸಹ ನಾವು ಗಮನಿಸಬಹುದು. ಆದ್ದರಿಂದ ಇಲ್ಲಿ ಹಲವಾರು ಜನರು ದೇಶ-ದ್ವೇಷಿ ಕೆಲಸಗಳನ್ನು ಮಾಡುತ್ತಿದ್ದರೂ ಸಹ ಅವರ ಮೇಲೆ ಯಾವುದೇ ರೀತಿಯ ತನಿಖೆ ನಡೆಸದೇ ಇರುವುದು ಮುಂದಿನ ಪೀಳಿಗೆಗೆ ತೊಂದರೆಯಾಗುವ ಸಾಧ್ಯತೆ ಇದೆ ಎನ್ನುವುದನ್ನು ಮಾನ್ಯ ಸಚಿವರ ಗಮನಕ್ಕೆ ತರಲು ಬಯಸುತ್ತೇನೆ. ಅದಲ್ಲದೇ ಅವರುಗಳಿಗೆ ಖಾಲಿ ನಿವೇಶನಗಳಲ್ಲಿ ಸಹ ವೋಟರ್ ಐ.ಡಿ. ಕಾರ್ಡ್ ಮತ್ತು ಆಧಾರ್ ಕಾರ್ಡ್ ಸಿಗುತ್ತಿರುವುದನ್ನು ಗಮನಿಸಿದರೆ, ಇವತ್ತು ಎಲ್ಲಿಯೋ ಒಂದು ಕಡೆ ಸರ್ಕಾರದಲ್ಲಿ ಇಚ್ಛಾಶಕ್ತಿಯ ಕೊರತೆ ಇರುವುದರಿಂದ ಅವರುಗಳನ್ನು ಹೊರಗೆ ಕಳುಹಿಸುವ ನಿಟ್ಟಿನಲ್ಲಿ ಕೆಲಸವಾಗುತ್ತಿಲ್ಲ ಎನ್ನುವಂಥ ಮಾತನ್ನು ಹೇಳಲು ಬಯಸುತ್ತೇನೆ. ಹಾಗಾಗಿ ಈ ರೀತಿಯಾಗಿ ಬೆಂಗಳೂರು ನಗರದಲ್ಲಿ ಬಾಂಗ್ಲಾ ದೇಶಿಯರು ಸಾವಿರಾರು ಸಂಖ್ಯೆಯಲ್ಲಿ ನೆಲೆಸಿದ್ದಾರೆ ಎಂದು ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರು ಸಹ ತಿಳಿಸಿದ್ದರೂ ಸಹ ಅವರುಗಳನ್ನು ಗುರುತಿಸುವಂಥ ಕೆಲಸವಾಗಿಲ್ಲ. ಬೆಂಗಳೂರಿನ ಸುತ್ತ-ಮುತ್ತ ನೆಲೆಸಿರುವಂಥ ಹಲವಾರು ಜನರನ್ನು ಹೊರಗೆ ಕಳುಹಿಸಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಇವತ್ತು ಪಶ್ಚಿಮ ಬಂಗಾಳದಲ್ಲಿಯೇ ದೇವಾಲಯಗಳನ್ನು ನೆಲಸಮಗೊಳಿಸುತ್ತಿರುವುದನ್ನು ಗಮನಿಸುತ್ತಿದ್ದೇವೆ. ಸರ್ಕಾರದ ಅಧೀನದಲ್ಲಿಯೇ ಜಿಲ್ಲಾಧಿಕಾರಿಗಳಿಗೆ ಯಾವುದೇ ಅಧಿಕಾರ ಇಲ್ಲದಿದ್ದರೂ ಸಹ ದೇವಸ್ಥಾನಗಳನ್ನು ನೆಲಸಮಗೊಳಿಸುವುದನ್ನು ನೋಡಿದರೆ, ಈ ರೀತಿಯಾದಂಥ ಅಕ್ರಮ ವಲಸಿಗರು ನಮ್ಮಲ್ಲಿರುವ ದೇವಸ್ಥಾನಗಳನ್ನು ನೆಲಸಮಗೊಳಿಸಬಹುದು ಮತ್ತು ಮುಂದಿನ ಪೀಳಿಗೆಗೆ ತೊಂದರೆಯಾಗುತ್ತದೆ. ಇದಕ್ಕೆ ದಯವಿಟ್ಟು ಸರ್ಕಾರ ಸರಿಯಾದಂಥ ಉತ್ತರವನ್ನು ನೀಡಬೇಕು.

ಶ್ರೀ ಅರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಬಹಳ ಕಳಕಳಿಯಿಂದ ಪ್ರಶ್ನೆಯನ್ನು ಕೇಳಿದ್ದಾರೆ. ಸರ್ಕಾರಕ್ಕೆ ಬದ್ಧತೆ ಇದೆ. ಯಾವುದೇ ಅಕ್ರಮ ವಲಸಿಗರು ಇಲ್ಲಿ ನೆಲೆಸಿದರೂ ಸಹ ಅವರ ಮೇಲೆ ಕಣ್ಣಿಗಾವಲು ಇಡುವಂತೆ ಪೊಲೀಸ್ ಇಲಾಖೆಗೆ ತಿಳಿಸಲಾಗಿದೆ. ರೋಹಿಂಗ್ಯಾ ನಿರಾಶ್ರಿತರನ್ನು ವಾಪಸ್ಸು ಕಳುಹಿಸುವುದಕ್ಕೆ ಕೇಂದ್ರ ಸರ್ಕಾರದಿಂದ ಸ್ಪಷ್ಟ ಮಾರ್ಗದರ್ಶಿ ಆಗಬೇಕಾಗಿದೆ. ಈಗಾಗಲೇ ಆರು ಕ್ಯಾಂಪ್‌ಗಳಲ್ಲಿ 190

ಜನ ನೆಲೆಸಿದ್ದಾರೆ. ಈಗಾಗಲೇ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಸಹ ನಿಖರವಾಗಿ ತಮ್ಮ ವ್ಯಾಪ್ತಿಯಲ್ಲಿ ವಿದೇಶಿಗರು ಏನು ಕೆಲಸ ಮಾಡುತ್ತಿದ್ದಾರೆ, ಅವರು ವಿದ್ಯಾರ್ಥಿಗಳೇ ಅಥವಾ ಕೆಲಸ ಮಾಡುತ್ತಿದ್ದಾರೆಯೇ? ಅವರ ಚಲನ-ವಲನವನ್ನು ಕಣ್ಣಿಟ್ಟು ಕಾಯಬೇಕೆಂದು ತಿಳಿಸಲಾಗಿದೆ. ಆಂತರಿಕ ಭದ್ರತಾ ವಿಭಾಗವು ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ದೇಶಿಗರನ್ನು ಪತ್ತೆ ಹಚ್ಚಲು ವಿಶೇಷ ಕಾರ್ಯಾಚರಣೆಯನ್ನು ನಡೆಸಿದ್ದು, ಸದರಿಯವರ ವಸತಿ ಸಮೀಕ್ಷೆಯನ್ನು ಪರಿಶೀಲನೆ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ವಿದೇಶಿಗರು ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸಲು ಬಿಡುವುದಿಲ್ಲ. ಒಂದು ವೇಳೆ ವೀಸಾ ಅವಧಿ ಮುಕ್ತಾಯಗೊಂಡಿದ್ದರೆ ಏನು ಮಾಡಬೇಕು, ಅದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ವಿಶೇಷ ಕಾರ್ಯಾಚರಣೆಯನ್ನು ನಮ್ಮ ಪೊಲೀಸ್‌ನವರು ನಡೆಸುತ್ತಿದ್ದಾರೆ. ಯಾವುದೇ ರೀತಿ ಗಾಬರಿಯಾಗುವ ಅವಶ್ಯಕತೆ ಇಲ್ಲವೆಂದು ನಾನು ಭಾವಿಸುತ್ತೇನೆ. Civil Detention Centre ಸಹ ಬೆಂಗಳೂರಿನಲ್ಲಿ ಇದ್ದು, ವೀಸಾ ಅವಧಿ ಮುಗಿದಿರುವಂಥ ಕೆಲವು ಮಂದಿಯನ್ನು ಅದರಲ್ಲಿ ಇರಿಸಲಾಗಿದೆ. ವಿಶೇಷವಾಗಿ ಆಫೀಕಾ ಪ್ರಜೆಗಳು ಕೆಲವರು ಉಳಿದಿದ್ದು, ಅವರ ಬಗ್ಗೆ ಸಹ ಕಣ್ಣಿಟ್ಟು ಇಡಲಾಗಿದೆ ಮತ್ತು ಮೊಕದ್ದಮೆಗಳನ್ನು ಹೂಡಲಾಗಿದೆ. ಇದರಿಂದಾಗಿ ಮೊಕದ್ದಮೆ ಮುಗಿಯದೇ ಅವರನ್ನು ಹೊರಗೆ ಕಳುಹಿಸಲು ಸಾಧ್ಯವಾಗದಂಥ ಪರಿಸ್ಥಿತಿ ಇದೆ. ಏನೇ ಆದರೂ ಸರ್ಕಾರ ಎಚ್ಚರಿಕೆಯಿಂದ ಕಣ್ಣಿಟ್ಟು ಇಡುವಂಥ ಕೆಲಸವನ್ನು ಮಾಡಿದೆ.

ಶ್ರೀ ಮುನಿರಾಜು ಗೌಡ ಪಿ.ಎಂ.:- ಮಾನ್ಯ ಸಭಾಪತಿಯವರೇ, ವೀಸಾ ತೆಗೆದುಕೊಂಡಿರುವವರನ್ನು ಗಮನಿಸಲಾಗುತ್ತಿದೆ ಎನ್ನುವಂಥ ಮಾತನ್ನು ಮಾನ್ಯ ಸಚಿವರು ಹೇಳಿದರು. ಆದರೆ, ಬಾಂಗ್ಲಾ ದೇಶದಿಂದ ಬಂದಿರುವವರಿಗೆ ಇಲ್ಲಿ ಅಕ್ರಮವಾಗಿ ಉಳಿಯುವುದಕ್ಕೆ ಯಾರು ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ ಮತ್ತು ಅವರಿಗೆ ಎಲ್ಲಾ ರೀತಿ ಸವಲತ್ತನ್ನು ಕಲ್ಪಿಸಲು ಏಜೆಂಟ್ ಆಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ, ಅಂಥವರನ್ನು ಸಹ ಗುರುತಿಸುವ ಕಡೆ ಸರ್ಕಾರ ಹೆಚ್ಚು ಗಮನ ಹರಿಸಬೇಕು. ಏಕೆಂದರೆ, ಬೆಂಗಳೂರಿನ ಹೊರವಲಯದಲ್ಲಿ ಅತ್ಯಂತ ಹೆಚ್ಚಾಗಿ ಖಾಲಿ ನಿವೇಶನಗಳಲ್ಲಿ ಶೆಡ್‌ಗಳನ್ನು ನಿರ್ಮಾಣ ಮಾಡಿಕೊಟ್ಟು, ಅವರಿಂದ ಬಾಡಿಗೆ ಪಡೆಯುವಂಥ ಕೆಲಸವಾಗುತ್ತಿದೆ. ಈ ರೀತಿಯಾಗಿ ಅಕ್ರಮವಾದಂಥ ಹಣಕಾಸಿನ ವ್ಯವಹಾರ ಏನಿದೆ... ಉದಾಹರಣೆಗೆ, ಭಾರತದಿಂದ ಸಹ ದುಬೈಗೆ ಹೋಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಅವರಿಗೆ ವೀಸಾ ನೀಡಿ, ಎಲ್ಲಾ ರೀತಿಯ ಕಣ್ಣಿಟ್ಟು ಇಟ್ಟಿರುತ್ತಾರೆ. ಆದರೆ, ಬಾಂಗ್ಲಾ ದೇಶದವರು ಭಾರತಕ್ಕೆ ಬಂದು, ಅದರಲ್ಲಿಯೂ ವಿಶೇಷವಾಗಿ ಬೆಂಗಳೂರಿಗೆ ಬಂದು ನೆಲೆಸಿರುವಂಥ ಯಾವುದೇ ಬಾಂಗ್ಲಾ ದೇಶಿಯರಿಗೆ ಎಲ್ಲಾ ರೀತಿಯ ಸವಲತ್ತನ್ನು ಪಡೆದು ಅಕ್ರಮವಾಗಿ ನೆಲೆಸಿದ್ದಾರೆ. ಮುಂದಿನ

ದಿನಗಳಲ್ಲಿ ನಮ್ಮೊಂದಿಗೆ ಬೆರೆತು, ಅವರ ನಡೆ-ನುಡಿಗಳು ಹೊಂದಾಣಿಕೆಯಾಗಿ ಬಿಟ್ಟರೆ, ಅವರ ಸಂತಾನವು ಭಾರತದಲ್ಲಿಯೇ ಹುಟ್ಟುವುದರಿಂದ ಭಾರತದ ಪೌರತ್ವ ದೊರೆಯುತ್ತದೆ. ಹಾಗಾಗಿ ಇದರ ಕಡೆಯು ಸರ್ಕಾರ ಹೆಚ್ಚು ಗಮನಹರಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.

ಶ್ರೀ ಅರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ಯಾವುದೇ ಕಾರಣಕ್ಕೂ ಕರ್ನಾಟಕ ರಾಜ್ಯವನ್ನು ಧರ್ಮಭ್ರಷ್ಟವಾಗಿ ಮಾಡಲು ಬಿಡುವುದಿಲ್ಲ. ಅಕ್ರಮವಾಗಿ ವಲಸಿಗರು ಬಂದು ನೆಲೆಸಿ, ಏನೂ ಬೇಕಾದರೂ ಮಾಡಬಹುದೆನ್ನುವಂಥ ದಿನಗಳು ಕಳೆದು ಹೋಗಿದ್ದು. ಖಂಡಿತವಾಗಿ ಅವರ ನಿಯಂತ್ರಣವನ್ನು ಮಾಡಲಾಗುವುದು. ವಿಶೇಷವಾದಂಥ Special Task Force ಗಳನ್ನು ನಗರ ಮತ್ತು ಇತರೆ ಪ್ರದೇಶಗಳಲ್ಲಿ ರಚನೆ ಮಾಡಲಾಗಿದ್ದು, ಖಂಡಿತವಾಗಿ ಇದರ ಬಗ್ಗೆ ಸರ್ಕಾರ ಗಮನಹರಿಸಲಾಗುತ್ತದೆ.

ಶ್ರೀ ಮುನಿರಾಜು ಗೌಡ ಪಿ.ಎಂ.:- ಮಾನ್ಯ ಸಭಾಪತಿಯವರೇ, Task Force ನಲ್ಲಿ ಅಧಿಕಾರಿಗಳನ್ನು ನಿಯೋಜನೆ ಮಾಡುತ್ತೇನೆ ಎಂದು ಮಾನ್ಯ ಸಚಿವರು ತಿಳಿಸಿದರು. ಅದಕ್ಕೆ ಯಾರಾದರೂ ಉನ್ನತ ಅಧಿಕಾರಿಯನ್ನು ನಿಯೋಜನೆ ಮಾಡುವುದು ಒಳ್ಳೆಯದು ಎಂದು ನನ್ನ ಭಾವನೆ. ಏಕೆಂದರೆ, ಯಾರೋ ಒಬ್ಬರಿಗೆ ಮತಬ್ಯಾಂಕ್ ಆಗಿ ಪರಿವರ್ತನೆಯಾಗುವುದರಿಂದ ಅವರಿಗೂ ಸಹ ಅಲ್ಲಿಯ ಸ್ಥಳೀಯ ರಾಜಕಾರಣಿಗಳ ಒತ್ತಡ ಇರುತ್ತದೆ. ಇದರಿಂದ ಅವರಿಗೆ ಎಲ್ಲಾ ರೀತಿಯ ಸವಲತ್ತು ದೊರೆಯುತ್ತದೆ. ಒಬ್ಬ ಹಿರಿಯ ಅಧಿಕಾರಿಯನ್ನು ನಿಯೋಜನೆ ಮಾಡಿದರೆ ಅವರು ಉತ್ತಮವಾಗಿ ನಿರ್ವಹಣೆ ಮಾಡಬಹುದು, ಯಾವುದೇ ಬೆದರಿಕೆಗೆ ಜಗ್ಗದೆ ಅವರನ್ನು ನಿಯಂತ್ರಣ ಮಾಡಬಹುದು ಎನ್ನುವುದು ನನ್ನ ಉದ್ದೇಶ.

ಶ್ರೀ ಅರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ಆಯಿತು. ಪರಿಶೀಲನೆ ಮಾಡುತ್ತೇನೆ.

ಪ್ರಶ್ನೆ ಸಂಖ್ಯೆ 528

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ನೀಡಿದ್ದು, ಅದರ ಜೊತೆಗೆ ಬಹಳ ದೊಡ್ಡ ಪುಸ್ತಕವನ್ನು ಮತ್ತು ಒಂದು ಸಿ.ಡಿ. ಯನ್ನು ಸಹ ನೀಡಿರುವುದರಿಂದ ಯಾವ ಸಿ.ಡಿ. ಆಗಿರಬಹುದೆಂದು ನನಗೆ ಬಹಳ ಗಾಬರಿಯಾಗಿದೆ.

(ಈ ಹಂತದಲ್ಲಿ ಸದನವು ನಗೆಗಡಲಿನಲ್ಲಿ ತೇಲಿತು)

ಸಭಾಪತಿಯವರು:- ಮಾನ್ಯ ಸದಸ್ಯರ ಪ್ರಶ್ನೆಗೆ ಸಂಬಂಧಿಸಿದಂತೆ ಮಾತನಾಡಿ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ತಮಾಷೆ ಮಾಡಿದೆ. ಅತ್ಯಂತ ಮಹತ್ತರವಾದಂಥ ಪ್ರಶ್ನೆಯನ್ನು ನಾಡಿನ ಜನರ ಪರವಾಗಿ ಮಾನ್ಯ ಸಚಿವರಲ್ಲಿ ಕೇಳಿದ್ದೇನೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 3753 ಕೆರೆಗಳಿರುತ್ತವೆ. ಅವುಗಳ ಸರ್ವೆ ಆಗಿದೆಯೇ? ಎಷ್ಟು ಕೆರೆಗಳು ಒತ್ತುವರಿಯಾಗಿವೆ? ಎಷ್ಟು ಕೆರೆಗಳನ್ನು ಸರ್ವೆ ಮಾಡಿ ಒತ್ತುವರಿಯನ್ನು ತೆರವುಗೊಳಿಸಲಾಗಿದೆ? ಎಷ್ಟು ಕೆರೆಗಳಲ್ಲಿ ಹೂಳನ್ನು ತೆಗೆಸಲಾಗಿದೆ? ಎನ್ನುವಂಥ ಪ್ರಶ್ನೆಯನ್ನು ಕೇಳಿದ್ದೆನು. ಇಡೀ ರಾಜ್ಯವನ್ನು ದಕ್ಷಿಣ ವಲಯ ಮತ್ತು ಉತ್ತರ ವಲಯ ಎಂದು ಎರಡು ವಲಯಗಳನ್ನಾಗಿ ಮಾಡಿದ್ದಾರೆ. ದಕ್ಷಿಣ ವಲಯದಲ್ಲಿ 1804 ಕೆರೆಗಳ ಸರ್ವೆ ಆಗಿದೆ, 477 ಕೆರೆಗಳ ಸರ್ವೆ ಆಗಬೇಕಾಗಿದೆ. ಉತ್ತರ ವಲಯದಲ್ಲಿ 1534 ಕೆರೆಗಳು ಸರ್ವೆ ಆಗಿದೆ, 373 ಕೆರೆಗಳು ಸರ್ವೆ ಆಗಬೇಕಾಗಿದೆ. ಇಡೀ ರಾಜ್ಯದಲ್ಲಿ ಒಟ್ಟು 850 ಕೆರೆಗಳ ಸರ್ವೆ ಇನ್ನೂ ಆಗಬೇಕಾಗಿದೆ. ಆ ಕೆರೆಗಳ ಪೈಕಿ 415 ಕೆರೆಗಳ ಸರ್ವೆ ಅವಶ್ಯಕತೆ ಇಲ್ಲ ಎಂದು ಉತ್ತರದಲ್ಲಿ ತಿಳಿಸಿದ್ದು, ಏತಕ್ಕಾಗಿ ಅವಶ್ಯಕತೆ ಇಲ್ಲವೆಂದು ನಮಗೆ ಮನದಟ್ಟು ಮಾಡಿಕೊಡಬೇಕು ಹಾಗೂ ಬಾಕಿ ಉಳಿದ 850 ಕೆರೆಗಳನ್ನು ಯಾವಾಗ ಸರ್ವೆ ಮಾಡಿಸುತ್ತಾರೆ ಎಂಬುದನ್ನು ಮಾನ್ಯ ಸಚಿವರು ತಿಳಿಸಬೇಕು. 1092 ಕೆರೆಗಳು ಒತ್ತುವರಿಯಾಗಿದ್ದು, 977 ಕೆರೆಗಳನ್ನು ತೆರವು ಮಾಡಿಸಲಾಗಿದೆ. ಇನ್ನೂ 115 ಕೆರೆಗಳನ್ನು ಏತಕ್ಕಾಗಿ ತೆರವು ಮಾಡಿಲ್ಲ. ಏಕೆಂದರೆ ಅದರ ವಿಸ್ತೀರ್ಣ ಸುಮಾರು 841 ಹೆಕ್ಟೇರ್ ಆಗಿದೆ. ಜೊತೆಗೆ ಉಳಿದ ಕೆರೆಗಳ ಸರ್ವೆ ಕಾರ್ಯವನ್ನು ಯಾವಾಗ ಮುಗಿಸಲಾಗುತ್ತದೆ. ಮತ್ತೊಂದು ಬಹಳ ಮುಖ್ಯವಾದ ಪ್ರಶ್ನೆಯೇನೆಂದರೆ, ರಾಜ, ಮಹಾರಾಜರು ನಿರ್ಮಿಸಿರುವಂಥ ಕೆರೆಗಳು ಮಾತ್ರ ನಮ್ಮ ಹತ್ತಿರ ಇದೆ. ಅಂದಿನ ದಿವಸ ಇದ್ದಂಥ ಜನಸಂಖ್ಯೆ ಸುಮಾರು 40 ರಿಂದ 50 ಕೋಟಿ ಮಾತ್ರ.

(734) 16.09.2021/11.50/ ಎಸ್‌ಕೆ/ಬಿಎನ್‌ಎಸ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಕೆ.ಟಿ. ಶ್ರೀಕಂಠೇಗೌಡ (ಮುಂದು):-

ಇವತ್ತು ಅದರ ಮೂರು ಪಟ್ಟು ಜನಸಂಖ್ಯೆ ಹೆಚ್ಚಾಗಿ ಹೋಗಿದೆ. ಆದ್ದರಿಂದ ಹೊಸ ಕೆರೆಗಳನ್ನು ನಿರ್ಮಾಣ ಮಾಡುವ ಕಾರ್ಯಕ್ರಮ ಸರ್ಕಾರದ ಮುಂದೆ ಇದೆಯೇ ಎನ್ನುವುದು ನನ್ನ ಪ್ರಶ್ನೆ. ಏಕೆಂದರೆ ನಮ್ಮ ಹಿಂದಿನ ಕಾಲದ ರಾಜ ಮಹಾರಾಜರು ಕೆರೆಗಳನ್ನು ಕಟ್ಟಿಸುವುದು ನಮ್ಮ ರಾಜ ಮನೆತನಗಳ ಜವಾಬ್ದಾರಿ, ಸರ್ಕಾರದ ಜವಾಬ್ದಾರಿ ಎನ್ನುತ್ತಿದ್ದರು. ಇವತ್ತು ದುಪ್ಪಟ್ಟಾಗಿರುವಂತಹ ಜನಸಂಖ್ಯೆಯ ಅನುಗುಣವಾಗಿ ಕೆರೆಗಳ ನಿರ್ಮಾಣವಾಗಬೇಕಲ್ಲ. ಆದರೆ ರಾಜ ಮಹಾರಾಜರು ನಿರ್ಮಾಣ ಮಾಡಿರುವಂತಹ ಕೆರೆಗಳನ್ನು ಮುಚ್ಚುವಂತಹ ಕೆಲಸವನ್ನು ಮಾಡುತ್ತಿದ್ದೇವೆ. ಹೊಸ ಕೆರೆಗಳ ನಿರ್ಮಾಣ ಮಾಡುವಂತಹ ಯೋಜನೆಗಳು ಯಾವ ಸರ್ಕಾರದ ಮುಂದೆಯೂ ಇಲ್ಲ. ಇವತ್ತು ತಾವು ಸಮರ್ಥರಿದ್ದೀರಿ. ಇದಕ್ಕೆ ಏನಾದರೊಂದು ನೂತನ ಕಾರ್ಯಕ್ರಮವನ್ನು ಹಾಕಿಕೊಂಡು, ಈ ರಾಜ್ಯದ ಹೊಸ ಕೆರೆಗಳ ನಿರ್ಮಾಣಕ್ಕೆ ನಾಂದಿ ಹಾಡುತ್ತೀರಾ. ದಯವಿಟ್ಟು, ಮಾನ್ಯ ಸಚಿವರು ಇದಕ್ಕೆ ಉತ್ತರಿಸಬೇಕೆಂದು ಕೇಳಿಕೊಳ್ಳುತ್ತೇನೆ.

ಸಭಾಪತಿಯವರು:- ಮಾನ್ಯ ಸಚಿವರು ಉತ್ತರಿಸಬೇಕು.

ಶ್ರೀ ಜಿ.ಸಿ. ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಇಷ್ಟೊಂದು ಮಾಹಿತಿಯನ್ನು ಕೇಳಿದಾಗ, ನಾವು ಸಿ.ಡಿ., directory, encyclopaedia ಅನ್ನು ಕೊಡಬೇಕಾಗುತ್ತದೆ.

ಸಭಾಪತಿಯವರು:- ಅವರು ಏನು ಅನ್ನುವ ಹಾಗಿಲ್ಲ.

ಶ್ರೀ ಜಿ.ಸಿ. ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ನಾವು ನಿಯಮದಲ್ಲಿ ಹೇಳಿದ್ದೇವೆ, it cannot exhaust so many minutes ಎಂದು. ಇಡೀ ರಾಜ್ಯದ ಕೆರೆ

ಶ್ರೀ ಕೆ.ಟಿ. ಶ್ರೀಕಂಠೇಗೌಡ:- ನನಗೆ ಇದು ಯಾವ ಸಿ.ಡಿ ಇರಬಹುದು ಎಂದು ಗಾಬರಿಯಾದ.

(ಈ ಹಂತದಲ್ಲಿ ಸದನ ನಗೆಗಡಲಿನಲ್ಲಿ ತೇಲಿತು)

ಶ್ರೀ ಜಿ.ಸಿ. ಮಾಧುಸ್ವಾಮಿ:- ಸಿ.ಡಿ. ಕೊಟ್ಟಿರುವುದು ತಪ್ಪು ಎಂದರೆ, ಮಾನ್ಯ ಹರಿಪ್ರಸಾದ್‌ರವರೇ ನನ್ನ ರಕ್ಷಣೆಗೆ ಬನ್ನಿ. ಮಾಹಿತಿ ಕೊಟ್ಟರೂ ವ್ಯಂಗ್ಯ ಮಾಡುತ್ತಾರೆ. ಮಾಹಿತಿ ಕೊಡದೇ ಹೋದರೂ ವ್ಯಂಗ್ಯ ಮಾಡಿದರೆ, ನಾವು ಹೇಗೆ ಕೆಲಸ ಮಾಡುವುದು? ಇದೊಂದನ್ನು ನಾನು ಒಪ್ಪುತ್ತೇನೆ.

ಮಾನ್ಯ ಸಭಾಪತಿಯವರೇ, ಸುಮಾರು 415 ಕೆರೆಗಳಿಗೆ ಸರ್ವೆ ಕಾರ್ಯ ಏಕೆ ಆಗಿಲ್ಲ ಎಂಬುದರ ಬಗ್ಗೆ ನನ್ನ ಬಳಿ ಮಾಹಿತಿ ಸಿದ್ಧವಿಲ್ಲ. ಅದನ್ನು ತರಿಸಿಕೊಡುತ್ತೇನೆ ಎಂದು ನಾನು frank ಆಗಿ ಹೇಳುತ್ತೇನೆ. ಇದು ಬಹಳ exhaustive work. ಸರ್ವೆ ಮಾಡುವುದು, ಖುಲ್ಲಾ ಪಡಿಸುವುದು, ಇದು ತಕ್ಷಣ ಆಗುವಂತಹ ಕೆಲಸವಲ್ಲ. ಆದರೂ ನಾವು ಶೇಕಡ 80-90 ರಷ್ಟು reach ಆಗಿದ್ದೇವೆ. ಕೆರೆಗಳನ್ನು ಸರ್ವೆ ಮಾಡಿದ್ದೇವೆ. ಆದಷ್ಟು eviction ಮಾಡಿಸಿಕೊಂಡು ಬರುತ್ತಿದ್ದೇವೆ. ಇನ್ನು ಶೇಕಡ 10 ರಷ್ಟು ಮಾತ್ರ ಇದೆ. ಅದನ್ನು ಕೂಡ ಮಾಡುತ್ತೇವೆ. ಮೂರನೆಯದಾಗಿ, ಹೂಳು ತೆಗೆಯುವುದು. ಇದು ಬಹಳ ದುಸ್ವರವಾದಂತಹ ಕೆಲಸ ಎಂದು ಮಾನ್ಯ ಶ್ರೀ ಕೆ.ಟಿ. ಶ್ರೀಕಂಠೇಗೌಡರಿಗೂ ಗೊತ್ತಿದೆ. ಒಂದೊಂದು ಕೆರೆಗಳ ಹೂಳು ತೆಗೆಯಬೇಕೆಂದರೆ, ಅಂತಹ ನಾಲ್ಕು ಕೆರೆಗಳನ್ನು ನಾವು ಈಗ ಕಟ್ಟಬಹುದು. ಬೆಂಗಳೂರಿನ ಒಂದು ಕೆರೆಗೆ ಸಂಬಂಧಿಸಿದಂತೆ NGT (National Green Tribunal) direction ಕೊಟ್ಟುಬಿಟ್ಟಿದೆ. ಆ ಕೆರೆಯಲ್ಲಿ ಹೂಳು ತೆಗೆಯಬೇಕೆಂದರೆ, ಪ್ರತಿ ದಿವಸ ಒಂದು ಟ್ರಕ್‌ನ್ನು ಮೂರು ವರ್ಷ ರನ್ ಮಾಡಬೇಕು. ಇದು ಏನಪ್ಪಾ, ಇಂಥ infructuous order ಗೆ ನೀವು ಕೋರ್ಟ್ ಮುಂದೆ ಹೇಳುವುದು ಬೇಡವೇ? ಸಿಟಿಯೊಳಗಡೆ ಇರುವ ಕೆರೆಗಳಲ್ಲಿ ಹೂಳು ತೆಗೆಯುವುದಕ್ಕಾಗುತ್ತದೆಯೇ ಎನ್ನುವುದೊಂದು ವಿಚಾರವಾದರೆ, ಎರಡನೆಯದಾಗಿ, ಎಲ್ಲೋ ಒಂದು ಕಡೆ ಕೆರೆಗಳ ಹೂಳು ತೆಗೆಯುವ ಮತ್ತೊಂದು ಕಾಮಗಾರಿಗೆ ಚಾಲನೆ ಪ್ರಾರಂಭವಾದರೆ, ಹೂಳು ಏನಾದರೂ ಮರಳಿನ ಪದರವನ್ನು ಟಚ್ ಮಾಡಿಬಿಟ್ಟರೆ, ಆ ಕೆರೆಯಲ್ಲಿ ನೀರು ನಿಲ್ಲುವುದಿಲ್ಲ. ಆದ್ದರಿಂದ ಬಹಳ ನವಿರಾದ ತೀರ್ಮಾನವನ್ನು ತೆಗೆದುಕೊಳ್ಳಿ ಎಂದು ನಮಗೆ ನಿರ್ದೇಶನವಿದೆ. ಅದನ್ನು ಕೂಡ ನಾವು calculation ಮಾಡಿ, ಸರ್ವೆ ಮಾಡಿಸುತ್ತಿದ್ದೇವೆ. ಯಾವ್ಯಾವ ಕೆರೆಗಳು construction ಮಾಡಿದಾಗ, ಯಾವ ಮಟ್ಟದಲ್ಲಿ ಇತ್ತೋ, ಈಗ ಹೊರಗಡೆಯಿಂದ filled up silt ಅಥವಾ ಹೂಳು ಎಷ್ಟಾಗಿರಬಹುದು ಮತ್ತು ಅದನ್ನು ಎಷ್ಟರ ಮಟ್ಟಿಗೆ ತೆಗೆಯಬಹುದು ಎನ್ನುವ ಪ್ರಶ್ನೆ ಎದುರಾಗುತ್ತದೆ. ನಾನು ಸಚಿವನಾದ ಮೇಲೆ ಒಂದು relaxation ಕೊಟ್ಟೆ. ಯಾರಾದರೂ ಖಾಸಗಿಯಾಗಿ ಹೂಳು ತೆಗೆಯುವವರಿಗೆ ನಿರ್ಬಂಧ ಮಾಡಬೇಡಿ. ನಮ್ಮ ಇಲಾಖೆಯವರು ಹೋಗಿಬಿಟ್ಟು, ನೀವು ಇದನ್ನು ಅಳತೆ ಮಾಡಿ, ಎಷ್ಟು ಅಡಿ ತೆಗೆಯಬಹುದು ಎಂದಷ್ಟೇ ಹೇಳಿ

ಬನ್ನಿ. ನಾವು ಹೂಳು ತೆಗೆಯುವುದಕ್ಕೆ ಇವತ್ತೇ ಅನುಮತಿಯನ್ನು ಕೊಡುತ್ತೇವೆ. ಅದು ಕೂಡ relax ಮಾಡಿದ್ದೇನೆ. ಕಟ್ಟಳೆ ಹಾಕಿಕೊಂಡು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಬಂದು ಇಟ್ಟಿಗೆ ಕಾರ್ಖಾನೆಗೆ ಹೂಳನ್ನು ಹೊಡೆದುಕೊಳ್ಳುತ್ತಾರೆಂದು. ಅವರು ಯಾವ ಕಾರ್ಖಾನೆಗೆ ಬೇಕಾದರೂ ಹೊಡೆದುಕೊಂಡು ಹೋಗಲಿ, ಹೂಳು ಇದ್ದರೆ ತೆಗೆದುಕೊಂಡು ಬಿಡಲಿ ಎಂದು ನಾನು relax ಮಾಡಿ ಕೊಟ್ಟಿದ್ದೇನೆ. ಹಾಗಾಗಿ ಒಂದಿಷ್ಟು ಹೂಳನ್ನು ಸಾರ್ವಜನಿಕರು ತೆಗೆದುಕೊಳ್ಳುತ್ತಾರೆ. ಇವತ್ತು ನಮ್ಮ ಭಾಗದಲ್ಲಿರುವ ಕೆರೆಗಳಲ್ಲಿ ಹೂಳು ತೆಗೆಯುವುದು ಬಹಳ ಸುಲಭ. ತೋಟಗಳಿರುವ ಕಡೆ ಕೆಂಪು ಮಣ್ಣಿನ ಹೂಳು ಬರುವುದರಿಂದ ರೈತರೇ ಹೊಡೆದುಕೊಳ್ಳುತ್ತಾರೆ. ಅಲ್ಲೆಲ್ಲ ಜಿ.ಸಿ.ಬಿ.ಗಳನ್ನು hire ಮಾಡಿ, ಯಾವ ಟ್ರ್ಯಾಕ್ಟರ್‌ನವರು ಉಚಿತವಾಗಿ ಹೂಳನ್ನು ತುಂಬಿಕೊಂಡು ಹೋಗುತ್ತಾರೋ, ಅವರಿಗೆ ಕೊಡುತ್ತಿರುವುದರಿಂದ ಸ್ವಲ್ಪ ನಮ್ಮ ಇಲಾಖೆಗೆ ಕಡಿಮೆ ಖರ್ಚಿನಲ್ಲಿ ಕೆಲಸವಾಗುತ್ತಿದೆ. ಆದರೆ ಕೆಲವು ಕಡೆ ಆಗುವುದಿಲ್ಲ. ನಾವು ಆ ಹೂಳು ಮಣ್ಣನ್ನು ಎಲ್ಲಿ ಡಂಪ್ ಮಾಡಬೇಕು. ಅದಕ್ಕೆ ಲೀಡ್ ಎಷ್ಟು ಕೊಡಬೇಕು? Contract oriented ಕೆಲಸ ಏನಾಗುತ್ತದೆ ಎಂದರೆ, ತುಂಬಾ ದುಬಾರಿ ಕೆಲಸವಾಗುತ್ತದೆ. ಅಷ್ಟೊಂದು ಶಕ್ತಿ ಸಣ್ಣ ನೀರಾವರಿ ಇಲಾಖೆಗೆ ಇಲ್ಲವೆಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ. ಆದರೆ ಇಡೀ ರಾಜ್ಯದಲ್ಲಿ ಒಂದು ಯೋಜನೆಯನ್ನು ಮಾಡಿದ್ದೇವೆ. ಆಯಾಯ ಕ್ಷೇತ್ರದ ಎಂ.ಎಲ್.ಎ. ಅವರಿಗೆ ವರ್ಷ ವರ್ಷ ಐದಾರು ಕೆರೆಗಳನ್ನು ಆಯ್ದುಕೊಂಡು, ಈ ಯೋಜನೆಯ ಮೇಲೆ ಜಿ.ಸಿ.ಬಿ. ಅನ್ನು hire ಮಾಡಿಕೊಂಡು, ರೈತರಿಗೆ ಹೂಳು ತುಂಬಿಕೊಡುವಂತಹ ಕೆಲಸ ಮಾಡಬೇಕು. ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಹೂಳನ್ನು desilt ಮಾಡಿಕೊಂಡು ಬನ್ನಿ. ಉಳಿದಿರುವ ಕೆರೆಗಳ ಮೇಲೆ ಒಳ್ಳೆಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದೇವೆ. ಮಾನ್ಯ ಸದಸ್ಯರು ಮಂಡ್ಯ ಜಿಲ್ಲೆಯ ಬಗ್ಗೆ ಹೇಳುತ್ತಿದ್ದಾರೆ. ಇದರಲ್ಲಿ ಪ್ರಮುಖವಾಗಿ ನಮ್ಮ Major Irrigation Department ನವರು desilt ಮಾಡಬೇಕಾಗುತ್ತದೆ. ನಮ್ಮಲ್ಲಿರುವ 90 ರಷ್ಟು ಕೆರೆಗಳನ್ನು ಅವರ command ಗೆ ಕೊಟ್ಟುಬಿಟ್ಟಿದ್ದೇವೆ. ಕಾವೇರಿ, ಹೇಮಾವತಿ ನದಿ ಯಾವ ಜಿಲ್ಲೆಗಳಿಗೆ ಬರುತ್ತದೆಯೋ, command ಅವರಿಗೆ ಬಂದುಬಿಟ್ಟಿದೆ. ಆ ಕೆರೆ ಸೇರಿಸಿ, ಕೆರೆ ಹಿಂದೆ ಇರುವ command area ಅವರೇ ತೆಗೆದುಕೊಂಡಿರುವುದರಿಂದ, ನಾನು ಅವರಿಗೆ ಮನವಿ ಮಾಡುತ್ತೇನೆ. ತಮ್ಮ ಭಾಗದಲ್ಲಿ ಏನಾದರೂ ಹೂಳು ತುಂಬಿರುವ ಕೆರೆಗಳಿದ್ದರೆ, ದಯಮಾಡಿ, ಅವರೊಂದು ಕ್ರಮವನ್ನು ಜರುಗಿಸಲಿ. - Major Irrigation Department ನವರು ಒಂದು ಕಾರ್ಯಕ್ರಮ ಹಾಕಿಕೊಳ್ಳಲಿ ಎಂದು ನಾನು ತಮ್ಮ ಪರವಾಗಿ ಆ ಇಲಾಖೆಯ ಸಚಿವರಲ್ಲಿ ಕೋರಿಕೊಳ್ಳುತ್ತೇನೆ. ಮಾನ್ಯ ಶ್ರೀಕಂಠೇಗೌಡರೇ ಆ ಇಲಾಖೆಯವರನ್ನು ಕರೆದು ನಾನು

ಮಾತನಾಡುತ್ತೇನೆ. ಕೆರೆಗಳಲ್ಲಿರುವ ಹೂಳನ್ನು ತೆಗೆಸುತ್ತೇವೆ. ಸರ್ವೆಯನ್ನು ಸ್ಪಷ್ಟವಾಗಿ ಮಾಡುತ್ತೇವೆ. ಮಾನ್ಯ ಸದಸ್ಯರಿಗೆ ಇನ್ನೊಂದು ಮಾಹಿತಿಯನ್ನು ಕೊಡುವುದಕ್ಕೆ ಇಚ್ಛೆ ಪಡುತ್ತೇನೆ. ಬರಿ ಕೆರೆಯ ಆವರಣದ ಸರ್ವೆಯಲ್ಲಾ, ಅದರ ಹಿಂಭಾಗವೂ ಕೂಡ ಸರ್ವೆ ಮಾಡಿ ಎಂದು ಹೇಳಿದ್ದೇನೆ. ಏಕೆಂದರೆ, ಎಲ್ಲಾ ಕಡಿದುಕೊಂಡು ಬರುತ್ತಾರೆ. ಏನಿದೆಯೋ, ಅಲ್ಲಿಯವರೆಗೆ ಹಿಂದುಗಡೆ ಹೊಲ ತೋಟ ಇರುವವರು ಬರುತ್ತಾರೆ. ನೀರು ಬರುತ್ತಿಲ್ಲ. ನಿಂತ ನೀರು ತಕ್ಷಣ ಆಚೆ ಹೋಗುತ್ತಿರುವುದರಿಂದ ತಕ್ಷಣ percolate ಆಗಿಬಿಡುತ್ತದೆ. ಅವೊತ್ತಿನ ದಿನ ಏನೆಂದು margin fix ಮಾಡಿದ್ದೇವೆಯೋ, ಅದನ್ನು ಯಾರಾದರೂ ಅತಿಕ್ರಮಣ ಮಾಡಿದರೆ, ಕಡ್ಡಾಯವಾಗಿ ನಿಲ್ಲಿಸುತ್ತೇವೆ. ಆ ಕೆರೆಗೆ ಇರುವ ರಾಜ ಕಾಲುವೆ ಅಥವಾ ಕಾಲುವೆಗಳನ್ನು ಯಾರಾದರೂ ಅತಿಕ್ರಮಣ ಮಾಡಿದರೆ, ಕಡ್ಡಾಯವಾಗಿ ಕ್ರಮವನ್ನು ತೆಗೆದುಕೊಳ್ಳುವುದಕ್ಕೆ ಹೇಳಿದ್ದೇನೆ. It takes time. ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಖಂಡಿವಾಗಿಯೂ ಈ ಕೆಲಸವನ್ನು ಸಣ್ಣ ನೀರಾವರಿ ಇಲಾಖೆಯವರು ಆದ್ಯತೆಯ ಮೇರೆಗೆ ಮಾಡುತ್ತಿದ್ದಾರೆ. We will succeed after sometime.

ಶ್ರೀ ಕೆ.ಟಿ. ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಇನ್ನು ಸುಮಾರು 850 ಕೆರೆಗಳು ಸರ್ವೆ ಆಗಬೇಕಾಗಿದೆ. ಇದನ್ನು ಯಾವಾಗ ಮತ್ತು ಎಷ್ಟು ದಿನಗಳಲ್ಲಿ ಸರ್ವೆ ಮಾಡಿಸಲಾಗುತ್ತದೆ? ಈಗಾಗಲೇ ಸರ್ವೆ ಮಾಡಿ, ಇನ್ನು ಸುಮಾರು 115 ಕೆರೆಗಳ ಒತ್ತುವರಿಯಾಗಿರುವುದನ್ನು, ತೆರವು ಮಾಡಿಸಬೇಕಾಗಿದೆ. ಇವೆರಡು tasks ಮತ್ತು ಹೊಸದಾಗಿ ಕೇಳಿದ್ದೇನೆ; ಬದಲಾದ ಕಾಲ ಘಟ್ಟದಲ್ಲಿ ಜನಸಂಖ್ಯೆಯ ಹೆಚ್ಚಳದ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯಲ್ಲಿ ತಮ್ಮಂತಹವರ ಹತ್ತಿರ ಕೇಳಬಹುದು. ಇದು ತಮಗೆ ಅರ್ಥವಾಗುತ್ತದೆ. ಇಷ್ಟೊಂದು ಜನಸಂಖ್ಯೆ ಹೆಚ್ಚಿರುವಾಗ, ನಾನು ನಿನ್ನೆ ಹೇಳುತ್ತಿದ್ದೆ. ಇಡೀ ಜಗತ್ತಿಗೆ ನೀರಿನ ಮೂಲ ಎಂದರೆ, ಅದು ಮಳೆ. ಆ ಮಳೆ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಕೆಲಸದಲ್ಲಿ ಕೆರೆಗಳು ದೊಡ್ಡ ಪಾತ್ರವನ್ನು ನಿರ್ವಹಿಸುತ್ತವೆ. ಈಗಿನ ಸರ್ಕಾರಗಳಿಗೆ ಹೊಸ ಕೆರೆಗಳ ನಿರ್ಮಾಣದ concept ಇಲ್ಲ. ತಾವಾದರೂ ಹೊಸ ಕೆರೆಗಳನ್ನು ಚಾಲನೆ ಮಾಡುತ್ತೀರಾ. ಎಲ್ಲೆಲ್ಲಿ ಸರ್ಕಾರದ ಜಾಗವಿದೆಯೋ ಅಲ್ಲೆಲ್ಲಿ ವರ್ಷಕ್ಕೆ ಇಂತಿಷ್ಟು ಕೆರೆಗಳನ್ನು ಹೊಸದಾಗಿ ಮಾಡಬೇಕು. ಈ ಮೂರು ಕ್ಲಾರಿಫಿಕೇಷನ್‌ಗಳಿಗೆ ಮಾನ್ಯ ಸಚಿವರು ಉತ್ತರವನ್ನು ಕೊಡಬೇಕೆಂದು ವಿನಂತಿಸುತ್ತೇನೆ.

ಶ್ರೀ ಜಿ.ಸಿ. ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ತಾಂತ್ರಿಕವಾಗಿ ಮತ್ತು legally ಸಮಸ್ಯೆ ಇಲ್ಲದೇ ಇರುವಂತಹ ಜಾಗವನ್ನು ಕೊಟ್ಟರೆ, ನಾವು ಕಾರ್ಯಕ್ರಮವನ್ನು ಮಾಡುತ್ತೇವೆ. ಅರಣ್ಯ ಜಾಗ ಮತ್ತು ಕೃಷಿ ಜಾಗ submerge ಆಗದ ಹಾಗೆ, ಹೊಸ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೆರೆಗಳನ್ನು ಮಾಡಬಹುದು. Cauvery water dispute ನಲ್ಲಿ ಏನಾದರೂ ಆ ಕಡೆ ಹೋಗುವ ನೀರನ್ನು ಅಡಚಣೆ ಮಾಡದೇ ಹಾಗೇ ಮಾಡುವಂತಹ ಕೆರೆಗಳು ಏನಾದರೂ ತಮ್ಮ ಭಾಗದಲ್ಲಿದ್ದರೆ, we can go ahead. ಮಾನ್ಯ ಸದಸ್ಯರಿಗೆ ಗೊತ್ತಿರುವ ಹಾಗೇ ಕಾವೇರಿ ನ್ಯಾಯಾಧೀಕರಣವಾದ ಮೇಲೆ we are not supposed to store extra water which flows to Tamil Nadu. ಅಂತಹದ್ದು ಯಾವುದಕ್ಕೂ ಅಡಚಣೆ ಮಾಡದೇ ಇರುವಂತಹ ಜಾಗವನ್ನು ಯಾರಾದರೂ ಶಾಸಕರು ಗುರುತಿಸಿ ಕೊಟ್ಟರೆ, we will certainly consider it.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ 531
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ರಘುನಾಥ್ ರಾವ್ ಮಲ್ಲಾಪುರ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಅವರು ಬಹಳ ಅನಭವವನ್ನು ಹೊಂದಿದಂತಹವರಾದರೂ ಸಹ ಈ ಪ್ರಶ್ನೆ ಬಗ್ಗೆ ಅವರು ಅಷ್ಟು ಸೂಕ್ಷ್ಮವಾಗಿ ಗಮನಹರಿಸಿಲ್ಲವೆಂದು ನಾನು ಭಾವಿಸಿದ್ದೇನೆ.

ಶ್ರೀ ಗೋವಿಂದ ಎಂ. ಕಾರಜೋಳ:- ಹೈದರಾಬಾದ್- ಕರ್ನಾಟಕದ ಬಗ್ಗೆ ನಾವು ದೃಷ್ಟಿಯನ್ನು ಹಾಯಿಸುತ್ತೇವೆ.

ಶ್ರೀ ರಘುನಾಥ್ ರಾವ್ ಮಲ್ಲಾಪುರ:- ಹೌದು ಸರಿಯಿದೆ. ಹೈದರಾಬಾದ್ ಕರ್ನಾಟಕ ಎಂದರೆ, it is neglected area.

ಮಾನ್ಯ ಸಭಾಪತಿಯವರೇ ತಮಗೆ ಗೊತ್ತಿರುವ ಹಾಗೇ, ಈ ಯೋಜನೆಗಳಲ್ಲಿ ಇದೇ ತರಹ ಆಗಿದೆ. ನಮ್ಮ ಬೀದರ್ ಜಿಲ್ಲೆಯಲ್ಲಿ ಇರುವಂತಹದ್ದು ಜಂದೇ ಒಂದು ಯೋಜನೆ, ಅದು ಕಾರಂಜ ಯೋಜನೆ. ನಮ್ಮ ಬೀದರ್ ಜಿಲ್ಲೆಯಲ್ಲಿ ಹರಿಯುವಂತಹ ಒಂದೇ ಒಂದು ನದಿ ಎಂದರೆ, ಅದು ಮಾಂಜ್ರಾ ನದಿ. ಗೋದಾವರಿ basin ನಲ್ಲಿ ಹರಿಯುವಂತಹ ಆ ನದಿ ನಮ್ಮ ರಾಜ್ಯದ ಬೀದರ್ ಜಿಲ್ಲೆಯಲ್ಲಿ ಹರಿಯುತ್ತದೆ. ಆ ನದಿ ಎಲ್ಲೋ ಒಂದು ಮೂಲೆಯಲ್ಲಿ ಬಂದು, ಎಲ್ಲೋ ಒಂದು ಮೂಲೆಯಲ್ಲಿ ಹಾದು ಹೋಗುತ್ತದೆ. Actually, ತಾಂತ್ರಿಕವಾಗಿ ಹೇಳಬೇಕೆಂದರೆ, ಆ ಕಾರಂಜ ಯೋಜನೆ, ಒಂದು ತರಹ ಕುಡಿಯುವ ನೀರಿನ ಯೋಜನೆ ತರಹ ಆಗಿದೆ. ಬರಗಾಲ ಕಾಮಗಾರಿ ಯೋಜನೆ 1972ರಲ್ಲಿ ಪ್ರಾರಂಭವಾಗಿತ್ತು. ಅದು ಸುಮಾರು 9 ಕೋಟಿ ರೂಪಾಯಿಗಳಲ್ಲಿ ಪ್ರಾರಂಭವಾದಂತಹ ಯೋಜನೆಯಾಗಿದ್ದು, ಈಗಾಗಲೇ ಸುಮಾರು 900 ಕೋಟಿ ರೂಪಾಯಿಗಳು ಖರ್ಚಾದರೂ ಅದು ಪೂರ್ತಿ ಮುಗಿಯುವ ಹಂತದಲ್ಲಿ ಇಲ್ಲ. ಅದರ ಕೆಳಗಡೆ ಮಾಂಜ್ರಾ ನದಿಯಲ್ಲಿ ನಾಲ್ಕು ಸೇತುವೆಗಳನ್ನು ಕಟ್ಟಬೇಕು. ನಾಲ್ಕು ಬ್ಯಾರೇಜ್‌ಗಳನ್ನು ಕಟ್ಟಿದರೆ water table increase ಆಗುತ್ತದೆ. ಈಗಿನ ತೆಲಂಗಾಣ ಎಂದರೆ, ಆಗಿನ ಆಂಧ್ರಪ್ರದೇಶ ಅದಕ್ಕೆ Waste ಆಗಿ ಗೋದಾವರಿ basin ನ ನೀರು ಪೂರ್ತಿ ಹರಿದು ಹೋಗುತ್ತಿದೆ. ಇದಕ್ಕೆ ಸುಮಾರು 124 ಕೋಟಿ ರೂಪಾಯಿಗಳಷ್ಟು ಹಣವನ್ನು ಖರ್ಚು ಮಾಡಿದ್ದಾರೆ. ನಾಲ್ಕು ಬ್ಯಾರೇಜ್‌ಗಳನ್ನು ಕಟ್ಟಿದ್ದಾರೆ. ಈ ರಾಜ್ಯದಲ್ಲಿರುವಂತಹ experiment ಅನ್ನು ಬೀದರ್ ಜಿಲ್ಲೆಯಲ್ಲಿ first of its kind experiment ಮಾಡಿದ್ದಾರೆ. Automatic gate ಅನ್ನು ಮಾಡಿದ್ದಾರೆ. ನೀರು ಬಂದ ತಕ್ಷಣ

automatically gate open ಆಗಬೇಕು. 2010 ರಲ್ಲಿ ಪ್ರಾರಂಭವಾದಂತಹ ಯೋಜನೆ ಹೆಚ್ಚು ಕಡಿಮೆ 2016 ರ ಹೊತ್ತಿಗೆ ಮುಗಿಯುತ್ತಾ ಬಂದಿದೆ. 2016 ರಲ್ಲಿ ಮೊದಲ ಬಾರಿಗೆ ಗೇಟ್ ಹಾಕಿದ್ದಾರೆ. ಮಳೆ ನೀರು ಬಂದ ಕಾರಣ ಎಲ್ಲಾ ಗೇಟ್‌ಗಳು ಕಿತ್ತುಕೊಂಡು ಹೋಗಿವೆ. ನಾಲ್ಕು ಬ್ಯಾರೇಜ್‌ನಲ್ಲಿ ಒಂದು ಗೇಟ್ ಸಹ ಇಲ್ಲ. ಇದನ್ನು ಪುಶ್ಚಿಸಿ ಯಾರೋ ಒಬ್ಬ ಸಾಮಾಜಿಕ ಕಾರ್ಯಕರ್ತ ನ್ಯಾಯಾಲಯದ ಮೊರೆ ಹೋಗಿದ್ದಾನೆ. ನ್ಯಾಯಾಲಯವು ವಿಚಾರಣೆ ಮಾಡುವುದಕ್ಕೆ ಆದೇಶ ಕೊಟ್ಟಿದೆ. ಅಧಿಕಾರಿಗಳು ಮತ್ತೆ ರಿಟ್ ಪಿಟೀಷನ್ ವಜಾ ಮಾಡಿಸಿದ್ದಾರೆ ಎಂದು ಇದರಲ್ಲಿ ಉತ್ತರ ಕೊಟ್ಟಿದ್ದಾರೆ. ಇದು ನನಗೆ ಮುಖ್ಯವಲ್ಲ. ಆದರೆ ಬ್ಯಾರೇಜ್‌ಗಳು ಸರಿಯಾಗಬೇಕು. ಈ ಗೇಟ್‌ಗಳು ಕಿತ್ತು ಹೋಗಿರುವುದರಿಂದ ಸರ್ಕಾರಕ್ಕೆ ಯಾವುದೇ ರೀತಿಯಲ್ಲಿ ನಷ್ಟವಾಗದ ಹಾಗೇ ಅದೇ ಗುತ್ತಿಗೆದಾರರಿಂದ ಗೇಟ್‌ಗಳನ್ನು ಕೂಡಿಸಿದ್ದೇವೆಂದು ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ, ಸರಿತೋಷ. ಇದರಿಂದ ಉಪಯೋಗ ಏನು ಬಂತು? ಉದಾಹರಣೆಗೆ ಹೇಳಬೇಕೆಂದರೆ ಹಾಲಹಳ್ಳಿ ಬ್ಯಾರೇಜ್‌ನಲ್ಲಿ ಸುಮಾರು 56 ಗೇಟ್‌ಗಳಿವೆ. ಸುಮಾರು 56 ಗೇಟ್‌ಗಳನ್ನು ಕಿತ್ತು ಹಾಕಿ, ಎಲ್ಲವನ್ನು construction ಮಾಡಿಬಿಟ್ಟು, ಬರಿ 21 ಗೇಟ್‌ಗಳನ್ನು ಮಾತ್ರ ಉಳಿಸಿದ್ದಾರೆ. ಅವು manual gate ಗಳು. ಚಂದಾಪೂರ ಬ್ಯಾರೇಜ್‌ನಲ್ಲಿ ಸುಮಾರು 48 ಗೇಟ್‌ಗಳೇನಿದ್ದವು, ಎಲ್ಲವೂ ಕಿತ್ತು ಹೋಗಿವೆ. ಅಲ್ಲಿ ಎರಡೂ ಬದಿಗಳಲ್ಲಿ ಗೋಡೆ ನಿರ್ಮಿಸಿ ಸುಮಾರು 21 ಗೇಟ್‌ಗಳನ್ನು ಮಾತ್ರ ಉಳಿಸಿದ್ದಾರೆ. ಮಾಣಿಕೇಶ್ವರ ಬ್ಯಾರೇಜ್‌ನಲ್ಲಿ ಸುಮಾರು 51 ಗೇಟ್‌ಗಳಿದ್ದವು. ಕಿತ್ತು ಹೋದ ಸುಮಾರು 51 ಗೇಟ್‌ಗಳ ಜಾಗದಲ್ಲಿ 18 ಗೇಟ್‌ಗಳನ್ನು ಮಾತ್ರ ಕೂರಿಸಿದ್ದಾರೆ. ಜೀರಗಿಹಾಳ ಬ್ಯಾರೇಜ್‌ನಲ್ಲಿ 54 ಗೇಟ್‌ಗಳಿದ್ದವು. ಬರೀ 18 ಗೇಟ್‌ಗಳು ಮಾತ್ರ ಕೆಲಸ ಮಾಡುತ್ತಿವೆ. ಯಾವ ಉದ್ದೇಶದಿಂದ ಬ್ಯಾರೇಜ್‌ಗಳನ್ನು ಕಟ್ಟಿದರು, ಅದು technically ಸಂಪೂರ್ಣ ವಿಫಲವಾಗಿದೆ.

(ಮುಂದು)

(735) 16.09.2021,12.00, ಟಿಸಿಹೆಚ್-ಜಿಆರ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ರಘುನಾಥ್ ರಾವ್ ಮಲ್ಯಾಪೂರೆ (ಮುಂದು):-

ಮಾನ್ಯ ಸಭಾಪತಿಯವರೇ ಈಗಲೂ ಕೂಡ ಸರ್ಕಾರ ಗೇಟ್ ಹಾಕಿಲ್ಲ. ಈಗಲೂ ಕೂಡ ಅಲ್ಲಿ ಗೇಟ್ ಓಪನ್ ಇದೆ. ಸ್ವಲ್ಪ ಮಳೆ ನಿಂತ ಮೇಲೆ ಗೇಟ್ ಅಳವಡಿಸುತ್ತಾರೆ. ಆ ಗೇಟ್ ಅಳವಡಿಸಿದ ನಂತರ ಸುಮಾರು 15 ದಿವಸ ಅಥವಾ ಒಂದು ತಿಂಗಳ ಕಾಲ ನೀರು ನಿಲ್ಲುತ್ತದೆ. ಮತ್ತೆ ಎಲ್ಲಾ ನೀರು ಸೋರಿಕೊಂಡು ಹೋಗುತ್ತದೆ. ಹಾಗಾಗಿ, ನಾನು ಮಾನ್ಯ ಜಲಸಂಪನ್ಮೂಲ ಇಲಾಖೆಯ ಸಚಿವರಿಗೆ ವಿನಂತಿ ಮಾಡುವುದೇನೆಂದರೆ, ನಮ್ಮ ಬೀದರ್ ಜಿಲ್ಲೆಗೆ ಇರುವಂಥ

ಏಕೈಕ ಯೋಜನೆ ಎಂದರೆ ಕಾರಂಜ. ಮತ್ತೆ ಗ ಇರುವುದು ಆ ಬ್ಯಾರೇಜ್‌ಗಳು. ಗೋದಾವರಿ ಬೇಸಿನ್‌ನಲ್ಲಿ ಈ ಭಾಗಕ್ಕೆ 20.8 ಟಿ.ಎಂ.ಸಿ., ನೀರು ಅಲಾಟ್‌ಮೆಂಟ್ ಆಗಿರುವಂಥದ್ದು. ಇದರಲ್ಲಿ 13.1 ಟಿ.ಎಂ.ಸಿ., ನೀರನ್ನು ಕಾರಂಜಗೆ ಬಳಸುತ್ತಿದ್ದೇವೆ. ಚುಳ್ಳಿ ನಾಲೆಯಲ್ಲಿ 1.17 ಟಿ.ಎಂ.ಸಿ ನೀರನ್ನು ಬಳಸುತ್ತಿದ್ದೇವೆ. ಈ ಬ್ಯಾರೇಜ್ complete ಆದಲ್ಲಿ 4.8 ಟಿ.ಎಂ.ಸಿ., ನೀರನ್ನು ಬಳಸಿಕೊಳ್ಳಬಹುದು. ಉಳಿದ ನೀರು ಆಟೋಮ್ಯಾಟಿಕ್ ಆಗಿ ಹೋಗುತ್ತಿದೆ. ಅದರಿಂದ ಏನೂ ಉಪಯೋಗ ಆಗುತ್ತಿಲ್ಲ. ಮಾನ್ಯ ಸಭಾಪತಿಯವರೇ, ನಾನು ಒಂದು ವಿಷಯವನ್ನು ತಮ್ಮ ಗಮನಕ್ಕೆ ತರಲು ಇಚ್ಛೆಪಡುತ್ತೇನೆ. ಕೃಷ್ಣಾ ಕಣಿವೆಯಲ್ಲಿ ನಾವು ಬಹಳ ಜಾಸ್ತಿ ನೀರನ್ನು ಬಳಸಿದ್ದೇವೆಂದು ಆಂಧ್ರಪ್ರದೇಶದವರು ಕಿರಿಕ್ ಮಾಡಿ ನಮ್ಮ ಗೋದಾವರಿ ಬೇಸಿನ್‌ನಲ್ಲಿರುವ ಸುಮಾರು 20 ಟಿ.ಎಂ.ಸಿ., ನೀರನ್ನು ಈಗಾಗಲೇ ತೆಗೆದುಕೊಂಡಿದ್ದಾರೆ. ಈ ರೀತಿ ಅನ್ಯಾಯವಾಗುತ್ತಿದೆ. ಉದಾಹರಣೆಗೆ ಹೇಳುವುದಾದರೆ ನಾಳೆ ತಾರೀಖು ಸೆಪ್ಟೆಂಬರ್ 17, ನಮ್ಮ ದೇಶ ಸ್ವಾತಂತ್ರ್ಯವಾಗಿದ್ದು ಆಗಸ್ಟ್ 1947 ಆದರೆ ನಾವು ಸ್ವತಂತ್ರ್ಯವಾಗಿದ್ದು ಸೆಪ್ಟೆಂಬರ್ 17 ಎಂದು ಹೇಳಬಹುದು. ಇದೇ ರೀತಿ ನಮ್ಮ ಭಾಗಕ್ಕೆ ಎಲ್ಲಾ ರೀತಿಯಿಂದಲೂ ಅನ್ಯಾಯವಾಗುತ್ತಿದೆ. ಮಾನ್ಯ ಗೋವಿಂದ ಎಂ. ಕಾಡಜೋಳ ರವರು ಬೃಹತ್ ನೀರಾವರಿ ಸಚಿವರು ಆಗಿದ್ದಾರೆ, ಅವರು ಅಲ್ಲಿಗೆ ಬಂದು ಒಂದು ಬಾರಿ ಪರಿಶೀಲನೆ ಮಾಡಿ, ಬೀದರ್‌ಗೆ ನ್ಯಾಯ ಕೊಡಿಸುವಂಥ ಪ್ರಾಮಾಣಿಕವಾದ ಕೆಲಸ ಆಗಬೇಕೆಂದು ನಾನು ಬಹಳ ಆಶಾದಾಯಕವಾಗಿ ಈ ಪ್ರಶ್ನೆಯನ್ನು ಕೇಳಿದ್ದೇನೆ.

ಶ್ರೀ ಗೋವಿಂದ ಎಂ. ಕಾರಜೋಳ:- ಮಾನ್ಯ ಸಭಾಪತಿಯವರೇ, ಹೈದ್ರಾಬಾದ್ ಕರ್ನಾಟಕ ಪ್ರದೇಶ ಹಿಂದುಳಿಯಬಾರದೆಂದು ನಾವು 'ಕಲ್ಯಾಣ ಕರ್ನಾಟಕ' ಎಂದು ಮರು ನಾಮಕರಣ ಮಾಡಿದ್ದೇವೆ. ಮಾನ್ಯ ಸದಸ್ಯರು ನಮ್ಮದು ಹಿಂದುಳಿದ ಪ್ರದೇಶವೆಂದು ಹೇಳುತ್ತಿದ್ದಾರೆ. ಅದಕ್ಕಾಗಿಯೇ ನಾವು ಆ ಭಾಗದಲ್ಲಿ ಸುಮಾರು ರೂ.500 ಕೋಟಿಗಳು ಖರ್ಚು ಮಾಡಿ ಅನುಭವ ಮಂಟಪವನ್ನು ಕಟ್ಟಿಸುತ್ತಿದ್ದೇವೆ. ಅದಕ್ಕಾಗಿ ಮಾನ್ಯ ಸದಸ್ಯರು ನಾಲ್ಕು ಬ್ಯಾರೇಜ್‌ಗಳ ಬಗ್ಗೆ ಹೇಳಿದರು. 2011ರಲ್ಲಿ ಚಂದಾಪುರ ಬ್ರಿಡ್ಜ್-ಕಂ-ಬ್ಯಾರೇಜ್‌ನ್ನು ಕಟ್ಟಿಸುವುದು. ಬರೀ ನೀರಿಗೆ ಅಷ್ಟೇ ಅಲ್ಲದೇ ರಸ್ತೆ ಕೂಡ ಆಗಬೇಕು. ಅದು ಬ್ರಿಡ್ಜ್-ಕಂ-ಬ್ಯಾರೇಜ್. ಆಮೇಲೆ 2012ರಲ್ಲಿ ಮಾಣೀಕೇಶ್ವರ ಬ್ರಿಡ್ಜ್ ಪೂರ್ಣಗೊಂಡಿದೆ. 2013ರಲ್ಲಿ ಹಾಲಹಳ್ಳಿ ಬ್ರಿಡ್ಜ್-ಕಂ-ಬ್ಯಾರೇಜ್ ಪೂರ್ಣಗೊಂಡಿದೆ. 2014ರಲ್ಲಿ ಜೀರಗಿಹಾಳ ಬ್ರಿಡ್ಜ್-ಕಂ-ಬ್ಯಾರೇಜ್ ಪೂರ್ಣಗೊಂಡಿದೆ. ಒಟ್ಟು 31,313 ಎಕರೆ ನೀರಾವರಿ ಕ್ಷೇತ್ರಕ್ಕೆ ಮತ್ತು ಕುಡಿಯುವ ನೀರಿಗೆ ಕೊಡುವುದಕ್ಕಾಗಿ ನಾವು ಬ್ಯಾರೇಜ್‌ಗಳನ್ನು ನಿರ್ಮಾಣ ಮಾಡಿದ್ದೇವೆ. ಅದಕ್ಕಾಗಿ ಸುಮಾರು ರೂ.221.50 ಕೋಟಿಗಳನ್ನು ಖರ್ಚು ಮಾಡಿದ್ದೇವೆ. ಮಾನ್ಯ ಸಭಾಪತಿಯವರೇ,

ಆಟೋಮೆಟಿಕ್ ಗೇಟ್‌ಗಳ ಬಗ್ಗೆ ಮಾನ್ಯ ಸದಸ್ಯರು ಮಾತನಾಡಿದರು. ಅವುಗಳನ್ನು ಹೊಸ ತಂತ್ರಜ್ಞಾನ ಬಳಸಿ ಮಾಡಿಲ್ಲ. ಬಿಜಾಪುರದ ಆದಿಲ್‌ಶಾಹಿ ಮಹಾರಾಜರ ಆಡಳಿತದಲ್ಲಿ ಸುಮಾರು 500 ವರ್ಷಗಳ ಹಿಂದೆಯೇ 'ಬೇಗಂ ತಾಲಾಬ್' ಎಂಬುವರು ಅವೊತ್ತಿನ ಕಾಲದಲ್ಲೇ ಸುಮಾರು 16 ಲಕ್ಷ ಜನರಿಗೆ ಕುಡಿಯುವ ನೀರಿಗಾಗಿ ಕೆರೆಯನ್ನು ಕಟ್ಟಿದ್ದರು. ಅದಕ್ಕೆ ಆಟೋಮೆಟಿಕ್ ಗೇಟ್ ಅಳವಡಿಸಿದ್ದರು. ಆ ಆಟೋಮೆಟಿಕ್ ಗೇಟ್ ಯಾವಾಗ ಹಾಳಾಯಿತು ಎಂದರೆ, ನಾವು ಬಿಜಾಪುರದ ಯು.ಜಿ.ಡಿ., ಕೂಡ ಮಾಡಿದ್ದೇವೆ. 1968-1969ರಲ್ಲಿ ಅಗೆದಿದ್ದರಿಂದ ಆ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿ ಹೋಯಿತು. ಆ ಗೇಟ್‌ಗಳನ್ನು ದನ-ಕುರಿ ಕಾಯುವಂಥವರೆಲ್ಲಾ ಮುರಿದು ಹಾಕಿಕರು. ಹಾಗಾಗಿ, ಇವತ್ತಿನ ದಿವಸ ನಾನು ಸಣ್ಣ ನೀರಾವರಿ ಸಚಿವನಾದ ನಂತರ ಕೆರೆಯನ್ನು ದುರಸ್ತಿ ಮಾಡಿ, waste weir function ಆಗುವಂತೆ ಮಾಡಿ; ಅಲ್ಲಿ ನೀರು ನಿಲ್ಲಿಸತಕ್ಕಂಥ ಕೆಲಸ ಮಾಡಿದ್ದೇವೆ. ಮಳೆಯಾಗದಿದ್ದಂಥ ಸಂದರ್ಭದಲ್ಲಿ ನೀರು ತುಂಬಿಸುವಷ್ಟು ವ್ಯವಸ್ಥೆಯನ್ನು ಕೂಡ ಮಾಡಿದ್ದೇವೆ. ಮಾನ್ಯ ಸಭಾಪತಿಯವರೇ, ನಾನು ಮಾನ್ಯ ಸದಸ್ಯರಿಗಷ್ಟೇ ಹೇಳುವುದಕ್ಕೆ ಬಯಸುತ್ತಿದ್ದೇನೆ. 2016ರಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಬಂದಾಗ ಆ ಆಟೋಮೆಟಿಕ್ ಗೇಟ್‌ಗಳು ವ್ಯತ್ಯಾಸವಾಗಿ ಸರಿಯಾಗಿ ವರ್ಕ್ ಆಗಲಿಲ್ಲ. ಚ್ಯಾರ್‌ಜ್‌ನಲ್ಲಿ ನೀರು ನಿಲ್ಲಲಿಲ್ಲ. ಹಾಗಾಗಿ, ಸರ್ಕಾರ 2017ರಲ್ಲಿ ರಿಪೇರಿ ಮಾಡಿ ಮ್ಯಾನ್ಯುಯಲ್ ಗೇಟ್ ಅಳವಡಿಸುವಂಥ ಕೆಲಸವನ್ನು ಮಾಡಿದೆ. ನಾನು ಮಾನ್ಯ ಸದಸ್ಯರಿಗೆ ಏನು ಹೇಳುವುದಕ್ಕೆ ಬಯಸುವುದೇನೆಂದರೆ ನನಗೆ ಮಾಹಿತಿ ಇರುವ ಪ್ರಕಾರ, ನಾನು ಅಲ್ಲಿಗೆ ಹೋಗಿ ನೋಡಿಲ್ಲ; ನೋಡುತ್ತೇನೆ. ನಾನು ಅಲ್ಲಿಗೆ ಭೇಟಿ ನೀಡಿದಾಗ ಮಾನ್ಯ ಸದಸ್ಯರು ಸಲಹೆ ಕೊಡಬೇಕು. ನಾನು ಅವರನ್ನೂ ಕರೆದುಕೊಂಡು ಹೋಗಿ ನೋಡುತ್ತೇನೆ. ಏಕೆಂದರೆ ಬೀದರ್‌ನವರು ಹೈದ್ರಾಬಾದ್ ಬಿರಿಯಾನಿಯನ್ನು ಮಾಡುತ್ತಾರೆ. ಅದ್ದು ನನಗೆ ಗೊತ್ತು. ಅದಕ್ಕಾಗಿ ನಾನು ಅವರ ಊರಿಗೆ ಹೋಗಿ ಇನ್ಸ್‌ಪೆಕ್ಷನ್ ಮಾಡಿ...

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರಾದ ಶ್ರೀ ಗೋವಿಂದ .ಎಂ ಕಾರಜೋಳರವರಿಗೆ ಬಿರಿಯಾನಿ ಖಯಾಲಿ ಇನ್ನೂ ಹೋಗಿಲ್ಲ.

ಸಭಾಪತಿಯವರು:- ಶ್ರೀ ಗೋವಿಂದ .ಎಂ ಕಾರಜೋಳರವರೇ, ನೀವು ಅಷ್ಟನ್ನೇ ಮಾಡಿ ವಾಪಸ್ಸು ಬರಬೇಡಿ. ಅದರ ಜೊತೆಗೆ ಬ್ರಿಡ್ಜನ್ನು ನೋಡಿಕೊಂಡು ಬನ್ನಿ.

ಶ್ರೀ ಗೋವಿಂದ ಎಂ. ಕಾರಜೋಳ:- ಮಾನ್ಯ ಸಭಾಪತಿಯವರೇ, ಹಾಗಾಗಿ ನಾನು ಮಾನ್ಯ ರಘುನಾಥ್ ರಾವ್ ಮಲ್ಲಾಪುರಿಯವರಿಗೆ ಹೇಳುವುದೇನೆಂದರೆ, ಒಂದುವೇಳೆ ಅಲ್ಲಿ

ನೀರು ನಿಲ್ಲದಿದ್ದರೆ ಇನ್ನೊಂದು ಬಾರಿ ನಮ್ಮ ಅಧಿಕಾರಿಗಳ ತಂಡವನ್ನು ಕಳುಹಿಸುತ್ತೇನೆ. ಮತ್ತೆ ಹಿರಿಯ ಅಧಿಕಾರಿಗಳಾದ Chief Engineer ಮತ್ತು ನಮ್ಮ ಕಾರ್ಯದರ್ಶಿಯವರನ್ನು ಅಲ್ಲಿಗೆ ಕಳುಹಿಸಿ ನೋಡುವುದಕ್ಕೆ ಹೇಳುತ್ತೇನೆ. ಏನಾದರೂ ರಿಪೇರಿ ಮಾಡುವುದು ಅವಶ್ಯಕತೆ ಇದ್ದರೆ ಅಥವಾ ಈಗ ಅಳವಡಿಸಿರತಕ್ಕಂಥ manual gates ಏನಾದರೂ ಹಾಳಾಗಿದ್ದರೆ, ಅದನ್ನು ನೋಡಿ, ಸರಿಪಡಿಸತಕ್ಕಂಥ ಕೆಲಸ ಮಾಡುತ್ತೇವೆ. ಮತ್ತೆ ಈಗ ನಾವೇನು ರಿಪೇರಿ ಕೆಲಸ ಮಾಡಿದ್ದೇವೆ, ಅದು catchment area calculation ಮೇಲೆ ಮಾಡಿದ್ದಾರೆಂದು ಹೇಳಿದ್ದಾರೆ. ಇನ್ನೇನಾದರೂ ತೊಂದರೆ ಇದ್ದರೆ, ಖಂಡಿತವಾಗಿಯೂ ಪರಿಶೀಲನೆ ಮಾಡಿಕೊಡತಕ್ಕಂಥ ಕೆಲಸ ಮಾಡುತ್ತೇವೆ.

ಶ್ರೀ ರಘುನಾಥ್ ರಾವ್ ಮಲ್ಯಾಪುರ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಆದಷ್ಟು ಬೇಗ ಅಲ್ಲಿಗೆ ಬರುತ್ತೇನೆಂದು ಒಪ್ಪಿಕೊಂಡಿದ್ದಾರೆ. ಅದಕ್ಕೆ ತುಂಬಾ ಸಂತೋಷ. ಅವರು ಅಲ್ಲಿಗೆ ಬಂದು ಪರಿಶೀಲನೆ ಮಾಡಲಿ. ಮಾನ್ಯ ಸಭಾಪತಿಯವರೇ, ನಾನು ಅದಕ್ಕೆ ಒಂದು ಜೀವಂತ ಸಾಕ್ಷಿ ಹೇಳುತ್ತೇನೆ. 56, 48, 51, 54 ಸಂಖ್ಯೆಯ ಗೇಟ್ ಇದ್ದಿದ್ದನ್ನು 18, 21 ಏಕೆ ಆಯಿತು. ಸರ್ಕಾರ manual gate ಗಳನ್ನಾದರೂ ಅಷ್ಟೇ ಹಾಕಬಹುದಿತ್ತು ಅಲ್ಲವೇ? ಆಟೋಮೆಟಿಕ್ ಗೇಟ್ ಇದ್ದಿದ್ದನ್ನು ಕಡಿತ ಮಾಡಿರುವುದು it is due to a technical mistake. I am quoting this as I am also an Engineer. ನಾನು ಬಹಳ ಜವಾಬ್ದಾರಿಯುತವಾಗಿ ಹೇಳುತ್ತಿದ್ದೇನೆ. ಇದು ತಾಂತ್ರಿಕ ದೋಷದ ಕಾರಣದಿಂದ ವಿಫಲವಾಗಿದೆ. ಮಾನ್ಯ ಸಚಿವರು ಬಂದಾಗಲೇ ಅವರ ಜೊತೆಗೆ ಅಧಿಕಾರಿಗಳು ಕೂಡ ಬರಲಿ. ಮಾನ್ಯ ಸಚಿವರು ಪರಿಶೀಲನೆ ಮಾಡಲಿ.

ಶ್ರೀ ಗೋವಿಂದ ಎಂ. ಕಾರಜೋಳ:- ಮಾನ್ಯ ಸಭಾಪತಿಯವರೇ, ನಾವು ಗೇಟ್ ಅಳವಡಿಸತಕ್ಕಂಥದ್ದನ್ನು vent ಬಿಡತಕ್ಕಂಥದ್ದು catchment area calculation ಮಾಡಿ ಆ ಪ್ರದೇಶದಲ್ಲಿ ಎಷ್ಟು ಮಳೆಯಾಗುತ್ತದೆ, ಎಷ್ಟು ನೀರು ಹರಿದು ಬರುತ್ತದೆ ಎನ್ನತಕ್ಕಂಥ ಲೆಕ್ಕದ ಆಧಾರದ ಮೇಲೆ ಮಾಡಿರುತ್ತೇವೆ. ಹಾಗೇನಾದರೂ ತಾಂತ್ರಿಕ ದೋಷವಾಗಿದ್ದರೆ ಸರಿಪಡಿಸಿಕೊಡುತ್ತೇವೆ.

ಪ್ರಶ್ನೆ ಸಂಖ್ಯೆ-578

(ಉತ್ತರ ಲಗತ್ತಿಸಿದೆ)

ಶ್ರೀಮತಿ ಎಸ್.ವೀಣಾ ಅಚ್ಚಯ್ಯ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ವಿಸ್ತಾರವಾಗಿ ಉತ್ತರವನ್ನು ಕೊಟ್ಟಿದ್ದಾರೆ. ನಾನು ಕಳೆದ ಅಧಿವೇಶನದಲ್ಲೂ ಕೂಡ ಇದರ ಬಗ್ಗೆ ಕೂಡ ಮಾತನಾಡಿದ್ದೇನೆ. ಆದರೆ ಇಲ್ಲಿ ಏನಾಗಿದೆಯೆಂದರೆ, ಅನೇಕ ಅಭಿವೃದ್ಧಿ ಕೆಲಸಗಳಿಗೆ ಹಣವನ್ನು ಬಿಡುಗಡೆ ಮಾಡಿದ್ದಾರೆ. ನನ್ನ ಪ್ರಶ್ನೆ ಇರುವುದು ಇಷ್ಟೆ. ಕೊಡಗು ಜಿಲ್ಲೆಯಲ್ಲಿ ಭಾಗಮಂಡಲ ಹಾಗೂ ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ಹೂಳು ಮತ್ತು ಕೆಲಸ ಮಾಡಿದ್ದಾರೆ. ಅದಕ್ಕೆ ಸಾಕಷ್ಟು ಹಣವನ್ನು ಕೂಡ ಮೀಸಲಿಟ್ಟಿದ್ದಾರೆ. ಕಳೆದ ಮೂರು ವರ್ಷಗಳಿಂದ ಬಿದ್ದಂಥ ವಿಪರೀತ ಮಳೆಯಿಂದಾಗಿ ನಮ್ಮ ದಕ್ಷಿಣ ಕೊಡಗಿನಲ್ಲಿ ಅನೇಕ ನದಿಗಳು ಕೂಡ ಹರಿಯುತ್ತಿವೆ. ಆಮೇಲೆ ನೀವು ಅದಕ್ಕೆ ಏನೆಂದು ಹೇಳುತ್ತಾರೋ, ಗೊತ್ತಿಲ್ಲ. ನಾವು ಅದಕ್ಕೆ ತೋಡು ಎಂದು ಕರೆಯುತ್ತೇವೆ. ಇವತ್ತಿನ ದಿವಸ ನದಿಯ ಬದುವಿಗೆ ಹೋಗುವಂಥ ಕಾಲುವೆಗಳೆಲ್ಲಾ ಹೂಳು ತುಂಬಿಕೊಂಡು ರೈತರ ತೋಟಗಳಲ್ಲಿ ಹೂಳು ತುಂಬಿಕೊಂಡಿವೆ. ನಿನ್ನೆ ಮತ್ತು ಮೊನ್ನೆ ಕೊಡಗಿನಲ್ಲಿ ಸುಮಾರು 20 ಇಂಚು ಮಳೆ ಬಂದಿದೆ. ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿರುವುದರಿಂದ ಅಲ್ಲಿನ ರೈತರ ತೋಟದ ಬೆಳೆಗಳಿಗೆ ನೀರು ನುಗ್ಗಿರುತ್ತದೆ. ಮೂರ್ನಾಲ್ಕು ದಿವಸ ಮಳೆ ಕಡಿಮೆಯಾಗಿರುವುದಿಲ್ಲ. ನಾವು ಬೆಳೆಸಿದಂಥ ಕಾಫಿ, ಪೆಪ್ಪರ್, ಅಡಿಕೆ ನೆಲದಲ್ಲಿದೆ. ಇದನ್ನು ಕೇಳುವವರು ಯಾರು? ಆ ಎಲ್ಲಾ ಉಪ ನದಿಗಳ ಹೂಳನ್ನು ಎತ್ತಬೇಕಾಗಿದೆ. ಸರ್ಕಾರ ಈಗಾಗಲೇ ಭಾಗಮಂಡಲ ಮತ್ತು ಹಾರಂಗಿ ಜಲಾನಯನ ಪ್ರದೇಶ ಇವೆರಡನ್ನೇ ಗಮನದಲ್ಲಿಟ್ಟುಕೊಂಡು ಹೂಳು ತೆಗೆಯುವುದಕ್ಕೆ ಹಣವನ್ನು ವಿನಿಯೋಗ ಮಾಡುತ್ತಿದೆ. ಅದಕ್ಕೆ ನಾನು ಹೇಳುವುದೇನೆಂದರೆ, ಎಂ.ಐ.ಡಿಯವರಿಗೂ ಕೂಡ ಸ್ವಲ್ಪ ಹಣವನ್ನು ಕೊಟ್ಟು ಇಂತಹ ಸಣ್ಣಸಣ್ಣ ಕೆಲಸಗಳನ್ನು ಸರ್ಪೋರ್ಟಿಂಗ್ ಆಗಿ ರೈತರ ಗದ್ದೆ ಮತ್ತು ತೋಟಗಳಿಗೆ ನೀರು ನುಗ್ಗದಿರುವ ರೀತಿಯಲ್ಲಿ ಸರ್ಕಾರ ಒಂದು ವ್ಯವಸ್ಥೆಯನ್ನು ಖಂಡಿತವಾಗಿಯು ಮಾಡಬೇಕು. ಮಾನ್ಯ ಸಚಿವರಿಗೆ ಇದನ್ನು ಹೇಳುವುದನ್ನು ಇಚ್ಛೆಪಡುತ್ತಿದ್ದೇನೆ. ಇವತ್ತಿನ ದಿವಸ ಸರ್ಕಾರ ಏನು ಕೊಡಗು ಜಿಲ್ಲೆಗೆ ಹೂಳು ಎತ್ತುವುದಕ್ಕೆ ಹಣವನ್ನು ವಿನಿಯೋಗ ಮಾಡುತ್ತಿದೆ, ಅದನ್ನು ಸಣ್ಣ ಸಣ್ಣ ಹೊಳೆಗಳಿಗೂ ಹಾಗೂ ರೈತರ ತೋಟಗಳಿಗೆ ಮತ್ತು ಗದ್ದೆಗಳಿಗೆ ನೀರು ನುಗ್ಗದ ರೀತಿಯಲ್ಲಿ ಮೈನರ್ ಇರಿಗೇಷನ್‌ವರಿಗೆ ಹಾಗೂ ಎಂ.ಐ.ಡಿಯವರಿಗೆ ಹೇಳಿ, ಕಟ್ಟೆಯನ್ನು ಕಟ್ಟುವಂಥ ಒಂದು ವ್ಯವಸ್ಥೆ ಖಂಡಿತವಾಗಿ ಆಗಬೇಕು. ಮಾನ್ಯ ಸಚಿವರೇ, ಇದರ ಜೊತೆಗೆ ಕಾವೇರಿ ಹೊಳೆಯಿಂದ ನಮ್ಮ ಹಾರಂಗಿ ಜಲಾನಯನ ಪ್ರದೇಶದವರಿಗೆ ಅನೇಕ ನದಿಗಳು

ಹರಿಯುತ್ತಿವೆ. ನನ್ನ ಊರಾದ ಮುಕ್ಕೊಡ್ಲಿನಲ್ಲಿ ಕಾವೇರಿ ಹೊಳೆ ಹರಿಯುತ್ತಿದೆ. ಎರಡು ಹೊಳೆಗಳು ಬಂದು ಸೇರುವಂಥ ಜಾಗದಲ್ಲಿ ಇವತ್ತಿಗೂ ಕೂಡ ಮಣ್ಣು ಮತ್ತು ಮರಳು ತುಂಬಿಕೊಂಡಿದೆ. ನಮ್ಮ ಕೊಡಗು ಜಿಲ್ಲೆಯಲ್ಲಿ ಮರಳು ತೆಗೆಯುವುದಕ್ಕೆ ಯಾವುದೇ ಒಂದು ಅವಕಾಶ ಕೂಡ ಇಲ್ಲ. ಎಲ್ಲೂ ಕೂಡ ಮರಳನ್ನು ಹರಾಜು ಕೂಡ ಹಾಕುತ್ತಿಲ್ಲ. ಮರಳನ್ನು ಹರಾಜು ಹಾಕಿದರೆ ಸರ್ಕಾರಕ್ಕೂ ಕೂಡ ಹಣ ಬರುತ್ತದೆ. ಅಲ್ಲಿ ಮರಳ ನಿಧಿಯನ್ನು ಗುರ್ತಿಸಿ ಆ ಮರಳು ತೆಗೆಯುವುದಕ್ಕೆ ಒಂದು ವ್ಯವಸ್ಥೆ ಮಾಡಿದರೆ ಸರ್ಕಾರಕ್ಕೆ ಸಾಕಷ್ಟು ದುಡ್ಡು ಬರುತ್ತದೆ. ಕಾಳಸಂತೆಯಲ್ಲಿ ಸಾಕಷ್ಟು ಮರಳು ಹೋಗುತ್ತಿದೆ. ಇದನ್ನೆಲ್ಲಾ ನಾವು ಯಾರ ಜೊತೆ ಮಾತನಾಡಬೇಕು ಎಂಬ ಪ್ರಶ್ನೆ ಕೂಡ ನನ್ನಲ್ಲಿದೆ. ನನ್ನ ಮನೆಯ ಮುಂದೆಯೇ ಸಾಕಷ್ಟು ಮರಳು, ಹೂಳು ತುಂಬಿಕೊಂಡಿದೆ. ಇವತ್ತು ಕೂಡ ನಮ್ಮ ಗದ್ದೆ ಮತ್ತು ತೋಟ ಮುಳುಗಿದೆ. ಅದೇ ರೀತಿ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕುಗಳಲ್ಲೂ ಕೂಡ ಇದೇ ರೀತಿಯ ಸಮಸ್ಯೆ ಉದ್ಭವವಾಗಿದೆ. ಹಾಗಾಗಿ, ಮರಳು ಹಾಗೂ ಹೂಳನ್ನು ಕೂಡ ತೆಗೆಯಬೇಕು. ಹಾಗಾಗಿ, ಸರ್ಕಾರ ಇದಕ್ಕೆ ಒಂದು ಉತ್ತಮವಾದ ವ್ಯವಸ್ಥೆ ಮಾಡಬೇಕು. ಕೊಡಗಿನ ಜನರು ಈಗಾಗಲೇ ಕಂಗೆಟ್ಟಿದ್ದಾರೆ. ಎರಡು ದಿನಕ್ಕೆ ಸುಮಾರು 20 ಇಂಚು ಮಳೆ ಬಂದಿದೆ ಎಂದರೆ, ಮಾನ್ಯ ಸಭಾಪತಿಯವರೇ, ಇದನ್ನು ತಾವೇ ಉಪಹಾಸ ಮಾಡಿಕೊಳ್ಳಬೇಕು. ಅಲ್ಲಿನ ಜನ ಕಷ್ಟದಲ್ಲಿದ್ದಾರೆ. ಇವತ್ತಿನ ದಿವಸ ನಮ್ಮನ್ನು coffee planters ಎಂದು ಹೇಳುತ್ತಾರೆ. ಬರುವ ವರ್ಷದಲ್ಲಿ ಯಾರಿಗೂ ಕಾಫಿ ಕುಯ್ಯುವಂಥ ಪರಿಸ್ಥಿತಿ ಕೂಡ ಕೊಡಗಿನಲ್ಲಿ ಇಲ್ಲ. ಹಾಗಾಗಿ, ಮಾನ್ಯ ಸಚಿವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ನಾನು ಈ ಸಂದರ್ಭದಲ್ಲಿ ಕೇಳುವುದಕ್ಕೆ ಇಚ್ಛೆಪಡುತ್ತಿದ್ದೇನೆ.

(ಮುಂದು...)

(736)16.9.2021/12.10/ಎಂ.ಎಂ-ಜಿ.ಆರ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಗೋವಿಂದ ಎಂ. ಕಾರಜೋಳ:- ಮಾನ್ಯ ಸಭಾಪತಿಯವರೇ, ಹಾರಂಗಿ ಜಿಲ್ಲೆಯ ಪ್ರದೇಶ ಮತ್ತು ನದಿ ಪಾತ್ರದ ಸಮಸ್ಯೆಗಳ ನಿವಾರಣೆಗಾಗಿ ಮತ್ತು ರಕ್ಷಣಾ ಕಾಮಗಾರಿಗಳಿಗಾಗಿ ಸರ್ಕಾರ ನವೆಂಬರ್ 2020ರಲ್ಲಿ 130 ಕೋಟಿ ರೂಪಾಯಿಗಳನ್ನು ಮಂಜೂರಾತಿ ಮಾಡಿದೆ. ಈಗ ಟೆಂಡರ್ ಪ್ರಕ್ರಿಯೆ ಪ್ರಾರಂಭದಲ್ಲಿದೆ. ಖಂಡಿತವಾಗಿಯೂ ತಾವು ಏನು ಕೆಲಸಗಳು ಆಗಬೇಕೆಂದು ಬಯಸುತ್ತೀರಿ ಅದನ್ನು ಮಾಡಿಕೊಡುತ್ತೇವೆ. ಮಾನ್ಯ

ಸದಸ್ಯರು ಮರಳು ಬಗ್ಗೆ ಮಾತನಾಡಿದ್ದಾರೆ. ಅದರ ಬಗ್ಗೆ ಸಂಬಂಧಪಟ್ಟ ಇಲಾಖೆಯವರನ್ನು ಕರೆದು ಮಾತನಾಡುತ್ತೇನೆ.

ಸಭಾಪತಿಯವರು:- ಮಾನ್ಯ ಸಚಿವರೇ, ಮಾನ್ಯ ಸದಸ್ಯರ ಸಲಹೆ ಸರಿ ಇದೆ.

ಶ್ರೀ ಗೋವಿಂದ ಎಂ. ಕಾರಜೋಳ:- ಹೌದು ಮಾನ್ಯ ಸದಸ್ಯರ ಸಲಹೆ ಸರಿ ಇದೆ. ಏಕೆಂದರೆ, ಮರಳಿದೆ; ಅದರ ಅವಶ್ಯಕತೆ ಜನರಿಗಿದೆ. ಸರ್ಕಾರಕ್ಕೆ royalty ಬರುತ್ತದೆ. ಅದನ್ನು ಮಾಡಬೇಕೆಂದು ಏನು ಸಲಹೆ ನೀಡಿದ್ದಾರೆ, ಅದು ಸರಿ ಇದೆ. ಹಾರಂಗಿಯ ರಕ್ಷಣಾ ಕಾಮಗಾರಿ ಏನು ಆಗಬೇಕಾಗಿದೆ ಅದನ್ನು ಖಂಡಿತವಾಗಿಯೂ ಮಾಡುತ್ತೇವೆ.

ಶ್ರೀಮತಿ ಎಸ್. ವೀಣಾ ಅಚ್ಚಯ್ಯ:- ಮಾನ್ಯ ಸಭಾಪತಿಯವರೇ ಒಂದು ವಿಚಾರ. ತಾವು ಹಾರಂಗಿ ಮತ್ತು ಭಾಗಮಂಡಲ, ಕಾವೇರಿ ಎಂದು ಹೇಳಿದ್ದಾರೆ. ನಾನು ಇನ್ನೊಂದು ವಿಚಾರವನ್ನು ಹೇಳುವುದಕ್ಕೆ ಇಚ್ಛೆಪಡುತ್ತೇನೆ. ಭಾಗಮಂಡಲ ಮತ್ತು ಹಾರಂಗಿಯ ಮಧ್ಯದಲ್ಲಿ ಅನೇಕ ಉಪನದಿಗಳಿವೆ. ಅದನ್ನೂ ಕೂಡ ಗಂಭೀರವಾಗಿ ಪರಿಗಣಿಸಬೇಕೆಂದು ಕೇಳಿಕೊಳ್ಳುತ್ತೇನೆ.

ಶ್ರೀ ಗೋವಿಂದ ಎಂ. ಕಾರಜೋಳ:- ಮಾನ್ಯ ಸಭಾಪತಿಯವರೇ, ಉಪನದಿಗಳನ್ನೂ ಕೂಡ ಸರ್ವೆ ಮಾಡಿಸಿ ನೋಡೋಣ, ಏನೇನು ಕಾಮಗಾರಿಗಳ ಅವಶ್ಯಕತೆ ಇದೆ ಅದನ್ನು ತೆಗೆದುಕೊಳ್ಳುವುದಕ್ಕೆ ಸೂಚನೆ ಕೊಡುತ್ತೇನೆ.

ಚುಕ್ಕೆ ಪ್ರಶ್ನೆ ಸಂಖ್ಯೆ: 522

(ಉತ್ತರವನ್ನು ಲಗತ್ತಿಸಿದೆ)

ಶ್ರೀ ಕೆ. ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ನಾನು ಮೂರು ವರ್ಷಗಳ ಅವಧಿಯಲ್ಲಿ ಸಂಭವಿಸಿರುವ ಲಾಕಪ್ ಡೆತ್ ಪ್ರಕರಣಗಳು ಎಷ್ಟೆಂದು ಪ್ರಶ್ನೆ ಕೇಳಿದ್ದೇನೆ. ಅವರು ಅದರ ಮಾಹಿತಿ ಕೊಟ್ಟಿಲ್ಲ. ಒಟ್ಟು 27 ಮರಣ ಪ್ರಕರಣಗಳ ಜಿಲ್ಲಾವಾರು, ವರ್ಷವಾರು ವಿವರಗಳನ್ನು ಅನುಬಂಧ-ಅ ನಲ್ಲಿ ಒದಗಿಸಲಾಗಿದೆ. ಎಲ್ಲಿ ಅನುಬಂಧ-ಅ ಇದೆ ಎನ್ನುವುದು ಗೊತ್ತಿಲ್ಲ. ನನಗಂತೂ ಉತ್ತರದಲ್ಲಿ ಬಂದಿಲ್ಲ. ಇದು ಮೊದಲನೆಯದು. ಇದಕ್ಕೆ ಮಾನ್ಯ ಸಚಿವರು ಉತ್ತರ ಕೊಡಲಿ.

ಶ್ರೀ ಅರಗ ಜ್ಞಾನೇಂದ್ರ:- ಉತ್ತರವನ್ನು ಒದಗಿಸಿದ್ದೇನೆ.

ಸಭಾಪತಿಯವರು:- ಮಾನ್ಯ ಗೋವಿಂದರಾಜ್‌ವರೇ, ನೀವು ಮೊದಲು ಪ್ರಶ್ನೆ ಕೇಳಿ ಆಮೇಲೆ ಅವರು ಉತ್ತರ ಹೇಳುತ್ತಾರೆ. ಒಂದು ಪ್ರಶ್ನೆ ಕೇಳಿ ಅವರನ್ನೇಕೆ ಎಬ್ಬಿಸುತ್ತೀರಿ?

ಶ್ರೀ ಕೆ. ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಲಾಕಪ್ ಡೆತ್‌ಗಳ ಇತ್ತೀಚಿನ ವಿವರಗಳನ್ನು ಹೇಳುತ್ತೇನೆ. ಮೊನ್ನೆ ಇತ್ತೀಚೆಗೆ ಜಿ.ಸಿ. ನಗರ ಸ್ಟೇಷನ್‌ನಲ್ಲಿ ಡ್ರಗ್ ಪೆಡ್ಲರ್ ಆದ 'ಕಾಂಗೋ' ಎಂಬುವವನ ಲಾಕಪ್ ಡೆತ್ ಆಗುತ್ತದೆ. ಅಲ್ಲಿ ಗಲಾಟೆಯೂ ಆಗುತ್ತದೆ. ಅದರ ವರದಿಯೇನೂ ಆಗಿಲ್ಲ. ಅಷ್ಟು ಲಾಕಪ್ ಡೆತ್ ಆದಾಗ ಮತ್ತು ಎನ್‌ಕೌಂಟರ್ ಆದಾಗ ಆ ಬಗ್ಗೆ ಮೀಡಿಯಾದಲ್ಲಿ ಚೆನ್ನಾಗಿ ಸುದ್ದಿ ಬರುತ್ತದೆ. ಅದಾದ ಮೇಲೆ ಈ ಪ್ರಕರಣದ ಬಗ್ಗೆ ತನಿಖೆ ಆಯಿತೇ ಎನ್ನುವ ಬಗ್ಗೆ ಯಾರೂ ವರದಿ ಕೊಡುವುದಿಲ್ಲ. ಸಂಜಯನಗರದಲ್ಲಿ ಒಂದು ಪ್ರಕರಣವಾಗಿದೆ. ಅಲ್ಲಿ ಒಬ್ಬ ಡಾಕ್ಟರನ್ನು ಕರೆದುಕೊಂಡು ಹೋಗಿ ಅವರನ್ನು ಯಾವರಿತ್ತಿ ಮಾಡಿದ್ದಾರೆಂದರೆ ಅದು ದಿನಪತ್ರಿಕೆಯಲ್ಲಿ ಮತ್ತು ಟಿ.ವಿ.ನಲ್ಲಿ ಬಂತು. ಪೊಲೀಸ್ ಸ್ಟೇಷನ್‌ನಲ್ಲಿ ಅವರಿಂದ ಸುಮಾರು 15 ಅಥವಾ 20 ಲಕ್ಷ ರೂಪಾಯಿ ಹಣವನ್ನೂ ತೆಗೆದುಕೊಳ್ಳುತ್ತಾರೆ. ಆ ಡಾಕ್ಟರನ್ನು ಹೊಡೆದು ಮೂರು ದಿನ ಇಟ್ಟುಕೊಂಡು ಆಮೇಲೆ ಬಿಡುತ್ತಾರೆ. ಅದಾದ ಮೇಲೆ ತನಿಖೆಗೆ ಆದೇಶ ಮಾಡುತ್ತಾರೆ. ಆದರೆ ತನಿಖಾಧಿಕಾರಿಯಾಗಿ ಅಲ್ಲಿರುವ ಎ.ಸಿ.ಪಿ., ಯನ್ನು ನೇಮಕ ಮಾಡುತ್ತಾರೆ. ಅವರ ಕೆಳಗಡೆ ಇರುವವರು ಕೆಲಸ ಮಾಡುತ್ತಾರೆ, ಮೇಲೆ ಇವರು ಬಾಸ್ ಆಗಿರುತ್ತಾರೆ. ಹೀಗಾದರೆ ಎಲ್ಲಿ ನ್ಯಾಯ ಸಿಗುತ್ತದೆ ಹೇಳಿ? ಅವರು ಕೆಳಗಡೆ ಕೆಲಸ ಮಾಡುವವರು ಎಂದು ಸಾಧ್ಯವಾದಷ್ಟೂ ಆ ಪ್ರಕರಣವನ್ನು

ಮುಚ್ಚಿಹಾಕುವ ಪ್ರಯತ್ನ ಮಾಡುತ್ತಾರೆ. ಆ ಡಾಕ್ಟರ್‌ರವರ ಪರಿಸ್ಥಿತಿ ನೋಡಿದರೆ ಇಂತಹ ಪರಿಸ್ಥಿತಿ ಯಾರಿಗೂ ಬೇಡ ಎಂದನಿಸುತ್ತದೆ. ಮೂರನೆಯದಾಗಿ ಕೆ.ಆರ್. ಪುರಂನಲ್ಲಿ ಮೂರು ವರ್ಷದ ಹಿಂದೆ ಒಂದು ಲಾಕಪ್ ಡೆತ್ ಆಗುತ್ತದೆ. ಅದು ನಿಖರವಾಗಿ ಆಗಿದೆ. ಆದರೆ ಅದನ್ನು ಎಫ್.ಐ.ಆರ್ ಹಂತದಲ್ಲಿ ಏನು ಮಾಡುತ್ತಾರೆಂದರೆ, 'Died in hospital' ಎಂದು ಆಸ್ಪತ್ರೆಯಲ್ಲಿ ಒಂದು ರಿಪೋರ್ಟ್ ಬರೆಸುತ್ತಾರೆ. ಹಾಗೆ ಬರೆಸಿಕೊಂಡು ಬಂದು ಲಾಕಪ್ ಡೆತ್ ಆಗಿಲ್ಲ ಎಂದು ಸೃಷ್ಟಿ ಮಾಡುತ್ತಾರೆ. ಇದರಿಂದ ಜನಗಳಿಗೆ ಪೊಲೀಸ್ ಇಲಾಖೆ ಮೇಲೆ ನಂಬಿಕೆ ಹೋಗುತ್ತದೆ. ನಮ್ಮ ರಾಜ್ಯದಲ್ಲಿ ಪೊಲೀಸ್ ಇಲಾಖೆ ಚೆನ್ನಾಗಿ ಕೆಲಸ ಮಾಡುತ್ತಿದೆ. ಆದರೆ ಎಲ್ಲೋ ಒಂದು Blacksheep ಇರುತ್ತದೆ. 2, 3, 5 ಜನರು ಮಾಡುವ ತಪ್ಪಿನಿಂದ ಇಡೀ ಇಲಾಖೆಗೆ ಕಳಂಕ ಬರುತ್ತದೆ. National Crime Bureau ನಲ್ಲಿ ಶೇ.29ರಷ್ಟು ಜೊತೆಗೆ ಶೇ.5ರಷ್ಟು ಇಡೀ ರಾಷ್ಟ್ರದಲ್ಲಿ ಲಾಕಪ್‌ಡೆತ್ ಆಗುತ್ತಿದೆ ಎಂದು ಪಾರ್ಲಿಮೆಂಟ್‌ನಲ್ಲಿ ಉತ್ತರ ಕೊಟ್ಟಿದ್ದಾರೆ. ಇತ್ತೀಚೆಗೆ ಸಿಂಧಿಗೆ ಮತ್ತು ಬಿಜಾಪುರದಲ್ಲಿ ಎರಡು ಲಾಕಪ್ ಡೆತ್ ಕೇಸ್ ಆಗಿದೆ. ಆದರೆ ಸರ್ಕಾರ ಅದರ ಮಾಹಿತಿಯನ್ನೂ ಕೊಡಲಿಲ್ಲ. ದಯವಿಟ್ಟು ಇದಕ್ಕೆ ಮಾನ್ಯ ಸಚಿವರು ಉತ್ತರ ಕೊಡಬೇಕೆಂದು ವಿನಂತಿಸುತ್ತೇನೆ.

ಶ್ರೀ ಅರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವ ವಿವರಕ್ಕೆ ಸಂಬಂಧಪಟ್ಟ ಹಾಗೆ ಇನ್ನಷ್ಟು ವಿವರಗಳನ್ನು ಅವರಿಗೆ ತರಿಸಿ ಕೊಡುತ್ತೇನೆ. ನನ್ನ ಬಳಿ 2018-19, 2019-20 ಮತ್ತು 2020-21ರಲ್ಲಿ ಆಗಿರುವಂತಹ ವಿವರ ಇದೆ. 2018ನೇ ಇಸವಿಯಲ್ಲಿ ಎಂಟು, 2019ನೇ ಇಸವಿಯಲ್ಲಿ 03, 2020ರಲ್ಲಿ 06 ಮತ್ತು 2021ರಲ್ಲಿ 10 ಮರಣಗಳಾಗಿದೆ. ಅದಕ್ಕೆ ಸಂಬಂಧಪಟ್ಟಂತೆ ವಿವರಗಳನ್ನು ಕೊಟ್ಟಿದ್ದೇವೆ. ಮಾನ್ಯ ಸದಸ್ಯರಿಗೆ ಗೊತ್ತಿದೆ.

ಶ್ರೀ ಕೆ. ಗೋವಿಂದರಾಜ:- ಮಾನ್ಯ ಸಚಿವರೇ, ನನಗೆ ಆ ಉತ್ತರವನ್ನು ಕೊಟ್ಟಿಲ್ಲ. ಇಷ್ಟೇ ಇರುವುದು.

ಶ್ರೀ ಅರಗ ಜ್ಞಾನೇಂದ್ರ:- ಅನುಬಂಧವನ್ನು ಕಳುಹಿಸಿಕೊಡುತ್ತೇನೆ. ಮಾನ್ಯ ಸದಸ್ಯರಿಗೆ ಗೊತ್ತಿದೆ. ಲಾಕಪ್ ಡೆತ್ ಎಂದ ತಕ್ಷಣ ಲಾಕಪ್‌ನೊಳಗೆ ಸಾಯುವುದು ಎಂಬ ಪರಿಕಲ್ಪನೆ ಸಾಮಾನ್ಯವಾಗಿದೆ. ಆರೋಪಿಗಳು ಅರೆಸ್ಟ್ ಆಗಿ ಕೋರ್ಟ್‌ಗೆ ಹಾಜರುಪಡಿಸುವುದರೊಳಗಾಗಿ ಆಕಸ್ಮಿಕವಾಗಿ ತಪ್ಪಿಸಿಕೊಂಡು ಹೋಗುತ್ತಾರೆ. ಒಂದು ಪ್ರಕರಣದಲ್ಲಿ ಮೂತ್ರ ವಿಸರ್ಜನೆಗೆ ಎಂದು ಹೋಗುತ್ತಾರೆ, ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಾನೆ, ಆಗ ಚಲಿಸುತ್ತಿದ್ದ ಬಸ್ಸಿಗೆ ಸಿಕ್ಕಿಹಾಕಿಕೊಂಡು ಸತ್ತು ಹೋಗುತ್ತಾನೆ. ಮೊನ್ನೆ

ಸಿಂಧಿಗೆ ಪ್ರಕರಣದಲ್ಲಿ ಆತ latrine ಗೆ ಎಂದು ಹೋಗುತ್ತಾನೆ, ಆಗ ಲುಂಗಿಯನ್ನು ಕುತ್ತಿಗೆ ಸುತ್ತಿಕೊಂಡು ಶೌಚಾಲಯದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡುಬಿಟ್ಟನು. ಇಂತಹ ಸಂದರ್ಭಗಳಲ್ಲಿ ಆ ಘಟನೆ ಆದ ತಕ್ಷಣ ಅದನ್ನು ಸಿ.ಓ.ಡಿ., ಗೆ ಒಪ್ಪಿಸುತ್ತಾರೆ. ಅದು standing instruction. ಸ್ಥಳೀಯ ಪೊಲೀಸರು ಅದನ್ನು ತನಿಖೆ ಮಾಡುವುದಿಲ್ಲ. ಅವರು ಬಂದು ತಕ್ಷಣವೇ ಕೇಸನ್ನು ನೋಂದಣಿ ಮಾಡಿಕೊಂಡು ತನಿಖೆಯನ್ನು ಪ್ರಾರಂಭ ಮಾಡುತ್ತಾರೆ. National Human Rights Commission (N.H.R.C.,) ಗೈಡ್‌ಲೈನ್ಸ್ ಪ್ರಕಾರ ಘಟನೆಯಾಗಿ 24 ಗಂಟೆಯೊಳಗಾಗಿ ಎಸ್.ಪಿ., ಯವರು ಎನ್.ಹೆಚ್.ಆರ್.ಸಿ., ಗೆ ವರದಿಯನ್ನು ಕೊಡಬೇಕಾಗುತ್ತದೆ. ಆ ಗೈಡ್‌ಲೈನ್ಸ್ ಪ್ರಕಾರ ಪೊಲೀಸ್ ಮಾರ್ಟಂ ಇರಬಹುದು, ಬೇರೆ ಬೇರೆ ತನಿಖೆ ಇರಬಹುದು ಅವೆಲ್ಲವೂ ಆಗಬೇಕಾಗುತ್ತದೆ. ತಮಗೇ ಗೊತ್ತಿರುವಂತೆ, ಬೇರೆ ಬೇರೆ ಕೋರ್ಟ್ ಆದೇಶದ ಪ್ರಕಾರ ಪೊಲೀಸ್ ಠಾಣೆಯಲ್ಲಿ ಸಿ.ಸಿ.,ಕ್ಯಾಮೆರಾಗಳನ್ನು ಅಳವಡಿಸಿದ್ದೇವೆ.

ಶ್ರೀ ಕೆ. ಗೋವಿಂದರಾಜ್:- ಮಾನ್ಯ ಸಚಿವರೇ, ಅವುಗಳಾವುವೂ ಕೆಲಸ ಮಾಡುತ್ತಿಲ್ಲ.

ಶ್ರೀ ಅರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ಅವು ಕೆಲಸ ಮಾಡುತ್ತದೋ ಇಲ್ಲವೋ ಎಂದು ನೋಡುವುದಕ್ಕೆ ಜಿಲ್ಲಾ ಮಟ್ಟದಲ್ಲಿ ಮತ್ತು ರಾಜ್ಯಮಟ್ಟದಲ್ಲಿ ಒಂದು ಸಮಿತಿಯನ್ನು ನೇಮಕ ಮಾಡಿದ್ದೇವೆ. ಅವರು ಆಗಾಗ ಸಭೆ ಸೇರಿ ಅದನ್ನು ಪರಿಶೀಲನೆ ಮಾಡುತ್ತಾರೆ. 191 ಪೊಲೀಸ್ ಸ್ಟೇಷನ್‌ಗಳಿಗೆ ಇನ್ನೂ ಆ ವ್ಯವಸ್ಥೆಯನ್ನು ಕಲ್ಪಿಸಲಾಗಿಲ್ಲ. ಈ ಸಲ ಅದನ್ನೂ ಹಾಕಿಸುತ್ತಿದ್ದೇವೆ. ಇತ್ತೀಚೆಗೆ ಪೊಲೀಸರ ಹಿಂಸೆಯಿಂದ, ದೌರ್ಜನ್ಯದಿಂದ ಮರಣ ಸಂಭವಿಸುವ ಸುರಖ್ಯೆ ಬಹಳ ಕಡಿಮೆ ಇದೆ. ಶೇ.100 ರಷ್ಟನ್ನೂ ನಾನು ನಿರಾಕರಿಸುವುದಕ್ಕೆ ಹೋಗುವುದಿಲ್ಲ. ಅದರ ಮೇಲೆ ಪೊಲೀಸರನ್ನು ಅರೆಸ್ಟ್ ಮಾಡಿ ಅವರನ್ನು ಎಲ್ಲಾ ರೀತಿಯಿಂದಲೂ, ಸಾಮಾನ್ಯ ಜನರನ್ನು ಯಾವರೀತಿ ನಡೆಸಿಕೊಳ್ಳುತ್ತಾರೆ ಅದೇ ರೀತಿ ನಡೆಸಿಕೊಂಡು ಸಿ.ಓ.ಡಿ. ಮೂಲಕ ತನಿಖೆ ಮಾಡಿಸಿ, ಆ ವರದಿಯ ಆಧಾರದ ಮೇಲೆ ಕ್ರಿಮಿ ತೆಗೆದುಕೊಳ್ಳುತ್ತದೆ. ಈಗ ಸುಲಭಕ್ಕಿಂತೂ ಆಗುವುದಿಲ್ಲ.

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಭಾಪತಿಯವರೇ, ...

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ಇದು ಪ್ರಶೋತ್ತರ ವೇಳೆ.

ಶ್ರೀ ಎಸ್.ಆರ್. ಪಾಟೀಲ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಕಸ್ವಡಿಯಲ್ಲಿರುವಂತಹ ಆರೋಪಿ latrine ಗೆಂದು ಹೋಗಿ ಲುಂಗಿಯಿಂದ

ಶೌಚಾಲಯದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ, ಅಂದರೆ, ಅದು ಪೊಲೀಸರ ಟಾರ್ಚರ್ ಇಂದ ಅಲ್ಲ ಎಂದು ಅಭಿಪ್ರಾಯ ಬರುವ ಹಾಗೆ ಮಾನ್ಯ ಸಚಿವರು ಹೇಳಿದರು. ಪೊಲೀಸರ ಕಸ್ವಡಿಯಲ್ಲಿದ್ದಂತಹ ಸಂದರ್ಭದಲ್ಲಿ, third degree method, ವಿಚಿತ್ರವಾದಂತಹ ದೈಹಿಕ ಚಿತ್ರ ಹಿಂಸೆ ಕೊಟ್ಟು ಆ ಆರೋಪಿ ಅಂಜಿಕೆಯಲ್ಲಿರುತ್ತಾನೆ. ಆಮೇಲೆ ಮುಂದಿನ ಪರಿಣಾಮವನ್ನು ಊಹಿಸಿ ಟಾಯೆಟ್‌ನಿಂದ ಸೆಲ್ ಗೆ ಹೋದ ತಕ್ಷಣ ಮತ್ತೂ ಟಾರ್ಚರ್ ಮಾಡುತ್ತಾರೆ ಎಂಬ ಅಂಜಿಕೆಗೆ ಆತ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. Is it not an abetment to the accused to commit suicide? Undertrial accused ಅನ್ನು ಅರೆಸ್ಟ್ ಮಾಡಿ ತಮ್ಮ ಕಸ್ವಡಿಗೇ ತೆಗೆದುಕೊಂಡಿರುತ್ತಾರೆ. ಆರೋಪಿ ಉರುಳು ಹಾಕಿಕೊಂಡು ಶೌಚಾಲಯದಲ್ಲಿ ಸತ್ತಿರಬಹುದು. ಆದರೆ ಅದಕ್ಕೆ ಕಾರಣ ಇರಬೇಕಲ್ಲವೇ? ಪೊಲೀಸರ ಅತಿಯಾದ ಚಿತ್ರಹಿಂಸೆಯೇ ಅದಕ್ಕೆ ಕಾರಣವಾಗಿರುತ್ತದೆ. ಮತ್ತು ಈ ರೀತಿಯಾದ ಚಿತ್ರಹಿಂಸೆಯನ್ನು ತನಗೆ ತಡೆದುಕೊಳ್ಳಲು ಆಗುವುದಿಲ್ಲ, ಸಾಯುವುದೇ ಲೇಸು ಎನ್ನುವ ಭಾವನೆಯಿಂದ ಕಸ್ವಡಿಯಲ್ಲಿದ್ದ accused ಸಾಯುವುದಕ್ಕೆ ಸಾಧ್ಯವಿರುತ್ತದೆ. ಅದಕ್ಕೆ ಪೊಲೀಸರು 'ಆತ ಟಾಯೆಟ್‌ಗೆ ಹೋದ, ಅಲ್ಲಿಯೇ ಉರುಳು ಹಾಕಿಕೊಂಡು ಸತ್ತ, ಇದರಲ್ಲಿ ಪೊಲೀಸರ ಪಾತ್ರ ಏನೂ ಇಲ್ಲ ಎನ್ನುವುದು ಸರಿಯಾದ ತನಿಖೆಯಲ್ಲ ಎಂಬುದು ನನ್ನ ಅಭಿಪ್ರಾಯ. They will apply third degree method very severely. ಅವನು ಎಷ್ಟು ಭಯದಲ್ಲಿರುತ್ತಾನೆ, ಪೊಲೀಸರ ಕೈಯಲ್ಲಿ ಸಿಕ್ಕಿಹಾಕಿಕೊಂಡು ಅವರ ಕೈಯಲ್ಲಿ ಹೊಡೆಸಿಕೊಂಡು ಬಡಿಸಿಕೊಂಡು ಚಿತ್ರಹಿಂಸೆಯಿಂದ ಸಾಯುವ ಬದಲು ಆತ್ಮಹತ್ಯೆ ಮಾಡಿಕೊಂಡರೆ ಒಳ್ಳೆಯದು ಎಂಬ ತೀರ್ಮಾನಕ್ಕೆ ಬಂದಿರುತ್ತಾರೆ. They should be tried first. ಅದರ ಹಿನ್ನೆಲೆಯನ್ನು ಅಧ್ಯಯನ ಮಾಡಬೇಕು. ಕಸ್ವಡಿಯಲ್ಲಿ ತೆಗೆದುಕೊಂಡಾಗ ಏನೇನಾಗಿದೆ, ಯಾವ ರೀತಿಯಾದ interrogation ಆಗಿದೆ ಎನ್ನುವುದನ್ನು ನೋಡಬೇಕು. ಈಗ ಎಲ್ಲರೂ 21ನೆ ಶತಮಾನದ ಹೊಸ್ತಿಲಿನಲ್ಲಿದ್ದೇವೆ.

(ಮುಂದು)

(737)16-09-2021/ 12-20/ ಕೆಹೆಚ್-ಎಂಡಿ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ಆರ್.ಪಾಟೀಲ್ (ಮುಂದು):-

ಈಗ tactfully, intelligently interrogation ಮಾಡುವುದಕ್ಕೆ ಬರುತ್ತದೆ. ಅಲ್ಲಿ ಪೊಲೀಸರು ಯಾವ ರೀತಿ torture ಮಾಡುತ್ತಾರೆ, ಏನೇನು ಮಾಡುತ್ತಾರೆ ಎಂಬುದು ನನಗೆ ಗೊತ್ತಿದೆ. ಅದಕ್ಕೆ ಹಿನ್ನೆಲೆಯಾಗಿ...

ಶ್ರೀ ಕೆ.ಗೋವಿಂದರಾಜ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಹೊಸಬರು. ಅವರಿಗೆ ಏನು ಜಾಸ್ತಿ . . .

ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಕೆ.ಗೋವಿಂದರಾಜ್‌ರವರೇ, ನಾನು ಮಾತನಾಡುವುದನ್ನು ಮುಗಿಸುತ್ತೇನೆ. ಆ ರೀತಿಯಾದಾಗ definitely Police Officers are responsible. They have taken into their custody. How they have tortured, ಅದರ ಬಗ್ಗೆ ತನಿಖೆಯಾಗಬೇಕು. ಆ ರೀತಿ torture ಆಗದೇ ಇದ್ದರೆ, ಅವನು suicide ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. It is definitely an abetment to commit suicide. Torture, ಅವೆಲ್ಲಾದಕ್ಕೂ police should be tried very severely.

ಶ್ರೀ ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಹೊಸಬರು ಆಗಿರುವುದರಿಂದ ಅವರಿಗೆ ಇನ್ನೊಂದು ಮಾತನ್ನು ಹೇಳಬಯಸುತ್ತೇನೆ. Lockup death ಯಾದರೆ ಪೊಲೀಸರಿಂದಲೇ ಸಾಯುತ್ತಾರೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಅವರಿಗೆ ಹಾರ್ಟ್ ಅಟ್ಯಾಕ್ ಆಗಬಹುದು. ಇನ್ನು ಬೇರೆ ಕಾಯಿಲೆಗಳಿಂದ ಆಗಬಹುದು. ನಾನು ಇಲ್ಲ ಎಂದು ಹೇಳುವುದಿಲ್ಲ. ಇವರು ಯಾವಾಗ ಮಾನಸಿಕವಾಗಿ ಹೆಚ್ಚಿಗೆ ಒತ್ತಡ ಕೊಡುತ್ತಾರೆ, ಆಗ ಇಂತಹ ಅವಕಾಶಗಳು ಜಾಸ್ತಿ ಇರುತ್ತದೆ. ಜಿ.ಸಿ.ನಗರದಲ್ಲಿ ಆಗಿರುವ ಪ್ರಕರಣದ ಬಗ್ಗೆ ನಿಜವಾಗಿಯೂ ಅವರಿಗೆ ತೊಂದರೆಯಾಗಿ ಮೃತಪಟ್ಟಿದ್ದಾರೆ ಮತ್ತು ಸಂಜಯನಗರ ಹಾಗೂ ಸಿಂಧಗಿಯಲ್ಲಿಯೂ ಇದೇ ರೀತಿಯಾಗಿದೆ. ಮಾನವ ಹಕ್ಕುಗಳ ಆಯೋಗದಲ್ಲಿ ಏನಾಗಿದೆ ಎಂದರೆ, ಇದರ ಬಗ್ಗೆ ವಿಚಾರಣೆ ಮಾಡುವುದಕ್ಕೆ ಅವರಲ್ಲಿ ಸಿಬ್ಬಂದಿಗಳೇ ಇಲ್ಲ. 110 ಸಿಬ್ಬಂದಿಗಳಿಗೆ 36 ಸಿಬ್ಬಂದಿಗಳು ಮಾತ್ರ ಇದ್ದಾರೆ. ಅವರು ಯಾವ ರೀತಿ ವಿಚಾರಣೆ ಮಾಡುತ್ತಾರೆ. ಸಿಬ್ಬಂದಿಗಳನ್ನು ಕೊಡಿ ಎಂದು ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ ಆದರೆ, ಇನ್ನು ಸಿಬ್ಬಂದಿಗಳನ್ನು ಕೊಟ್ಟಿಲ್ಲ. ಆದ್ದರಿಂದ, ಇದನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ. ಪೊಲೀಸ್ ಠಾಣೆಗಳಲ್ಲಿ CCTV camera ಇಟ್ಟಿದ್ದೇವೆ ಎಂದು ಹೇಳುತ್ತಾರೆ. ಇದರಲ್ಲಿ ಅರ್ಧದಷ್ಟು ಎಲ್ಲೂ ಕೂಡ ಕೆಲಸ ಮಾಡುತ್ತಿಲ್ಲ. ಮೊನ್ನೆಯ ದಿವಸದ ದಿನಪತ್ರಿಕೆಯಲ್ಲಿ ತಮ್ಮ ಇಲಾಖೆಯ ಅಧಿಕಾರಿಗಳು ಗಲಾಟೆ ಮಾಡಿಕೊಂಡಿರುವ ವಿಷಯ ಬಂದಿದೆ. CCTV camera ಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ 600 ಕೋಟಿ ರೂಪಾಯಿಗಳ ಹಣ ಕೊಟ್ಟಿತ್ತು. ಆದರೆ, ತಾವು ಇನ್ನು ಟೆಂಡರ್ ಕರೆದಿಲ್ಲ. ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಡ್ರಗ್ಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಚೆನ್ನಾಗಿ ಮಾಹಿತಿಯನ್ನು ನೀಡಿದ್ದಾರೆ ಮತ್ತು ಬೇರೆ

ಗಲಾಟೆಗಳು, ಕ್ರಾಸಿನೋಗಳು ಇವೆಲ್ಲಾ ಜಾಸ್ತಿಯಾಗಿದೆ ಎಂದು ಇವರೇ ಹೇಳಿದ್ದಾರೆ. ಇದರ ಬಗ್ಗೆ ಗಮನಹರಿಸಬೇಕೆಂದು ಮಾನ್ಯ ಸಚಿವರಿಗೆ ತಿಳಿಸುತ್ತೇನೆ.

ಶ್ರೀ ಅರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಕೂಡ ಅಭಿಪ್ರಾಯಪಟ್ಟಿದ್ದಾರೆ. CID (Crime Investigation Department) ಎಲ್ಲಾ ಆಯಾಮದಿಂದಲೂ ಕೂಡ ತನಿಖೆ ಮಾಡುತ್ತದೆ. ಅವನು ಲುಂಗಿ ಸುತ್ತಿಕೊಂಡು ಸತ್ತಿದ್ದಾನೆ ಎಂದು ಹೇಳಿದರೆ, ನಾವು ಅಲ್ಲಿಗೆ ಬಿಡುವುದಿಲ್ಲ. ಅದರ ಹಿಂದಿನ ಹಿನ್ನೆಲೆ ಏನು ಎಂಬುದನ್ನು ನಾವು ಯೋಚನೆ ಮಾಡುತ್ತೇವೆ. ಮಾನ್ಯ ವಿರೋಧ ಪಕ್ಷದ ನಾಯಕರು ವಕೀಲರಾಗಿದ್ದವರು ಎಂಬುದು ನನಗೆ ಗೊತ್ತಿದೆ. ಅವರ ಮೈಮೇಲೆ ಹಿಂಸೆ ಕೊಟ್ಟಂತಹ ಏನಾದರೂ ಲಕ್ಷಣಗಳು ಇದ್ದರೆ ಖಂಡಿತವಾಗಿಯೂ ಅವರ ಮೇಲೆ murder case register ದಾಖಲಾಗುತ್ತದೆ.

ಶ್ರೀ ಕೆ.ಗೋವಿಂದರಾಜ:- ಮಾನ್ಯ ಸಚಿವರೇ, ಸಂಜಯವಗರ ಪ್ರಕರಣದ ಬಗ್ಗೆ ನನಗೆ ವರದಿಯನ್ನು ತರಿಸಿಕೊಡಿ.

ಶ್ರೀ ಅರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ಶ್ರೀ ಕೆ.ಗೋವಿಂದರಾಜ್‌ರವರೇ, ಖಂಡಿತವಾಗಿಯೂ ತರಿಸಿಕೊಡುತ್ತೇನೆ. ಮಾನ್ಯ ಸದಸ್ಯರು ಅಭಿಪ್ರಾಯ ಪಟ್ಟಿರುವ ವಿಚಾರದ ಬಗ್ಗೆಯೂ ಕೂಡ ನಾನು ಯೋಚನೆ ಮಾಡುತ್ತೇನೆ. NHRC (National Human Rights Commission) guidelines ಇದೆ. ಆ guidelines ಪ್ರಕಾರವೇ ನಾವು ಎಲ್ಲವನ್ನೂ ಮಾಡಬೇಕು. ಇವರು ಯಾವ ರೀತಿಯಲ್ಲಿ ಮಾಡುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ. ಹಾಗಾಗಿ ಎಲ್ಲಾ ವಿಚಾರದ ಕಡೆಗೂ ಗಮನಹರಿಸುತ್ತೇವೆ ಎನ್ನುವಂತಹ ಮಾತನ್ನು ಹೇಳುತ್ತೇನೆ.

ಪ್ರಶ್ನೆ ಸಂಖ್ಯೆ: 513

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಕೆ.ಸಿ.ಕೊಂಡಯ್ಯ:- ಮಾನ್ಯ ಸಭಾಪತಿಯವರೇ, 2019ನೇ ಸಾಲಿನಲ್ಲಿ “ಕೆರೆ ಸಂಜೀವಿನಿ ಯೋಜನೆ”ಯನ್ನು ಪ್ರಾರಂಭ ಮಾಡಿದ್ದಾರೆ. ನಾನು ಇನ್ನು ವಿವರವಾಗಿ ಹೇಳುತ್ತೇನೆ. ನಮ್ಮ ಕರ್ನಾಟಕದಲ್ಲಿ, Karnataka is blessed with 7 river basins. 7 river basins ನಲ್ಲಿ west flow rivers ಶೇಕಡಾ 60 ರಷ್ಟು count ಆಗುತ್ತದೆ, east flow rivers ಗೆ ಶೇಕಡಾ 40 ರಷ್ಟು count ಆಗುತ್ತದೆ. ಇಲ್ಲಿ ಸುಮಾರು 6,84,518 ಹೆಕ್ಟಾರ್‌ನಷ್ಟು ಪ್ರದೇಶ ಇದೆ. ಶೇಕಡಾ 60 ರಷ್ಟು west flow rivers ನಲ್ಲಿ ಸುಮಾರು 3,475 ಟಿ.ಎಂ.ಸಿ., ನೀರು ಸಂಗ್ರಹಣೆಯಾಗುತ್ತದೆ. east flow rivers ನಲ್ಲಿ 1,440 ಟಿ.ಎಂ.ಸಿ., ನೀರು ಸಂಗ್ರಹಣೆಯಾಗುತ್ತದೆ. ಇದಕ್ಕೆ ನಾವು ಜಲಾಶಯಗಳನ್ನು ಕಟ್ಟಿದ್ದೇವೆ. ಹಾಗೆಯೇ ಎಲ್ಲಾವನ್ನೂ ಮಾಡಿಕೊಂಡು ಹೋಗುತ್ತಿದ್ದೇವೆ ಎಂದು ಹೇಳುತ್ತಾರೆ. ನಮ್ಮ ರಾಜ್ಯದಲ್ಲಿ ಸುಮಾರು 36,753 ಕೆರೆಗಳು ಇವೆ. ಈ ಕೆರೆಗಳು ಇವತ್ತಿನ ಕಾಲದಲ್ಲಿ ನಿರ್ಮಾಣ ಮಾಡಿರುವಂತಹದಲ್ಲ. ಪುರಾತನ ಕಾಲದಲ್ಲಿ ರಾಜರು ಎಲ್ಲೆಲ್ಲಿ ಹಳ್ಳಗಳು, ಸಣ್ಣ ಸಣ್ಣ ನದಿಗಳು ಹೋಗುತ್ತವೋ, ಅಲ್ಲಿ ನೀರು ಸಂಗ್ರಹಣೆ ಮಾಡಿಕೊಂಡು, ಅದನ್ನು ವ್ಯವಸಾಯ ಮತ್ತು ಕುಡಿಯುವ ನೀರಿಗೆ ಉಪಯೋಗ ಮಾಡುತ್ತಿದ್ದರು. ಆಗಿನ ಕಾಲದ ದೇವಸ್ಥಾನಗಳಲ್ಲಿ ಪುಷ್ಕರಿಣಿಗಳನ್ನು ಕಟ್ಟುತ್ತಿದ್ದರು. ಅದನ್ನು ಏಕೆ ಕಟ್ಟುತ್ತಿದ್ದರೆಂದರೆ, ಆಗ ಪೈಪ್‌ಲೈನ್‌ಗಳು ಮತ್ತು ವಿದ್ಯುತ್ ಸಂಪರ್ಕ ಏನೂ ಇರಲಿಲ್ಲ. Natural gravity ಯಿಂದ ನೀರು ಹರಿದು ಬಂದು ತುಂಬಿಕೊಳ್ಳುತ್ತಿದ್ದವು. ಈ ನೀರನ್ನು ಆ ಭಕ್ತಾದಿಗಳು ಕೆಲಸಕ್ಕಾಗಿ ಉಪಯೋಗಿಸುತ್ತಿದ್ದರು. ಈಗ ತಾವು “ಕೆರೆ ಸಂಜೀವಿನಿ ಯೋಜನೆ” ಎಂದು ಮಾಡುತ್ತಿದ್ದೀರಲ್ಲವೇ, ಇದರ ಪರಿಕಲ್ಪನೆ ಏನು? Power ಬಳಸಿ, ಅಲ್ಲಿಂದ ಲಿಫ್ಟ್ ಮಾಡಿಕೊಂಡು ಕೆರೆ ತುಂಬಿಸುತ್ತಾರೆ. ಇದರ ಬದಲು natural streams, ಹಳ್ಳಗಳು ಏನಿವೆ, ಅವುಗಳನ್ನು rejuvenate ಮಾಡಿ, ಆ ಕೆರೆಗಳನ್ನು ತುಂಬುವುದನ್ನು ಮಾಡಿದರೆ ಸರಿಯಾಗುತ್ತದೆ. ಈಗ ಏನಾಗಿದೆ ಎಂದರೆ, ಇವೆಲ್ಲಾ ಒಂದು fashion ಆಗಿಬಿಟ್ಟಿದೆ. ಪ್ರತಿಯೊಂದು ತಾಲ್ಲೂಕು ಮತ್ತು ಮತ ಕ್ಷೇತ್ರದೊಳಗಿರುವಂತಹ ಕೆರೆಗಳಿಗೆ ನೀರನ್ನು ತುಂಬಿಸಬೇಕು. ನಮ್ಮ ಜಿಲ್ಲೆಯಲ್ಲಿ lift irrigation ಗಳಿಗೆ ಇವತ್ತು ತಮ್ಮ ಇಲಾಖೆಯಿಂದ power bill ಕಟ್ಟುವುದಕ್ಕೆ ಆಗುತ್ತಿಲ್ಲ. ಪಂಪ್ ಮತ್ತು ಮೋಟರ್‌ಗಳು ಎಲ್ಲಾ ಹಾಳಾಗಿದ್ದು, ಅದನ್ನು rejuvenate ಮಾಡುತ್ತಿಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ lift irrigation ಮಾಡಿ, ಕೆರೆಗಳಿಗೆ ನೀರನ್ನು ತುಂಬಿಸುತ್ತಾರೆ. ಇದಕ್ಕೆ ಕಾರಣ ಮತ್ತು ಉದ್ದೇಶ ಎರಡು ಒಳ್ಳೆಯದೇ ಇದೆ. ಇದಕ್ಕೆಲ್ಲಾ ಸರ್ಕಾರದಿಂದ power bill ಯಾರು ಕಟ್ಟುತ್ತಾರೆ?

ತದನಂತರ ಅಲ್ಲಿ ನೀರು ತುಂಬಿದ ಮೇಲೆ utilization ಏನು ಆಗುತ್ತದೆ ಎಂಬುದರ ಬಗ್ಗೆ assessment ಮಾಡಬೇಕು. ಕನಿಷ್ಠಪಕ್ಷ ಈ ಕರೆ ಸಂಜೀವಿನಿ ಯೋಜನೆಯಲ್ಲಿ ಬರುವಂತಹ ಕೆರೆಗಳು ಏನಿವೆ? ಪ್ರತಿ ವರ್ಷ ಆಡಿಟ್ ಮಾಡಿಸಬೇಕೆಂಬುದು ನನ್ನ ಸಲಹೆಯಾಗಿದೆ ಅಷ್ಟೇ. ಏಕೆಂದರೆ, ಇದರಲ್ಲಿ functioning ಇಲ್ಲ. ಇವತ್ತು ಇದು fashion ಆಗಿ ಕೆರೆ ತುಂಬಿಸಿ ಬಿಡುತ್ತೇವೆ. ಒಂದು ದಿನ ನೀರನ್ನು ಹಾಕಿದರೆ ಪೋಟೋದಲ್ಲಿ ಬರುವುದು ಆಗುತ್ತದೆ ಎಂಬ ಉದ್ದೇಶ ಇದೆ. ಇವತ್ತಿನವರೆಗೂ utilization ಆಗಿದೆ ಎನ್ನುವುದನ್ನು assessment ಮಾಡಿಲ್ಲ. ಸರ್ಕಾರದ ದುಡ್ಡನ್ನು ಈ ರೀತಿ ಪೋಲಾಗುವುದು ಒಳ್ಳೆಯದಲ್ಲ ಎನ್ನುವುದು ನನ್ನ ಉದ್ದೇಶ. ನಿರ್ದಿಷ್ಟವಾಗಿ ನಮ್ಮ ಬಳ್ಳಾರಿ ಜಿಲ್ಲೆಯೊಳಗೆ 11 ಕೆರೆಗಳ ಬಗ್ಗೆ ಕೇಳಿದ್ದೇವೆ. ಇದಕ್ಕೆ DPR (Detailed Project Report) ಆಗಿದೆಯೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ DPR ಆಗಿದ್ದರೆ potential ಇದ್ದರೆ ಯಾವಾಗ ಮಾಡುತ್ತಾರೆ ಎನ್ನುವ ಬಗ್ಗೆ ಆಶ್ಚರ್ಯನೆಯನ್ನು ಮಾನ್ಯ ಸಚಿವರು ಕೊಡಬೇಕು.

ಶ್ರೀ ಗೋವಿಂದ ಎಂ.ಕಾರಜೋಳ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ನಿರ್ದಿಷ್ಟವಾಗಿ 11 ಕೆರೆಗಳ ಬಗ್ಗೆ ಕೇಳಿದ್ದಾರೆ. ಈಗಾಗಲೇ ನಾವು 17 ಕೆರೆಗಳ ಬಗ್ಗೆ DPR ಮಾಡಿಸಿದ್ದೇವೆ. ಇದಕ್ಕೆ ಸುಮಾರು 300 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣ ಬೇಕಾಗುತ್ತದೆ. ಈಗಾಗಲೇ DPR ತಯಾರಾಗಿರುವುದರಿಂದ, ಇದು ನಮ್ಮ ನಿಗಮದ ಪರಿಶೀಲನೆಯಲ್ಲಿದೆ. ಮುಂದಿನ ನಿಗಮದ ಸಭೆ ಸಂದರ್ಭದಲ್ಲಿ ತರಿಸಿ, ಇದನ್ನು ಕ್ಲಿಯರ್ ಮಾಡುವುದಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ.

ಶ್ರೀ ಜಿ.ಸಿ. ಮಾಧುಸ್ವಾಮಿ (ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರ ಸಚಿವರು):- ಮಾನ್ಯ ಸಭಾಪತಿಯವರೇ, ಸಾಧ್ಯವಾದಷ್ಟು natural valley gravity ಯಲ್ಲಿ ನೀರು ಹರಿಸುತ್ತಿದ್ದೇವೆ. Minor irrigation ನಲ್ಲಿ ತಾವು ಹೇಳಿರುವ ಸಲಹೆ ಸೂಕ್ತವಾದದ್ದಾಗಿದೆ. ಆದರೆ, ಕೆಲವು ಕಡೆ ನೀರು ಬಹಳ ಅಪವ್ಯಯವಾಗುತ್ತದೆ ಎಂದು ಅದನ್ನು ಪೈಪ್‌ಲೈನ್ ಮುಖಾಂತರ ತೆಗೆದುಕೊಂಡು ಹೋಗುತ್ತಿದ್ದೇವೆ. Top ನಲ್ಲಿ ಉಪ್ಪು ಇರುತ್ತದೆಯೋ, ಅದನ್ನು ಕೆರೆಗೆ ಪಂಪ್ ಮಾಡಿ, ಕೆಳಗಡೆ ಬರುವ ನೀರನ್ನು series of tanks ವಿಶ್ವೇಶ್ವರಯ್ಯನವರ ಕಾಲದ ಕಲ್ಪನೆಯ ಕೆರೆಗಳು ಏನಿದ್ದವೋ, ಅದೆಲ್ಲವನ್ನೂ ನಾವು valley ಯಲ್ಲಿ ಹರಿಸುತ್ತಿದ್ದೇವೆ. ನೀರು ಬಹಳ ಕಡಿಮೆ ಪ್ರಮಾಣದಲ್ಲಿ allocation ಆದಾಗ ಹಳ್ಳಕ್ಕೆ ನೀರನ್ನು ಬಿಟ್ಟರೆ ವ್ಯರ್ಥವಾಗುತ್ತದೆ. ಇನ್ನೊಂದು ಕೆರೆಗೆ ತಲುಪುವುದಿಲ್ಲ ಎನ್ನುವ ಕಾರಣಕ್ಕೆ ಪೈಪ್‌ಲೈನ್ ಮುಖಾಂತರ ತೆಗೆದುಕೊಂಡು ಹೋಗುತ್ತಿದ್ದೇವೆ. ಮಾನ್ಯ ಸದಸ್ಯರೇ ತಮ್ಮ ಸಲಹೆಯನ್ನು ನಾನು ಸ್ವೀಕರಿಸುತ್ತೇನೆ. Gravity

ಯಲ್ಲಿಯೇ ನೀರು ಹರಿಯಬೇಕು, ಹಳ್ಳದಲ್ಲಿಯೇ ಹರಿಯಬೇಕು. ಹಳ್ಳದಲ್ಲಿಯೇ ಹರಿದಾಗ ground water level recharge ಆಗುತ್ತದೆ. ಅಕ್ಕ-ಪಕ್ಕದಲ್ಲಿರುವ ಬೋರ್‌ವೆಲ್‌ನವರಿಗೂ ಸಹಾಯವಾಗುತ್ತದೆ. ಒಂದು ಕೆರೆ ತುಂಬಿ ಒಬ್ಬನಿಗೆ ನೀರು ಕೊಡುವುದರ ಬದಲು ದಾರಿಯಲ್ಲಿರುವ ಎಲ್ಲಾ ಕೆರೆಗಳಿಗೂ ನೀರು ಕೊಡಬೇಕೆನ್ನುವುದೇ ನಮ್ಮ ಉದ್ದೇಶ. Sufficient water ಇರುವ ಕಡೆ ಆ ರೀತಿ ಮಾಡುತ್ತೇವೆ. Allocation ಕೊರತೆ ಇದ್ದಾಗ ಪೈಪ್‌ಲೈನ್‌ನಲ್ಲಿ ತೆಗೆದುಕೊಂಡು ಹೋಗುತ್ತೇವೆ.

ಶ್ರೀ ಕೆ.ಸಿ.ಕೊಂಡಯ್ಯ:- ಮಾನ್ಯ ಸಭಾಪತಿಯವರೇ, ರಾಜರು, ಮಹಾರಾಜರ ಕಾಲದಿಂದ ಇಷ್ಟು ಕೆರೆಗಳನ್ನು ಕಟ್ಟಿಕೊಂಡು ಬಂದಿದ್ದಾರೆ. ಆಗಿನ ಕಾಲದಲ್ಲಿ ಪಂಪ್‌ಸೆಟ್ ಮತ್ತು ಪೈಪ್‌ಲೈನ್‌ಗಳು ಇರಲಿಲ್ಲ. Natural gravity, ಗುಡ್ಡಗಳಿಂದ ಹರಿದು ಬರುವಂತಹ ನೀರಿನಿಂದ ಹಳ್ಳಗಳು ತುಂಬಿಕೊಂಡು ಬರುತ್ತಿತ್ತು. ಕೆಲವು ಕಡೆ encroachment ಆಗಿದೆ. ಮಾನ್ಯ ಸಚಿವರು ಕೆರೆ bed ನಲ್ಲಿಯೂ ಕೂಡ encroachment ಆಗಿದೆ ಎಂದು ಹೇಳಿದ್ದಾರೆ. ಮೊದಲು ಅವುಗಳನ್ನು ಗುರುತಿಸಿ. ಯಾವುದಾದರೂ ಕೆರೆಗಳನ್ನು ತುಂಬಿಸಬೇಕೆಂದು ಯೋಜನೆಗಳ ಪ್ರಸ್ತಾವ ಬಂದಾಗ ಆ stream ಗೆ ಎಲ್ಲೆಲ್ಲಿಂದ ನೀರು generate ಆಗುತ್ತದೆ. ಪಟ್ಟಣಗಳಲ್ಲಿ ಎಷ್ಟೋ ಕೆರೆಗಳು abandon ಆಗಿಬಿಟ್ಟಿರುತ್ತದೆ. ನಮ್ಮ ಜಿಲ್ಲೆಯಲ್ಲಿ ಬಳ್ಳಾರಿ ಗುಡ್ಡದ ಕೆಳಗಡೆ ನಾಗರಚೆರವು, ನಲ್ಲಚೆರವು ಎಂಬ 2 ದೊಡ್ಡ ಕೆರೆಗಳಿದ್ದವು. ಸುಮಾರು 250 ಎಕರೆಗಳಷ್ಟು ಜಾಗದಲ್ಲಿ ಕೆರೆಗಳು ಇದ್ದವು. ಪಟ್ಟಣ ಬೆಳೆದಂತೆ ಆ ಕೆರೆಯೆಲ್ಲಾ abandon ಆಗಿಬಿಟ್ಟಿತು. 240 ಎಕರೆಗಳಷ್ಟು ಜಾಗವನ್ನು ಸರ್ಕಾರಿ ಕಛೇರಿಗಳಿಗೋಸ್ಕರ ಕೊಟ್ಟಿದ್ದಾರೆ. ಕೆರೆ ತುಂಬುವ ಯೋಜನೆಗೆ ತೆಗೆದುಕೊಳ್ಳುವ ಮೊದಲು ಸಂಪೂರ್ಣವಾಗಿ DPR ಮಾಡುವಾಗ ಇದನ್ನು ಗುರುತಿಸಿ ಎದುರು ಹೇಳುತ್ತಿದ್ದೇನೆ. ಸರ್ಕಾರದ ದುಡ್ಡು ಕೇವಲ contract oriented ಆಗಿಬಿಡುತ್ತದೆ.

ಶ್ರೀಗೋವಿಂದ ಎಂ.ಕಾರಜೋಳ:- ಮಾನ್ಯ ಸಭಾಪತಿಯವರೇ, ಇದು ಇವತ್ತು ನೆನ್ನೆಯ ವಿಷಯ ಅಲ್ಲ. ಕೆರೆ, ಹೊಂಡ ಮತ್ತು ಪುಷ್ಕರಣಿಗಳನ್ನು ನಿರ್ಮಾಣ ಮಾಡುವಂತಹದ್ದು ಪ್ರಾಚೀನ ಕಾಲದಿಂದಲೂ ಇರುವಂತಹ ವ್ಯವಸ್ಥೆಯಾಗಿದೆ. ಎಲ್ಲೆಲ್ಲಿ ಜನವಸತಿಗಳನ್ನು ಮಾಡಿದ್ದಾರೆಯೋ ಅಲ್ಲಿ ಕೆರೆ-ಕಟ್ಟಿಗಳನ್ನು ನಿರ್ಮಾಣ ಮಾಡುವಂತಹದಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಮೊದಲು ಜನವಸತಿಗಳು ಕಡಿಮೆ ಇತ್ತು.

(ಮುಂದು)

(738) 12:30 ಎಸ್‌ಪಿಆರ್-ಎಂಡಿ 16/09/2021

(ಸಭಾಪತಿಯವರ ಉಪಸ್ಥಿತಿ)

ಶ್ರೀ ಗೋವಿಂದ ಎಂ ಕಾರಜೋಳ(ಮುಂದು):-

ನಮ್ಮ ರಾಜ್ಯದಲ್ಲಿ ಈ ಮೊದಲು ಲೆಕ್ಕ ಹಾಕಿದಾಗ ಮತ್ತು ನಾವು ಕಂಡಂತೆ ಕೇವಲ 29,407 ಕಂದಾಯ ಗ್ರಾಮಗಳಿದ್ದವು. ಆದರೆ, ಇವತ್ತಿನ ದಿವಸ ರಾಜ್ಯದಲ್ಲಿ 56,648 ಜನವಸತಿ ಪ್ರದೇಶಗಳಾಗಿವೆ. ಹೀಗೆ ಜನವಸತಿ ಪ್ರದೇಶಗಳು ಜಾಸ್ತಿಯಾದವು. ನಾವು ಈ ಹಿಂದೆ ನಿರ್ಮಿಸಿದ ಕೆರೆ ಕಟ್ಟಿಗಳಲ್ಲಿನ ಸಂಗ್ರಹಣಾ ಪ್ರದೇಶಗಳಲ್ಲಿ ಅಡಚಣೆಗಳುಂಟಾದವು ಮತ್ತು ಜನವಸತಿಗಳು ಬಂದವು. ಇದಲ್ಲದೇ, ಈ ಮೊದಲು ಕೆರೆ ಕಟ್ಟಿಗಳನ್ನು ನಿರ್ಮಿಸುವಾಗ ಆ ಪ್ರದೇಶದಲ್ಲಾಗುವ ಮಳೆಯ ಪ್ರಮಾಣ ಮತ್ತು ಯಾವ ಕೆರೆಯನ್ನು ನಿರ್ಮಿಸಲಾಗುತ್ತದೆಯೋ ಅದರ ಸಂಗ್ರಹಣಾ ಪ್ರಮಾಣ ಮತ್ತು ಪ್ರದೇಶ ಇವುಗಳನ್ನು ಲೆಕ್ಕ ಹಾಕಲಾಗುತ್ತಿತ್ತು. ಆದರೆ ಇವತ್ತಿನ ದಿವಸ ಸಂಗ್ರಹಣಾ ಪ್ರದೇಶಗಳಲ್ಲಿ ಅರಣ್ಯ, ಕೃಷಿ ಮತ್ತಿತರೆ ಇಲಾಖೆಯವರು ಅಡಚಣೆಯುಂಟು ಮಾಡಿದ್ದಾರೆ. ಅಲ್ಲಿ ಚೆಕ್ ಡ್ಯಾಂ, ನಾಲಾ ಬಂಡೆಗಳನ್ನು ನಿರ್ಮಿಸಿದ್ದಾರೆ. ಹೀಗಾಗಿ ನೀರು ಹರಿದು ಬರುವ ಪ್ರಮಾಣವು ಕಡಿಮೆಯಾಗಿದೆ ಹಾಗೂ ಈ ಹಿಂದಿನ ಕಾಲಕ್ಕೆ ಹೋಲಿಸಿದರೆ, ಇವತ್ತಿನ ಮಳೆಗಾಲವೂ ಸಹ ಕಡಿಮೆಯಾಗಿದೆ. ನಾವು ಮತ್ತು ಸದಸ್ಯರು ಉತ್ತರ ಕರ್ನಾಟಕ ಭಾಗದಿಂದ ಬಂದಿದ್ದೇವೆ ಈ ಕಾರಣಗಳಿಗಾಗಿ ಕೆರೆ-ಕಟ್ಟಿಗಳು ತುಂಬುತ್ತಿಲ್ಲ. ಮನುಷ್ಯನ ದುರಾಸೆಯಿಂದಾಗಿ ಜಲಾನಯನ ಪ್ರದೇಶದಲ್ಲಿರುವ ಹಳ್ಳ, ಹೊಳೆ, ಕೆರೆ, ನದಿ ಇವುಗಳ ಒತ್ತುವರಿಯಾಗಿದೆ. ಇದರಿಂದಾಗಿ ಈ ಸಮಸ್ಯೆಯು ಉದ್ಭವವಾಗಿದೆ. ಸದಸ್ಯರು ನೀಡಿರುವ ಸಲಹೆಯು ಸರಿಯಾಗಿದೆ. ಏಕೆಂದರೆ ಕೆರೆಗಳಿಗೆ ಏತ ನೀರಾವರಿ ಮುಖಾಂತರ ನೀರು ತುಂಬಿಸುವ ಯೋಜನೆಯು ದುಬಾರಿಯಾಗಿದೆ. ಇದರ ವಿದ್ಯುತ್ ಬಿಲ್ಲು ಬಹಳ ದೊಡ್ಡ ಪ್ರಮಾಣದಲ್ಲಿ ಬರುತ್ತದೆ. ಇವುಗಳ ನಿರ್ವಹಣೆಯೂ ಸಹ ಬಹಳ ಸುಲಭದ ಕೆಲಸವಲ್ಲ. ನೀರೆತ್ತುವ ಯಂತ್ರಗಳು ದುರಸ್ತಿಗೆ ಬಂದರೆ, ಅದೂ ಸಹ ಸಮಸ್ಯೆಯಾಗಿದೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾವು ಮುಂದಿನ ಯೋಜನೆಗಳನ್ನು ಸಿದ್ಧಪಡಿಸುತ್ತೇವೆ. ಸದಸ್ಯರು ನೀಡುವ ಸಲಹೆಯನ್ನು ಸಂಪೂರ್ಣವಾಗಿ ನಾವು ಒಪ್ಪುತ್ತೇವೆ.

ಪ್ರಶ್ನೆ ಸಂಖ್ಯೆ: 623
(ಉತ್ತರವನ್ನು ಲಗತ್ತಿಸಿದೆ)

ಶ್ರೀ ಎಂ.ನಾರಾಯಣ ಸ್ವಾಮಿ:- ಮಾನ್ಯ ಸಭಾಪತಿಯವರೇ, ರಾಜ್ಯದಲ್ಲಿ ಯಾವ ಯಾವ ಗಣ್ಯವ್ಯಕ್ತಿಗಳಿಗೆ ಜೀರೋ ಟ್ರಾಫಿಕ್ ವ್ಯವಸ್ಥೆಯನ್ನು ನೀಡಲಾಗುತ್ತದೆ ಹಾಗೂ ಅದರ ಸಂಪೂರ್ಣ ಮಾಹಿತಿಯನ್ನು ಕೇಳಿದ್ದು, ಇದಕ್ಕೆ ಪ್ರತ್ಯುತ್ತರವಾಗಿ ಗಣ್ಯ, ಅತೀಗಣ್ಯ ವ್ಯಕ್ತಿಗಳ ಭದ್ರತೆಯ ದೃಷ್ಟಿಯಿಂದ ಗಣ್ಯ ವ್ಯಕ್ತಿಗಳ ಭದ್ರತಾ ವಿಭಾಗವು ನೀಡುವ ಸೂಚನೆಗಳನ್ವಯ ತಡೆ ರಹಿತ ಸುಗಮ ಸಂಚಾರ ವ್ಯವಸ್ಥೆಯನ್ನು ಒಳಗೊಂಡಂತೆ ಹಲವಾರು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ವಿವರಗಳನ್ನು ನೀಡಲಾಗುವುದಿಲ್ಲವೆಂದು ಲಿಖಿತ ಉತ್ತರದಲ್ಲಿ ತಿಳಿಸಿದೆ.

ನಮ್ಮ ರಾಜ್ಯದ ಕಾನೂನಿನಲ್ಲಿ ಯಾವ ಯಾವ ವ್ಯಕ್ತಿಗಳಿಗೆ ಜೀರೋ ಟ್ರಾಫಿಕ್ ವ್ಯವಸ್ಥೆಯನ್ನು ಕೊಡಬೇಕೆಂದು ತಿಳಿಸಲಾಗಿದೆ ಎಂದರೆ, ನಮ್ಮ ಅನುಭವದಲ್ಲಿ ರಾಜ್ಯದ ರಾಜ್ಯಪಾಲರು, ಮುಖ್ಯಮಂತ್ರಿಗಳು, ಗೃಹ ಸಚಿವರು, ಅಥವಾ ದೇಶದ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳು ಬಂದಾಗ ಜೀರೋ ಟ್ರಾಫಿಕ್ ವ್ಯವಸ್ಥೆಯನ್ನು ನೀಡಿರುವುದನ್ನು ನೋಡಿದ್ದೇವೆ. ಆದರೆ, ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಒಬ್ಬ ಶಾಸಕರು ಮಂತ್ರಿಯಾಗಬೇಕೆಂದು ಅವರಿಗೆ ಕರೆಯನ್ನು ನೀಡಿದಾಗ, ಸದರಿಯವರು ವಿಮಾನ ನಿಲ್ದಾಣದಿಂದ ರಾಜಭವನಕ್ಕೆ ಬರುವುದಕ್ಕೆ ಜೀರೋ ಟ್ರಾಫಿಕ್ ವ್ಯವಸ್ಥೆಯನ್ನು ನೀಡಿರುವುದನ್ನು ನಾವು ಮಾಧ್ಯಮಗಳ ಮುಖಾಂತರ ನೋಡಿದ್ದೇವೆ. ಯಾವುದೇ ಶಾಸಕರು ಪಾಲಿಕೆಯ ವ್ಯಾಪ್ತಿಯೊಳಗೆ ತನ್ನ ಕಾರಿನ ಮೇಲಿರುವ ರಾಷ್ಟ್ರಧ್ವಜವನ್ನು ತೆಗೆಯಬಾರದು ಮತ್ತು ಪಾಲಿಕೆಯ ವ್ಯಾಪ್ತಿಯಿಂದ ಹೊರ ಹೋದಾಗ ಅದನ್ನು ತೆಗೆಯಬೇಕು ಹಾಗೆಯೇ ಬೆಂಗಳೂರು ನಗರಕ್ಕೆ ಬರುವಾಗ ಪಾಲಿಕೆಯ ವ್ಯಾಪ್ತಿಯೊಳಗೆ ಬಂದಾಗ ಅದನ್ನು ತೆಗೆಯಬಾರದು ಎನ್ನುವ ಕಾನೂನು ಜಾರಿಯಲ್ಲಿದೆ. ಇದರ ಜೊತೆಗೆ ಶಾಸಕರುಗಳಿಗೆ ಪ್ರೋಟೋಕಾಲ್‌ನ್ನು ನೀಡುವ ಕಾನೂನು ಅಸ್ತಿತ್ವದಲ್ಲಿದೆ. ಬೆಂಗಳೂರು ಮಹಾನಗರದೊಳಗೆ ಶಾಸಕರು ಪೈಲೆಟ್ ಮತ್ತು ಎಸ್ಟಾಟ್ ವಾಹನಗಳನ್ನು ಬಳಸಬಾರದು. ಆದರೆ ಬೆಂಗಳೂರು ಮಹಾನಗರದಲ್ಲಿ ನಾವು ಕಂಡಂತೆ, ಶಾಸಕರು ತಮ್ಮ ಕ್ಷೇತ್ರದಲ್ಲಿ ಓಡಾಡಬೇಕಾದರೆ, ಪೈಲೆಟ್ ಮತ್ತು ಎಸ್ಟಾಟ್ ವಾಹನಗಳನ್ನು ಬಳಸುತ್ತಾರೆ. ಯಾವುದೇ ಸಮಾರಂಭಕ್ಕೆ ಹೋಗಬೇಕಾದರೆ, ಶಾಸಕರು ಪೊಲೀಸ್ ಜೀಪುಗಳನ್ನು ಬಳಸಿ ಮೆರವಣಿಗೆಯ ಮುಖಾಂತರ ಹೋಗುತ್ತಿದ್ದಾರೆ. ಅವರುಗಳಿಗೆ ಕಾನೂನಿನ ಬಗ್ಗೆ ಗೌರವವಿಲ್ಲವೇ? ಸಚಿವರು ಮಂತ್ರಿಗಳಾಗಿ ಪ್ರಮಾಣ ವಚನವನ್ನು ಸ್ವೀಕರಿಸಬೇಕು. ಇದನ್ನು

ನಾವು ಸ್ವಾಗತಿಸುತ್ತೇವೆ. ಸದರಿ ಸಚಿವರು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಬಂದು ನಿಮಿಷ ತಡವಾಗಿ ಆಗಮಿಸಿದ್ದರೆ ಅಥವಾ ಮಾರನೆಯ ದಿನ ಪ್ರಮಾಣ ವಚನವನ್ನು ಸ್ವೀಕರಿಸಿದ್ದರೆ ಏನಾಗುತ್ತಿತ್ತು? ಅವರಿಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ನಗರಕ್ಕೆ ಆಗಮಿಸುವವರೆಗೆ ಜೀರೋ ಟ್ರಾಫಿಕ್ ವ್ಯವಸ್ಥೆಯನ್ನು ನೀಡಿ, ಇಡೀ ರಸ್ತೆಯನ್ನು ಬಂದ್ ಮಾಡಿದ್ದರು. ಇದರಿಂದ ತರ್ತು ಮತ್ತಿತರೆ ವಾಹನಗಳಿಗೆ ತಡೆಯೊಡ್ಡಿ ಶಾಸಕರನ್ನು ರಾಜಭವನಕ್ಕೆ ಕರೆದುಕೊಂಡು ಬಂದು ಅವರು ಪ್ರಮಾಣ ವಚನ ಸ್ವೀಕರಿಸಿದ್ದನ್ನು ನಾವು ಕಣ್ಣಾರೆ ನೋಡಿದ್ದೇವೆ. ಈ ಬಗ್ಗೆ ಸಚಿವರು ಉತ್ತರಿಸಿದಲ್ಲಿ ನಾನು ಉಪ ಪ್ರಶ್ನೆಗಳನ್ನು ಕೇಳುತ್ತೇನೆ.

ಶ್ರೀ ಅರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ಸದಸ್ಯರ ಅಭಿಪ್ರಾಯವು ನನಗೆ ಅರ್ಥವಾಗುತ್ತದೆ. ಬೆಂಗಳೂರು ನಗರದಲ್ಲಿ ಯಾವುದೇ ಶಾಸಕರುಗಳಿಗೆ ಈ ರೀತಿಯಾದ ಮತ್ತು ಭದ್ರತಾ ವಾಹನಗಳ ವ್ಯವಸ್ಥೆಗಳೂ ಸಹ ಇಲ್ಲ. ಸದಸ್ಯರು ನಿರ್ದಿಷ್ಟವಾಗಿ ಯಾವುದೇ ಪ್ರಕರಣದ ಬಗ್ಗೆ ಹೇಳಿದರೆ, ಈ ಬಗ್ಗೆ ನಾನು ಅಧಿಕಾರಿಗಳಿಗೆ ತಿಳಿಸಿ, ಅದನ್ನು ಹಿಂಪಡೆಯುತ್ತೇನೆ. ಏಕೆಂದರೆ ಆ ರೀತಿಯ ಸೌಲಭ್ಯಗಳನ್ನು ನೀಡಲು ಕಾನೂನಿನಲ್ಲಿ ಅವಕಾಶಗಳಿಲ್ಲ. ಮುಂದುವರೆದು, ಸದಸ್ಯರು ಪ್ರಸ್ತಾಪಿಸಿದಂತೆ, ನನಗೆ ಬಂದ ಮಾಹಿತಿಯನ್ವಯ, ಪೊಲೀಸ್ ಇಲಾಖೆಯಲ್ಲಿ ಜೀರೋ ಟ್ರಾಫಿಕ್ ವ್ಯವಸ್ಥೆ ಎನ್ನುವುದೇ ಇಲ್ಲ. ಯಾವುದೇ ಗಣ್ಯ ವ್ಯಕ್ತಿಗಳು ಬರುತ್ತಿದ್ದರೆ, ಭದ್ರತಾ ವಿಭಾಗವು ನೀಡುವ ಸೂಚನೆಗಳನ್ವಯ ಅವರನ್ನು ಕರೆದುಕೊಂಡು ಬರುವ ಅಥವಾ ಕಳುಹಿಸುವ ವ್ಯವಸ್ಥೆಗಳಾಗುತ್ತವೆ. ನಾನಾಗಲೀ ಅಥವಾ ರಾಜ್ಯದ ಮುಖ್ಯಮಂತ್ರಿಗಳಿಗಾಗಲೀ ಯಾವುದೇ ಜೀರೋ ಟ್ರಾಫಿಕ್ ವ್ಯವಸ್ಥೆ ಇರಬಾರದು ಎಂದು ನಿರ್ದಿಷ್ಟವಾಗಿ ಹೇಳುವ ಪ್ರಸಂಗಗಳು ಮಾದ್ಯಮದಲ್ಲಿ ಬಂದಿದೆ, ಅದನ್ನು ಸದಸ್ಯರು ನೋಡಿದ್ದಾರೆ. ನಾವು ಅದನ್ನೇ ಪಾಲಿಸಿಕೊಂಡು ಹೋಗುತ್ತಿದ್ದೇವೆ; ಈ ಬಗ್ಗೆ ಯಾವುದೇ ತೊಂದರೆಗಳಿಲ್ಲ. ಕೇವಲ 5-10 ನಿಮಿಷಗಳ ವ್ಯತ್ಯಾಸಗಳಾದರೆ, ಯಾರದ್ದೇ ತಲೆ ಹೋಗುವಂತಹ ಪ್ರಸಂಗಗಳು ಯಾವುದು ಇಲ್ಲ. ಅಂತಹ ಸಂದರ್ಭಗಳಲ್ಲಿ ಪೊಲೀಸರಿಗೆ ಗಣ್ಯ ವ್ಯಕ್ತಿಗಳನ್ನು ಯಾವ ರೀತಿಯಾಗಿ ಕರೆದುಕೊಂಡು ಬರಬೇಕು ಎನ್ನುವುದು ತಿಳಿದಿರುತ್ತದೆ. ಅಂತಹ ಸಂದರ್ಭಗಳಲ್ಲಿ ರಸ್ತೆಗಳಲ್ಲಿ ಸಿಗ್ನಲ್ ಫೀ ವ್ಯವಸ್ಥೆಯನ್ನು ಮಾಡುತ್ತಾರೆ. ಆ ಸಂದರ್ಭಗಳಲ್ಲಿ ಜೀರೋ ಟ್ರಾಫಿಕ್ ವ್ಯವಸ್ಥೆಯನ್ನು ಮಾಡುವ ಅವಶ್ಯಕತೆ ಇಲ್ಲ.

ಸದಸ್ಯರು ಪ್ರಸ್ತಾಪಿಸಿದಂತೆ, ನಿಪ್ಪಾಣಿ ಕ್ಷೇತ್ರದ ಶಾಸಕರಾದ ಶ್ರೀಮತಿ ಶಶಿಕಲಾ ಜೊಲ್ಲೆಯವರಿಗೆ ಅಂದಿನ ದಿನ ರಾಜಭವನದಿಂದ ಕರೆ ಹೋಗಿದ್ದು, ಅವರು ತಡವಾಗಿ ಹೊರಟಿರುತ್ತಾರೆ. ಹೀಗಾಗಿ ಅವರಿಗೆ ರಾಜಭವನಕ್ಕೆ ಬಂದು ತಲುಪುವುದು ತಡವಾಗಿದೆ. ಅವರು ನಿಗದಿತ ಸಮಯದೊಳಗೆ ರಾಜಭವನಕ್ಕೆ ಹೋಗಬೇಕು; ರಾಜ್ಯಪಾಲರು ಕೊನೆಯ ವ್ಯಕ್ತಿಗೆ ಪ್ರಮಾಣ ವಚನ ಬೋಧಿಸುವುದರೊಳಗಾಗಿ ರಾಜಭವನವನ್ನು ತಲುಪಬೇಕು ಎಂಬ ಸಂಗತಿಯನ್ನು ಅಧಿಕಾರಿಗಳಿಗೆ ತಿಳಿಸಿ, ದಯಮಾಡಿ ಏನಾದರೂ ವ್ಯವಸ್ಥೆ ಮಾಡಬಹುದೇ ಎಂದು ಕೇಳಿದರು. ಆ ಸಂದರ್ಭದಲ್ಲಿ ಅವರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆಯನ್ನು ಮಾಡಿರಲಿಲ್ಲ. ಈ ಬಗ್ಗೆ ನಾನು ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಶ್ರೀಮತಿ ಶಶಿಕಲಾ ಜೊಲ್ಲೆಯವರಿಗೆ ಜೀರೋ ಟ್ರಾಫಿಕ್‌ನ ವ್ಯವಸ್ಥೆ ಮಾಡಿದ್ದರು ಎನ್ನುವುದು ತಪ್ಪು ಅಭಿಪ್ರಾಯವಾಗಿದೆ. ಅವರಿಗೆ ಆ ರೀತಿಯಾದ ವ್ಯವಸ್ಥೆಯನ್ನು ನೀಡಿರಲಿಲ್ಲ. ಅವರನ್ನು ಸಿಗ್ನಲ್ ಫೀ ವ್ಯವಸ್ಥೆಯ ಮೂಲಕ ಕರೆದುಕೊಂಡು ಬರಲಾಗಿತ್ತು.

ಶ್ರೀ ಎಂ.ನಾರಾಯಣ ಸ್ವಾಮಿ:- ಮಾನ್ಯ ಸಭಾಪತಿಯವರೇ, ಸಚಿವರಾಗಿ ಅವರು ಸದನಕ್ಕೆ ಈ ರೀತಿಯಾದ ಉತ್ತರವನ್ನು ನೀಡಬಾರದು. ಈ ಕುರಿತಾದ ವಿಡಿಯೋ ಕ್ಲಿಪಿಂಗ್‌ಗಳು ನನ್ನ ಮೊಬೈಲ್‌ನಲ್ಲಿದ್ದು, ಅವುಗಳನ್ನು ನಾನು ಸಚಿವರಿಗೆ ತೋರಿಸುತ್ತೇನೆ. ನ್ಯೂಸ್ ಫರ್ವ್ಸ್ ಚಾನೆಲ್‌ರವರು ಈ ಸಂಗತಿಯನ್ನು ನೇರವಾಗಿ ಬಿತ್ತರಿಸಿದರು. ಜೀರೋ ಟ್ರಾಫಿಕ್ ವ್ಯವಸ್ಥೆಯಡಿ ಅವರನ್ನು ಕರೆದುಕೊಂಡು ಬಂದಿರುವುದನ್ನು ಪ್ರಶ್ನೆ ಮಾಡಿ ಇವತ್ತಿನ ದಿವಸ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ ; ಪ್ರಸ್ತುತ ಅದು ವಿಚಾರಣೆಯಲ್ಲಿರುತ್ತದೆ. ಈ ರೀತಿಯಾದ ತಪ್ಪು ಮಾಹಿತಿಯನ್ನು ನಾನು ಸಚಿವರಿಂದ ನಿರೀಕ್ಷಿಸಿರಲಿಲ್ಲ. This is totally zero traffic.

ಶ್ರೀ ಆಯನೂರು ಮಂಜುನಾಥ:- ಮಾನ್ಯ ಸಭಾಪತಿಯವರೇ, ಅಂದಿನ ದಿನ ಜೀರೋ ಟ್ರಾಫಿಕ್ ವ್ಯವಸ್ಥೆಯನ್ನು ಮಾಡಿರಲಿಲ್ಲ; traffic zero ಆಗಿತ್ತು.

ಶ್ರೀ ಎಂ.ನಾರಾಯಣ ಸ್ವಾಮಿ:- ಮಾನ್ಯ ಸಭಾಪತಿಯವರೇ, ಸದಸ್ಯರು ಬಹಳ ಚೆನ್ನಾಗಿ ಹೇಳಿದ್ದಾರೆ, ನಾವು ಅದನ್ನು ಒಪ್ಪಿಕೊಳ್ಳಬೇಕು. ಶಾಸಕರು ನಗರಕ್ಕೆ ಬರುತ್ತಾರೆಂದು ಇಡೀ ಸಾರ್ವಜನಿಕರು ತಮ್ಮ ವಾಹನಗಳನ್ನು ತೆಗೆದುಕೊಂಡು ಹೊರಗಡೆ ಹೋಗಿದ್ದು ಯಾರೂ ಸಹ ರಸ್ತೆಯಲ್ಲಿಯೇ ಇರಲಿಲ್ಲ.

ಶ್ರೀ ಅರೆಬೈಲು ಹೆಬ್ಬಾರ್ ಶಿವರಾಂ(ಕಾರ್ಮಿಕ ಸಚಿವರು):- ಮಾನ್ಯ ಸಭಾಪತಿಯವರೇ, ಇದಕ್ಕೆ ಸಂಬಂಧಿತ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಅದರ ಅಂತಿಮ ತೀರ್ಪನ್ನು ನಾವು ನಿರೀಕ್ಷಿಸೋಣ.

ಶ್ರೀ ಎಂ.ನಾರಾಯಣ ಸ್ವಾಮಿ:- ಮಾನ್ಯ ಸಭಾಪತಿಯವರೇ, ಇವತ್ತಿನ ದಿವಸ ಪ್ರಶ್ನಿತ ಪ್ರಕರಣಕ್ಕೆ ಸಂಬಂಧಿತ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯು ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಅವಶ್ಯವಿದ್ದಲ್ಲಿ ಅದರ ಮಾಹಿತಿಯನ್ನು ನಾಳೆಯ ದಿನ ನೀಡಲಾಗುವುದು.

ಶ್ರೀ ಮುನಿರತ್ನ(ತೋಟಗಾರಿಕೆ, ಯೋಜನೆ ಹಾಗೂ ಸಾಂಖ್ಯಿಕ ಸಚಿವರು):- ಮಾನ್ಯ ಸಭಾಪತಿಯವರೇ, ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣದ ಬಗ್ಗೆ ಚರ್ಚೆ ಮಾಡುವುದು ಬೇಡ ಎನ್ನುವುದು ನನ್ನ ಅಭಿಪ್ರಾಯವಾಗಿದೆ.

ಸಭಾಪತಿಯವರು:- ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವುದರಿಂದ, ನ್ಯಾಯಾಲಯದಿಂದ ತೀರ್ಪು ಬಂದ ನಂತರ ಸದನಕ್ಕೆ ಮಾಹಿತಿ ನೀಡಿ.

ಶ್ರೀ ಅರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ನ್ಯಾಯಾಲಯದಿಂದ ಬರುವ ತೀರ್ಪನ್ನು ನಾನು ಸದನದ ಮೂಲಕ ಸದಸ್ಯರಿಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ. ನನಗೆ ಬಂದ ಮಾಹಿತಿಯ ಪ್ರಕಾರ ಜೀರೋ ಟ್ರಾಫಿಕ್ ವ್ಯವಸ್ಥೆಗಳನ್ನು ಮಾಡಿ, ಶಾಸಕರನ್ನು ಕರೆದುಕೊಂಡು ಬರಲಿಲ್ಲ.

ಶ್ರೀ ಎಂ.ನಾರಾಯಣ ಸ್ವಾಮಿ:- ಮಾನ್ಯ ಸಭಾಪತಿಯವರೇ, ನನ್ನ ಮತ್ತೊಂದು ಪ್ರಶ್ನೆ ಏನೆಂದರೆ, ಆ ಸಂದರ್ಭದಲ್ಲಿ ಮಾನ್ಯ ಅರಗ ಜ್ಞಾನೇಂದ್ರ ಅವರು ಗೃಹ ಸಚಿವರಾಗಿರಲಿಲ್ಲ. 2019 ನೇ ಸಾಲಿನಲ್ಲಿ ನಮ್ಮ ಪಕ್ಷಕ್ಕೆ ದ್ರೋಹ ಮಾಡಿ, 14 ಶಾಸಕರು ರಾಜೀನಾಮೆ ನೀಡಿದ ಸಂದರ್ಭದಲ್ಲಿ ಅವರನ್ನೂ ಸಹ ವಿಮಾನ ನಿಲ್ದಾಣದಿಂದ...

ಸಭಾಪತಿಯವರು:- ಅದರ ವಿಚಾರ ಈಗ ಬಿಡಿ.

ಶ್ರೀ ಎಂ.ನಾರಾಯಣ ಸ್ವಾಮಿ:- ಮಾನ್ಯ ಸಭಾಪತಿಯವರೇ, ಈ ಬಗ್ಗೆ ನಾನು ಪ್ರಶ್ನೆಯನ್ನು ಕೇಳಿದ್ದೇನೆ.

(ಗೊಂದಲ)

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಅವರುಗಳು ತಮ್ಮ ಪಕ್ಷಕ್ಕೆ ದ್ರೋಹ (ಗೊಂದಲ) ಅವುಗಳನ್ನೆಲ್ಲಾ ಇಲ್ಲಿ ಚರ್ಚೆಗೆ ತೆಗೆದುಕೊಂಡಿಲ್ಲ.

(ಮುಂದು)

(739) 12.40 16-09-2021 ಸಿಎಸ್/ ಎಕೆ

(ಗೊಂದಲ)

ಸಭಾಪತಿಯವರು:- ಎಲ್ಲರೂ ಒಂದೇ ಸಲ ಮಾತನಾಡಿದರೆಯಾವುದೂ ಕಡತಕ್ಕೆ ಹೋಗುವುದಿಲ್ಲ.

(ಈ ಹಂತದಲ್ಲಿ ಯಾವುದೇ ಚರ್ಚೆ ಕಡತಕ್ಕೆ ಹೋಗಬಾರದೆಂದು ಸಭಾಪತಿಯವರು ಸೂಚಿಸಿದರು)

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಲಿಖಿತ ಮೂಲಕ ನೀಡಲಾದ ಉತ್ತರಗಳು

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು) ಮಾನ್ಯ ಸಭಾಪತಿಯವರೇ,
ದಿನಾಂಕ 16 ನೇ ಸೆಪ್ಟೆಂಬರ್ 2021ರ ಸಮೂಹ 4ರ ಒಟ್ಟು 153 ಪ್ರಶ್ನೆಗಳ ಪೈಕಿ 55 ಪ್ರಶ್ನೆಗಳಿಗೆ
ಲಿಖಿತ ಮೂಲಕ ನೀಡುವ ಉತ್ತರವನ್ನು ಸಭೆಯ ಮುಂದೆ ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ಮಂಡಿಸಲಾಯಿತು.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

3. ಸಭೆಯ ಮುಂದಿಡಲಾದ ಕಾಗದ ಪತ್ರಗಳು

ಶ್ರೀ ಜೆ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರಗಳ ಸಚಿವರು, ಮುಖ್ಯಮಂತ್ರಿಗಳ ಪರವಾಗಿ):- ಮಾನ್ಯ ಸಭಾಪತಿಗಳೇ, ಭಾರತ ಸಂವಿಧಾನದ 151(2)ನೇ ಅನುಚ್ಛೇದದ ಮೇರೆಗೆ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ನೀಡಿರುವ ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ ಮೇಲೆ ನೀಡುವ ಲೆಕ್ಕಪರಿಶೋಧನಾ ವರದಿಯನ್ನು (2021ನೇ ವರ್ಷದ ವರದಿ ಸಂಖ್ಯೆ 01) ಸಭೆಯ ಮುಂದೆ ಮಂಡಿಸುತ್ತೇನೆ.

ಆ) ಭಾರತ ಸಂವಿಧಾನದ 151(2)ನೇ ಅನುಚ್ಛೇದದ ಮೇರೆಗೆ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ನೀಡಿರುವ ಬೆಂಗಳೂರು ನಗರ ಪ್ರದೇಶದಲ್ಲಿ ಮಳೆ ನೀರು ನಿರ್ವಹಣೆಯ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನಾ ವರದಿಯನ್ನು (2021ನೇ ವರ್ಷದ ವರದಿ ಸಂಖ್ಯೆ 02) ಸಭೆಯ ಮುಂದೆ ಮಂಡಿಸುತ್ತೇನೆ.

ಸಭಾಪತಿಯವರು:- ಮಂಡಿಸಲಾಯಿತು.

4. ಸಭಾಪತಿಯವರ ಅಪ್ಪಣೆ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳು

ಅ)ವಿಷಯ:- ವೈದ್ಯಕೀಯ ಕೋರ್ಸ್‌ಗಳಿಗೆ
ನೀಟ್ ಬರೆಯದೇ 12ನೇ ತರಗತಿ
ಅಂಕಗಳ ಆಧಾರದ ಮೇಲೆ
ಪ್ರವೇಶ ನೀಡುವ ಕುರಿತು
ಮಸೂದೆ ಜಾರಿಗೆ ತರುವ ಬಗ್ಗೆ.
~~~~~

**ಶ್ರೀ ಯು.ಬಿ.ವೆಂಕಟೇಶ್(ನಾಮ ನಿರ್ದೇಶನ ಹೊಂದಿದವರು):-** ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಬರೆಯದೆಯೇ ವೈದ್ಯಕೀಯ ಕೋರ್ಸ್‌ಗಳಿಗೆ 12ನೇ ತರಗತಿ ಅಂಕಗಳ ಆಧಾರದ ಮೇಲೆ ನ್ಯಾಯಯುತ ಪ್ರವೇಶ ಖಚಿತ ಪಡಿಸಿಕೊಳ್ಳಲು ಪ್ರಸ್ತಾಪಿಸಿರುವ ಮಸೂದೆಯನ್ನು ತಮಿಳುನಾಡು ವಿಧಾನಸಭೆ ಅಂಗೀಕರಿಸಿರುವ ವಿಷಯವು ಪತ್ರಿಕೆಗಳಲ್ಲಿ ವರದಿಯಾಗಿರುತ್ತದೆ.

ತಮಿಳುನಾಡಿನ ವೈದ್ಯಕೀಯ ಆಕಾಂಕ್ಷಿಗಳಿಗೆ ಭಾರತೀಯ ವೈದ್ಯ ದಂತ ವೈದ್ಯಶಾಸ್ತ್ರ ಹಾಗೂ ಹೋಮಿಯೋಪತಿಯಲ್ಲಿನ ಯುಜಿ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನೀಟ್ ಪರೀಕ್ಷೆ ಬರೆಯದೇ ಇರಲು ಅವಕಾಶ, ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಸಾಮಾನ್ಯೀಕರಣ ವಿಧಾನಗಳ ಮೂಲಕ ಇಂತಹ ಕೋರ್ಸ್‌ಗಳಿಗೆ ಪ್ರವೇಶ ನೀಡಲು ಪ್ರಸ್ತಾಪ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸಮಾನ ಅವಕಾಶವನ್ನು ಎತ್ತಿ ಹಿಡಿಯುವುದು ಹಾಗೂ ಎಲ್ಲ ಬಡ ಸಮುದಾಯ ವಿದ್ಯಾರ್ಥಿಗಳನ್ನು ತಾರತಮ್ಯದಿಂದ ರಕ್ಷಿಸುವ ಉದ್ದೇಶ ಹಾಗೂ ಇತರೆ ವಿಚಾರಗಳನ್ನು ಈ ಮಸೂದೆ ಹೊಂದಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ನೀಟ್ ಬರೆಯದೆಯೇ ವೈದ್ಯಕೀಯ ಕೋರ್ಸ್‌ಗಳಿಗೆ 12ನೇ ತರಗತಿ ಅಂಕಗಳ ಆಧಾರದ ಮೇಲೆ ನ್ಯಾಯಯುತ ಪ್ರವೇಶ ಖಚಿತಪಡಿಸಿಕೊಳ್ಳಲು ಪ್ರಸ್ತಾಪಿಸಿರುವ ಮಸೂದೆಯನ್ನು ಜಾರಿಗೆ ತರಬೇಕೆಂದು ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರನ್ನು ಒತ್ತಾಯಿಸುತ್ತೇನೆ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):-** ಮಾನ್ಯ ಸಭಾಪತಿಗಳೇ, ಮಾನ್ಯ ಸದಸ್ಯರಾದ ಶ್ರೀ ಯು.ಬಿ.ವೆಂಕಟೇಶ್‌ರವರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿರುವ ವಿಚಾರವನ್ನು ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ಗಮನಕ್ಕೆ ತಂದು ಉತ್ತರ ಕೊಡಿಸಲಾಗುವುದು.

**ಆ) ವಿಷಯ: ಶಿಕ್ಷಕರ ಕೊರತೆಯ ಕಾರಣದಿಂದ ಅತಿಥಿ  
ಉಪನ್ಯಾಸಕರ ನೇಮಕಾತಿ ಕುರಿತು**

~~~~~

ಶ್ರೀ ಮರಿತಿಬ್ಬೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಗಳೇ, ಪ್ರೌಢಶಾಲೆಗಳು/ಪದವಿಪೂರ್ವ ಕಾಲೇಜುಗಳು ಸಂಪೂರ್ಣವಾಗಿ ಪ್ರಾರಂಭಗೊಂಡಿವೆ. ಆದರೆ ಹೆಚ್ಚಿನ ರೀತಿಯಲ್ಲಿ ವಿಜ್ಞಾನ ಮತ್ತು ಇಂಗ್ಲೀಷ್ ಶಿಕ್ಷಕರ/ಉಪನ್ಯಾಸಕರ ಕೊರತೆ ಉಂಟಾಗಿದೆ. ಕೆಲವು ಶಾಲಾ ಕಾಲೇಜುಗಳಲ್ಲಿ 3 ರಿಂದ 5 ಶಿಕ್ಷಕರ/ಉಪನ್ಯಾಸಕರ ಕೊರತೆಗಳು ಹೆಚ್ಚಾಗಿ ಕಂಡು ಬರುತ್ತಿವೆ. ಜಿಲ್ಲಾ ಉಪ ನಿರ್ದೇಶಕರಿಂದ ನಿಯೋಜನೆಗೊಂಡಿದ್ದು ಎಲ್ಲಾ ಶಿಕ್ಷಕರ/ ಉಪನ್ಯಾಸಕರನ್ನು ವಾಪಸ್ಸು ಪಡೆಯಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಕೌನ್ಸಿಲಿಂಗ್ ವರ್ಗಾವಣೆ ಆಗಿರುವುದಿಲ್ಲ. ಪ್ರಸಕ್ತ ಸಾಲಿನಲ್ಲಿ ಸಹ ವರ್ಗಾವಣೆ ಮರೀಚಿಕೆಯಾಗಿದೆ. ಈ ಮೇಲ್ಕಂಡ ಕಾರಣಗಳಿಂದ ಕೆಲವು ಶಾಲೆ/ಪದವಿಪೂರ್ವ ಕಾಲೇಜುಗಳಲ್ಲಿ ಅದರಲ್ಲೂ ಹೆಚ್ಚಿನ ರೀತಿಯಲ್ಲಿ ವಿಜ್ಞಾನ/ಇಂಗ್ಲೀಷ್ ಬೋಧಕರ ಕೊರತೆ ಉಂಟಾಗಿರುತ್ತದೆ. ಇದರಿಂದ ಗ್ರಾಮೀಣ ಹಾಗೂ ನಗರ ಪ್ರದೇಶಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತುಂಬ ತೊಂದರೆ ಉಂಟಾಗಿರುತ್ತದೆ.

ಮೊದಲನೆಯದಾಗಿ ಕಾರ್ಯಭಾರದ ಕೊರತೆಯಿರುವ ಶಾಲೆಗಳಲ್ಲಿನ ಶಿಕ್ಷಕರು/ ಉಪನ್ಯಾಸಕರನ್ನು ಕಾರ್ಯಭಾರ ಹೆಚ್ಚು ಇರುವ ಶಾಲಾ ಕಾಲೇಜುಗಳಿಗೆ ಕೂಡಲೇ ನಿಯೋಜಿಸಬೇಕು. ನಂತರ ಶಿಕ್ಷಕರ ಕೊರತೆಯನ್ನು ನೀಗಿಸಲು ಕೂಡಲೇ ಅತಿಥಿ ಶಿಕ್ಷಕರು/ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ತಕ್ಷಣ ಕ್ರಮ ಕೈಗೊಳ್ಳಬೇಕು. ಅತಿಥಿ ಶಿಕ್ಷಕರು/ ಉಪನ್ಯಾಸಕರಿಗೆ ಕೂಡಲೇ ಪ್ರಸಕ್ತ ಸಾಲಿಗೆ ಅನ್ವಯವಾಗುವಂತೆ ವೇತನ ಪರಿಷ್ಕರಿಸಿ, ವೇತನ ಹೆಚ್ಚು ಮಾಡಬೇಕೆಂದು ತಮ್ಮ ಮೂಲಕ ಮಾನ್ಯ ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವರನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟೆ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಗಳೇ, ಮಾನ್ಯ ಸದಸ್ಯರಾದ ಶ್ರೀ ಮರಿತಿಬ್ಬೇಗೌಡರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿರುವ ವಿಚಾರವನ್ನು ಮಾನ್ಯ ಮಾನ್ಯ ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವರ ಗಮನಕ್ಕೆ ತಂದು ಉತ್ತರ ಕೊಡಿಸಲಾಗುವುದು.

ಇ)ವಿಷಯ:- ರಾಜ್ಯದಲ್ಲಿ ಸೈಬರ್ ಕ್ರೈಂ ಹೆಚ್ಚಾಗಿರುವ ಬಗ್ಗೆ

ಶ್ರೀ ಎಸ್.ರುದ್ರೇಗೌಡ(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಗಳೇ, ಬೆಂಗಳೂರು ಲಾಕ್ಡೌನ್ ಪರಿಣಾಮ 2020ರಲ್ಲಿ ರಾಜ್ಯದಲ್ಲಿ ಕಳ್ಳತನ, ದರೋಡೆ, ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧ ಪ್ರಕರಣಗಳು ಇಳಿಮುಖವಾಗಿವೆ, ಆದರೆ ಸೈಬರ್ ಕ್ರೈಂ ರೇಟ್ ಶೇ 16.2 ಏರಿಕೆಯಾಗಿದೆ. ಕೊಲೆಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್ ಸಿ ಆರ್ ಬಿ) ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದೇಶದಲ್ಲಿ 2020ನೇ ಸಾಲಿನಲ್ಲಿ 50035 ಸೈಬರ್ ಕ್ರೈಂ ದಾಖಲಾಗಿದ್ದು, ಶೇ 11.8 ಏರಿಕೆಯಾಗಿದೆ. 4047, ಆನ್ಲೈನ್ ಬ್ಯಾಂಕಿಂಗ್ ವಂಚನೆ, 1093 ಭೃತಿಪಿ ವಂಚನೆ, 1194 ಕ್ರೆಡಿಟ್/ ಡೆಬಿಟ್ ಕಾರ್ಡ್‌ಗಳ ವಂಚನೆ ಪ್ರಕರಣಗಳು ದಾಖಲಾಗಿವೆ. ಜಾಲತಾಣಗಳಲ್ಲಿ 578 ನಕಲಿ ಸುದ್ದಿಗಳು, 972 ಸೈಬರ್ ಸ್ವಾಕಿಂಗ್ ಮಹಿಳೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ 149 ನಕಲಿ ಪ್ರೊಫೈಲ್ ಘಟನೆ. 98 ಡೇಟಾ ಕಳವು ಪ್ರಕರಣ ದಾಖಲಾಗಿವೆ.

ಈ ವಿಷಯದ ಬಗ್ಗೆ ಶೂನ್ಯವೇಳೆಯಲ್ಲಿ ಸರ್ಕಾರದ ಗಮನವನ್ನು ಸೆಳೆಯಬಯಸುತ್ತೇನೆ.

ಶ್ರೀ ಅರಗ ಜ್ಞಾನೇಂದ್ರ(ಗೃಹ ಸಚಿವರು):- ಮಾನ್ಯ ಸಭಾಪತಿಗಳೇ, ಈ ವಿಚಾರದ ಬಗ್ಗೆ ವಿವರವಾದ ಉತ್ತರವನ್ನು ಮಾನ್ಯ ಸದಸ್ಯರಿಗೆ ಒದಗಿಸಿಕೊಡುತ್ತೇನೆ.

**ಈ) ವಿಷಯ: ಹುಣಸೂರು ತಾಲ್ಲೂಕು ವೀರನಹೊಸಹಳ್ಳಿಯಲ್ಲಿ
ಅಯ್ಯನಕೆರೆ ಹಾಡಿಯಲ್ಲಿ ನರಭಕ್ಷಕ ಹುಲಿ
ಗಣೇಶ ಎಂಬುವವರನ್ನು ದಾಳಿ ಮಾಡಿ
ಸಾಯಿಸಿರುವ ಬಗ್ಗೆ.**

~ ~ ~ ~

ಶ್ರೀ ಸಂದೇಶ್ ನಾಗರಾಜು(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಗಳೇ, ಹುಣಸೂರು ತಾಲ್ಲೂಕು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದವ್ಯಾಪ್ತಿಯ ಹುಣಸೂರು ತಾಲ್ಲೂಕು, ವೀರನಹೊಸಹಳ್ಳಿ ಬಳಿ ಇರುವ ಅಯ್ಯನಕೆರೆ ಹಾಡಿಯಲ್ಲಿ, ದಿನಾಂಕ 7-9-2021 ರಂದು ಹಾಡು ಹಗಲೇ ಬೆಳಗ್ಗೆ 9.00 ಘಂಟೆಯ ಹೊತ್ತಿನಲ್ಲಿ ನರಭಕ್ಷಕ ಹುಲಿಯೊಂದು ಬಹಿರ್ದೇಶನೆಗೆ ತೆರಳಿದ್ದು ೧೯ ವರ್ಷ ವಯಸ್ಸಿನ ಶ್ರೀ ಗಣೇಶ್ ಎಂಬ ಹಾಡಿಯ ಆದಿವಾಸಿ ಯುವಕನ ಮೇಲೆ ದಾಳಿ ನಡೆಸಿ ಕೊಂದು ಹಾಕಿದ. ಇದೇ ಹುಲಿಯು ಮತ್ತೆ 12ನೇ ತಾರೀಖಿನಂದು ಇದೇ ಪ್ರದೇಶದ ಕಿಕ್ಕೇರಿ ಕಟ್ಟಿ ಅರಣ್ಯದ ಅಂಚಿನ ಪ್ರದೇಶದಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ದಾಳಿ ನಡೆಸಿದ. ಪಶುಪಾಲಕರು ಜೋರಾಗಿ ಕೂಗಿ ಹುಲಿಲೆಬ್ಬಿಸಿದ ಕಾರಣ ಹುಲಿ ಅರಣ್ಯದೊಳಗೆ ಓಡಿ ಹೋಗಿದೆ. ಇದೇ ಅಯ್ಯನಕೆರೆ ಪ್ರದೇಶದ ನೇರಳಕುಪ್ಪೆ-ಬಿ ಹಾಡಿಯಲ್ಲಿ ಆರು ತಿಂಗಳ ಹಿಂದೆ ಹುಲಿಯೊಂದು ದನಗಳನ್ನು ಮೇಯಿಸುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಸಿರುವ ಸಾಧ್ಯತೆ ಇದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಈ ನರಭಕ್ಷಕ ಹುಲಿಯನ್ನು ಹಿಡಿಯಲು ಕ್ರಮ ತೆಗೆದುಕೊಳ್ಳಬೇಕು. ನಾಗರಹೊಳೆ, ಬಂಡಿಪುರ ಸುರಕ್ಷಿತ ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮಗಳ ಮೇಲೆ ಈಚೆಗೆ ಚಿರತೆಗಳು ದಾಳಿ ನಡೆಸಿ ಜಾನುವಾರುಗಳನ್ನು ಕೊಂದು ತಿಂದಿರುವ ಪ್ರಕರಣಗಳು ವರದಿಯಾಗಿದೆ. ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ನರಭಕ್ಷಕ ಹುಲಿಯನ್ನು ಹಿಡಿಯಲು ಕ್ರಮ ಕೈಗೊಳ್ಳಬೇಕೆಂದು ಸರ್ಕಾರದ ಗಮನವನ್ನು ಸೆಳೆಯುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಗಳೇ, ಮಾನ್ಯ ಸದಸ್ಯರಾದ ಶ್ರೀ ಸಂದೇಶ್ ನಾಗರಾಜುರವರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿರುವ ವಿಷಯವನ್ನು ಮಾನ್ಯ ಅರಣ್ಯ ಸಚಿವರ ಗಮನಕ್ಕೆ ತಂದು ಉತ್ತರ ಕೊಡಿಸಲಾಗುವುದು.

**ಉ) ವಿಷಯ: ರೌಡಿ ಶೀಟರ್ ಪಟ್ಟಿಯನ್ನು ಪರಾಮರ್ಶಿಸುವುದನ್ನು
ಕೈಬಿಡುವ ಕುರಿತು.**

~~~~~

**ಶ್ರೀ ಬಿ.ಕೆ.ಹರಿಪ್ರಸಾದ್(ವಿಧಾನಸಭೆಯಿಂದ ಚುನಾಯಿತರಾದವರು):-** - ಮಾನ್ಯ ಸಭಾಪತಿಗಳೇ, ರಾಜ್ಯಾದ್ಯಂತ ಬೆಂಗಳೂರು ನಗರವೂ ಸೇರಿದಂತೆ ದಿನೇ ದಿನೇ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾನ್ಯ ಗೃಹಸಚಿವರು ಕನ್ನಡ, ರೈತ ಹಾಗೂ ಜನಪರ ಚಳುವಳಿಗಳಲ್ಲಿ ಭಾಗವಹಿಸಿದವರು ಅಮಾಯಕರಾಗಿದ್ದು, ಅಂತಹವರೂ ಸೇರಿದಂತೆ ಅಮಾಯಕರ ಹೆಸರುಗಳು ರೌಡಿಪಟ್ಟಿಯಲ್ಲಿ ಸೇರ್ಪಡೆಯಾಗಿದ್ದರೆ ಅವುಗಳನ್ನು ಕೈ ಬಿಡಲಾಗುವುದು ಹಾಗೂ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿರುವ ರೌಡಿ ಪಟ್ಟಿಯನ್ನು ಕಾನೂನಿನ ಮಾನದಂಡಗಳ ಪ್ರಕಾರ ಮರು ಪರಿಶೀಲಿಸಲಾಗುವುದು ಎಂದು ಹೇಳಿರುವುದು ಪತ್ರಿಕೆಗಳಲ್ಲಿ ವರದಿಯಾಗಿರುತ್ತದೆ.

ಆದರೆ ನಗರದಲ್ಲಿ ರಸ್ತೆ ಬದಿ ರಾಬರಿ, ಅತ್ಯಾಚಾರ, ದ್ವೇಷದ ಹೊಲೆಯಂತಹ ಪ್ರಕರಣಗಳು ಹೆಚ್ಚಾಗಿರುವ ಸಂದರ್ಭದಲ್ಲಿ ರಾಜಕೀಯ ಒತ್ತಡ, ವಿವಿಧ ಸಂಘಟನೆಗಳ ಒತ್ತಡದಿಂದ ರೌಡಿ ಶೀಟರ್ ಪಟ್ಟಿ ಪರಾಮರ್ಶಿಸಲು ಮುಂದಾಗಿದ್ದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿಪಕ್ಷಗಳು ಆರೋಪ ಮಾಡುತ್ತಿರುವ ಸಂದರ್ಭದಲ್ಲಿ ಸ್ವತಃ ಮುಖ್ಯಮಂತ್ರಿಗಳ ಸೂಚನೆಯಂತೆ ಚಳುವಳಿಗಾರರಿಗೆ ತೊಂದರೆ ಎಂಬ ಹೆಸರಿನಲ್ಲಿ ರೌಡಿಶೀಟರ್ ಪಟ್ಟಿ ಪರಾಮರ್ಶಿಸಲು ಹೊರಟಿರುವುದು ಸರಿಯಾದ ಕ್ರಮವಾಗಲಾರದು. ಇದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಸರ್ಕಾರ ಕಾರಣವಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ. ರೌಡಿ ಶೀಟರ್‌ನಲ್ಲಿ ಯಾವ ಯಾವ ರಾಜಕೀಯ ನಾಯಕರುಗಳಿದ್ದಾರೆ ಎನ್ನುವಂಥ ಪಟ್ಟಿಯನ್ನು ಈ ಸದನದ ಮುಂದೆ ಇಡುವುದರ ಜೊತೆಗೆ ಸರ್ಕಾರ ರೌಡಿ ಶೀಟರ್ ಪಟ್ಟಿಯನ್ನು ಪರಾಮರ್ಶಿಸಲು ಹೊರಟಿರುವ ಕ್ರಮ ಸರಿಯಲ್ಲ ಎನ್ನುವ ವಿಚಾರವನ್ನು ಶೂನ್ಯವೇಳೆಯಲ್ಲಿ ಮಾನ್ಯ ಗೃಹ ಸಚಿವರ ಗಮನಕ್ಕೆ ತರಬಯಸುತ್ತೇನೆ.

**ಶ್ರೀ ಅರಗ ಜ್ಞಾನೇಂದ್ರ(ಗೃಹ ಸಚಿವರು):-** ಮಾನ್ಯ ಸಭಾಪತಿಗಳೇ, ಈ ವಿಚಾರದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ಆಗಿದೆ. ಈ ವಿಚಾರದ ಬಗ್ಗೆ ಪರಿಶೀಲಿಸಿ ಮಾನ್ಯ ಸದಸ್ಯರಿಗೆ ಉತ್ತರ ನೀಡುತ್ತೇನೆ.

(ಮುಂದು)

(740)/16-9-2021/12-50/ಎಲ್‌ಎಂ/ಎಕೆ

**ಊ) ವಿಷಯ: ಕೋವಿಡ್-19 ಚಿಕಿತ್ಸೆಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ(ಕೆ.ಕೆ.ಆರ್.ಡಿ.ಬಿ.) ವತಿಯಿಂದ ಉಪಕರಣ ಖರೀದಿಸಲು ನಿಯಮ ಉಲ್ಲಂಘಿಸಿ ರೂ. 150 ಕೋಟಿ ಟೆಂಡರ್ ಕರೆದಿರುವುದು ವಿವಾದಕ್ಕೆ ಕಾರಣವಾಗಿರುವ ಬಗ್ಗೆ.**

.....

**ಶ್ರೀ ಕೆ.ಸಿ.ಕೊಂಡಯ್ಯ(ವಿಧಾನಸಭೆಯಿಂದ ಆಯ್ಕೆಯಾದವರು):-** ಮಾನ್ಯ ಸಭಾಪತಿಗಳೇ, ಕೋವಿಡ್ ಚಿಕಿತ್ಸೆಗಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ(ಕೆ.ಕೆ.ಆರ್.ಡಿ.ಬಿ.)ಯಿಂದ ಉಪಕರಣ ಖರೀದಿಸಲು ನಿಯಮ ಉಲ್ಲಂಘಿಸಿ ೧೫೦ ಕೋಟಿ ರೂ.ಗಳ ಟೆಂಡರ್ ಕರೆದಿರುವುದು ವಿವಾದಕ್ಕೆ ಕಾರಣವಾಗಿರುವ ವಿಚಾರ ಪತ್ರಿಕೆಗಳಲ್ಲಿ ವರದಿಯಾಗಿದೆ. ಆಕ್ಸಿಜನ್ ಉತ್ಪಾದನಾ ಘಟಕ, ಸಿಟಿ ಸ್ಕ್ವಾನ್ ಯಂತ್ರ, ವೆಂಟಿಲೇಟರ್ ಮತ್ತು ಆಕ್ಸಿಜನ್ ಕಾನ್ಸಂಟ್ರೇಟರ್ ಖರೀದಿಗೆ ಕರೆದ ಟೆಂಡರ್‌ಗಳು ಸರ್ಕಾರದ ಅನುಮೋದನೆ ಪಡೆಯದಿರುವುದು, ಪಾರದರ್ಶಕತೆ ಕಾಯ್ದೆಗಳನ್ನು ಉಲ್ಲಂಘಿಸಿರುವುದು ಅನುಮಾನಾಸ್ಪದಕ್ಕೆ ಮತ್ತು ಗೋಲ್‌ಮಾಲ್ ನಡವಳಿಯಾಗಿರುವ ಶಂಕೆಗೆ ಕಾರಣವಾಗಿರುತ್ತದೆ. ಟೆಂಡರ್ ಸಲ್ಲಿಸಲು ೫ ಗಂಟೆಯವರೆಗೂ ಅವಕಾಶವಿದ್ದರೂ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಅನ್ನು ೪ ಗಂಟೆಗೆ ಸ್ಥಗಿತಗೊಳಿಸಿರುವುದು ವರದಿಯಾಗಿದೆ. ಎಲ್ಲ ಜಿಲ್ಲೆಗಳಲ್ಲೂ ಏಕ ರೀತಿಯ ದರ ಮತ್ತು ಏಕರೂಪ ಗುಣಮಟ್ಟ ಕಾಪಾಡದಿರುವುದು ಕೋವಿಡ್ ಸಲಕರಣೆ ಖರೀದಿಗೆ ನಿಯಮ ಉಲ್ಲಂಘಿಸಿ ಟೆಂಡರ್ ಕರೆದಿರುವುದು ಸಾಬೀತಾಗಿದ್ದು, ಸರ್ಕಾರದ ಹಣ ಕೊಳ್ಳೆ ಹೊಡೆಯಲು ಈ ಟೆಂಡರ್ ಕರೆದಿರುವುದು ಮೇಲ್ನೋಟಕ್ಕೆ ತಿಳಿದುಬರುತ್ತದೆ. ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ಕೈಗೊಂಡು ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಕ್ರಮ ವಹಿಸಬೇಕೆಂದು ಮತ್ತು ಈ ಕೆ.ಕೆ.ಆರ್.ಡಿ.ಬಿ ಯಲ್ಲಿ ಒಂದು ವರ್ಷವಾದರೂ ಅಧ್ಯಕ್ಷರನ್ನು ಬಿಟ್ಟು ಯಾವ Board of Directors ಇಲ್ಲ, ಯಾವ ಶಾಸಕರನ್ನು ಸಭೆಗೆ ಕರೆದಿರುವುದಿಲ್ಲ. ಇಲ್ಲಿ ಸಂಭೀರವಾದ ಸಮಸ್ಯೆ ಇದೆ ತಕ್ಷಣ ಉನ್ನತ ಅಧಿಕಾರಿಗಳಿಂದ ತನಿಖೆ ಮಾಡಿಸಬೇಕೆಂದು ಮಾನ್ಯ ಸಚಿವರನ್ನು ಒತ್ತಾಯಿಸುತ್ತೇನೆ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯರು):-** ಮಾನ್ಯ ಸಭಾಪತಿಗಳೇ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಂದ ಉತ್ತರವನ್ನು ಪಡೆದು ಸಭೆಯಲ್ಲಿ ಮಂಡಿಸಲಾಗುತ್ತದೆ.

**ಋ) ನೌಕರರ ಭವಿಷ್ಯ ನಿಧಿಯಲ್ಲಿ ರೂ. 21 ಕೋಟಿ ದುರ್ಬಳಕೆಯಾಗಿರುವ ಬಗ್ಗೆ.**

.....

**ಶ್ರೀ ಕೆ.ಎ.ತಿಪ್ಪೇಸ್ವಾಮಿ(ನಾಮನಿರ್ದೇಶನ ಹೊಂದಿದವರು):-** ಮಾನ್ಯ ಸಭಾಪತಿಗಳೆ, ಕೋಟ್ಯಾಂತರ ನೌಕರ ವರ್ಗದವರು ತಮ್ಮ ಹಣ ಸುರಕ್ಷಿತವಾಗಿರಲಿ, ಭವಿಷ್ಯದಲ್ಲಿ ನೆರವಿಗೆ ಬರಲಿ ಎನ್ನುವ ಭರವಸೆಯೊಂದಿಗೆ ನೌಕರರ ಭವಿಷ್ಯನಿಧಿಯಲ್ಲಿ ಹಣವನ್ನು ತೊಡಗಿಸುತ್ತಾರೆ. ಸರ್ಕಾರ ನೊಂದಾಯಿತ ಸಂಸ್ಥೆಗಳು ಮತ್ತು ಕಂಪನಿಗಳಿಗೂ ಪ್ರತಿ ತಿಂಗಳು ಉದ್ಯೋಗಿಗಳ ಪಿಎಫ್ ಖಾತೆಗೆ ಅವರ ವೇತನದಿಂದ ಹಣವನ್ನು ಮುರಿದುಕೊಂಡು ನಿಗದಿತ ಪ್ರಮಾಣದ ಹಣವನ್ನು ಠೇವಣಿಯಾಗಿ ಜಮೆ ಮಾಡುತ್ತವೆ. ಇದು ಉದ್ಯೋಗಿಗಳು ತಮ್ಮ ಪರಿಶ್ರಮದ ದುಡಿಮೆಯಿಂದ ಗಳಿಸಿದ ಹಣ. ಇದು ಸರ್ಕಾರದ ಬಳಕೆಗೆ ತಾತ್ಕಾಲಿಕವಾಗಿ ವಿನಿಯೋಗವಾಗುತ್ತದೆ. ಇತ್ತೀಚೆಗೆ ಮುಂಬಯಿಯ ನೌಕರರ ಪಿಎಫ್ ಕಛೇರಿಯಲ್ಲಿ ಸಾಮಾನ್ಯ ಪಿಎಫ್ ನಿಧಿ ಖಾತೆಯಿಂದ ೨೧ ಕೋಟಿ ರೂಪಾಯಿಗಳ ಸೋರಿಕೆಯಾಗಿದೆ. ಆ ಕಚೇರಿಯ ಗುಮಾಸ್ತ ಸೇರಿ ಸಿಬ್ಬಂದಿಯ ಒಂದು ತಂಡವೇ ಈ ಕೃತ್ಯದಲ್ಲಿ ಶಾಮೀಲಾಗಿದೆ. ಆರೋಪಿಗಳು ೮೧೭ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು, ವಲಸಿಗ ಕಾರ್ಮಿಕರ ಹೆಸರಿನಲ್ಲಿ ೨೧ ಕೋಟಿ ರೂಪಾಯಿಗಳ ನೌಕರರ ಪಿಎಫ್ ಹಣವನ್ನು ಅಕ್ರಮವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ. ಇದನ್ನು ಕಡೆ ಇಂತಹ ವಂಚನೆ ನಡೆದಿದೆ ಎಂದರೆ, ಇತರ ಕಡೆಯೂ ವಂಚನೆ ನಡೆಯುವ ಸಾಧ್ಯತೆ ಇದೆ. ಇದರಿಂದ ಈ ವ್ಯವಸ್ಥೆಯ ಮೇಲೆ ಉಳಿತಾಯದಾರರು ಇಟ್ಟಿರುವ ನಂಬಿಕೆ, ವಿಶ್ವಾಸಕ್ಕೆ ಧಕ್ಕೆ ಒದಗಬಹುದಾಗಿದೆ. ಲೋಪದೋಷ ರಹಿತ ಠೇವಣಿ ವರ್ಗಾವಣೆಯ ವ್ಯವಸ್ಥೆ ಬಗ್ಗೆ ಸರ್ಕಾರ ಹೆಚ್ಚಿನ ನಿಗಾವಹಿಸುವಂತಾಗಬೇಕು. ಪಿಎಫ್‌ದಾರರ ಆತಂಕ ದೂರವಾಗಬೇಕು ಎಂದು ಮಾನ್ಯ ಸಚಿವರಲ್ಲಿ ಕೇಳಿಕೊಳ್ಳುತ್ತೇನೆ.

**ಶ್ರೀ ಅರಬೈಲು ಶಿವರಾಂ ಹೆಬ್ಬಾರ್(ಕಾರ್ಮಿಕ ಸಚಿವರು):-**ಮಾನ್ಯ ಸಭಾಪತಿಗಳೆ, ಇವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತರಿಸಿಕೊಂಡು ಮಾನ್ಯ ಸದಸ್ಯರಿಗೆ ಒದಗಿಸುತ್ತೇನೆ.

**ಶ್ರೀ ಅಡಗೂರು ಹೆಚ್.ವಿಶ್ವನಾಥ್(ನಾಮನಿರ್ದೇಶನ ಹೊಂದಿದವರು):-** ಮಾನ್ಯ ಸಭಾಪತಿಗಳೆ, ಅಲಯನ್ಸ್ ವಿಶ್ವವಿದ್ಯಾಲಯವು ಮಾನದಂಡಗಳನ್ನು ಉಲ್ಲಂಘಿಸಿ ಗೌರವ ಡಾಕ್ಟರೇಟ್ ಪದವಿಯನ್ನು ಕ್ರಿಮಿನಲ್ ಹಿನ್ನೆಲೆ ಇರುವವರಿಗೆ ನೀಡಿರುವುದರ ಬಗ್ಗೆ ಉನ್ನತ ಶಿಕ್ಷಣ ಪರಿಷತ್ತು ತನ್ನ ಅಭಿಪ್ರಾಯದಲ್ಲಿ ಸರ್ಕಾರದ ಹಂತದಲ್ಲಿ ಸೂಕ್ತ ತನಿಖೆ

ನಡೆಸಬಹುದೆಂದು ತಿಳಿಸಿದ್ದರೂ ಸರ್ಕಾರ ಈ ಬಗ್ಗೆ ತನಿಖೆ ನಡೆಸಿಲ್ಲದಿರುವ ಕುರಿತು ಮಾನ್ಯ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರ ಗಮನವನ್ನು ಸೆಳೆಯುತ್ತೇನೆ.

**ಸಭಾಪತಿಯವರು:-** ತಮ್ಮ ಗಮನ ಸೆಳೆಯುವ ಸೂಚನೆಗೆ ಮಾನ್ಯ ಸಚಿವ ಎಥ ಉತ್ತರ ಕೊಡಬೇಕಾ ಅಥವಾ ಮಾನ್ಯ ಸಭಾನಾಯಕರು ಉತ್ತರ ಕೊಟ್ಟರೆ ಒಪ್ಪುತ್ತೀರಾ?

**ಶ್ರೀ ಅಡಗೂರು ಹೆಚ್.ವಿಶ್ವನಾಥ್:-** ಈ ವಿಷಯಕ್ಕೆ ಮಾನ್ಯ ಸಚಿವರೇ ಉತ್ತರ ಕೊಡಬೇಕಾಗುತ್ತದೆ. ಇದು ಬಹಳ ಗಂಭೀರವಾದ ವಿಚಾರವಾಗಿದೆ.

**ಶ್ರೀಮತಿ ತೇಜಸ್ವಿನಿಗೌಡ:-** ಮಾನ್ಯ ಸಭಾಪತಿಗಳೇ, ಇದು ಬಹಳ ಗಂಭೀರವಾದ ವಿಚಾರ. ಕಷ್ಟಪಟ್ಟವರಿಗೆ ಈ ಡಾಕ್ಟರೇಟ್ ಸಿಗುತ್ತಿಲ್ಲ. ಈ ಗಂಭೀರವಾದ ಸಮಸ್ಯೆ ಬಗ್ಗೆ ಚರ್ಚೆ ಮಾಡಬೇಕಾದರೆ ಸಚಿವರು ಇರಲೇ ಬೇಕು.

**ಸಭಾಪತಿಯವರು:-** ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ಸಭಾನಾಯಕರಿಗೂ ಪ್ರತಿದಿನ ಸಂಬಂಧಪಟ್ಟ ಸಚಿವರು ಸದನದಲ್ಲಿ ಇರಬೇಕು ಎಂದು ಪತ್ರ ಬರೆದಿದ್ದೇನೆ. ಸಚಿವರು ಇಂದು ಬರುತ್ತಿಲ್ಲ ಎಂದರೆ ಮೊದಲೆ ತಿಳಿಸಬೇಕು.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):-** ಮಧ್ಯಾಹ್ನ ಸಚಿವರನ್ನು ಕರೆಯಿಸುತ್ತೇನೆ.

**ಸಭಾಪತಿಯವರು:-** ಮಂತ್ರಿಗಳು ಸದನದಲ್ಲಿ ಇರುವಂತೆ ಸಭಾನಾಯಕರು ನೋಡಿಕೊಳ್ಳಬೇಕು.

**ಶ್ರೀ ಆರ್.ಧರ್ಮಸೇನ್:-** ಎಲ್ಲರಿಗೂ ಡಾಕ್ಟರೇಟ್ ಪದವಿಯನ್ನು ಕೊಟ್ಟುಬಿಟ್ಟರೆ ಈ ಸಮಸ್ಯೆಯೇ ಇರುವುದಿಲ್ಲ.

**05. ಗಮನ ಸೆಳೆಯುವ ಸೂಚನೆ**

ಪಾವಗಡ ತಾಲ್ಲೂಕು ಕೇಂದ್ರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿದ್ಯಾರ್ಥಿ ನಿಲಯವನ್ನು ಸ್ಥಗಿತಗೊಳಿಸಿ ಬೇರೆ ಕಡೆ ನಿರ್ಮಿಸುವ ಬಗ್ಗೆ.

-----

**ಶ್ರೀ ಕೆ.ಎ.ತಿಪ್ಪೇಸ್ವಾಮಿ(ನಾಮನಿದೇಶನ ಹೊಂದಿದವರು):-** ಮಾನ್ಯ ಸಭಾಪತಿಗಳೆ, ಪಾವಗಡ ತಾಲ್ಲೂಕು ಕೇಂದ್ರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿದ್ಯಾರ್ಥಿ ನಿಲಯವನ್ನು ಸ್ಥಗಿತಗೊಳಿಸಿ ಚಳ್ಳಕೆರೆ ಕಲ್ಯಾಣದುರ್ಗ ಅಥವಾ ಪಾವಗಡ ಸರ್ವೆ ನಂ ೧೭೮ ರಲ್ಲಿರುವ ೧೩ ಎಕರೆ ಖರಾಬು ಜಮೀನಿನಲ್ಲಿ ವಿದ್ಯಾರ್ಥಿನಿಲಯ ಕಟ್ಟಡಗಳನ್ನು ನಿರ್ಮಿಸುವ ಕುರಿತು ಮಾನ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಗಮನನ್ನು ಸೆಳೆಯುತ್ತೇನೆ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು):-** ಮಾನ್ಯ ಸಭಾಪತಿಗಳೆ, ಉತ್ತರವನ್ನು ಸದನದಲ್ಲಿ ಮಂಡಿಸುತ್ತೇನೆ.

(ಉತ್ತರವನ್ನು ಲಗತ್ತಿಸಲಾಗಿದೆ)

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

೨೦೧೮-೧೯ನೇ ಸಾಲಿನಲ್ಲಿ, ತುಮಕೂರು ಜಿಲ್ಲೆ, ಪಾವಗಡ ತಾಲ್ಲೂಕು ವ್ಯಾಪ್ತಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಡೆಸುತ್ತಿರುವ ೫ ವಿದ್ಯಾರ್ಥಿ ನಿಲಯಗಳ ಕಟ್ಟಡಗಳನ್ನು ನಿರ್ಮಿಸುವ ಕಾರ್ಯಕ್ರಮ ನಡೆಯುತ್ತಿದೆ. ಹಿಂದಿನ ಮಂತ್ರಿಗಳು ಅದಕ್ಕೆ ಶಿಲಾನ್ಯಾಸವನ್ನು ಮಾಡಿದ್ದಾರೆ. ಈಗ ಮಾನ್ಯ ಸದಸ್ಯರಾದ ತಿಪ್ಪೇಸ್ವಾಮಿಯವರು ಈಗ ನಿರ್ಮಿಸುವ ವಿದ್ಯಾರ್ಥಿ ನಿಲಯ ದೂರವಾಗುತ್ತದೆ, ಇನ್ನು ಸ್ವಲ್ಪ ಹತ್ತಿರದಲ್ಲಿ ಮಾಡಿ ಎಂದು ಹೇಳುತ್ತಿದ್ದಾರೆ. ೫ ಕಾಮಗಾರಿಗಳು ಪ್ರಾರಂಭವಾಗಿವೆ. ಸುಮಾರು ೨೬೯೬.೦೦ ಲಕ್ಷ ರೂಪಾಯಿಗಳ ಕಾಮಗಾರಿ ಇದು. ಈಗಾಗಲೇ ಕೊಳವೆ ಬಾವಿಯನ್ನು ತೋಡಲು ಇತರ ಕಾಮಗಾರಿಗಳಿಗಾಗಿ ೪೩.೯೪ ಲಕ್ಷ ರೂಪಾಯಿಗಳ ವೆಚ್ಚವಾಗಿದೆ. ಈ ಹಂತದಲ್ಲಿ ಇದನ್ನು ಬದಲಾವಣೆ ಮಾಡುವುದು ಸೂಕ್ತವಲ್ಲ ಎನ್ನುವುದು ಕೆಲವರ ಅಭಿಪ್ರಾಯ. ಈಗಾಗಲೇ ಕೆಲವು ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ, ಶಿಲಾನ್ಯಾಸ ಮಾಡಲಾಗಿದೆ, ತಳಪಾಯಗಳ ರಚನೆಯಾಗುತ್ತಿದೆ ಇಂತಹ ಸಮಯದಲ್ಲಿ ಸ್ಥಳವನ್ನು ಬದಲಾವಣೆ ಮಾಡುವುದು ಅಷ್ಟೊಂದು ಅವಶ್ಯಕತೆ ಇದೆ ಎಂದು ನಮಗೆ ಅನ್ನಿಸಿರುವುದಿಲ್ಲ. ಆ ಕಾರಣಕ್ಕೆ ಏನು ಮಾಡಬಹುದು ಎನ್ನುವುದಕ್ಕೆ ತಮ್ಮ ಸಲಹೆಗಳನ್ನು ಕೊಡಿ.

**ಶ್ರೀ ಕೆ.ಎ.ತಿಪ್ಪೇಸ್ವಾಮಿ:-** ಮಾನ್ಯ ಸಭಾಪತಿಗಳೇ, ಪಾವಗಡ ತಾಲ್ಲೂಕು ರಾಜ್ಯದ ಅತ್ಯಂತ ಹಿಂದುಳಿದ, ಬರಪೀಡಿತ ಮತ್ತು ಗಡಿಭಾಗದ ತಾಲ್ಲೂಕಾಗಿದೆ. ಈ ತಾಲ್ಲೂಕುಗಳಲ್ಲಿ ಶಾಲಾ-ಕಾಲೇಜಿನಲ್ಲಿ ಓದುವಂತಹ ವಿದ್ಯಾರ್ಥಿಗಳಿಗೆ ಅದರಲ್ಲೂ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಒಂದು ವಿದ್ಯಾರ್ಥಿನಿಲಯವನ್ನು ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ನಾಲ್ಕು ವಿದ್ಯಾರ್ಥಿನಿಲಯಗಳನ್ನು ಕಟ್ಟುವಂತಹ ಕಾಮಗಾರಿಯನ್ನು ಹಾಕಿಕೊಂಡಿದ್ದೀರಿ. ಇದಕ್ಕಾಗಿ ಶಂಕುಸ್ಥಾಪನೆಯನ್ನು ಕೂಡಾ ಮಾಡಲಾಗಿದೆ. ಆದರೆ ಈಗ ಇರುವ ಜಾಗ ಪಟ್ಟಣದಿಂದ ೫ ಕಿ.ಮೀ ದೂರದಲ್ಲಿದೆ. ಈ ಗುರುತಿಸಿರುವ ಜಾಗದ ಸುತ್ತ-ಮುತ್ತ ಗುಡ್ಡಗಾಡು ಪ್ರದೇಶವಿದೆ. ಈ ಜಾಗದ ಮುಂದೆಯೇ ಶವಗಳನ್ನು ಸುಡುವಂತಹ ಸ್ಮಶಾನ ಕೂಡಾ ಇದೆ. ಅದಕ್ಕಾಗಿ ಇದು ಅಷ್ಟೊಂದು ಯೋಗ್ಯವಾದ ಜಾಗವಲ್ಲ. ಸರ್ಕಾರಿ ಜಾಗದಲ್ಲಿ ೧೩೮ನೇ ಸರ್ವೆ ನಂಬರ್‌ನಲ್ಲಿ ೧೨ ಎಕರೆ ೧೯ ಗುಂಟೆ ಜಾಗ ಲಭ್ಯವಿದೆ. ಈ ಜಾಗ ಪದವಿ ಕಾಲೇಜಿನಿಂದ ಅರ್ಧ ಕಿ.ಮೀ ದೂರದಲ್ಲಿದೆ. ಪದವಿಪೂರ್ವ ಕಾಲೇಜಿನಿಂದ ಸುಮಾರು ಒಂದು ಕಿ.ಮೀ ದೂರದಲ್ಲಿದೆ. ಪದವಿ ಕಾಲೇಜಿನಲ್ಲಿ ಸುಮಾರು ೧೦೦೦ ಮಕ್ಕಳು ಓದುತ್ತಿದ್ದಾರೆ. ಪದವಿಪೂರ್ವ ಕಾಲೇಜಿನಲ್ಲಿ ಸುಮಾರು ೬೦೦ ಮಕ್ಕಳು ಓದುತ್ತಿದ್ದಾರೆ. ಈ ಹಿಂದುಳಿದ ಪ್ರದೇಶದಲ್ಲಿ ಕುಡಿಯುವ ನೀರಿನ ಕೊರತೆ ಇದೆ, ಈ ಕೊರತೆಯನ್ನು ನೀಗಿಸಲು ತುಂಗಭದ್ರಾ ಜಲಾಶಯದಿಂದ ರಾಷ್ಟ್ರೀಯ ಗ್ರಾಮಾಂತರ ಕುಡಿಯುವ ನೀರಿನ ಯೋಜನೆ



ಮೂಲಕ ಕುಡಿಯುವ ನೀರನ್ನು ಒದಗಿಸುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದೆ. ಈ ದೃಷ್ಟಿಯಲ್ಲಿ ಸರ್ಕಾರ ವಿದ್ಯಾರ್ಥಿ ನಿಲಯ ನಿರ್ಮಾಣದ ಬಗ್ಗೆ ಪುನರ್ ಪರಿಶೀಲನೆ ಮಾಡಬೇಕೆಂದು ಸದನದ ಮುಖಾಂತರ ಮಾನ್ಯ ಮಂತ್ರಿಗಳನ್ನು ಒತ್ತಾಯಿಸುತ್ತೇನೆ.

(ಮುಂದು)

(741)16-09-2021(01-00)bsd-rn

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಬಹಳ ಅನುಭವಿಗಳಾಗಿದ್ದು, ಬಹಳ ಸ್ಪಷ್ಟವಾದ ಮಾಹಿತಿಗಳನ್ನು ಒದಗಿಸಿದ್ದಾರೆ. ಆದರೆ ಜಿಲ್ಲಾಧಿಕಾರಿಗಳ ಮಾಹಿತಿಯಂತೆ ಇದನ್ನು ಅಲ್ಲಿಯೇ ಮಾಡುವುದು ಹೆಚ್ಚು ಸೂಕ್ತ ಎಂದು ತಿಳಿದು ಬಂದಿದೆ. ಸುಮಾರು ರೂ.೨೨ ಲಕ್ಷಕ್ಕೂ ಹೆಚ್ಚು ಖರ್ಚಾಗಿದ್ದು, ಜೊಗವನ್ನು ಸಮತಟ್ಟು ಮಾಡಿರುವ ಬಗ್ಗೆ ತಿಳಿಸಿದ್ದಾರೆ. ಆದರೆ ಮಾನ್ಯ ಸದಸ್ಯರು ಸ್ಥಳಾಂತರಿಸಬೇಕು ಎಂದು ಹೇಳಿದಾಗ ಏನೋ ಸಮಸ್ಯೆಗಳಿರಬಹುದು ಎಂದು ನನಗನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ, ಮಾನ್ಯ ತಿಪ್ಪೇಸ್ವಾಮಿಯವರ ಜೊತೆಯೂ ಮಾತನಾಡಿ, ಅಂತಿಮವಾದ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ. ನಮ್ಮ ಅಂತಿಮ ತೀರ್ಮಾನ ಮಕ್ಕಳ ಹಾಗೂ ನ್ಯಾಯದ ಪರವಾಗಿ ಇರುತ್ತದೆ.

**ಶ್ರೀ ಕೆ.ಎ. ತಿಪ್ಪೇಸ್ವಾಮಿ :-** ಮಾನ್ಯ ಸಭಾಪತಿಯವರೇ, ಅಲ್ಲಿ ೫ ಕಿ.ಮೀ ದೂರವಿದ್ದು, ಪಕ್ಕದ ಒಂದೆರಡು ಕಿ.ಮೀಗಳ ಅಂತರದಲ್ಲಿ ಸರ್ಕಾರದ ಜಾಗ ಇದೆ. ಆದ್ದರಿಂದ ಏಕೆ ಮಾಡಬಾರದು ಎಂದು ಸಲಹೆ. ೫ ಕಿ.ಮೀ ದೂರ ಇರುವುದರಿಂದ ಮಕ್ಕಳು ಹೋಗಿ-ಬರಲು ಸಾಧ್ಯವಿಲ್ಲ. ಹಾಸ್ಟೆಲ್‌ಗೆ ವೀರಡು-ಮೂರು ಬಾರಿ ಹೋಗಿ ಬರಬೇಕು. ಬಸ್ಸಿನ ವ್ಯವಸ್ಥೆ ಇಲ್ಲ, ಇತ್ತೀಚೆಗೆ ಪಾವಗಡ ಅಭಿವೃದ್ಧಿಯಾಗುತ್ತಿದೆ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸದಸ್ಯರು ಯಾವುದೇ ಪ್ರಶ್ನೆ ಕೇಳಿದ್ದರೂ ಆ ವಿಷಯದ ಬಗ್ಗೆ ಅಧ್ಯಯನ ಮಾಡಿ ಪ್ರಶ್ನೆಯನ್ನು ಕೇಳಿರುತ್ತಾರೆ. ಆದರೆ ಅದೇ ಸ್ಥಳದಲ್ಲಿ ಮುಂದುವರಿಸುವುದು ಹೆಚ್ಚು ಸೂಕ್ತ ಎಂದು ಜಿಲ್ಲಾಧಿಕಾರಿಗಳಿಂದ ವರದಿ ಬಂದಿದೆ. ಈಗಾಗಲೇ ಸರ್ಕಾರ ನಿರ್ಧಾರ ಮಾಡಿರುವ ಬಗ್ಗೆಯೂ ತಿಳಿಸಿದ್ದಾರೆ. ಹಾಗಾಗಿ ಮಾನ್ಯ ಸದಸ್ಯರ ಅನುಭವದ ಮೇಲೆ ಒಂದು ಚರ್ಚೆ ಮಾಡೋಣ. ಜಿಲ್ಲಾಧಿಕಾರಿಗಳನ್ನು ಕರೆಸಿ, ಮಾನ್ಯ ಸದಸ್ಯರ ಜೊತೆ ಮಾತನಾಡಿ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ತೀರ್ಮಾನ ಆಗುವವರೆಗೂ ಅದು ಮುಂದುವರೆಯಬಾರದು.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮುಂದುವರಿಸಬಾರದೆಂದು ಯಾವ ಇದೂ ಇಲ್ಲ. ಅವರಿಗೆ ಹೇಳುತ್ತೇನೆ. ಒಂದು ವಾರದಲ್ಲಿ ಸಭೆ ಕರೆಯುವ ವ್ಯವಸ್ಥೆ ಮಾಡುತ್ತೇನೆ. ಮಾನ್ಯ ಮರಿತಿಬ್ಬೇಗೌಡರಿಗೆ ಸಮಾಧಾನವಾಗುವಂತಹ ರೀತಿಯಲ್ಲಿ ಕೆಲಸ ಆಗುತ್ತದೆ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸದಸ್ಯರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಶ್ನೆ ಕೇಳಿದ್ದಾರೆ. ಜಿಲ್ಲಾಧಿಕಾರಿ ಮಾಡಿರುವ ಅನಾನುಕೂಲ ವ್ಯವಸ್ಥೆಗಿಂತ ಮಾನ್ಯ ತಿಪ್ಪೇಸ್ವಾಮಿಯವರು ಅದಕ್ಕಿಂತ ಅನುಕೂಲ ವ್ಯವಸ್ಥೆಯನ್ನು ಕೇಳಿದ್ದಾರೆ. ಆದ್ದರಿಂದ ಕೇಳಿದೆ.

**ಸಭಾಪತಿಯವರು:-** ನಿಯಮ ೨೨೦ ರಡಿ ಎಂ. ನಾರಾಯಣಸ್ವಾಮಿ ವಿಚಾರ ಇದೆ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಯವರು ಇನ್ನೂ ಅಲ್ಲಿಂದ ಬಂದಿಲ್ಲ ಮತ್ತು ಸಹಿ ಹಾಕಿಲ್ಲ. ನಾಳೆ ತೆಗೆದುಕೊಳ್ಳಿ.

**ಸಭಾಪತಿಯವರು:-** ನಾಳೆ ಕೊಡಿಸುತ್ತೀರಾ?

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಆಯಿತು ಸಾರ್.

**ಶ್ರೀ ಎಂ. ನಾರಾಯಣಸ್ವಾಮಿ:-** ಮಾನ್ಯ ಸಭಾಪತಿಯವರೇ, ನಿನ್ನೆ ಕೇಳಿದಾಗ ಇವತ್ತು ಎಂದು ಹೇಳಿ, ಇವತ್ತು ನಾಳೆ ಎಂದು ಹೇಳುತ್ತಾರೆ. ನನ್ನ ಮಾಹಿತಿ ಪ್ರಕಾರ ಮಾನ್ಯ ಮುಖ್ಯಮಂತ್ರಿಗಳೇ ನಾಳೆ ಊರಿನಲ್ಲಿ ಇರುವುದಿಲ್ಲ ಎಂದು ಗೊತ್ತಾಗಿದೆ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ನನಗೆ ಈಗ ಗೊತ್ತಾಯಿತು, ನಾನು ನಾಳೆ ಬರುತ್ತಾರೆ ಎಂದು ತಿಳಿದುಕೊಂಡು ಹೇಳಿದೆ. ಅವರು ಬಂದ ದಿವಸ ಕೊಡಿಸುತ್ತೇನೆ.

**ಸಭಾಪತಿಯವರು:-** ಬಂದ ದಿವಸ ಎಂದರೆ ಯಾವಾಗ?

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಬಹುಶಃ ನಾಳೆ ಅಥವಾ ನಾಡಿದ್ದು ಬರಬಹುದು.

**ಶ್ರೀ ಎಂ. ನಾರಾಯಣಸ್ವಾಮಿ:-** ಮಾನ್ಯ ಮುಖ್ಯಮಂತ್ರಿಗಳು ಊರಿನಲ್ಲಿ ಇರುತ್ತಾರೋ, ಇಲ್ಲವೋ ಎಂದು ಮಾನ್ಯ ಸಭಾನಾಯಕರಿಗೆ ಗೊತ್ತಿಲ್ಲ. ನಾಳೆ ಮುಖ್ಯಮಂತ್ರಿಗಳು ಇಲ್ಲದಿರುವಾಗ ಉತ್ತರ ಕೊಡಿಸುತ್ತೇನೆ ಎಂದು ಹೇಳುತ್ತಾರೆ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಮುಖ್ಯಮಂತ್ರಿಯವರ ವೇಳಾಪಟ್ಟಿ ಸಾಮಾನ್ಯವಾಗಿ ಗೊತ್ತಿರುತ್ತದೆ. ಆದರೆ ತುರ್ತಾದ ಕಾರಣಗಳಿಂದ ಅವರು ಊರಿಗೆ ಹೋಗಿದ್ದೂ ತಮಗೂ ಗೊತ್ತಿದೆ. ನಾಳೆ ಬಾರದೇ ಇದ್ದರೆ ಮರುದಿವಸ ಉತ್ತರ ಕೊಡಿಸುತ್ತೇನೆ.

**ಸಭಾಪತಿಯವರು:-** ಆ ರೀತಿ ಬೇಡ, ಸ್ಪಷ್ಟವಾಗಿ ಹೇಳಿ. ಸೋಮವಾರ ಉತ್ತರ ಕೊಡಿಸುತ್ತೀರಾ?

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಆಯಿತು ಸಾರ್.

**ಶ್ರೀ ಎಂ. ನಾರಾಯಣಸ್ವಾಮಿ:-** ಮಾನ್ಯ ಸಭಾಪತಿಯವರೇ, ನಾನು ಬಾವಿಗೆ ಇಳಿಯುತ್ತೇನೆ.

**ಸಭಾಪತಿಯವರು:-** ಸೋಮವಾರ ಅವರು ಉತ್ತರ ಕೊಡಲೇಬೇಕು.

**ಶ್ರೀ ಎಂ. ನಾರಾಯಣಸ್ವಾಮಿ:-** ಬಹಳ ಮಹತ್ವದ ವಿಷಯವನ್ನು ಪ್ರಸ್ತಾಪ ಮಾಡಿದ್ದೇನೆ. ರೈತರು ನೂರಕ್ಕೂ ಹೆಚ್ಚು ದಿವಸಗಳಿಂದ ಶಿವರಾಮ ಕಾರಂತ ಬಡಾವಣೆ ವಿಷಯವಾಗಿ ಸ್ಟ್ರೈಕ್ ಮಾಡಿಕೊಂಡು ಬೀದಿಯಲ್ಲಿ ಕುಳಿತಿದ್ದಾರೆ.

**ಸಭಾಪತಿಯವರು:-** ನಾಳೆ ಅರ್ಧ ದಿವಸ ಇರುವುದರಿಂದ, ಮಾನ್ಯ ಮುಖ್ಯಮಂತ್ರಿಗಳಿಂದ ಸೋಮವಾಗ ಉತ್ತರ ಕೊಡುತ್ತಾರೆ. ಇದು ಸಭೆಯ ತೀರ್ಮಾನ.

**ಶ್ರೀ ಎಂ. ನಾರಾಯಣಸ್ವಾಮಿ:-** ಇಲ್ಲದಿದ್ದರೆ ಧರಣಿಗೆ ಇಳಿಯುತ್ತೇನೆ.

**ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ:-** ಮಾನ್ಯ ಸಭಾಪತಿಯವರೇ, ನಾನು ಮಾನ್ಯ ಸಭಾನಾಯಕರ ವಿರುದ್ಧ ಹಕ್ಕುಚ್ಯುತಿಯನ್ನು ಮಂಡನೆ ಮಾಡಿದ್ದೆನು.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಅಯ್ಯೋ, ಅದೇಕೆ?

**ಸಭಾಪತಿಯವರು:-** ನನಗೆ ಇನ್ನೂ ಬಂದಿಲ್ಲ.

**ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ:-** ತಮಗೆ ಬಂದಿರುವುದಕ್ಕೆ ಕಾಪಿ ನನ್ನ ಹತ್ತಿರ ಇದೆ.

**ಸಭಾಪತಿಯವರು:-** ಸ್ವಲ್ಪ ಸಮಯ ಕೊಡಿ.

**ಸಭಾಪತಿಯವರು:-** ಶ್ರೀ ಶಶಿಲ್ ಜಿ ನಮೋಶಿ ನಿಯಮ ೨೨೦ ಅನ್ನು ಪ್ರಸ್ತಾಪಿಸಿ.

**ಶ್ರೀ ಶಶಿಲ್ ಜಿ ನಮೋಶಿ:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಇಲ್ಲ.

**ಶ್ರೀ ಮರಿತಿಬ್ಬೇಗೌಡ:-** ಇಲಾಖಾ ಅಧಿಕಾರಿಗಳು ಇಲ್ಲ.

**ಸಭಾಪತಿಯವರು:-** ಮಾನ್ಯ ಸಭಾನಾಯಕರೇ ಹಾಗೂ ಮುಖ್ಯ ಸಚೇತಕರೇ, ಇದೇನು? ಈ ರೀತಿ ಆದರೆ ಏನಾಗಬೇಕು? ಮಂತ್ರಿಗಳು ಇರುವುದಿಲ್ಲ, ಸಭೆಯನ್ನು ಹೇಗೆ ನಡೆಸಬೇಕು? ಸ್ವಲ್ಪವಾದರೂ ಸೀರಿಯಸ್‌ನೆಸ್ ಬೇಡವೇ?

**ಶ್ರೀ ಎಸ್.ಆರ್. ಪಾಟೀಲ್:-** ಮಾನ್ಯ ಸಭಾಪತಿಯವರೇ, ಗಮನ ಸೆಳೆಯುವ ಸೂಚನೆ ಹಾಗೂ ನಿಯಮ ೨೨೦ರ ವಿಷಯಗಳನ್ನು ಪ್ರಸ್ತಾಪಿಸುವಾಗ ಮಂತ್ರಿಗಳು ಇರುವುದಿಲ್ಲ. ಉತ್ತರ ಕೊಡಲು ಮಂತ್ರಿಗಳೇ ಇರುವುದಿಲ್ಲ, ಯಾವ ಪುರವಿಧಿ ಅಧಿವೇಶನವನ್ನು ನಡೆಸಲಾಗುತ್ತಿದೆ?

**ಸಭಾಪತಿಯವರು:-** ನನಗೂ ಅದೇ ತಿಳಿಯುತ್ತಿಲ್ಲ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಮಾನ್ಯ ಮಂತ್ರಿಗಳು ಕೆಳಮನೆಯಲ್ಲಿ ಇರುತ್ತಾರೆ, ಆ ಕಾರಣಕ್ಕೆ ಬರುವುದು ತಡ ಆಗುತ್ತದೆ. ಬಂದ ಕೂಡಲೇ ಉತ್ತರ ಕೊಡುತ್ತಾರೆ.

**ಶ್ರೀ ಎಸ್.ಆರ್. ಪಾಟೀಲ್:-** ಮಾನ್ಯ ಸಭಾನಾಯಕರು ಸ್ಪೀಕ್ ಆಗಿ ಮಂತ್ರಿಗಳಿಗೆ ಏಕೆ ಆದೇಶ ಮಾಡುವುದಿಲ್ಲ. ಅವರು ಹಾಜರಿರಲು ಹೇಳಿ. ಅಧಿವೇಶನ ೬ ತಿಂಗಳ ನಂತರ ಸೇರಿದೆ. ಅವರು ನಾಯಕರಾಗಿ ಸ್ಪೀಕ್ ಆಗಿ ಹೇಳಬೇಕು.

(ಗೊಂದಲ)

**ಸಭಾಪತಿಯವರು:-** ಸರಿಯಾಗಿ ಇರಬೇಕೆಂದು ೧೦ ಸಾರಿ ಹೇಳಿದ್ದೇನೆ, ಮತ್ತೆ ಅದೇ ಮಾಡುತ್ತೀರಿ.

**ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ:-** ಮಾನ್ಯ ಸಭಾಪತಿಯವರೇ, ಪ್ರತಿ ವಿಳಂಬದ ಹಿಂದೆ ಒಂದು ಕಾರಣ ಇರುತ್ತದೆ.

**ಸಭಾಪತಿಯವರು:-** ನೀವಿಬ್ಬರೂ ಆಮೇಲೆ ಮಾತನಾಡಿ.

**ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ:-** ನಮ್ಮಿಬ್ಬರ ಮಧ್ಯೆ ಏನೂ ಇಲ್ಲ. ಇಲ್ಲಿ ಕಾರಣ ಇರುತ್ತದೆ, ಆ ಕಾರಣ ಎಲ್ಲಿಂದ ಬರುತ್ತದೆ ಎಂದು ತಾವು ನೋಡಬೇಕಾಗುತ್ತದೆ. ಏ ಪ್ರಶ್ನೆ ಕೇಳಿದಾಗ ಏಕ್ಕೆ ಉತ್ತರ ಕೊಟ್ಟು ಏ ಪ್ರಶ್ನೆಗಳಿಗೆ ಉತ್ತರ ಕೊಟ್ಟಿಲ್ಲ. ಉತ್ತರ ಕೊಡದೇ ಇರಲು ಯಾವುದಾದರೂ ಕಾರಣ ಇರಬೇಕು. ಆ ಕಾರಣ ಎನ್ನುವುದು ಎಲ್ಲಿಂದ ಬರುತ್ತದೆ ಎನ್ನುವುದನ್ನು ತಾವು ನೋಡಿಕೊಳ್ಳಬೇಕಾಗುತ್ತದೆ. ಇಲ್ಲಿ ಉತ್ತರ ಸಿಗದಿದ್ದರೆ ಮತ್ತೆ ಎಲ್ಲಿಯೂ ಉತ್ತರ ಸಿಗುವುದಿಲ್ಲ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಸದನದಲ್ಲಿ ಮಾನ್ಯ ಪ್ರತಾಪಚಂದ್ರ ಶೆಟ್ಟಿಯವರು ಇರುವುದೇ ಒಂದು ಧೈರ್ಯವಾಗಿದೆ. ಅವರೇ ತಿರುಗಿ ಬಿದ್ದರೆ ಏನು ಮಾಡೋಣ.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

## 06. ನಿಯಮ 330ರ ಮೇರೆಗೆ ಸಾರ್ವಜನಿಕ ಮಹತ್ವದ ಜರೂರು ವಿಷಯದ ಮೇಲಿನ ಚರ್ಚೆ

**ವಿಷಯ:-** ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಹಾಗೂ ಪ್ರೌಢಶಾಲೆಯಿಂದ ಪದವಿ ಪೂರ್ವ ಕಾಲೇಜಿಗೆ ಬಡ್ಡಿ ಹೊಂದಿದ ಉಪನ್ಯಾಸಕರಿಗೆ ನೇಣು ವೇತನ ಆಯೋಗದ ಶಿಫಾರಸಿನ ಅನ್ವಯ ಬಡ್ಡಿ ಪಡೆಯದೆ ಇರುವ ಉಪನ್ಯಾಸಕರಿಗೆ 10, 15, 20, 25 ವರ್ಷಗಳ ಕಾಲಮಿತಿ ಬಡ್ಡಿ ಮಂಜೂರು ಮಾಡದೆ ಇರುವ ಕುರಿತು.

.....

**ಶ್ರೀ ಶಶಿಲ್ ಜಿ ನಮೋಶಿ (ಶಿಕ್ಷಕರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವಂತಹ ಅನೇಕ ಶಿಕ್ಷಕರು ಹಾಗೂ ಉಪನ್ಯಾಸಕರುಗಳಿಗೆ ಬಡ್ಡಿ ಸಿಗುತ್ತಿಲ್ಲ. ಆ ಬಡ್ಡಿ ನೀಡುವುದು ಸಾಕಷ್ಟು ವಿಳಂಬ ಆದ ಮೇಲೆ ಅವರಿಗೆ ತೊಂದರೆಯಾಗುತ್ತಿರುವ ಕಾರಣವನ್ನು ಕಂಡು ಮಾನವೀಯತೆ ಆಧಾರದ ಮೇಲೆ ಸರ್ಕಾರ ಟ್ರೈಮ್‌ಬಾಂಡ್ ಇಂಕ್ವಿಮೆಂಟ್, ಟ್ರೈಮ್‌ಬಾಂಡ್ ಅಡ್ವಾನ್ಸ್ ಕೊಡಬೇಕೆಂದು ೧೯೮೨ರ ಸಂದರ್ಭದಲ್ಲಿ ೧೦ ಮತ್ತು ೧೫ ವರ್ಷಗಳ ಟ್ರೈಮ್‌ಬಾಂಡ್ ಇಂಕ್ವಿಮೆಂಟ್ ಕೊಡುವ ವ್ಯವಸ್ಥೆ ಜಾರಿಗೆ ತಂದಿತು. ಅದಾದ ಮೇಲೆ ೨೦೦೨ ರಲ್ಲಿ ೨೦ ವರ್ಷಗಳಾದರೂ ಬಡ್ಡಿ ಇಲ್ಲವೆಂದು ಇನ್ನೊಂದು ಆದೇಶವನ್ನು ದಿನಾಂಕ ೯-೫-೨೦೦೨ಕ್ಕೆ ಹೊರಡಿಸಿ ೨೦ ವರ್ಷಗಳ ಟ್ರೈಮ್‌ಬಾಂಡ್ ಇಂಕ್ವಿಮೆಂಟ್ ಕೊಡುವ ಆದೇಶ ಬಂತು. ಅದಾದ ನಂತರ ೨೫ ಮತ್ತು ೩೦ ವರ್ಷಗಳಿಗೆ ಬಡ್ಡಿ ಇಲ್ಲದಿದ್ದರೆ ಇನ್ನೊಂದು ಆದೇಶವನ್ನು ಹೊರಡಿಸಿ ಟ್ರೈಮ್‌ಬಾಂಡ್ ಇಂಕ್ವಿಮೆಂಟ್ ಕೊಡಬೇಕೆಂದು ಮಾಡಿದೆ. ಆದರೆ ಇದು ಮರಣ ಶಾಸನ ಎಂದು ಹೇಳಬೇಕಾಗುತ್ತದೆ ಏಕೆಂದರೆ ಹಿಂದೆ ಎಲ್ಲದರೂ ಒಂದು ಕಡೆ ಪ್ರಮೋಷನ್ ಕೊಟ್ಟಿದ್ದರೆ ಈ ಇಂಕ್ವಿಮೆಂಟ್ ಕೊಡಬಾರದು ಎನ್ನುವ ಕಾನೂನು ತಂದಿದ್ದಾರೆ. ನಾನು ಪ್ರಾಥಮಿಕ ಶಾಲೆಯ ಶಿಕ್ಷಕರು ಮುಖ್ಯ ಗುರುಗಳಾದರೆ, ಅದು ಗ್ರಾಜ್ಯುಯೇಟ್ ಅಥವಾ ನಾನು ಗ್ರಾಜ್ಯುಯೇಟ್ ಹೆಚ್.ಎಂ. ಆಗಿರಲಿ, ಪ್ರಾಥಮಿಕ ಶಾಲೆಯಿಂದ ಹೈಸ್ಕೂಲ್‌ಗೆ ಪ್ರಮೋಷನ್ ತೆಗೆದುಕೊಂಡಿರುವವರಾಗಲೀ ಅಥವಾ ಹೈಸ್ಕೂಲ್‌ನಿಂದ ಪಿ.ಯು ಕಾಲೇಜಿಗೆ ಪ್ರಮೋಷನ್ ತೆಗೆದುಕೊಂಡಿರುವವರಾಗಲೀ, ಹೈಸ್ಕೂಲ್‌ನಲ್ಲಿಯೇ ಇದ್ದು ಮುಖ್ಯ ಗುರುಗಳ ಬಡ್ಡಿ ಪಡೆದವರೆಲ್ಲರೂ ಇರಬಹುದು. ಅಂದರೆ ಅದೇ ಸೇವೆಯಲ್ಲಿ ಮುಂದುವರೆದವರಿಗೆ ಹೆಚ್ಚಿನ ಸಂಬಳ ಸಿಗುತ್ತದೆ. ಆದರೆ ಪ್ರಮೋಷನ್ ಆದ ವ್ಯಕ್ತಿಗಳಿಗೆ ಕಡಿಮೆ ಸಂಬಳ ಸಿಗುತ್ತದೆ ಎಂದು ನಾನು ನಿನ್ನೆ ಒಂದು ಉದಾಹರಣೆಯನ್ನು ಕೊಟ್ಟೆನು. ಶ್ರೀಮತಿ ಶೋಭಾ ನಾಯಕ್ ಎನ್ನುವವರು ಹೈಸ್ಕೂಲ್‌ನಲ್ಲಿ ಮುಂದುವರೆದು ಅವರಿಗೆ ರೂ.೪೦,೦೫೦ ಬೇಸಿಕ್ ಸಂಬಳ ಸಿಗುತ್ತದೆ. ಅದೇ ಸಮಯದಲ್ಲಿ ಅಂದರೆ ಅಕ್ಟೋಬರ್ ೧೯೯೪ರಲ್ಲಿ ಸೇವೆಗೆ ಸೇರಿದ ಶ್ರೀ

ಎನ್ನುವವರಿಗೆ ಹೈಸ್ಕೂಲ್ ನಿಂದ ಜ್ಯೂನಿಯರ್ ಕಾಲೇಜಿಗೆ ಪ್ರಮೋಷನ್ ತೆಗೆದುಕೊಂಡಿದ್ದಾರೆ.

(ಮುಂದು)

(742) 16.9.2021 1.10 ಹೆಚ್‌ವಿ(ಪಿಕೆ):ಆರ್‌ಎನ್

**ಶ್ರೀ ಶಶಿಲ್ ಜಿ.ನಮೋಶಿ** (ಮುಂದುವರೆದಿದೆ)

ಆದರೆ ಅವರ ಮೂಲ ವೇತನ ರೂ. 38,100 ಆದರೆ, ಯಾರು ಪ್ರಮೋಷನ್ ತೆಗೆದುಕೊಳ್ಳದೇ ಅದೇ ಸೇವೆಯಲ್ಲಿ ಮುಂದುವರೆಯುತ್ತಾರೋ ಅವರಿಗೆ ರೂ. 40,050 ಬೇಸಿಕ್ ಆಗಿರುತ್ತದೆ. ಅಂದರೆ ರೂ.1950 ಕಡಿಮೆ ಬರುತ್ತದೆ. ಇನ್ನೊಂದು ಉದಾಹರಣೆ ಹೇಳುವುದಾದರೆ, ಒಂದು ಕಡೆ ಗಂಡ 1984ರಲ್ಲಿ ಜಾಯಿನ್ ಆಗುತ್ತಾನೆ, ಇನ್ನೊಂದು ಕಡೆ ಆತನ ಹೆಂಡತಿ 1985ರಲ್ಲಿ ಜಾಯಿನ್ ಆಗುತ್ತಾರೆ. ಆಕೆಯ ಸಂಬಳ ರೂ. 3500 ಮೊತ್ತ ಆತನಿಗಿಂತ ಬೇಸಿಕ್‌ನಲ್ಲಿ ಜಾಸ್ತಿ ಇರುತ್ತದೆ. ಆತ ಪ್ರಮೋಷನ್ ಪಡೆದಿದ್ದರೂ ಕಡಿಮೆ ಸಂಬಳ ಇದೆ ಮತ್ತು ಆಕೆ ಪ್ರಮೋಷನ್ ತೆಗೆದುಕೊಳ್ಳದೇ ಅದೇ ಸೇವೆಯಲ್ಲಿ ಮುಂದುವರಿದು ಹೆಚ್.ಎಂ. ಆದರೆ ಅವರಿಗೆ ರೂ. 3500 ಹೆಚ್ಚಿಗೆ ಬೇಸಿಕ್ ಸಿಗುತ್ತದೆ. ನಿಜವಾಗಲೂ ಹೇಳುವುದಾದರೆ, ಪಗಾರ್ ವಿಷಯ ಬಂದಾಗ ಆತ ತನ್ನ ಹೆಂಡತಿಯ ಮುಖವನ್ನು ನೋಡುವ ಹಾಗಿರುವುದಿಲ್ಲ. ಏಕೆಂದರೆ ಆಕೆ ಜೋರಾಗಿ, 'ನಿಮಗಿಂತಲೂ ಹೆಚ್ಚು ಸಂಬಳ ನನ್ನದಿದೆ, ಎಂದು ಹೇಳಬಹುದು. ಅಂದರೆ ಈ ಒಂದು ವ್ಯವಸ್ಥೆ ಸರಿಯಿಲ್ಲ. ಎಲ್ಲೋ ಒಂದು ಕಡೆ ಲೋಪದೋಷ ಇದೆ. ಇದನ್ನು ಸರಿಪಡಿಸಬೇಕೆಂದು ಅನೇಕ ಸಂಘಟನೆಯವರು, ಪೇ-ಕಮಿಷನ್‌ಗೆ ಮನವಿ ಮಾಡಿದ್ದಾರೆ. ನಾವು ಶಾಸಕರೂ ಕೂಡ ಇದರ ಬಗ್ಗೆ ಮನವಿ ಕೊಟ್ಟಿದ್ದೇವೆ. Promoted College Association ನ ಅಧ್ಯಕ್ಷರಾದ ಶ್ರೀ ಎಲ್ಲಪ್ಪ ಗೌಡ ಅವರೂ ಕೂಡ ಮನವಿ ಮಾಡಿದ್ದಾರೆ. ಮನವಿ ಮಾಡಿ ಆದಮೇಲೆ ಪೇ-ಕಮಿಷನ್ ಶಿಫಾರಸ್ಸು ಮಾಡುತ್ತದೆ. ಆ ಶಿಫಾರಸ್ಸಿನ ಒಂದು ಭಾಗವನ್ನು ಓದುತ್ತೇನೆ; *the Commission recommend that this anomaly of promoted employees receive lower pay than those who are not promoted is to be corrected by revising the pay of the promoted employees at different stages.* ಅಂದರೆ, ಬೇರೆ ಬೇರೆ ಹಂತದಲ್ಲಿ ಇದನ್ನು ಸರಿಪಡಿಸಬಹುದು ಎಂದು ಶಿಫಾರಸ್ಸು ಕೊಡುತ್ತಾರೆ. ಆ ಶಿಫಾರಸ್ಸು ಕೊಟ್ಟಾದ ಮೇಲೆ those recommendations were sent to Finance Department. Finance Department ultimately ಅವರು, 28 ಮೇ 2019ಕ್ಕೆ ಒಂದು ಆದೇಶವನ್ನು ಹೊರಡಿಸುತ್ತಾರೆ. ಬಹಳ ದುರ್ಭವದ ಸಂಗತಿ ಏನೆಂದರೆ, ಈ ಶಿಫಾರಸ್ಸನ್ನು ಕನ್ನಿಡರ್ ಮಾಡಿ ಅವರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಯಾವುದಕ್ಕೆ ಹೋಲಿಕೆ ಮಾಡುತ್ತಾರೆ ಎಂದರೆ, ಉದಾಹರಣೆಗೆ ಹೈಸ್ಕೂಲ್‌ನಲ್ಲಿ ಒಂದೇ ಹುದ್ದೆಯಲ್ಲಿ ಜ್ಯೂನಿಯರ್-ಸೀನಿಯರ್ ಎಂದು ಬಂದಾಗ ಕರೆಕ್ಷನ್ ಮಾಡಬಹುದು ಎನ್ನುವ ವಿಷಯ ಹೇಳುತ್ತಾರೆಯೇ ಹೊರತಾಗಿ, ಅವರು step-up ಬಗ್ಗೆ ಮಾಡುತ್ತಾರೆ. This is not a step-up cast. They are in different cadres. ಇದನ್ನು ಆರ್ಥಿಕ ಇಲಾಖೆಯವರು ಅರ್ಥ ಮಾಡಿಕೊಂಡಿಲ್ಲ. ಅದೇ ಹುದ್ದೆಯಲ್ಲಿದ್ದು, ಅವರಲ್ಲಿ ಜ್ಯೂನಿಯರ್-ಸೀನಿಯರ್ ಎಂದಿದ್ದಾಗ ಅವರ ಪೇ-ಸ್ಕೇಲ್‌ನಲ್ಲಿ ವ್ಯತ್ಯಾಸ ಇರುವುದರ ಮಾತನ್ನು ಉಲ್ಲೇಖ ಮಾಡಿ ಆದೇಶ ಮಾಡುತ್ತಾರೆ. ಮಾನ್ಯ ಸಭಾಪತಿಗಳೇ, ಸದಸ್ಯರು ಹೇಳುತ್ತಿರುವ ವಿಷಯ ಏನಂದರೆ, ಒಂದು ಕೇಡರ್‌ನಿಂದ ಇನ್ನೊಂದು ಕೇಡರ್‌ಗೆ ಪ್ರಮೋಟ್ ಆಗಿರುವಂಥವರಿಗಿಂತ ಅಲ್ಲೇ ಸೇವೆ ಸಲ್ಲಿಸುತ್ತಿರುವವರಿಗೆ ಹೆಚ್ಚಿಗೆ ಸಂಬಳ ಸಿಗುತ್ತದೆ. ಹೈಯರ್ ಕೇಡರ್‌ಗೆ ಹೋದ ವ್ಯಕ್ತಿಗೆ ಕಡಿಮೆ ಸಂಬಳ ಸಿಗುತ್ತದೆ. ಆರ್ಥಿಕ ಇಲಾಖೆಯವರು ಇದನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. Finance Department has wrongly understood this issue. They have to say this. ಮುಂದೆ ಅವರು, the analysis of the fact has a limited scope, but it is not compressive ಎಂದು ಹೇಳುತ್ತಾ, ಒಂದು ಕಡೆ, the Pay-Commission has not dealt with the matter in detail. Has not dealt ಎಂದು ಹೇಳುತ್ತಾರೆ. ನಾನು ಏಕೆ ಆರ್ಥಿಕ ಇಲಾಖೆಯ ಮೇಲೆ ಆಪಾದನೆ ಮಾಡಬೇಕಾಗುತ್ತದೆ ಎಂದರೆ they have criticize the Pay-Commission. ಪೇ-ಕಮಿಷನ್ ಯಾವಾಗ ಅಧ್ಯಯನ ಮಾಡುತ್ತದೆ? ಬೇರೆ ಬೇರೆ ಹುದ್ದೆಗಳಲ್ಲಿ ಇರುವವರಿಗೆ ಅನೇಕ ಸಮಸ್ಯೆಗಳು ಕಂಡುಬಂದಾಗ ಪೇ ಕಮಿಷನ್‌ಗೆ ರೆಫರ್ ಮಾಡುತ್ತಾರೆ. ಅನೇಕ ಸರ್ಕಾರಿ ನೌಕರರಿಗೆ ನಾನಾ ರೀತಿ ತೊಂದರೆಗಳು ಉಂಟಾದಾಗ ಅದನ್ನು ಪೇ-ಕಮಿಷನ್‌ಗೆ ಶಿಫಾರಸ್ಸು ಮಾಡುತ್ತದೆ. ಪೇ-ಕಮಿಷನ್ ಏತಕ್ಕೆ ಮಾಡಿದ್ದಾರೆ ಎಂದು ನಾನು ಸ್ವಲ್ಪ ಹೇಳಬೇಕಾಗುತ್ತದೆ. ಇದು ಬಹಳ ವಿವರವಾಗಿ, ಏನೇನು ವ್ಯತ್ಯಾಸವಾಗಿದೆ, ಬೆಲೆ ಏರಿಕೆ ಇತ್ಯಾದಿ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಸಂಬಳ ಹೆಚ್ಚು ಮಾಡುವುದೇ ಅಲ್ಲದೇ ಪ್ರಮೋಷನ್ ಗಳಿಗೂ ಕೂಡ ಕ್ರಮ ಕೈಗೊಂಡು ತಮ್ಮ ನಿರ್ಣಯವನ್ನು ಕೊಡುತ್ತದೆ. ಪೇ-ಕಮಿಷನ್ ಇಲ್ಲದೇ ಇದ್ದಿದ್ದರೆ ಅದನ್ನು ಆರ್ಥಿಕ ಇಲಾಖೆಯವರೇ ಮಾಡಬಹುದಾಗಿತ್ತು. ಆರ್ಥಿಕ ಇಲಾಖೆಯವರು ಪೇತನವನ್ನು ಏಕೆ ಫಿಕ್ಸ್ ಮಾಡುವುದಿಲ್ಲ ಎಂದರೆ, because they cannot go into the details. They have hundred different works. ಆ ಕಾರಣಕ್ಕಾಗಿ ಪೇ ಕಮಿಷನನ್ನು ನೇಮಕ ಮಾಡುತ್ತಾರೆ. ಪೇ-ಕಮಿಷನ್‌ರವರು ಶಿಫಾರಸ್ಸು ಮಾಡಿರುವುದನ್ನು ಆರ್ಥಿಕ ಇಲಾಖೆಯವರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ನಾನೊಂದು ವಿನಂತಿ ಮಾಡಿಕೊಳ್ಳುತ್ತೇನೆ. ಮಾನ್ಯ ಸಚಿವರು, ಆರ್ಥಿಕ ಇಲಾಖೆ ಕೊಟ್ಟಿರುವ ಆದೇಶವನ್ನು ತಕ್ಷಣ



ರದ್ದು ಮಾಡಿ let them consider in a right way. ಬೇಕಿದ್ದರೆ ನಾವೂ ಕೂಡ ಆರ್ಥಿಕ ಇಲಾಖೆಗೆ ಇನ್ನೊಮ್ಮೆ ವಿನಂತಿ ಮಾಡುತ್ತೇವೆ.

ಮಾನ್ಯ ಸಭಾಪತಿಗಳೆ, ಭರವಸೆ ಸಮಿತಿಯಲ್ಲಿ ತಾವು, ಮಾನ್ಯ ಶ್ರೀಕಂಠೇಗೌಡರು, ಮಾನ್ಯ ಅರುಣ ಶಹಾಪುರವರು ಮತ್ತು ಇನ್ನಿತರ ಶಾಸಕರು ಇದ್ದಾಗ, ತಮ್ಮ ತಮ್ಮ ಅಭಿಪ್ರಾಯ ಕೊಟ್ಟು ಕೊನೆಗೆ, ಇನ್ನೊಂದು ಸಲ ಸಭೆ ಮಾಡಿ, Secretaries of Finance Department, DPAR and Education Department ಇವರೆಲ್ಲರ ಸಮ್ಮುಖದಲ್ಲಿ ಇತ್ಯರ್ಥ ಮಾಡಬೇಕು ಎಂದು ನಿರ್ಣಯ ಮಾಡಲಾಯಿತು. This has created a lot of heart burns among the employees. ಈ ಸಮಸ್ಯೆ ಬಹಳ ಕಾಲದಿಂದ ಇದೆ. ಇದನ್ನು ಗಂಭೀರವಾಗಿ ತೆಗೆದುಕೊಂಡು, ಫೈನಾನ್ಸ್ ಕಮಿಷನ್‌ನ ಮಾನ್ಯ ಶ್ರೀನಿವಾಸ್ ಮೂರ್ತಿಯವರು ಏನು ಶಿಫಾರಸ್ಸು ಮಾಡಿದ್ದಾರೋ ಅದನ್ನು ತಳ್ಳಿ ಹಾಕಿ, ಇದನ್ನು ಅಧ್ಯಯನ ಮಾಡಿಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ಇದನ್ನು ಇನ್ನೊಮ್ಮೆ ರೀ-ಕನ್ಸಿಡರ್ ಮಾಡಿ ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಕೋರುತ್ತೇನೆ.

**ಶ್ರೀ ಆಯನೂರು ಮಂಜುನಾಥ್(ಪದವೀಧರ ಕ್ಷೇತ್ರ):-** ಮಾನ್ಯ ಸಭಾಪತಿಗಳೆ, ಮಾನ್ಯ ಸದಸ್ಯರು ಅಂಕಿ-ಸಂಖ್ಯೆಗಳ ಬಗ್ಗೆ ಮಾತನಾಡಿದರು. ನಾನು ಈ ಕುರಿತು ಹೇಳುವುದಕ್ಕೆ ಹೋಗುವುದಿಲ್ಲ. ಆದರೆ ಪ್ರಮೋಷನ್ ಎಂದರೆ ಏನು ಎನ್ನುವುದು ನನಗೆ ಗೊತ್ತಾಗಬೇಕು. ಪ್ರಮೋಷನ್ ಆದ ಹಾಗೆ ಸಂಬಳಗಳು, ಇನ್‌ಕ್ರಿಮೆಂಟ್‌ಗಳು ಮತ್ತು circumstantial benefits ಜಾಸ್ತಿ ಆಗುತ್ತಾ ಹೋಗುತ್ತದೆ. ಆದರೆ ಇಲ್ಲಿ reverse gear ಗೆ ಬರುತ್ತಿದೆ. ಹೈಯರ್ ಕ್ವಾಲಿಫಿಕೇಷನ್ ಇದೆ ಎನ್ನುವ ಕಾರಣಕ್ಕೆ ಪ್ರಮೋಟ್ ಮಾಡಿದ ಮೇಲೆ, ಅವರಿಗೆ ಕಾಲ ಕಾಲಕ್ಕೆ ಆ ಕೇಡರ್‌ಗೆ ಏನು ಸಿಗಬೇಕೋ ಆ ಇನ್‌ಕ್ರಿಮೆಂಟ್‌ಗಳನ್ನು ಕೊಡಬೇಕು. ಒಂದು ಹಂತದವರೆಗೆ ಪ್ರಮೋಷನ್ ಆದವರು ಮತ್ತು ಆಗದಿದ್ದವರ ವೇತನ ಸಮಾನವಾಗಿ ಓಡಿ, ಇವರಿಗೆ ಪ್ರಮೋಷನ್ ಆದಮೇಲೆ ಒಂದೆರಡು ವರ್ಷಗಳ ಕಾಲ ಜಾಸ್ತಿ ಕಂಡು ನಂತರ ಅವರದ್ದು stagnate ಆಗುತ್ತದೆ, annual increments ಸಿಗುವುದಿಲ್ಲ. ಅದರ ಪರಿಣಾಮ, ಯಾರಿಗೆ ಪ್ರಮೋಷನ್ ಆಗುವುದಿಲ್ಲವೋ ಅವರ ಸಂಬಳ ಜಾಸ್ತಿ ಆಗುತ್ತಾ ಹೋಗಿ ಕೊನೆಗೆ ಇಲ್ಲಿಗೆ ಬಂದು ನಿಂತುಕೊಳ್ಳುತ್ತದೆ. ಈ ರೀತಿ vague scale ಅನ್ನು time bound promotions implement ಮಾಡಬೇಕಾದರೆ ಅದಕ್ಕೊಂದು ವೈಜ್ಞಾನಿಕ ವಿಧಾನ ಇದೆ. ಅದು ಬಿಟ್ಟು ತಮಗೆ ಖುಷಿ ಬಂದ ಹಾಗೆ ಮಾಡುವ ಹಾಗಿಲ್ಲ. ಉದಾಹರಣೆಗೆ, ಶಾಸಕರಿದ್ದಾಗ ಒಂದು ಹಂತದ ವೇತನ, ಭತ್ಯೆ ಸಿಗುತ್ತದೆ. ಆದರೆ ಮಂತ್ರಿ ಆದಾಗ ಅವರ ವೇತನ ಶಾಸಕರ ವೇತನಕ್ಕಿಂತ ಜಾಸ್ತಿ ಆಗುತ್ತದೆಯೋ ಅಥವಾ ಕಡಿಮೆ ಆಗುತ್ತದೆಯೋ? ಇಲ್ಲಿ ನಮ್ಮನ್ನೂ

ಕೂಡ ಅನ್ವಯಿಸಿಕೊಂಡು ನೋಡಬೇಕು. ನಮ್ಮ ಸ್ಥಾನಮಾನ ಅಭಿವೃದ್ಧಿ ಆದ ಹಾಗೆ, ನಮ್ಮ ಎಲ್ಲಾ ಭತ್ಯೆಗಳು, ವೇತನಗಳು ಮತ್ತು ಸವಲತ್ತುಗಳು ವ್ಯತ್ಯಾಸ ಆಗುತ್ತದೆ. ಹಾಗಾದರೆ ಈ ಬಡ ಮೇಷ್ಟ್ರುಗಳು ಏನು ತಪ್ಪು ಮಾಡಿದ್ದಾರೆ? ಅವರಿಗೆ ನೀವು ಡಿಮೋಷನ್ ಎಂದು ಹೇಳಿಲ್ಲ. ಆದರೆ 3 ಇನ್‌ಕ್ರಿಮೆಂಟ್‌ಗಳು ಸಿಗಲಿಲ್ಲ. ಯಾರು ಪ್ರಮೋಷನ್ ತೆಗೆದುಕೊಂಡಿದ್ದಾರೋ ಅವರಿಗೆ ಕಡಿಮೆ ವೇತನ, ಯಾರು ಪ್ರಮೋಷನ್ ತೆಗೆದುಕೊಳ್ಳದೇ ಅಲ್ಲೇ ಉಳಿದಿದ್ದಾರೋ ಅವರಿಗೆ ಜಾಸ್ತಿ ವೇತನ. ತಮಗೆ ಕೊಡುವುದು ಕಷ್ಟ ಇದ್ದರೆ, ಟೆಕ್ನಿಕಲ್ ಆಗಿದ್ದರೆ, ಆ ಪ್ರಮೋಷನನ್ನು ರದ್ದು ಮಾಡಿ, ಆವತ್ತಿನಿಂದ ಅವರಿಗೆ ಸೀನಿಯಾರಿಟಿಯನ್ನು ಮತ್ತು ಇನ್‌ಕ್ರಿಮೆಂಟ್‌ಗಳನ್ನು ಕೊಟ್ಟುಬಿಡಿ. ನಮಗೆ ಪ್ರಮೋಷನ್ ಬೇಕು, social status ಗೋಸ್ಕರ ಸ್ಥಾನಮಾನಗಳು ಬೇಕು.

(ಮುಂದು....)

(743) 16.9.2021 1.20 ಪಿಕೆ:ವಿಕೆ

**ಶ್ರೀ ಆಯನೂರು ಮಂಜುನಾಥ್ (ಮುಂದುವರೆದಿದೆ)**

ನಮ್ಮ ಅಪಾಯಿಂಟ್‌ಮೆಂಟ್ ಒಂದು ರೀತಿ stagnant ಆಗಬಾರದು. ಅದು ಸಾಮಾಜಿಕವಾಗಿ ಬಂಧು-ಬಾಂಧವರ ಮಧ್ಯೆ ಗೌರವವನ್ನು ಸಂಪಾದನೆ ಮಾಡುತ್ತದೆ. ಗೌರವ ಸಂಪಾದನೆಗೋಸ್ಕರ ನಮ್ಮ ವೇತನ ಕಡಿಮೆ ಮಾಡಿಕೊಳ್ಳುವುದೆಂದರೆ, ಅರೆ ಹೊಟ್ಟೆಯಿಂದ ಬದುಕಬೇಕು ಎಂದಾದರೆ ಅಂತಹ ಒಣ ಗೌರವ ಅಗತ್ಯ ಇಲ್ಲ. ನಾವು ಲೇಬರ್ ಫೀಲ್ಡ್‌ನಲ್ಲಿ you may call anything. "Call me a fool. But pay me full" ಎನ್ನುವ ಮಾತನ್ನು ಹೇಳುತ್ತೇವೆ.

**ಶ್ರೀ ಎಸ್.ರುದ್ರೇಗೌಡ:-** "Call me thoty, pay me fifty" ಎಂದು ಇಂಗ್ಲಿಷ್‌ನಲ್ಲಿ ಒಂದು ಮಾತಿದೆ.

**ಶ್ರೀ ಆಯನೂರು ಮಂಜುನಾಥ್:-** ಮಾನ್ಯ ಸಭಾಪತಿಗಳೇ, ಇಲ್ಲಿ ಇವರಿಗೆ ಪ್ರೊಫೆಸರ್ ಹುದ್ದೆ ಕೊಟ್ಟು ಸಂಬಳ ಕಟ್ ಮಾಡುವುದು ಅಮಾನವೀಯವಾಗುತ್ತದೆ, ಕಾನೂನು ಬಾಹಿರವಾಗುತ್ತದೆ. ಇಲ್ಲಿ ಸರಿಸಮಾನವಾದ ವೇತನ ಕೊಡುವ ಜವಾಬ್ದಾರಿ ಇರಬೇಕು, ಅಧಿಕಾರಿ ವರ್ಗವಾಗಲಿ ಅಥವಾ ಮಂತ್ರಿ ವರ್ಗವಾಗಲಿ, ತಾವು ಉನ್ನತ ಹುದ್ದೆಗೆ ಹೋದಾಗ ಯಾವುದಾದರೂ ಕಾರಣಕ್ಕೆ ಸಂಬಳ ಕಡಿಮೆ ಆಗಿದ್ದರೆ ಇವರ ಸಂಬಳವನ್ನು ಕಡಿಮೆ

ಮಾಡಬಹುದು. ಹಾಗಲ್ಲದೇ, ತಮ್ಮ ತಮ್ಮ ಸ್ಥಾನ-ಮಾನ ಏರಿದ ಹಾಗೆ ತಮ್ಮ ಭತ್ಯೆಗಳು ಏರಿದ್ದರೆ ಇವರಿಗೂ ಕೊಡಬೇಕು ಎನ್ನುವ ವಾದವನ್ನು ಮಾಡಬೇಕಾಗುತ್ತದೆ. ಹೀಗೆ ಮಾಡಿದರೆ ಅಕ್ಷಮ್ಯ ಅಪರಾಧ ಎಂದು ಹೇಳಬೇಕಾಗುತ್ತದೆ. ಒಬ್ಬ ನೌಕರನಿಗೆ ಒಂದು ಇನ್‌ಕ್ರಿಮೆಂಟ್ ವ್ಯತ್ಯಾಸವಾದರೆ ಆತನ ನಿವೃತ್ತಿಯ ಹಂತದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಳ್ಳುತ್ತಾನೆ. ಮೇಲ್ನೋಟಕ್ಕೆ ಕೇವಲ ಒಂದೆರಡು ಇನ್‌ಕ್ರಿಮೆಂಟ್ ಎಂದು ಹೇಳಬಹುದು. ಆದರೆ ಒಟ್ಟು ಮೊತ್ತ circumstantial benefits ಅವೆಲ್ಲವನ್ನೂ ತೆಗೆದುಕೊಂಡಾಗ ರಿಟೈರ್‌ಮೆಂಟ್ ಅವಧಿಯಲ್ಲಿ ಲಕ್ಷಾಂತರ ರೂಪಾಯಿಗಳ ನಷ್ಟಕ್ಕೆ ಆ ನೌಕರ ಒಳಗಾಗುತ್ತಾನೆ. ಅಂತಹ ಘೋರ ಅನ್ಯಾಯ ಸರ್ಕಾರದ ಕಡೆಯಿಂದ ಆಗಬಾರದು. ಅದನ್ನು ಸರಿಪಡಿಸಿ ಕೊಡಬೇಕೆಂದು ಒತ್ತಾಯ ಮಾಡುತ್ತೇನೆ.

**ಡಾ: ವೈ.ಎ.ನಾರಾಯಣಸ್ವಾಮಿ (ಶಿಕ್ಷಕರ ಕ್ಷೇತ್ರ):-** ಮಾನ್ಯ ಸಭಾಪತಿಗಳೇ, ಈ ವಿಚಾರದ ಬಗ್ಗೆ ಮಾನ್ಯ ನಮೋಶಿಯವರು ಮತ್ತು ಮಾನ್ಯ ಮಂಜುನಾಥ್‌ವರು ವಿಸ್ತಾರವಾಗಿ ಮಾತನಾಡಿದ್ದಾರೆ. ಪ್ರೈಮರಿ ಸ್ಕೂಲ್‌ನಿಂದ ಹೈಸ್ಕೂಲ್‌ಗೆ ಪ್ರಮೋಷನ್ ಆಗಿ ಇರುವವರು ಸಂಖ್ಯೆ ಸುಮಾರು 14-15 ಸಾವಿರ ಇದ್ದು ಹೈಸ್ಕೂಲ್‌ನಿಂದ ಪಿಯು ಕಾಲೇಜಿಗೆ ಪ್ರಮೋಷನ್ ಆಗಿರುವವರ ಸಂಖ್ಯೆ ಸುಮಾರು 2500-2700 ಜನ ಇದ್ದಾರೆ. ಇವರೆಲ್ಲರಿಗೂ ಕೇವಲ ಸಂಬಳ ಕಡಿಮೆಯಾಗಿಲ್ಲ. ಸಮಾಜದಲ್ಲಿ ಅವಮಾನವಾಗಿದೆ. ತಾವೂ ಇದರ ಪರ ಹೋರಾಟ ಮಾಡಿಕೊಂಡು ಬಂದಿದ್ದಾರೆ. This is the big failure in using a commonsense by the Finance Department. ಮಾನ್ಯ ನಮೋಶಿಯವರು ವೇತನ ಆಯೋಗವನ್ನು ಏಕೆ ರಚನೆ ಮಾಡುತ್ತಾರೆ ಎನ್ನುವ ಬಗ್ಗೆ ವಿಸ್ತಾರವಾಗಿ ಮಾತನಾಡಿದ್ದಾರೆ. ಮಾನ್ಯ ಆಯನೂರು ಮಂಜುನಾಥ್‌ವರು ಮಾತನಾಡುತ್ತಾ, ಎಂಎಲ್‌ಎ ಆದಮೇಲೆ ಒಂದು ಕೇಡರ್ ಆಗಿದ್ದು, ಮಿನಿಸ್ಟರ್ ಆದಮೇಲೆ ಆ ಕೇಡರ್‌ನಲ್ಲಿ ಸಂಬಳ ಕಡಿಮೆ ಆಗುತ್ತದೆಯೇ ಎಂದು ಮತ್ತು ಸ್ಥಾನಮಾನಕ್ಕೆ ತಕ್ಕ ಸಂಬಳ ಕೊಡಬೇಕಾಗುತ್ತದೆ ಎಂದು ಹೇಳಿದರು. 14-15 ಸಾವಿರ ಜನ ಹೈಸ್ಕೂಲ್ ಶಿಕ್ಷಕರು ಯಾವ ಮಾನಸಿಕತೆಯಿಂದ ಕೆಲಸ ಮಾಡುತ್ತಿರುತ್ತಾರೆ? ಅವರಿಗಿಂತ ಪ್ರಮೋಷನ್ ಆಗದೇ ಇದ್ದಿದ್ದರೆ, ಪ್ರೈಮರಿ ಸ್ಕೂಲ್‌ನಲ್ಲೇ ಕೆಲಸ ಮಾಡುತ್ತಾ ಇದ್ದಿದ್ದರೆ ರೂ. 7-8 ಸಾವಿರ ಸಂಬಳ ಜಾಸ್ತಿ ಬರುತ್ತಿತ್ತು. ಹೈಸ್ಕೂಲ್‌ನಿಂದ ಪಿ.ಯು. ಕಾಲೇಜಿಗೆ ಹೋಗದೇ ಇದ್ದಿದ್ದರೆ ರೂ. 10 ಸಾವಿರ ಸಂಬಳ ಜಾಸ್ತಿ ಬರುತ್ತಿತ್ತು. ರೂ. 10 ಸಾವಿರ ಸಂಬಳ ಕಳೆದುಕೊಂಡು, ಮಾನ-ಮರ್ಯಾದೆ ಕಳೆದುಕೊಂಡು ಯಾವ ವ್ಯಕ್ತಿ ತಾನೇ ಸ್ವಾಭಿಮಾನದಿಂದ ಕೆಲಸ ಮಾಡುವುದಕ್ಕೆ ಸಾಧ್ಯ? ದಯವಿಟ್ಟು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ನಮ್ಮ ಶಿಕ್ಷಣ ಇಲಾಖೆಗೆ ಟೋಪಿ ಹಾಕುವ ಇಲಾಖೆ ಎಂದರೆ

ಅದು ಆರ್ಥಿಕ ಇಲಾಖೆ. ಮಾನ್ಯ ಸಭಾಪತಿಗಳೆ, 30 ವರ್ಷದಿಂದ ಇದೇ ಸದನದಲ್ಲಿರುವ ತಾವುಗಳು ಎಲ್ಲವನ್ನೂ ನೋಡಿದ್ದೀರಿ. ನಾವೂ ಕೂಡ ನೋಡುತ್ತಿದ್ದೇವೆ. ಏನಾದರೂ complicate ಆದ ತಕ್ಷಣ ಅದು ಎಫ್‌ಡಿಗೆ ಹೋಗಿ ಬರಲಿ ಎಂದು ಹೇಳುತ್ತಾರೆ. ಒಂದು ಸಣ್ಣದಾಗಿ ಮೀಟಿಂಗ್ ಮಾಡುವುದು, ತುಟಿಗೆ ಬೆಲ್ಲ ಹಚ್ಚುವುದು, ಮೀಟಿಂಗ್ ಆದಮೇಲೆ ಮುಂದಿನ ಅಧಿವೇಶನದ ತನಕ ಕಾಯುವುದು. ಇದರ ಫಲಿತಾಂಶ ಶೂನ್ಯ. ಈ ಹೋರಾಟ 20 ವರ್ಷದಿಂದ ಇದೆ. ಈ ಬಗ್ಗೆ ಎಲ್ಲಾ ವಿಚಾರ ತಮಗೆ ಗೊತ್ತಿದೆ, ತಾವು ಕೂಡ ಹೋರಾಟ ಮಾಡಿಕೊಂಡು ಬಂದಿದ್ದೀರಿ. ಎಲ್ಲರ ಅಭಿಪ್ರಾಯ ಇದರ ಪರವಾಗಿಯೇ ಇದೆ. ಇವರಿಗೆ ಗೌರವ ಸ್ಥಾನಮಾನದ ಜೊತೆಗೆ ಸಂಬಳವನ್ನೂ ಜಾಸ್ತಿ ಮಾಡಬೇಕು. ವೇತನ ಆಯೋಗದ ಶಿಫಾರಸ್ಸನ್ನು ಅವರು ಒಪ್ಪಿಕೊಳ್ಳಬೇಕು. ವೇತನ ಆಯೋಗ ಶಿಫಾರಸ್ಸು ಮಾಡುವ ಎಲ್ಲವನ್ನೂ ಒಪ್ಪಿಕೊಂಡು ಇದನ್ನು ಮಾತ್ರ ರಿಜೆಕ್ಟ್ ಮಾಡಿ ಕಳುಹಿಸುತ್ತಾರೆ. ಹೊಸದಾಗಿ ನಿಯುಕ್ತರಾಗಿರುವ ಮಂತ್ರಿಗಳಿಗೆ ಎಫ್‌ಡಿ ಯವರು ಎಷ್ಟು ಟ್ರೋಪಿ ಹಾಕುತ್ತಾರೋ ಗೊತ್ತಿಲ್ಲ. ದಯವಿಟ್ಟು ಅವರ ಮೇಲೆ fully depend ಆಗುವುದಕ್ಕೆ ಹೋಗಬೇಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ತಾವು ಸ್ವಲ್ಪ ಗಟ್ಟಿಯಾಗಿ ಅವರನ್ನು ಹ್ಯಾಂಡಲ್ ಮಾಡಿದಾಗ ಮಾತ್ರ ಈ ಸಮಸ್ಯೆ ಪರಿಹಾರವಾಗುತ್ತದೆ. ಈ ಸಮಸ್ಯೆಯನ್ನು ಪರಿಹಾರ ಮಾಡಬೇಕು, ಕಾಲಮೀತಿ ಒಳಗೆ, 10, 15, 20, 25 ಟೈಮ್ ಬೌಂಡನ್ನು ಕೊಟ್ಟು, ಅವರು ಗೌರವವಾಗಿ ಕೆಲಸ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು. ಇಲ್ಲದೇ ಇದ್ದರೆ ಪೈಮರಿ ಮತ್ತು ಹೈಸ್ಕೂಲ್‌ಗೆ ಏನು 50:50 ರೆಶೋ ಇದೆಯೋ ಆ ಪ್ರಕಾರ ಯಾರೂ ಪ್ರಮೋಷನ್ ತೆಗೆದುಕೊಳ್ಳುವುದಿಲ್ಲ. ಈಗಾಗಲೇ ಪಿ.ಯು ಕಾಲೇಜುಗಳಿಗೆ ಪ್ರಮೋಷನ್ ಪಡೆದುಕೊಂಡು ಹೋಗಿರುವವರ ಅವಧಿ 7 ವರ್ಷವಾಗಿದೆ. ಪ್ರಸ್ತುತ ಯಾರೂ ಪ್ರಮೋಷನ್ ತೆಗೆದುಕೊಳ್ಳುತ್ತಿಲ್ಲ. ಒಂದು ಕಡೆ ಅವರಿಗೆ ಬಹಳ ಮೋಸ ಆಗಿದೆ. ಪಿ.ಯು. ಇಲಾಖೆಯವರು ಸುಮಾರು 2000 ಹುದ್ದೆಗಳನ್ನು ತುಂಬಿ ಕೊಳ್ಳದೇ ನೇರ ನೇಮಕಾತಿಗೆ ಕೊಟ್ಟುಬಿಟ್ಟಿದ್ದಾರೆ. ನಿನ್ನೆ ಇದರ ಬಗ್ಗೆ ಚರ್ಚೆಯಾಗಿದೆ. ಇದು ಇದೇ ರೀತಿ ಮುಂದುವರೆದರೆ ನಿಜವಾಗಲೂ ಪ್ರೈಮರ ಸ್ಕೂಲ್‌ನಿಂದ ಅಥವಾ ಹೈಸ್ಕೂಲ್‌ನಿಂದ ಪಿ.ಯು ಕಾಲೇಜಿಗಾಗಲಿ ಪ್ರಮೋಷನ್ ತೆಗೆದುಕೊಳ್ಳುವುದಕ್ಕೆ ಸಿದ್ಧವಿರುವುದಿಲ್ಲ. ಅವರ ಮಾನಸಿಕತೆ ಆ ಮಟ್ಟಕ್ಕೆ ಬಂದುಬಿಟ್ಟಿದೆ. ದಯವಿಟ್ಟು ಅವರಿಗೆ ಗೌರವ ಕೊಟ್ಟು ಕೆಲಸ ಮಾಡಿಸುವಂತಹ ದಿಸೆಯಲ್ಲಿ ಯೋಚನೆ ಮಾಡಬೇಕು ಎಂದು ಸರ್ಕಾರವನ್ನು ಕೇಳಿಕೊಳ್ಳುತ್ತೇನೆ.

**ಶ್ರೀ ಅ. ದೇವೇಗೌಡ(ಪದವೀಧರ ಕ್ಷೇತ್ರ):-** ಮಾನ್ಯ ಸಭಾಪತಿಗಳೆ, ಈಗಾಗಲೇ ನಮ್ಮ ಹಿರಿಯ ಶಾಸಕರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಮೊನ್ನೆಯೂ ಸಹ ಎಲ್ಲಾ ಸಂಘದವರು ಬಂದು ಭೇಟಿಯಾಗಿದ್ದಾರೆ. ಪ್ರತಿಯೊಬ್ಬರು ಈ ಸಮಸ್ಯೆಯನ್ನು ಜಿಲ್ಲೆಯಿಂದ ಜಿಲ್ಲೆಗೆ ಈ ಸಮಸ್ಯೆಯನ್ನು ಕಟ್ಟಿಕೊಂಡು ಓಡಾಡುತ್ತಿದ್ದಾರೆ. ತಕ್ಷಣ ಈ ಸಮಸ್ಯೆ ಪರಿಹಾರ ಆಗಬೇಕು. ಇದು ಶಿಕ್ಷಣಕ್ಕೆ ಕುಂದು ಬರುವ ಕೆಲಸವಾಗಿದೆ. ಪ್ರೈಮರಿ ಸ್ಕೂಲ್‌ನಿಂದ ಹೈಸ್ಕೂಲ್‌ಗೆ ಹೋದವರು ಮತ್ತು ಹೈಸ್ಕೂಲ್‌ನಿಂದ ಪಿ.ಯು. ಕಾಲೇಜಿಗೆ ಹೋದವರು 9 ವರ್ಷ ಸರ್ವಿಸ್ ಮುಗಿಸಿ ಅವರಿಗೆ ಪ್ರಮೋಷನ್ ಬಂದರೆ ಒಂದು ಇನ್‌ಕ್ರಿಮೆಂಟ್ ತಪ್ಪಿ ಹೋಗುತ್ತದೆ. ಕೆಲವರಿಗೆ 15 ವರ್ಷವಾದರೂ ಇನ್‌ಕ್ರಿಮೆಂಟ್ ಬಂದಿಲ್ಲ. ಇದೇರಿತೆ ಪಿ.ಯು. ಕಾಲೇಜಿಗೆ ಪ್ರಮೋಷನ್ ಆಗಿ ಹೋದಾಗ ಅವರಿಗೆ 25 ವರ್ಷದ ಟೈಮ್‌ಬೌಂಡ್ ಬರುತ್ತಿಲ್ಲ. ಇದರಿಂದ, ಬಳ್ಳಾರಿ, ಬೀದರ್, ಮಂಡ್ಯ, ಮೈಸೂರು ಇತ್ಯಾದಿ ಕಡೆಗಳಿಂದ ಬಂದಿರುವ ಇವರು ಶಾಸಕರ ಭವನದ ಹತ್ತಿರ ಕಾಯುತ್ತಿದ್ದು, ದಿನಾಗಲೂ ಒತ್ತಾಯ ಮಾಡುತ್ತಿರುವುದನ್ನು ತಾವು ನೋಡಿದ್ದೀರಿ. ಮಾನ್ಯ ನಾರಾಯಣಸ್ವಾಮಿಯವರು ಹೇಳಿದ ಹಾಗೆ, ಆರ್ಥಿಕ ಇಲಾಖೆಗೆ ಕಡತ ಹೋಗುವುದು-ಬರುವುದು ಇದೇ ಆಗುತ್ತಿದೆ. ಎಫ್‌ಡಿ ಯವರಿಗೆ ತಾವು ಮತ್ತು ಸಚಿವರೂ ಒಂದು ಸಲ ಕರೆದು, ಶಿಕ್ಷಣ ಇಲಾಖೆಗೆ ಸುತ್ತೊಂದರೆ ಆಗದ ಹಾಗೆ ವ್ಯವಸ್ಥೆ ಮಾಡಿಕೊಡಬೇಕೆಂದು ನಿರ್ದೇಶನ ಕೊಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ.

**ಶ್ರೀ ಎಸ್.ವಿ.ಸಂಕನೂರ (ಪದವೀಧರ ಕ್ಷೇತ್ರ):-** ಮಾನ್ಯ ಸಭಾಪತಿಗಳೆ, ಪ್ರೈಮರಿ ಸ್ಕೂಲ್‌ನ ಶಿಕ್ಷಕರು ಹೈಸ್ಕೂಲ್‌ಗೆ ಪ್ರಮೋಷನ್ ಆದಾಗ ಮತ್ತು ಹೈಸ್ಕೂಲ್ ಶಿಕ್ಷಕರು ಪಿ.ಯು.ಗೆ ಪ್ರಮೋಷನ್ ಆದಾಗ ವೇತನದಲ್ಲಿ ತಾರತಮ್ಯ ಆಗುತ್ತದೆ, ವೇತನದಲ್ಲಿ ಅನ್ಯಾಯವಾಗುತ್ತದೆ ಎಂದು ಏನು ಇವತ್ತು ಚರ್ಚೆ ನಡೆಯುತ್ತಿದೆಯೋ ಇದು ಮೊದಲ ಬಾರಿ ಚರ್ಚೆ ಆಗುತ್ತಿರುವಂಥದಲ್ಲ. ಈ ಕುರಿತು ಮಾನ್ಯ ಕಿಮ್ಮೆನೆ ರತ್ನಾಕರ್, ಮಾನ್ಯ ತನ್ನೀರ್ ಸೇರ್ ಮತ್ತು ಮಾನ್ಯ ಸುರೇಶ್ ಕುಮಾರ್‌ರವರು ಸಚಿವರಾಗಿದ್ದ ಸಂದರ್ಭದಲ್ಲೂ ಗಂಟೆ-ಗಟ್ಟಲೆ ಚರ್ಚೆಯಾಗಿದೆ. ಚರ್ಚೆ ಆದಂತಹ ಸಂದರ್ಭದಲ್ಲಿ ಎಲ್ಲಾ ಸಚಿವರುಗಳು, ತಾವು ಹೇಳುತ್ತಿರುವುದು ಸರಿಯಿದೆ, ಪ್ರಮೋಷನ್ ಆದಾಗ ಪಗಾರ್ ಜಾಸ್ತಿ ಆಗಬೇಕಾಗಿತ್ತು, ಪ್ರಮೋಷನ್ ತೆಗೆದುಕೊಂಡವರಿಗೆ ಸಂಬಳ ಕಡಿಮೆ ಇರುತ್ತದೆ; ಪ್ರಮೋಷನ್ ತೆಗೆದುಕೊಳ್ಳದೇ ಇರುವವರಿಗೆ ಸಂಬಳ ಜಾಸ್ತಿ ಇರುತ್ತದೆ; ಪ್ರಮೋಷನ್ ತೆಗೆದುಕೊಂಡವರಿಗೆ ಈ ವ್ಯವಸ್ಥೆ ಒಂದು ಶಾಪವಾಗಿದೆ; ಇದನ್ನು ಸರಿಪಡಿಸಬೇಕು ಎಂದು ಒಪ್ಪಿಕೊಳ್ಳುತ್ತಾರೆ. ಆದಾಗ್ಯೂ ಕೂಡ ಇವತ್ತಿನವರೆಗೆ ಯಾರೂ ಇದನ್ನು ಸರಿಪಡಿಸುವುದಕ್ಕೆ ಹೋಗಲಿಲ್ಲ. ಇದು ಬಹಳ ಖೇದಕರವಾದ ಸಂಗತಿಯಾಗಿದೆ. ಇದನ್ನು ಏಕೆ ಸರಿಪಡಿಸುವುದಕ್ಕೆ ಆಗಲಿಲ್ಲ ಎನ್ನುವುದಕ್ಕೆ

ಎರಡು ಕಾರಣಗಳಿವೆ. ಒಂದನೆಯದು, ಟೈಮ್‌ಬೌಂಡ್ ಪ್ರಮೋಷನ್‌ಗೆ ಸಂಬಂಧಪಟ್ಟಂತೆ ಆರ್ಥಿಕ ಇಲಾಖೆಯವರು ಏನು ಆದೇಶ ಹೊರಡಿಸಿದ್ದಾರೋ ಆ ಆದೇಶದಲ್ಲೇ ಲೋಪದೋಷ ಇದೆ. ಎರಡನೆಯದು, ಕೆ.ಸಿ.ಎಸ್.ಆರ್.ನಲ್ಲೂ ಲೋಪದೋಷ ಇದೆ. ಇವೆರಡು ಸರಿಪಡಿಸದೇ ಈ ಸಮಸ್ಯೆ ಬಗೆಹರಿಯುವುದಿಲ್ಲ. ಟೈಮ್‌ಬೌಂಡ್, ಪ್ರಮೋಷನ್ ಬಗ್ಗೆ ಏನು ಆದೇಶ ಹೊರಡಿಸಿದ್ದಾರೋ ಅದರಲ್ಲಿ, 20 ವರ್ಷಗಳವರೆಗೆ ಯಾವುದೇ ಪದೋನ್ನತಿ ಪಡೆದುಕೊಳ್ಳಲಾರದವರಿಗೆ ಟೈಮ್‌ಬೌಂಡ್ ಪ್ರಮೋಷನ್ ಕೊಡಬೇಕು; ಇನ್‌ಕ್ರಿಮೆಂಟ್ ಕೊಡಬೇಕು ಎಂದಿದೆ. ಇದು ಹೇಗೆ ಸರಿ ಹೋಗುತ್ತದೆ? ಪ್ರೈಮರಿ ಸ್ಕೂಲ್‌ನಲ್ಲಿ 9 ವರ್ಷ ಕೆಲಸ ಮಾಡಿದವನು ಪ್ರಮೋಷನ್ ಆಗಿ ಹೈಸ್ಕೂಲ್‌ಗೆ ಬರುತ್ತಾನೆ. 9 ವರ್ಷ ಪ್ರೈಮರಿ ಶಾಲೆಯಲ್ಲಿ ಸೇವೆ ಮಾಡಿರುತ್ತಾನೆ. ಹೈಸ್ಕೂಲಿಗೆ ಬಂದ ಮೇಲೆ ಮತ್ತೆ 10 ವರ್ಷದ ಮೇಲೆ ಟೈಮ್‌ಬೌಂಡ್ ತೆಗೆದುಕೊಳ್ಳುತ್ತಾನೆ. 15 ವರ್ಷ ಹೈಸ್ಕೂಲ್‌ನಲ್ಲಿದ್ದು 16ನೇ ವರ್ಷಕ್ಕೆ ಜ್ಯೂನಿಯರ್ ಲೆಕ್ಚರರ್ ಆಗುತ್ತಾರೆ. ಅಲ್ಲಿಂದ ಆತನಿಗೆ 20 ವರ್ಷ ಆದ ಮೇಲೆ ಟೈಮ್‌ಬೌಂಡ್ ಪ್ರಮೋಷನ್ ಕೊಡುತ್ತಾರೆ. ಈಗೇನು ಎಫ್‌ಡಿಲಿಯವರು, 'ಒಂದೇ ಕೇಡರ್‌ನಲ್ಲಿ ಪದೋನ್ನತಿ ಇಲ್ಲದೇ ಕೆಲಸ ಮಾಡುತ್ತಾರೋ' ಎಂದು ಹೇಳಿರುವುದನ್ನು ತೆಗೆದು ಹಾಕಬೇಕು. ಇದನ್ನು ತೆಗೆದು ಹಾಕಿದರೆ ಈ ಸಮಸ್ಯೆ ಪರಿಹಾರವಾಗುತ್ತದೆ. ಕೆ.ಸಿ.ಎಸ್.ಆರ್.ನಲ್ಲಿ, ವೇತನ ತಾರತಮ್ಯ ಆದಾಗ ಸ್ವೆಪ್ ಅಪ್ ಮಾಡಿ ಆ ಸಮಸ್ಯೆಯನ್ನು ಪರಿಹರಿಸಬೇಕು ಎನ್ನುವ ಅಂಶ ಇದೆ. ಅದೂ ಬದಲಾವಣೆ ಆಗಬೇಕು.

(ಮುಂದು..)

(744) 16-9-2021 1.30 DS-VK

### **ಶ್ರೀ ಎಸ್.ವಿ.ಸಂಕನೂರ(ಮುಂದು):-**

ಇಲ್ಲಿ ಒಂದೇ ಕೇಡರ್‌ನವರು ಇಲ್ಲ. ಪದೋನ್ನತಿ ಹೊಂದಿರುವವರನ್ನು ಕೂಡ step up ಮಾಡಬೇಕು. ಅಲ್ಲಿ ಕೂಡ ಲೋಪದೋಷಗಳಿವೆ. ಜಿ.ಓ. ಮತ್ತು ಕೆ.ಸಿ.ಎಸ್.ಆರ್., ಇವೆರಡರಲ್ಲಿರುವಂತಹ ಲೋಪದೋಷಗಳನ್ನು, ಷರತ್ತುಗಳನ್ನು ತೆಗೆಯುವವರೆಗೆ ಈ ಸಮಸ್ಯೆ ಬಗೆಹರಿಯುವುದಿಲ್ಲ. ಅದಕ್ಕೆ ನಾನು ಮಾನ್ಯ ಸಚಿವರಿಗೆ ವಿನಂತಿ ಮಾಡಿಕೊಳ್ಳುವುದೇನೆಂದರೆ, ಜಿ.ಓ.ಸಿ. ಸಮಸ್ಯೆ ಬಂದಾಗ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಆರ್ಥಿಕ ಇಲಾಖೆಯವರನ್ನು, ಡಿಪಿಎಆರ್‌ನವರು ಮತ್ತು ಶಿಕ್ಷಣ ಇಲಾಖೆಯವರನ್ನು ಕರೆದು ಈ ಸಮಸ್ಯೆಗೆ ಪರಿಹಾರ ಕಂಡುಕೊಡುತ್ತೇವೆಂದು ಹೇಳಿದ್ದಾರೆ. ಮಾನ್ಯ ಸಚಿವರು ಕರೆದರೂ ಕೂಡ ಆರ್ಥಿಕ ಇಲಾಖೆಯವರು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಈ ಸಮಸ್ಯೆ

ಶಾಶ್ವತವಾಗಿ ಬಗೆಹರಿಯಬೇಕೆಂದರೆ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಆರ್ಥಿಕ ಇಲಾಖೆ, ಡಿಪಿಎಆರ್, ಕಾನೂನು ಇಲಾಖೆ, ಇನ್ನಿತರ ಸಂಬಂಧಪಟ್ಟ ಇಲಾಖೆಯವರನ್ನು ಕರೆದು ಸಭೆ ಮಾಡಿ ಇದಕ್ಕೆ ಅಂತಿಮ ಪರಿಹಾರ ಕೊಡಬೇಕೆಂದು ನಾನು ಒತ್ತಾಯ ಮಾಡುತ್ತೇನೆ.

**ಶ್ರೀ ಕೆ.ಟಿ.ಶ್ರೀಕಂಠೇಗೌಡ(ಪದವೀಧರರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಈಗಾಗಲೇ ಆಡಳಿತ ಪಕ್ಷದ ಐದು ಜನ ಸದಸ್ಯರುಗಳು ಈ ಸಮಸ್ಯೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಈ ವಿಚಾರದಲ್ಲಿ ತಮಗೆ ಆಳವಾದ ಅನುಭವವಿದೆ. ಇದನ್ನು ಬಹು ಇನ್ನು ಎಳೆದುಕೊಂಡು ಹೋಗುತ್ತಿದ್ದಾರೆಯೋ ಗೊತ್ತಿಲ್ಲ. ಮಾನ್ಯ ಸಂಕನೂರಧಿಕಾರಿ ಆರ್ಥಿಕ ಇಲಾಖೆಯ ಸುತ್ತೋಲೆ ಮತ್ತು ಕೆ.ಸಿ.ಎಸ್.ಆರ್.ನಲ್ಲಿ ಬದಲಾವಣೆ ಮಾಡಬೇಕೆಂದು ಹೇಳಿದರು. ಹಣಕಾಸು ಇಲಾಖೆಯವರು ಒಂದು ವಿಚಾರವನ್ನು ಹೇಳುತ್ತಿದ್ದಾರೆ, ನಿಮಗೇನಾದರೂ ಕಾಲಮಿತಿ ಬಡ್ಡಿಯನ್ನು continuous service ಮೇಲೆ ಕೊಟ್ಟರೆ 64 ಇಲಾಖೆಗಳಿಗೂ ಕೊಡಬೇಕೆಂದು ಹೇಳುತ್ತಾರೆ. ನಾನು ಆಳವಾದ ಒಂದು ಸತ್ಯವನ್ನು ಹೇಳುತ್ತೇನೆ. 64-65 ಇಲಾಖೆಗಳ ಬಡ್ಡಿಯನ್ನು ಶಿಕ್ಷಣ ಇಲಾಖೆಯ ಬಡ್ಡಿಗೇ ಹೋಲಿಕೆ ಮಾಡುವುದಕ್ಕಾಗುವುದಿಲ್ಲ. ಇದನ್ನು ಹಣಕಾಸು ಇಲಾಖೆಯ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಬೇರೆ ಇಲಾಖೆಯಲ್ಲಿ ಸೀನಿಯಾರಿಟಿ ಮೇಲೆ ಎಸ್‌ಡಿಸಿ ಇದ್ದವರು ಎಫ್‌ಡಿಸಿ ಆಗುತ್ತಾರೆ. ಎಫ್‌ಡಿಸಿ ಇದ್ದವರು ಸೂಪರಿಂಟೆಂಡೆಂಟ್ ಆಗುತ್ತಾರೆ. ಸೂಪರಿಂಟೆಂಡೆಂಟ್ ಶಾಖಾಧಿಕಾರಿ ಆಗುತ್ತಾರೆ. ಇಲ್ಲಿ ಆ ರೀತಿ ಬಡ್ಡಿಯನ್ನು ಕೊಡುವುದಿಲ್ಲ. With additional qualification ಕೊಡುತ್ತೀರಿ. ಬಿಎಸ್‌ಸಿ, ಟಿಸಿಹೆಚ್ ಮಾಡಿದವನು ಮೂರು ವರ್ಷ ಬಿಎಸ್‌ಸಿ, ಎರಡು ವರ್ಷ ಬಿಎಡ್, ಈ ರೀತಿ ಐದು ವರ್ಷ ಓದಿದವನಿಗೆ ಇಲ್ಲಿ ಬಡ್ಡಿಯನ್ನು ಕೊಡುವುದು. ಪ್ರೌಢ ಶಾಲೆಯಲ್ಲಿ ಬಿಎಸ್‌ಸಿ, ಬಿಎಡ್ ಮಾಡಿದವನು ಮತ್ತೆ ಎರಡು ವರ್ಷ ಪಿ.ಜಿ., ಎಂ.ಎ. ಮಾಡಿದ ಮೇಲೆ ಬಡ್ಡಿಯನ್ನು ಕೊಡುತ್ತೀರಿ. ಬೇರೆ ಇಲಾಖೆಗಳಲ್ಲಿ there is no additional education qualification required. ಅಲ್ಲಿ ಹೆಚ್ಚಿನ ವಿದ್ಯಾರ್ಹತೆ ಹೊಂದಿದರೂ ಕೂಡ ಬಡ್ಡಿಯನ್ನು ಕೊಡುವುದಿಲ್ಲ. ಇಲ್ಲಿ ಹೆಚ್ಚಿನ ವಿದ್ಯಾರ್ಹತೆ ಕಾರಣಕ್ಕಾಗಿ ಬಡ್ಡಿಯನ್ನು ಕೊಡುತ್ತಾರೆ. ಅದನ್ನು ಮರೆತು ಇಡೀ 65 ಇಲಾಖೆಗಳಿಗೆ ತುಲನೆ ಮಾಡಿ ಹೇಳುತ್ತಾರೆ. ಈ ದುರಂತ ಎಲ್ಲಿಯವರೆಗೆ ಹೋಗಿದೆ ಎಂದರೆ, ನನ್ನ ಕಡೆ ಎರಡು ಪ್ರಕರಣಗಳಿವೆ. ಶ್ರೀ ರಾಜಣ್ಣ ಎನ್ನುವವರು ಪ್ರೌಢಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿ ಸೇರಿದರು. ಅವರು ಪ್ರೌಢಶಾಲೆಯಲ್ಲಿ ಶಿಕ್ಷಕರು, ಅವರಿಗೆ ಬೇಸಿಕ್ 64,050 ರೂಪಾಯಿ. ಮತ್ತೊಬ್ಬರು ಪಿ.ಯು. ಕಾಲೇಜಿಗೆ ಉಪನ್ಯಾಸಕರಾಗಿ ಬಂದರು, ಅವರಿಗೆ

61,150 ರೂಪಾಯಿ ಬೇಸಿಕ್. 1994 ರಲ್ಲಿ ಇಬ್ಬರು ಒಂದೇ ದಿನ ಸೇರಿದ್ದಾರೆ. ಪ್ರೌಢಶಾಲೆಯಲ್ಲಿರುವವರಿಗೆ ಈಗ 64,050 ರೂಪಾಯಿ ಮೂಲ ವೇತನ. ಪಿ.ಯು. ಕಾಲೇಜಿಗೆ ಬಡ್ಡಿಯನ್ನು ತೆಗೆದುಕೊಂಡು ಎರಡು ವರ್ಷ ಹೆಚ್ಚಾಗಿ ಓದಿದ್ದಾರಲ್ಲ, ಅವರಿಗೆ ಹಣಕಾಸು ಇಲಾಖೆ, ಶಿಕ್ಷಣ ಇಲಾಖೆ ಕೊಟ್ಟಿರುವ ಬಹುಮಾನ 61,150 ರೂಪಾಯಿಗಳ ಮೂಲ ವೇತನ. ಅಂದರೆ, 2,900 ರೂಪಾಯಿ ಬೇಸಿಕ್‌ನಲ್ಲಿ ಕಡಿಮೆ. ಒಟ್ಟು ವೇತನದಲ್ಲಿ 5 ರಿಂದ 6 ಸಾವಿರ ರೂಪಾಯಿ ಕಡಿಮೆಯಾಗುತ್ತದೆ. ಎರಡು ವರ್ಷ ಹೆಚ್ಚಿಗೆ ಓದಿರುವುದಕ್ಕೆ, ಬಡ್ಡಿಯನ್ನು ತೆಗೆದುಕೊಂಡಿರುವುದಕ್ಕೆ ಈ ಶಿಕ್ಷೆಯೇ? ಅವರಿಬ್ಬರು ಸೇರಿರುವುದು ಒಂದೇ ದಿನಾಂಕ. ಅವನು ಅಲ್ಲೇ ಇದ್ದಾನೆ. ಅವನಿಗೆ 10, 15, 20, 25, ವರ್ಷಗಳ ಕಾಲಮಿತಿ ವೇತನ ಬಡ್ಡಿಯನ್ನು ಕೊಟ್ಟಿದ್ದಾರೆ. ಇವರಿಗೆ ಒಂದೇ ಒಂದು ಇಂಕ್ರಿಮೆಂಟ್ ಕೊಟ್ಟು fitment ಮಾಡಿಬಿಟ್ಟಿದ್ದೀರಿ. ಒಂದೇ ದಿನ ಸೇವೆಗೆ ಸೇರಿದ್ದಾರೆ. ಪ್ರೌಢಶಾಲೆಯಲ್ಲಿರುವ ಅವರ ಜೊತೆಗಾರ ಹೆಚ್ಚು ಸಂಬಳ ತೆಗೆದುಕೊಳ್ಳುತ್ತಿದ್ದಾರೆ. ಪಿ.ಯು. ಕಾಲೇಜಿನ ಉಪನ್ಯಾಸಕ ಹೆಚ್ಚು ಓದಿ, ಬಡ್ಡಿಯನ್ನು ತೆಗೆದುಕೊಂಡು ಕಡಿಮೆ ಸಂಬಳ ತೆಗೆದುಕೊಳ್ಳುತ್ತಿದ್ದಾರೆ. ಇದು ವಿಪರ್ಯಾಸ.

ನಾನು ಮಂಡ್ಯದ ಒಂದು ಘಟನೆ ಹೇಳಿಬಿಡುತ್ತೇನೆ. ಇದು ಗಂಡ-ಹೆಂಡತಿ ಪ್ರಕರಣ. ಗಂಡ ಶ್ರೀ ಎಸ್.ಕೃಷ್ಣೇಗೌಡ ಎನ್ನುವವರು ಪ್ರೌಢಶಾಲೆಯ ಶಿಕ್ಷಕನಾಗಿ ಸೇರುತ್ತಾರೆ. ಅವರು ಬಿಎ, ಬಿಎಡ್ ವಿದ್ಯಾರ್ಹತೆ ಹೊಂದಿರುತ್ತಾರೆ. ಅವರು ದಿನಾಂಕ:29-9-1984ಕ್ಕೆ ಸೇವೆಗೆ ಸೇರುತ್ತಾರೆ. ಅವರು ಆಮೇಲೆ ಉಪನ್ಯಾಸಕನಾಗುತ್ತಾರೆ. ಅವರಿಗೆ ಈಗ 35,400 ರೂಪಾಯಿ ಬೇಸಿಕ್. ಹೆಂಡತಿ ಶ್ರೀಮತಿ ಚಂದ್ರಮ್ಮ ಎನ್ನುವವರು ಒಂದು ವರ್ಷವಾದ ಮೇಲೆ ದಿನಾಂಕ:5-9-1985 ರಲ್ಲಿ ಸೇರುತ್ತಾರೆ. ಶ್ರೀಮತಿ ಚಂದ್ರಮ್ಮರವರು ಪ್ರೌಢಶಾಲೆಯಲ್ಲೇ ಇರುತ್ತಾರೆ. ಅವರು 10, 15, 20, 25 ಎಲ್ಲಾ ಕಾಲಮಿತಿ ವೇತನ ಬಡ್ಡಿಗಳನ್ನು ತೆಗೆದುಕೊಂಡ ಮೇಲೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಬೇಸಿಕ್ 38,100 ರೂಪಾಯಿ, ಅವರಿಗೆ ಒಂದು ಬಡ್ಡಿಯೂ ಸಿಕ್ಕಿತು, ಅವರು ಪ್ರೌಢಶಾಲೆಯಲ್ಲೇ ಉಳಿದರು. ಅವರು ಹೆಚ್ಚಿಗೆ ಓದಲಿಲ್ಲ. ಆದರೆ ಇವರು ಎರಡು ವರ್ಷ ಹೆಚ್ಚಾಗಿ ಓದಿ ಪಿ.ಯು. ಕಾಲೇಜಿಗೆ ಬಡ್ಡಿಯನ್ನು ತೆಗೆದುಕೊಂಡರು. ಶ್ರೀ ಕೃಷ್ಣೇಗೌಡರದ್ದು 35,400 ರೂಪಾಯಿ ಬೇಸಿಕ್, ಶ್ರೀಮತಿ ಚಂದ್ರಮ್ಮರವರದ್ದು 38,100 ರೂಪಾಯಿ ಮೂಲ ವೇತನ. ಹೀಗಾಗಿ ಇವರಿಬ್ಬರ ನಡುವೆ ಈಗ 2700 ರೂಪಾಯಿ ವ್ಯತ್ಯಾಸವಿದೆ. ಇನ್ನು ಬಹಳ ಜನ ಗಂಡ-ಹೆಂಡತಿ ಶಿಕ್ಷಕರು ಪ್ರಾಥಮಿಕ ಶಾಲೆಯಲ್ಲಿ ಇರುತ್ತಾರೆ. ಗಂಡ ಬಡ್ಡಿಯನ್ನು ತೆಗೆದುಕೊಂಡು ಪ್ರೌಢಶಾಲೆಗೆ ಬಂದರೆ ಹೆಂಡತಿ ಪ್ರಾಥಮಿಕ ಶಾಲೆಯಲ್ಲೇ ಇರುತ್ತಾರೆ. ಪ್ರಾಥಮಿಕ ಶಾಲೆಯ ಶಿಕ್ಷಕಿ ಪೇಸಿಪ್‌ನ್ನು ತೆಗೆದುಕೊಂಡು ಗಂಡನಿಗೆ ತೋರಿಸುವುದು, 'ನೋಡಪ್ಪಾ, ನೀನು



ಪ್ರೌಢಶಾಲೆಯ ಶಿಕ್ಷಕ, ನಾನು ನಿನಗಿಂತ ಆರು ಸಾವಿರ ರೂಪಾಯಿ ಹೆಚ್ಚಿಗೆ ಸಂಬಳ ತೆಗೆದುಕೊಳ್ಳುತ್ತಿದ್ದೇನೆ' ಎಂದು ಗಂಡನ ಮುಖಕ್ಕೆ ಹಿಡಿಯುವುದು. ಯಾವ ಪುರುಷಾರ್ಥಕ್ಕೆ ಈ ಬಡ್ಡಿ? ಇದನ್ನು ಮಾನ್ಯ ಸಚಿವರು ಅರ್ಥ ಮಾಡಿಕೊಳ್ಳಬೇಕು. ಶಿಕ್ಷಣ ಇಲಾಖೆಯಲ್ಲಿ ಮಾತ್ರ ಹೆಚ್ಚುವರಿ ವಿದ್ಯಾರ್ಹತೆಯ ಮೇಲೆ ಬಡ್ಡಿಯನ್ನು ಕೊಡುತ್ತಿದ್ದಾರೆ. ಬೇರೆ ಇಲಾಖೆಗಳಲ್ಲಿ ಆ ರೀತಿ ಇಲ್ಲ. Don't compare education department with other departments. ಶಿಕ್ಷಣ ಇಲಾಖೆಯಲ್ಲಿ ಹೆಚ್ಚಿನ ವಿದ್ಯಾರ್ಹತೆ ಪಡೆದವರಿಗೆ ಮಾತ್ರ ಬಡ್ಡಿಯನ್ನು ಕೊಡುತ್ತಿದ್ದಾರೆ. ಅವರಿಗೆ ಸೇವೆಯಲ್ಲಿ ನಿರಂತರವಾಗಿ ಕೊಡಿ. ಅವರಿಗೆ 10, 15, 20, 25, ವರ್ಷದ ಕಾಲಮಿತಿ ವೇತನ ಬಡ್ಡಿಯನ್ನು ಕೊಡಲೇಬೇಕು. ಅವರಿಗಿಂತ ಕಡಿಮೆ ಸಂಬಳ ತೆಗೆದುಕೊಳ್ಳುವುದಾದರೆ ಯಾವ ಪುರುಷಾರ್ಥಕ್ಕೆ ಈ ಬಡ್ಡಿ? ಫಿಯು. ಕಾಲೇಜಿನ ಉಪನ್ಯಾಸಕರು ಎಂದು ಹೇಳಿಕೊಳ್ಳುವುದು, ಪ್ರೌಢಶಾಲೆ ಶಿಕ್ಷಕರಿಗಿಂತ ಕಡಿಮೆ ಸಂಬಳ ತೆಗೆದುಕೊಳ್ಳುವುದು. ಪ್ರೌಢಶಾಲೆಯ ಶಿಕ್ಷಕರು ಎಂದು ಹೇಳಿಕೊಳ್ಳುವುದು, ಆದರೆ ಪ್ರಾಥಮಿಕ ಶಾಲೆಯ ಶಿಕ್ಷಕರಿಗಿಂತ ಕಡಿಮೆ ಸಂಬಳ ತೆಗೆದುಕೊಳ್ಳುವುದು. ಇದು ದುರಂತ. ಈ ದುರಂತವನ್ನು ಹೋಗಲಾಡಿಸಬೇಕೆನ್ನುವುದು ನಮ್ಮ ಬೇಡಿಕೆ. ಇದನ್ನು ಎಲ್ಲರೂ ಒಪ್ಪಿದ್ದಾರೆ.

**(ಈ ಹಂತದಲ್ಲಿ ಮಾನ್ಯ ಉಪ ಸಭಾಪತಿಯವರು ಸಭಾಪೀಠವನ್ನು ಅಲಂಕರಿಸಿದರು)**

ಈ ವಿಷಯ ನಮ್ಮ ಭರವಸೆ ಸಮಿತಿಯ ಮುಂದೆ ಪರಿಶೀಲನೆಯಲ್ಲಿದೆ. ಮಾನ್ಯ ಸಭಾಪತಿಯವರು, ಈಗ ಎದ್ದು ಹೋದರು. ಇದರ ಬಗ್ಗೆ ಮಾನ್ಯ ಸಭಾಪತಿಯವರು ಮತ್ತು ನಾವು ಕುಳಿತು ಚರ್ಚೆ ಮಾಡಿದ್ದೇವೆ. ಆದ್ದರಿಂದ ಈ ವಿಚಾರವಾಗಿ ಡಿಪಿಎಆರ್, ಹಣಕಾಸು ಇಲಾಖೆ, ಶಿಕ್ಷಣ ಇಲಾಖೆ, ಈ ಮೂರು ಇಲಾಖೆ ಕುಳಿತು ಚರ್ಚೆ ಮಾಡಬೇಕಾಗುತ್ತದೆ. ಒಂದು ಸಲ ನಮ್ಮ ಪ್ರಧಾನ ಕಾರ್ಯದರ್ಶಿಯವರು ಆರ್ಥಿಕ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದರು. ನಾನು ಪ್ರಾಂಶುಪಾಲರ ಸಂಘದ ರಾಜ್ಯಾಧ್ಯಕ್ಷನಾಗಿದ್ದೆ. ಅಲ್ಲಿ though he was a senior lecturer, promoted as a principal he is getting lesser salary than a junior lecturer. ದುರಂತ ನೋಡಿ. ಹಿರಿಯ ಉಪನ್ಯಾಸಕ ಪ್ರಿನ್ಸಿಪಲ್ ಆಗಿರುತ್ತಾನೆ. ಆ ಪ್ರಿನ್ಸಿಪಲ್ ಆಗಿರುವವರು ಕಿರಿಯ ಉಪನ್ಯಾಸಕರಿಗಿಂತ ಕಡಿಮೆ ಸಂಬಳ ತೆಗೆದುಕೊಳ್ಳುತ್ತಿದ್ದಾರೆ. ಒಂದು ಸಲ ಮಾನ್ಯ ಕಿಮ್ಮನೆ ರತ್ನಾಕರ ರವರು ಒಂದು ಸಾವಿರ ರೂಪಾಯಿ ನಮಗೆ ex-gratia ಕೊಡುವುದಕ್ಕೆ ಶಿಫಾರಸ್ಸು ಮಾಡಿದರು. ಆದರೆ ಹಣಕಾಸು ಇಲಾಖೆಯವರು ಕೊಡುವುದಕ್ಕಾಗುವುದಿಲ್ಲ ಎಂದು ಹೇಳಿಬಿಟ್ಟರು. ಆಗ ನಾನು ಅವರಿಗೆ ಮನವಿ ಮಾಡಿದೆ, ಈ ಪ್ರಾಂಶುಪಾಲರುಗಳನ್ನು ಇನ್‌ಚಾರ್ಜ್ ಇಟ್ಟುಬಿಡಿ, ನಮಗೆ ರೆಗ್ಯುಲರ್

ಬೇಡ ಎಂದು ಹೇಳಿದೆ. ಏಕೆ ಎಂದು ಕೇಳಿದರು, ನಮಗೆ ಕಾಲಮಿತಿ ವೇತನ ಬಡ್ಡಿ ಸಿಗುತ್ತದೆ, ಸಂಬಳ ಹೆಚ್ಚಿಗೆ ಬರುತ್ತದೆ, ಈ ಕಿರಿಯ ಉಪನ್ಯಾಸಕರಿಗಿಂತ ಏಕೆ ಕಡಿಮೆ ಸಂಬಳ ತೆಗೆದುಕೊಳ್ಳಬೇಕು ಎಂದು ಹೇಳಿದೆ. ಆಗ ಅವರು ಸಹಿ ಮಾಡಿಕೊಟ್ಟರು. ಆಮೇಲೆ ಹೋರಾಟ ಮಾಡಿದೆ, ಇಂಕ್ರಿಮೆಂಟ್ ತೆಗೆದುಕೊಂಡೆ, ಸ್ವಲ್ಪ ಸರಿಯಾಗಿದೆ, ಇನ್ನು ನ್ಯಾಯ ಸಿಕ್ಕಿಲ್ಲ. ಇಲ್ಲಿ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಬರುತ್ತಾರೆ, ಅವರ ಜೊತೆಯಲ್ಲಿದ್ದು ಪ್ರಾಥಮಿಕ ಶಾಲೆಯವರೇ ಜಾಸ್ತಿ ಸಂಬಳ ತೆಗೆದುಕೊಳ್ಳುತ್ತಿದ್ದಾರೆ. ಪ್ರೌಢಶಾಲೆಗೆ ಬಂದವರು ಕಡಿಮೆ ಸಂಬಳ ತೆಗೆದುಕೊಳ್ಳುತ್ತಿದ್ದಾರೆ. ಪ್ರೌಢಶಾಲೆಯಲ್ಲಿರುವ ಶಿಕ್ಷಕ ಪಿ.ಯು.ಕಾಲೇಜಿಗೆ ಉಪನ್ಯಾಸಕರಾಗಿ ಬರುತ್ತಾರೆ, ಅವರ ಜೊತೆಯಲ್ಲೇ ಒಂದೇ ದಿನಾಂಕದಂದು ಸೇವೆಗೆ ಸೇರಿದ ಪ್ರೌಢಶಾಲೆಯ ಶಿಕ್ಷಕ ಜಾಸ್ತಿ ಸಂಬಳ ತೆಗೆದುಕೊಳ್ಳುತ್ತಾರೆ, ಪಿ.ಯು. ಕಾಲೇಜಿನ ಉಪನ್ಯಾಸಕರು ಕಡಿಮೆ ಸಂಬಳ ತೆಗೆದುಕೊಳ್ಳುತ್ತಾರೆ. ನಾನು ಹಣಕಾಸು ಮತ್ತು ಶಿಕ್ಷಣ ಇಲಾಖೆಯವರಿಗೆ ಏನು ಹೇಳುತ್ತಿದ್ದೇನೆಂದರೆ, ಶಿಕ್ಷಣ ಇಲಾಖೆಯಲ್ಲಿ ಹೆಚ್ಚಿನ ವಿದ್ಯಾರ್ಹತೆಯ ಕಾರಣಕ್ಕಾಗಿ ಬಡ್ಡಿಯನ್ನು ಕೊಡುತ್ತಾರೆ. ಮೂರು ವರ್ಷ ಬಿಎಸ್‌ಸಿ, ಎರಡು ವರ್ಷ ಬಿಎಡ್, ಈ ರೀತಿ ಐದು ವರ್ಷ ಓದಿ ಬಡ್ಡಿಯನ್ನು ತೆಗೆದುಕೊಂಡಿರುವುದೇ ತಪ್ಪಾ? ಪ್ರೌಢಶಾಲೆಯ ಶಿಕ್ಷಕ ಎರಡು ವರ್ಷ ಎಂಎಸ್‌ಸಿ ಅಥವಾ ಎಂಎ ಮಾಡಿ ಬಡ್ಡಿಯನ್ನು ತೆಗೆದುಕೊಂಡಿರುವುದೇ ತಪ್ಪಾ? ಎಲ್ಲರೂ ಏನು ಕೇಳುತ್ತಿದ್ದಾರೆಂದರೆ ನಮಗೆ ಯಾವ ಬಡ್ಡಿಯೂ ಬೇಡ ನಮ್ಮನ್ನು ವಾಪಸ್ ಕಳುಹಿಸಿ ಎಂದು ಕೇಳುತ್ತಿದ್ದಾರೆ. ತಿಂಗಳಿಗೆ 6,000 ರೂಪಾಯಿ ಹೆಚ್ಚಿಗೆ ಸಂಬಳ ತೆಗೆದುಕೊಂಡರೆ ಒಂದು ವರ್ಷಕ್ಕೆ 70,000 ರೂಪಾಯಿ ಆಯಿತು. ಅವರ 30 ವರ್ಷ ಸರ್ವಿಸ್‌ಗೆ ಎಷ್ಟು ಸರ್ವಿಸ್ ಆಯಿತು? This is the tragedy. ಇವತ್ತು ಸದನದಲ್ಲಿ ಶಿಕ್ಷಣ ಇಲಾಖೆಯವರು, ಹಣಕಾಸು ಇಲಾಖೆಯವರು, ಮಾನ್ಯ ಸಚಿವರು ಇದ್ದಾರೆ, ಶಿಕ್ಷಣ ಇಲಾಖೆಯನ್ನು ಕ್ಲೆ.ಸಿ.ಎಸ್.ಆರ್. ನಿಯಮಾವಳಿಯಲ್ಲಿರುವಂತೆ ಉಳಿದ ಇಲಾಖೆಗಳ ಜೊತೆಯಲ್ಲಿ ಹೋಲಿಕೆ ಮಾಡಬೇಡಿ. ಬೇರೆ ಇಲಾಖೆಯಲ್ಲಿ ಎಸ್‌ಡಿಸಿ ಯಿಂದ ಎಫ್‌ಡಿಸಿ ಗೆ ಹೆಚ್ಚುವರಿ ವಿದ್ಯಾರ್ಹತೆ ಬೇಕಾಗಿಲ್ಲ. ಎಫ್‌ಡಿಸಿ ಯಿಂದ ಸೂಪರಿಂಟೆಂಡೆಂಟ್, ಸೂಪರಿಂಟೆಂಡೆಂಟ್‌ನಿಂದ ಶಾಖಾಧಿಕಾರಿಗೆ ಹೆಚ್ಚುವರಿ ವಿದ್ಯಾರ್ಹತೆ ಬೇಕಾಗಿಲ್ಲ. ಆದರೆ ಇಲ್ಲಿ ಹೆಚ್ಚಿನ ವಿದ್ಯಾರ್ಹತೆ ಬೇಕು. ಪ್ರಾಥಮಿಕ ಶಾಲೆಯ ಶಿಕ್ಷಕ ಪ್ರೌಢಶಾಲೆಗೆ ಬರಬೇಕಾದರೆ ಮೂರು ವರ್ಷ ಬಿಎಸ್ಸಿ, ಎರಡು ವರ್ಷ ಬಿಎಡ್ ಮಾಡಿರಬೇಕು. ಪ್ರೌಢಶಾಲೆಯಿಂದ ಪಿ.ಯು. ಕಾಲೇಜಿಗೆ ಉಪನ್ಯಾಸಕರಾಗಿ ಬರಬೇಕಾದರೆ ಎರಡು ವರ್ಷ ಪಿ.ಜಿ. ಹೆಚ್ಚುವರಿಯಾಗಿ ಮಾಡಬೇಕು. ಹಾಗಾಗಿ ಒಂದು ಇಂಕ್ರಿಮೆಂಟ್, fitment ಮಾಡಿಬಿಡುತ್ತೀರಿ. ಅಲ್ಲಿರುವವರಿಗೆ 10, 15, 20, 25, ವರ್ಷಗಳ ಕಾಲಮಿತಿ ವೇತನ ಬಡ್ಡಿಯನ್ನು ಕೊಟ್ಟು, ಇಲ್ಲಿರುವವರಿಗೆ ನಾಲ್ಕು

ಇಂಕ್ರಿಮೆಂಟ್ ಕಡಿಮೆಯಾದರೆ ಯಾವ ಪುರುಷಾರ್ಥಕ್ಕಾಗಿ ಈ ಬಡ್ಡಿಯನ್ನು ತೆಗೆದುಕೊಳ್ಳಬೇಕು? ಇವತ್ತು ಮಾನ್ಯ ಸಚಿವರಿಗೆ, ನಮ್ಮೆಲ್ಲಾ ಅಧಿಕಾರಿಗಳಿಗೂ ಈ ಅವ್ಯವಸ್ಥೆ ವಿಚಾರ ಅರ್ಥವಾಗಿದೆ ಎಂದು ನಾನು ಭಾವಿಸುತ್ತೇನೆ. This issue is pending from very long time. ಹಿಂದೆ ಮಾನ್ಯ ತನ್ವೀರ್‌ಸೇಠ್‌ರವರು ಈ ಸಮಸ್ಯೆಯನ್ನು ಬಗೆಹರಿಸುತ್ತೇವೆಂದು ಹೇಳಿದರು. ಆದರೆ ಈ ಸಮಸ್ಯೆ ಬಗೆಹರಿಯಲಿಲ್ಲ. ಅವರ ದಕ್ಷತೆ, ಸಾಮರ್ಥ್ಯವನ್ನು ಕೆಳಗೆ ಎಳೆಯಬೇಡಿ. ಅವರು ಬಹಳ ಖುಷಿಯಿಂದ ಪಾಠ ಮಾಡಬೇಕಲ್ಲವೇ, ಸಮಾಧಾನದಿಂದ ಪಾಠ ಮಾಡಬೇಕಲ್ಲವೇ? ಅವರೇನು ಕಂಪ್ಯೂಟರೇ? ಅವರು ಟೀಪ್ ರೆಕಾರ್ಡ್ ಆನ್ ಮಾಡಿ ಪಾಠ ಮಾಡುವುದಕ್ಕಾಗುತ್ತದೆಯೇ? ಅವರು short of humiliation ಸಮಾಜದಲ್ಲಿ ಎದುರಿಸಬೇಕು. ಪಿ.ಯು. ಕಾಲೇಜಿನ ಉಪನ್ಯಾಸಕರು ಪ್ರೌಢಶಾಲೆಯ ಶಿಕ್ಷಕನಿಗಿಂತ ಕಡಿಮೆ ಸಂಬಳವನ್ನು ತೆಗೆದುಕೊಂಡರೆ ಯಾವ ಪುರುಷಾರ್ಥಕ್ಕಾಗಿ ಈ ಬಡ್ಡಿ? ಇದರ ಬಗ್ಗೆ ಮತ್ತೆ ಮತ್ತೆ ಚರ್ಚೆ ಮಾಡುವುದು ಬೇಡ. ಕಳೆದ 10-15 ವರ್ಷಗಳಿಂದ ಇದರ ಬಗ್ಗೆ ಚರ್ಚೆ ಮಾಡುತ್ತಲೇ ಇದ್ದೇವೆ. 6ನೇ ವೇತನ ಆಯೋಗ ಈ ಬಾರಿ ಪರಿಹಾರ ನೆನಪಿಗೆ ಬಂದಿದೆ. ಶ್ರೀ ಶ್ರೀನಿವಾಸ ಮೂರ್ತಿಯವರಿಗೆ ನಾವು ಮನವಿ ಕೊಟ್ಟಾಗ ಇಂತಹ ಅನ್ಯಾಯವಾಗಿದೆಯೇ ಎಂದು ಕೇಳಿದರು.

(ಮುಂದು)

745/ 16/09-2021/ 1-40/bkp-bns

**ಶ್ರೀಕೆ.ಟಿ. ಶ್ರೀಕಂಠೇಗೌಡ (ಮುಂದು.)**

ಅದರ ಬದಲು ಮರ್ಯಾದೆ ಹೋಗುವಂತಹ ಕೆಲಸ ಆದರೆ, ಏತಕ್ಕೆ ಬೇಕು ಆ ಒಂದು ಬಡ್ಡಿ? ಹೀಗಾಗಿ, ದಯಮಾಡಿ, ಇದನ್ನು ಮತ್ತೆ ಎಳೆಯಬೇಡಿ, ಇದರ ಬಗ್ಗೆ ಏನಾದರೂ ಗೊಂದಲ ಇದ್ದರೆ ಕೇಳಿ ನಾವು ಅದನ್ನು ಕ್ಲಾರಿಪೈ ಮಾಡುತ್ತೇವೆ. ಉಳಿದ 64 ಇಲಾಖೆಗಳ ಜೊತೆಗೆ ಶಿಕ್ಷಣ ಇಲಾಖೆಯನ್ನು compare ಮಾಡಬೇಡಿ. ಇಲ್ಲಿಯ ಬಡ್ಡಿಯ ಪ್ರಕ್ರಿಯೆ ಬೇರೆ ಇದೆ, ಅಲ್ಲಿಯ ಬಡ್ಡಿಯ ಪ್ರಕ್ರಿಯೆ ಬೇರೆ ಇದೆ. ಅಲ್ಲಿ ಸೇವಾ ಹಿರಿತನ ಇಲ್ಲಿ ಅವನ ಹೆಚ್ಚಿನ ವಿದ್ಯಾಭ್ಯಾಸ. ಆ ಕಾರಣಕ್ಕೆ ನೀವು ಇವರಿಗೆ ಈ ನಿರಂತರ ಸೇವೆಯನ್ನು ಅಂದರೆ ಬಡ್ಡಿ ಓದಿದವನಿಗೆ ಕೊಟ್ಟಿದ್ದೀರಿ ಅಷ್ಟೆ. ಆದರೆ, ಇವರ ನಿರಂತರ ಸೇವೆ ಇಟ್ಟುಕೊಂಡು 10-15-20-25 ವರ್ಷಗಳ time bound ಕೊಟ್ಟುಬಿಡಿ, ಆಗ problem is solved. ಆ ಕೆಲಸವನ್ನು ಮಾಡಬೇಕೆಂದು ಮಾನ್ಯ ಸಭಾಪತಿ ಮೂಲಕ ಸಚಿವರನ್ನು ಒತ್ತಾಯ ಮಾಡುತ್ತೇನೆ. ಪದೇ ಪದೇ ನಮಗೆ ಅಂದರೆ ಮಾನ್ಯ ಶ್ರೀನಿವಾಸ ಪೂಜಾರಿ, ಸಭಾನಾಯಕರು ಹೇಳುತ್ತಾರೆ. ನಿಮ್ಮ ಮೆಚ್ಚುಗಳಿಗೆ

ಇನ್ನು ಏನೂ ಕೆಲಸವಿಲ್ಲವೇ ಎಂದು ಹೇಳುತ್ತಾರೆ. Problem ನೀವು solve ಮಾಡದೇ ಇದ್ದು ಮೇಲೆ ನಿಮಗೆ ಇನ್ನು ಏನು ಕೆಲಸ? Problem solve ಮಾಡಿಬಿಡಿ. ಎಷ್ಟು ಸಲ ಹೇಳುವುದು? ಆಡಳಿತ ಪಕ್ಷದಲ್ಲಿ 5 ಜನರು ಹೇಳಿದ್ದಾರೆ. ಇನ್ನೂ ಯಾರು ಹೇಳಬೇಕು ನಿಮಗೆ? ನಾನು ಮೇಷ್ಟ್ರು ಆಗಿದ್ದರಿಂದ ಆಳವಾಗಿ ಸತ್ಯವನ್ನು ಹೇಳಿದೆ. ಹಾಗಾಗಿ 14 ಜನರದೂ ಇಲ್ಲಿ ನ್ಯಾಯವಿದೆ. ಮತ್ತೆ ಈಗ ಸುಮಾರು 14-15 ಸಾವಿರ ಜನರು ಬಡ್ಡಿ ಪಡೆದಂತಹವರು ಇದ್ದಾರೆ, ಅವರು ಕಣ್ಣೀರು ಹಾಕುತ್ತಿದ್ದಾರೆ, ಅದರಲ್ಲಿ ಇನ್ನೂ ಒಂದು issue ಬೇರೆ ಇದೆ, ಅದನ್ನು ಆಮೇಲೆ ಮಾತನಾಡುತ್ತೇನೆ. ನಮಗೆ ಬಡ್ಡಿ ಕೊಡದೇ ಹೋದರೆ ಇನ್ನೂ ಒಂದು ಸಲನಾನು ಮತ್ತು ಮಾನ್ಯ ನಾರಾಯಣಸ್ವಾಮಿಯವರು ಕೈಗೆತ್ತಿಕೊಳ್ಳುತ್ತೇವೆ. ಇದನ್ನು ದಯಮಾಡಿ, ಮಾನ್ಯ ಸಚಿವರೇ, ಎಲ್ಲರೂ ಒಪ್ಪಿದ್ದೀರಿ, ಎಲ್ಲಾ ಕಾಲಕ್ಕೂ ಒಪ್ಪಿದ್ದಾರೆ, ಇದು ಮಾನವೀಯತೆ ದೃಷ್ಟಿಯಾಗುತ್ತದೆ. ಇದು ಮನಸ್ಸನ್ನು ಕಲಕುವ ವಿಚಾರವಾಗಿದೆ. ಅವರಿಗೆ ಅನ್ಯಾಯವಾಗುವುದು ಬೇಡ. ಅವರ ಗೌರವವನ್ನು ಕಳೆಯುವುದು ಬೇಡ. ಶಿಕ್ಷಕರನ್ನು ಈ ಜಗತ್ತಿನಲ್ಲಿ ಬಹಳ ದೊಡ್ಡವರು ಎಂದು ನಾವು ಹೇಳುತ್ತೇವೆ. ಆದರೆ, ಶಿಕ್ಷಕರಿಗೆ ಆಗುವಂತಹ ಅನ್ಯಾಯ ಮಾತ್ರ ಕಡಿಮೆಯಿಲ್ಲ. ಇದನ್ನು ಸರಿಪಡಿಸಬೇಕೆಂದು ಹೇಳುತ್ತಾ ನನ್ನ ಮಾತನ್ನು ಮುಗಿಸುತ್ತೇನೆ.

**ಶ್ರೀ ಎಸ್.ಎಲ್.ಬೋಜೇಗೌಡ(ಶಿಕ್ಷಕರ ಕ್ಷೇತ್ರ):** ಮಾನ್ಯ ಸಭಾಪತಿಯವರೇ, ಇಲ್ಲಿ ಬಹಳ ಹಿರಿಯರೆಲ್ಲರೂ ಮಾತನಾಡಿದ್ದಾರೆ. ನಾನು interfere ಆಗಬೇಕಾದರೆ ಅಂದರೆ ಎಲ್ಲಾ ಆಡಳಿತ ಪಕ್ಷದ ಸದಸ್ಯರು ಸೇರಿದಂತೆ 14 ಸದಸ್ಯರು ಪದವೀಧರರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದಾರೆ, ಇವರೆಲ್ಲರದೂ ಒಂದೇ ಧ್ವನಿಯಾಗಿದೆ. ಇದರಲ್ಲಿ ಬಹಳ ಅನ್ಯಾಯವಾಗಿದೆ. ನಾನು ಮಾನ್ಯ ಸಚಿವರಿಗೆ ಒಂದು ಮಾತು ಹೇಳುತ್ತೇನೆ. ತಾವು ಈ ವಿಚಾರದಲ್ಲಿ ನಿಮ್ಮ ದಿಟ್ಟ ನಿಲುವು ತೆಗೆದುಕೊಳ್ಳಬೇಕಾಗುತ್ತದೆ. ಇದರಲ್ಲಿ ಬೇರೆ ಏನೂ ಇಲ್ಲ. ಅವರು ಹೇಳುತ್ತಿರುವಂತಹದ್ದು ಅಕ್ಷರಶಃ ಸತ್ಯವಿದೆ. ನೀವು ಅಂದರೆ they should tackle our senior IAS officers. ದಯವಿಟ್ಟು ಅದನ್ನು ಮಾಡಿ. ನಾನು ಇದನ್ನು ನೇರವಾಗಿ ಹೇಳುತ್ತೇನೆ. ಇದರಲ್ಲಿ ಏನಾದರೂ ಅನ್ಯಾಯವಾಗಿದ್ದರೆ ಯಾವ ರಾಜಕಾರಣಿಗಳು ಎಲ್ಲಿಯವರೆಗೆ ಅಂದರೆ ಅಲ್ಲಿರತಕ್ಕಂತಹ ಯಾವುದೇ ಮಂತ್ರಿಗಳಿಂದಲೂ ನಮ್ಮ ಶಿಕ್ಷಕರಿಗೆ ಅನ್ಯಾಯವಾಗಿಲ್ಲ. ಒಂದು ವೇಳೆ ಅನ್ಯಾಯವಾಗಿದ್ದರೆ ಈ IAS ಅಧಿಕಾರಿಗಳಿಂದ ಆಗಿದೆ ಎಂದು ನಾನು ನೇರವಾಗಿ ಹೇಳುತ್ತೇನೆ. ನಾನು ಇದನ್ನು ಅತ್ಯಂತ ಹತ್ತಿರದಿಂದ ನೋಡಿದ್ದೇನೆ ಹಾಗೂ ಇದನ್ನು ಬಹಳ ನೊಂದು ಹೇಳುತ್ತಿದ್ದೇನೆ. IAS ಅಧಿಕಾರಿಗಳು ಸ್ವಲ್ಪ ಇದನ್ನು ಕಣ್ಣು ಬಿಟ್ಟು ನೋಡಬೇಕಾಗುತ್ತದೆ. ಶಿಕ್ಷಕರ ಬಗ್ಗೆ ನಿಮ್ಮ ಸಹಾನುಭೂತಿ ನಮಗೆ ಬೇಕಾಗಿಲ್ಲ. What

is their right? ಆ right ಅನ್ನು ಕೊಡತಕ್ಕಂತಹ ಕೆಲಸವನ್ನು ಮಾಡಿ. It is a Constitutional right. ಒಂದು ಪ್ರೊಮೋಷನ್ ಕೊಡುವುದನ್ನು ಅದರ ಜೊತೆಗೆ ಒಂದು increment ಕೊಡುವುದನ್ನು ಬೀದಿಯಲ್ಲಿ ನಿಂತು ಕೇಳಬೇಕೇ? ಮಾನ್ಯ ಸಭಾಪತಿಯವರೇ, ಇದನ್ನು ಬೀದಿಯಲ್ಲಿ ನಿಂತು ಕೇಳಬೇಕೇ? ಸರ್ಕಾರದಿಂದ ಈ ಬಗ್ಗೆ ತಾವು commitment ಅನ್ನು ತೆಗೆದುಕೊಳ್ಳಬೇಕು. ಇಲ್ಲಿ ನಮ್ಮ ಮಂತ್ರಿಗಳು ಒಪ್ಪಿಕೊಂಡು ಹೋಗುತ್ತಾರೆ. ಹಿಂದಿನ ಮಂತ್ರಿಗಳಾದ ಮಾನ್ಯ ಎಸ್.ಸುರೇಶ್ ಕುಮಾರ್‌ರವರು ಪಾಪ ಒಪ್ಪಿಕೊಂಡು almost ಹೇಳಿದ್ದರು. ಹಿಂದಿನ ಸಚಿವರು ಅಂದರೆ ನಮ್ಮ ಮೈಸೂರಿನ ಸಚಿವರು ಸಹ ಹೇಳಿದ್ದರು. ಆಗ ಇದ್ದಂತಹ ಸಂದರ್ಭದಲ್ಲಿ ಮಾಡಬೇಕಾದಂತಹ ಸಂದರ್ಭದಲ್ಲಿ ಅಡ್ಡಿ ಮಾಡಿದಂತಹವರು ಯಾರು? ನಾನು ಹತ್ತಿರದಿಂದ ನೋಡಿದ್ದೇನೆ. IAS ಅಧಿಕಾರಿಗಳು ಆ ಫೈಲ್‌ನೇ ಮುಚ್ಚಿಹಾಕಿದ್ದಾರೆ. About to sign stage ನಲ್ಲಿತ್ತು. ಮಾನ್ಯ ಮಂತ್ರಿಗಳು ಸಹಿ ಮಾಡಬೇಕಾದಂತಹ ಸಂದರ್ಭದಲ್ಲಿ ಆ ಫೈಲ್‌ಅನ್ನು ಮುಚ್ಚಿಟ್ಟಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ. ಏಕೆಂದರೆ, ಮಾನ್ಯ ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಂತಹ ಸಂದರ್ಭದಲ್ಲಿ ಅವರೇ ಆರ್ಥಿಕ ಸಚಿವರಾಗಿದ್ದರು. ನಾನು Finance Department ನಲ್ಲಿ ಆ ಫೈಲ್‌ಅನ್ನು ಹುಡುಕಿಸಿದರೂ ಸಿಗಲಿಲ್ಲ. ದಯಮಾಡಿ ನಾನು ಬಹಳ ನೊಂದು ಹೇಳುತ್ತಿದ್ದೇನೆ. ಆಡಳಿತ ಪಕ್ಷದ ಸದಸ್ಯರಿಗೆ ಪಾಪ ಲಿಮಿಟ್ ಇದೆ, ಅದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಆದರೂ ಕಾಳಜಿ ಇಟ್ಟು ಮಾತನಾಡಿದ್ದಾರೆ. ಇವತ್ತು ಮಾತನಾಡಲು ಅವಕಾಶ ಕೊಟ್ಟಂತಹ ಸಭಾಪತಿಗಳಿಗೆ ವಂದಿಸುತ್ತೇನೆ. ದಯಮಾಡಿ ನಮ್ಮ ಶಿಕ್ಷಣ ಸಚಿವರಾದಂತಹ ಮಾನ್ಯ ಬಿ.ಸಿ.ನಾಗೇಶ್‌ರವರು ಬಹಳ ಸಭ್ಯರಿದ್ದಾರೆ.. ಬಹಳ ತಿಳಿದವರಾಗಿದ್ದಾರೆ, ಬಹಳ experienced ಇದ್ದಾರೆ, ಈ experience ಹಿನ್ನೆಲೆಯಲ್ಲಿ ಕಣ್ತೆರೆದು ನೋಡಿ. ಶಿಕ್ಷಕರಿಗೆ 10-15-20-25 ವರ್ಷಗಳ ಬಡ್ಡಿ ಕೊಡುವುದರಲ್ಲಿ ಅನ್ಯಾಯವಾಗಿದೆಯೋ ಇಲ್ಲವೋ ಎನ್ನುವುದನ್ನು ದಯಮಾಡಿ ನೀವು ಕಣ್ತೆರೆದು ನೋಡಿ. IAS officers ಯಾರಿದ್ದಾರೆ ಅಂದರೆ Principal Secretary ಯವರು ಯಾರಿದ್ದಾರೆ ಮತ್ತು ನಮ್ಮ Finance Department ನಲ್ಲಿ ಯಾರಿದ್ದಾರೆ ಅವರ ಕಣ್ತೆರೆಸುವಂತಹ ಕೆಲಸ ನಿಮ್ಮಿಂದ ಆಗಲೇಬೇಕು ಎಂದು ಸರ್ಕಾರವನ್ನು ಒತ್ತಾಯ ಮಾಡುತ್ತೇನೆ.

**ಸಭಾಪತಿಯವರು:** ಮಾನ್ಯ ಸಚಿವರು ಮಾತನಾಡಿ.

**ಶ್ರೀ ಬಿ.ಸಿ.ನಾಗೇಶ್:** ಮಾನ್ಯ ಸಭಾಪತಿಯವರೇ, ...

**ಶ್ರೀ ಮರಿತಿಬ್ಬೇಗೌಡ(ಶಿಕ್ಷಕರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ನನಗೆ ಅವಕಾಶವನ್ನೇ ಕೊಡಲಿಲ್ಲ.

**ಸಭಾಪತಿಯವರು:** ನೀವು ಕೇಳಲಿಲ್ಲ. ಮಾನ್ಯ ಸಚಿವರೇ, ಮಾನ್ಯ ಮರಿತಿಬ್ಬೇಗೌಡರು ಮಾತನಾಡುತ್ತಾರೆ. ನೀವು ಆಮೇಲೆ ಮಾತನಾಡಿ.

**ಶ್ರೀ ಮರಿತಿಬ್ಬೇಗೌಡ(ಶಿಕ್ಷಕರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ,, ನೋಟಿಸ್‌ನಲ್ಲಿ ಎರಡನೆಯ ಹೆಸರು ನನ್ನದು. ಇಷ್ಟು ಹೊತ್ತಿನವರೆಗೂ ನೀವು ನನ್ನನ್ನು ಕರೆಯಲೇ ಇಲ್ಲ.

**ಸಭಾಪತಿಯವರು:** ಲಿಸ್ಟ್ ದೊಡ್ಡದು ಇದೆ. ಇಲ್ಲಿಯತನಕ ಇದೆ. ಆದರೆ, ನಿಮ್ಮ ಹೆಸರನ್ನು ನೋಡಲಿಲ್ಲ. ಮಾತನಾಡಿ.

(ಗೊಂದಲ)

**ಸಭಾಪತಿಯವರು:** ಏನು ಮಾನ್ಯ ಮರಿತಿಬ್ಬೇಗೌಡರು ಕೈ ಎತ್ತಲಿಲ್ಲ, ಕಾಣಲಿಲ್ಲವಲ್ಲಾ ಎಂದುಕೊಳ್ಳುತ್ತಿದ್ದೆವು.

**ಶ್ರೀ ಮರಿತಿಬ್ಬೇಗೌಡ(ಶಿಕ್ಷಕರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ನಮ್ಮ ರಾಜ್ಯದಲ್ಲಿ ಬಡ್ಡಿ ಪಡೆಯುವಂತಹ ಶಿಕ್ಷಕರಿಗೆ ಆರ್ಥಿಕ ನಷ್ಟ ಉಂಟಾಗುತ್ತಿರುವಂತಹದ್ದು ವಾಸ್ತವಿಕವಾದ ಸಂಗತಿಯಾಗಿದೆ. ಈಗಾಗಲೇ ಮಾನ್ಯ ಸದಸ್ಯರುಗಳು ಹೇಳಿದ ಹಾಗೆ ಅವಮಾನಕ್ಕಿಂತ ಹೆಚ್ಚಾಗಿ ಗಂಡ-ಹೆಂಡತಿಯರ ನಡುವೆ ಅವಮಾನ ಮತ್ತು ಮಾಪ-ಸೊಸೆಯರ ನಡುವೆ ಅವಮಾನವಾಗುವುದು. ಅಂದರೆ ಸೊಸೆ ಹೆಚ್ಚಿನ ವೇತನ ಪಡೆಯುತ್ತಾರೆ, ಬಡ್ಡಿ ಪಡೆದುಕೊಂಡ ಮೊವ ಕಡಿಮೆ ವೇತನ ಪಡೆಯುತ್ತಾರೆ. ಇದು ಬಹಳ ದಿನಗಳಿಂದ ಹೀಗೆಯೇ ನಡೆಯುತ್ತಿದೆ. ಇದು ಅವರ ಹಕ್ಕು, ಇದರಲ್ಲಿ ಅವರು ಭಿಕ್ಷೆಯನ್ನಲ್ಲ ಬೇಡುತ್ತಿರುವುದು. ಒಂದು ಉದ್ಯೋಗಕ್ಕೆ ಸೇರಿ ಅಲ್ಲಿ ಬಡ್ಡಿ ಪಡೆದ ಮೇಲೆ ಅವರಿಗೆ ಶೈಕ್ಷಣಿಕ ವಿದ್ಯಾರ್ಹತೆಯ ಮೇಲೆ ಬಡ್ಡಿ ಕೊಡಲಾಗುವುದು. ನಿಮಗೆ ಬಡ್ಡಿ ಕೊಟ್ಟಿದ್ದೇವೆಂದು ಹೇಳಿ ಆರ್ಥಿಕ ನಷ್ಟ ಉಂಟು ಮಾಡುವುದಲ್ಲ. ಇದು ಅವರ ಹಕ್ಕು. ಇದನ್ನು ಇಷ್ಟು ದಿನಗಳವರೆಗೂ ಸಹಿತ ಸರ್ಕಾರಗಳು ಪರಿಗಣಿಸದೇ ಇರುವುದು, ಇಷ್ಟೆಲ್ಲಾ ಹೋರಾಟಗಳು, ಚಳವಳಿಗಳು ನಡೆದರೂ ಕೂಡ ನಿಜಕ್ಕೂ ಕೂಡ ಸರ್ಕಾರಕ್ಕೆ ಮಾನವೀಯತೆಯಿಲ್ಲ, ಈ ಉತ್ತಮ ಕೆಲಸ ಮಾಡುತ್ತಿರುವಂತಹ ಸಮಾಜದಲ್ಲಿ ಈ ಶಿಕ್ಷಕರ ಬಗ್ಗೆ ಕಾಳಜಿಯಿಲ್ಲವೆನ್ನುವಂತಹದ್ದನ್ನು ನಾವು ಕಾಣಬಹುದಾಗಿದೆ.

**ಸಭಾಪತಿಯವರು:** ಮಾತನಾಡಿ.

**ಶ್ರೀ ಮರಿತಿಬ್ಬೇಗೌಡ(ಶಿಕ್ಷಕರ ಕ್ಷೇತ್ರ):-** ಮಾನ್ಯಸಭಾಪತಿಯವರೇ, ದಯಮಾಡಿ, ನಮ್ಮೆಲ್ಲಾ ಸದಸ್ಯರುಗಳು ಏನು ಮಾತನಾಡಿದ್ದಾರೆ ಅದಕ್ಕೆ ನನ್ನ ಸಹಮತವಿದೆ. ಇದರ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಕ್ಕೆ ಹೋಗುವುದಿಲ್ಲ. ಇಲ್ಲಿ ಆರ್ಥಿಕ ಇಲಾಖೆ ಅಂದರೆ ಈ ಹಿಂದೆ ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಂತಹ ಸಂದರ್ಭದಲ್ಲಿ ಮಾನ್ಯ ತನ್ವೀರ್ ಸೇಠ್‌ರವರು ಶಿಕ್ಷಣ ಸಚಿವರಾಗಿದ್ದರು. ದಿನಾಂಕ: 15-09-2017 ಹಾಗೂ 27-09-2017 ಈ ಎರಡು ದಿನಾಂಕಗಳಂದು ಈ ಶಿಕ್ಷಕರ ಬೇಡಿಕೆಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳೇ ಕುಳಿತು ಎರಡು ದಿನಗಳ ಕಾಲ ಆ ಸಭೆ ನಡೆಯಿತು. ಆ ಸಭೆಯಲ್ಲಿ ಒಪ್ಪಿಕೊಂಡರು. ಇದನ್ನು anomaly ಇರತಕ್ಕಂತಹದನ್ನು ನಾವು ಸರಿಪಡಿಸುತ್ತೇವೆ ಎನ್ನುವಂತಹದನ್ನು ಹೇಳಿದರು. ಈ ದಿನದವರೆಗೂ ಕೂಡ ಅದನ್ನು ಮಾಡುವುದಕ್ಕೆ ಆಗಲಿಲ್ಲ. ಮತ್ತೆ ಮಾನ್ಯ ಸಭಾಪತಿಯವರೇ, ಈಗ ಹಾಲಿ step up ಎಂದು ಒಂದು ಇದೆ. ಆ step up ಗೆ ಆರ್ಥಿಕ ಇಲಾಖೆಯವರು ಏನು ಹೇಳುತ್ತಾರೆ ಎಂದರೆ ಒಂದೇ ವೃಂದದಲ್ಲಿ ಕಾರ್ಯನಿರ್ವಹಿಸುತ್ತಿರುವಂತಹವರು ಕಿರಿಯರು ಏನಾದರೂ ಕೂಡ ಆ ಒಂದೇ ವೃಂದಕ್ಕೆ ಬಂದಾಗ ಕಿರಿಯರಿಗಿಂತ ಜಾಸ್ತಿ ವೇತನ ಪಡೆಯುತ್ತಿದ್ದರೆ ಅದನ್ನು ಸರಿದೂಗಿಸುವುದು ಎಂದು ಆರ್ಥಿಕ ಇಲಾಖೆಯಲ್ಲಿ ಒಂದು ನಿಯಮವಿದೆ, ಕೆ.ಸಿ.ಎಸ್.ಆರ್.ನಲ್ಲಿ ಒಂದು ನಿಯಮವಿದೆ. ಆದರೆ, ಆ ವ್ಯಾಪ್ತಿಗೆ ಇದು ಬರುವುದಿಲ್ಲ ಎನ್ನುವಂತಹದ್ದು ಇದೆ. ಮಾನ್ಯ ಸಭಾಪತಿಯವರೇ, ಈಗಾಗಲೇ 6ನೇ ವೇತನ ಆಯೋಗಕ್ಕೆ ನಾವೆಲ್ಲರೂ ಕೂಡ appeal ಮಾಡಿದ್ದೆವು, ಸಂಘಟನೆಗಳು appeal ಮಾಡಿದ್ದರು. ಬಹಳ ಧೀರ್ಘವಾಗಿ ಪರಿಶೀಲನೆ ಮಾಡಿದಂತಹ ವೇತನ ಆಯೋಗ, ಇದನ್ನು ಸರಿದೂಗಿಸಬೇಕು ಎನ್ನುವಂತಹದಕ್ಕೆ ಸರ್ಕಾರಕ್ಕೆ ಒಂದು ಸೂಚನೆಯನ್ನು ಅಂದರೆ ಶಿಫಾರಸ್ಸನ್ನು ಮಾಡಿತ್ತು ಆ ಶಿಫಾರಸ್ಸನ್ನು ತೆಗೆದುಕೊಂಡು ಆರ್ಥಿಕ ಇಲಾಖೆ ಇದನ್ನು ಮಾಡುವುದಕ್ಕೆ ಸಾಧ್ಯವಿಲ್ಲ, ಈ ರೀತಿಯಲ್ಲಿ ಪರಿಗಣಿಸುವುದಕ್ಕೆ ಸಾಧ್ಯವಿಲ್ಲವೆಂದು ಒಂದು ಹಿಂಬರಹ ಕೊಟ್ಟಿದೆ. ಮಾನ್ಯ ಸಭಾಪತಿಯವರೇ, ನೇರವಾಗಿ ನಾವು ಆರ್ಥಿಕ ಇಲಾಖೆಯನ್ನು ಕೇಳಿದಾಗ, ಅಂದರೆ ಈ ರೀತಿ pay anomaly ಬಗ್ಗೆ ಕೇಳಿದಾಗ . . . .

ಈ ರೀತಿಯ pay anomaly ಎಲ್ಲವೂ ಕೂಡ ವೇತನ ಆಯೋಗದ ಶಿಫಾರಸ್ಸಾಗಬೇಕು. ಅದರ ಹೊರತು ನಾವು ಪರಿಗಣಿಸುವುದಿಲ್ಲ, ಏನನ್ನೂ ಪರಿಶೀಲಿಸುವುದಿಲ್ಲ ಎಂದು ಹೇಳುತ್ತಾರೆ. ಈಗ ಇದಕ್ಕೆ ವೇತನ ಆಯೋಗದ ಶಿಫಾರಸ್ಸು ಬಂದಿದೆ. ಇದನ್ನು ನಾವು ಈ ರೀತಿಯಿದೆ, ಈಗಾಗಲೇ step up ಎನ್ನುವುದನ್ನು ಕೊಟ್ಟಿದ್ದೇವೆ, ಅದು ಈ ಮಾದರಿಯಲ್ಲಿಲ್ಲ, ಇದನ್ನು ಪರಿಗಣಿಸುವುದಕ್ಕೆ ಆಗುವುದಿಲ್ಲವೆಂದು ಹೇಳಿಬಿಟ್ಟರು. ಅದರ ಬಗ್ಗೆ ಕೂಲಂಕಷವಾಗಿ

## (ಗೊಂದಲ)

ಆರ್ಥಿಕ ಇಲಾಖೆಯಲ್ಲಿ ಇಂತಹ ಒಂದು ಸಮಸ್ಯೆ ಇದೆ ಎನ್ನುವಂತಹದ್ದು ಅವರಿಗೆ ದೀರ್ಘ ಕಾಲದಿಂದ ಗೊತ್ತಿದ್ದರೂ ಕೂಡ ವೇತನ ಆಯೋಗದ ಶಿಫಾರಸ್ಸನ್ನು ಮಾಡಬೇಕಾದಂತಹದ್ದು ಕಡ್ಡಾಯವಾಗಿ ಇದೆ ಎನ್ನುವುದನ್ನು ನಾನು ಒಬ್ಬ ಶಾಸಕನಾಗಿ ಹೇಳುವುದಿಲ್ಲ. ವೇತನ ಆಯೋಗ ಮಾಡಿದಂತಹ ಎಲ್ಲಾ ಶಿಫಾರಸ್ಸನ್ನು ಸರ್ಕಾರ ಜಾರಿಗೊಳಿಸಬೇಕು ಹಾಗೂ ಆರ್ಥಿಕ ಇಲಾಖೆ ಜಾರಿಗೆ ತರಬೇಕೆಂಬುದು ಸರ್ಕಾರದ ನಿಯಮದಲ್ಲಿ ಎಲ್ಲಿಯೂ ಇಲ್ಲ. ಆದರೆ, ಈ ಬಡ್ಡಿ ಪಡೆದಂತಹವರಿಗೆ ಆರ್ಥಿಕ ನಷ್ಟವುಂಟಾಗುತ್ತಿದೆ. ಅವರಿಗೆ ನಿವೃತ್ತಿಯಾದಾಗ ಕೇವಲ ಆರ್ಥಿಕ ನಷ್ಟವಲ್ಲ, ಅವರು ನಿವೃತ್ತಿಯಾದಾಗ ನಿವೃತ್ತಿ ವೇತನವೂ ಕೂಡ ಈ ಮಂದಿಗಳಿಗೆ ಕಡಿಮೆಯಾಗುತ್ತದೆ. ಮಾನ್ಯ ಸಭಾಪತಿಯವರೇ, ಒಂದು ಸಲ ಪ್ರೈಮರಿಯಿಂದ ಹೈಸ್ಕೂಲ್‌ಗೆ ಬಡ್ಡಿ ಪಡೆದರೆ ಅವರು ಸಹ ಶಿಕ್ಷಕರಾಗಿರುತ್ತಾರೆ. ಆದರೆ, ಅವರ entire service ನಲ್ಲಿ ಅವರು ಮುಖ್ಯ ಶಿಕ್ಷಕರಾಗುವುದಿಲ್ಲ.

(ಮುಂದು)

(746) 16.09.2021 01.50 ಎಸ್‌ವಿ-ಬಿಎನ್‌ಎಸ್

(ಉಪ ಸಭಾಪತಿಯವರ ಉಪಸ್ಥಿತಿ)

ಶ್ರೀ ಮರಿತಿಬ್ಬೇಗೌಡ (ಮುಂದು):-

ಪ್ರೌಢಶಾಲೆಯಿಂದ ಪದವಿಪೂರ್ವ ಕಾಲೇಜಿಗೆ ಬಡ್ಡಿ ಪಡೆದುಕೊಂಡು ಬಂದರೆ ಉಪನ್ಯಾಸಕರಾಗಿರುತ್ತಾರೆ. ಅವರು ಪ್ರಾಚಾರ್ಯರಾಗುವುದಕ್ಕೆ ಸಾಧ್ಯವೇ ಇಲ್ಲ. ನಿಯಮಗಳು ಆ ರೀತಿಯಿದೆ. ಇಲ್ಲಿ ಏನಾಗಿದೆಯೆಂದರೆ ಅವರಿಗೆ ಆಗುತ್ತಿರುವ ಆರ್ಥಿಕ ನಷ್ಟದ ಬಗ್ಗೆ ಆರ್ಥಿಕ ಇಲಾಖೆಯವರು, ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು ಕೂಲಂಕಷವಾಗಿ ಪರಿಶೀಲನೆ ನಡೆಸಿ ಅವರಿಗೆ ನ್ಯಾಯ ಕೊಡಿಸುವ ಪ್ರಯತ್ನವನ್ನು ಮಾಡುತ್ತಿಲ್ಲ. ಇದನ್ನು ಮಾಡಬೇಕು. ಇದಕ್ಕೆ ಒಂದು ಉದಾಹರಣೆಯಿದೆ. ಐದನೇ ವೇತನ ಆಯೋಗ ಆದ ಮೇಲೆ ಅಧಿಕಾರಿಗಳ ವೇತನ ಸಮಿತಿಯೆಂದು ಮಾಡುತ್ತಾರೆ. ಒಂದು ವೇತನ ಆಯೋಗ ಆದ ನಂತರ ಅದರ ಮುಂದಿನ ವರ್ಷ ಅಧಿಕಾರಿಗಳ ವೇತನ ಸಮಿತಿ ಎಂದು ಮಾಡುತ್ತಾರೆ. ಅಧಿಕಾರಿಗಳ ಸಮಿತಿಯಲ್ಲಿ ದಿನಾಂಕ 01.04.2012ರಿಂದ ಒಂದು ನಿಯಮ ಜಾರಿ ಮಾಡುತ್ತಾರೆ. ಅಲ್ಲಿಯವರೆವಿಗೂ 10-15-20 ವರ್ಷದ time bound promotion



ಮಾತ್ರ ಇರುತ್ತದೆ. ದಿನಾಂಕ 01.04.2012ರ ಅಧಿಕಾರಿ ವೇತನ ಸಮಿತಿಯ ಶಿಫಾರಸ್ಸಿನ ಮೇಲೆ 25-30 ವರ್ಷದ time bound ಅನ್ನು ಕೂಡ ಕೊಡುತ್ತಾರೆ. ಇಲ್ಲಿಂದ ಪ್ರಾರಂಭವಾಯಿತು. ಅಲ್ಲಿಯವರೆಗೆ ಬಡ್ಡಿಯನ್ನು ಪಡೆದವರಿಗೆ ವೇತನ ತಾರತಮ್ಯ ಇರಲಿಲ್ಲ. ಅಧಿಕಾರಿ ವೇತನ ಸಮಿತಿ ಶಿಫಾರಸ್ಸಿನ ಮೇಲೆ ದಿನಾಂಕ 01.04.2012ರಿಂದ 25ನೇ ವರ್ಷಕ್ಕೆ, 30ನೇ ವರ್ಷಕ್ಕೆ time bound ಕೊಡುತ್ತೇವೆ ಎಂದು ಹೇಳಿದರೋ ಅಲ್ಲಿಂದ ಹೆಚ್ಚು anomaly ಪ್ರಾರಂಭವಾಯಿತು. ಇದು ಆರ್ಥಿಕ ಇಲಾಖೆಯವರಿಗೆ ತಿಳಿದಿದೆ. ಆದರೆ ಮಾತನಾಡುವುದಿಲ್ಲ.

ಇದರ ಜೊತೆಗೆ ಕೆ.ಸಿ.ಎಸ್.ಆರ್. ತಿದ್ದುಪಡಿ ಮಾಡುವುದಕ್ಕೆ ಬರುವುದಿಲ್ಲ. ಪುರಬುದು ನಮಗೂ ತಿಳಿದಿದೆ. ಯಾವುದೇ ನೌಕರನ ಸೇವಾ ಭದ್ರತೆಯ ಬಗ್ಗೆ, ಸೇವೆಯ ಬಗ್ಗೆ ಮತ್ತು ಆತನಿಗೆ ಕೊಡತಕ್ಕಂತಹ ಸವಲತ್ತುಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಕೂಡ ಸೇವಾ ನಿಯಮಗಳಡಿಯಲ್ಲಿ ರಚನೆ ಮಾಡಿಕೊಳ್ಳಲಾಗಿದೆ. ಕೆ.ಸಿ.ಎಸ್.ಆರ್.ಗೆ ತಿದ್ದುಪಡಿ ತರುವುದು ಬೇಡ. ಆದರೆ ಕೆ.ಸಿ.ಎಸ್.ಆರ್. ಅಡಿಯಲ್ಲಿ ಬಡ್ಡಿ ಮತ್ತು ಇತರೆ ಆರ್ಥಿಕ ಸವಲತ್ತುಗಳಿಗೆ ನಿಯಮಗಳನ್ನು ಮಾಡಿಕೊಳ್ಳಲಾಗಿದ್ದು, ಆ ನಿಯಮಗಳಿಗೆ ತಿದ್ದುಪಡಿಯನ್ನು ತಂದು ಇದನ್ನು ಸರಿಪಡಿಸಬೇಕು. ಇದಕ್ಕೆ ಆರ್ಥಿಕ ಇಲಾಖೆಯವರು ಒಪ್ಪುತ್ತಿಲ್ಲ. ಕೆ.ಸಿ.ಎಸ್.ಆರ್. ಎಂದು ಹೇಳಿದರೂ ಕೂಡ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರನ್ನೂ ಒಳಗೊಂಡಂತೆ ಕೆಲಸ ಮಾಡತಕ್ಕಂತಹ ನೌಕರರಿಗೆ ವೇತನ ಬಡ್ಡಿ ಬೇರೆ ಇದೆ. ಒಟ್ಟಾರೆ ಎಲ್ಲಾ ಇಲಾಖೆಗಳಿಗೆ ಸೇರಿದ ನೌಕರರಿಗೆ ಆರ್ಥಿಕ ಇಲಾಖೆಯಲ್ಲಿ ಒಂದು ನಿಯಮವಿದೆ. ವೇತನ ಮತ್ತು ಬಡ್ಡಿಯ ಬಗ್ಗೆ ಶಿಕ್ಷಣ ಇಲಾಖೆಯಲ್ಲಿ ಒಂದು ನಿಯಮವಿದೆ. ಆರ್ಥಿಕ ಇಲಾಖೆಯಲ್ಲಿ ಒಂದು ನಿಯಮವಿದೆ. ಎಲ್ಲಾ ಇಲಾಖೆಗಳಿಗೆ ಸೇರಿರುವ ನಿಯಮದಲ್ಲಿ 10-15 ವರ್ಷಗಳ time bound ಕೊಟ್ಟಾಗ ಅವರ ವೇತನವೂ ಬದಲಾಗುತ್ತದೆ. Increment ಅನ್ನು ಕೂಡ ಕೊಡಲಾಗುತ್ತದೆ. 20 ವರ್ಷದ್ದನ್ನು ಕೊಡುವುದಿಲ್ಲ. ಅದೇ ನಮ್ಮ ಶಿಕ್ಷಣ ಇಲಾಖೆಯಲ್ಲಿ 20 ವರ್ಷದ time bound ಅನ್ನು ಕೊಟ್ಟಾಗಲೂ ಕೂಡ ವೇತನ ಮತ್ತು increment ಅನ್ನು ಕೂಡ ಕೊಡುತ್ತಾರೆ.

**ಉಪ ಸಭಾಪತಿಯವರು:-** ಮಾನ್ಯ ಮರಿತಿಬ್ಬೇಗೌಡರೇ, ತಮಗೆ ಇನ್ನೂ ಎಷ್ಟು ಸಮಯ ಬೇಕು?

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, 2 ಗಂಟೆಗೆ ಮುಗಿಸುತ್ತೇನೆ. ನಿಮಗೆ ತೊಂದರೆ ಕೊಡುವುದಿಲ್ಲ.

ಶಿಕ್ಷಣ ಇಲಾಖೆಯವರು ಆರ್ಥಿಕ ಇಲಾಖೆಗೆ ಗೊತ್ತಿಲ್ಲದಂತೆ ಈ ನಿಯಮವನ್ನು ಮಾಡಿಕೊಂಡಿರುವುದಿಲ್ಲ. ಅದೇ ನಿಯಮದ ವ್ಯಾಪ್ತಿಯಲ್ಲಿ ಈ ತಿದ್ದುಪಡಿಗಳನ್ನು ಮಾಡಿಕೊಳ್ಳಲಾಗಿದ್ದು, ಆರ್ಥಿಕ ಇಲಾಖೆಯವರ ಒಪ್ಪಿಗೆಯನ್ನು ಪಡೆದುಕೊಳ್ಳಲಾಗಿದೆ. ಈಗ ಬಡ್ಡಿ ಪಡೆದಿರುವವರಿಗೆ ಆಗುತ್ತಿರುವ ಅನ್ಯಾಯವನ್ನು ಸರಿದೂಗಿಸುವ ಕೆಲಸವನ್ನು ಮಾಡುತ್ತಿಲ್ಲ. ನಾವು ಸದನದಲ್ಲಿ ಶಂಖ ಊದುವುದು, ಶಿಕ್ಷಕರು ಚಳುವಳಿ ಮಾಡುವುದು. ಕೋವಿಡ್ ಸಂದರ್ಭದಲ್ಲಿಯೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಮ್ಮ ಶಿಕ್ಷಕರು ಉತ್ತಮವಾದ ಕೆಲಸವನ್ನು ಮಾಡಿದ್ದಾರೆ. ಇದನ್ನು ಕೂಡ ಪರಿಗಣಿಸುವುದಿಲ್ಲ. ನಮ್ಮ ಸರ್ಕಾರ ಅಚ್ಚೇದಿನ್ ಬಂದಿದೆ ಎಂದು ಹೇಳುತ್ತಿದೆ. ಏಳು ವರ್ಷಗಳಿಂದ ಅಚ್ಚೇದಿನ್ ಅಚ್ಚೇದಿನ್ ಅಚ್ಚೇದಿನ್ ಎನ್ನುತ್ತಲೇ ಇದೆ. ಇದು ಅಚ್ಚಾದಿನನೋ, ಅಚ್ಚೇದಿವನೋ ಒಂದೂ ನನಗೆ ಅರ್ಥವಾಗುತ್ತಿಲ್ಲ. ನಮ್ಮೂರು ಕಡೆ 'ಅಚ್ಚೆ' ಎಂದರೆ ಬಿದಿರು.

ಈ ಅಚ್ಚಾದಿನಗಳಲ್ಲಿ ಶಿಕ್ಷಕರಿಗೆ ಇದೊಂದು ಕೊಡುಗೆಯನ್ನು ಕೊಡಬೇಕು. ಮಾನ್ಯ ಶಿಕ್ಷಣ ಸಚಿವರು ಹೊಸದಾಗಿ ಬಂದಿದ್ದಾರೆ. ನಾವು ಅವರನ್ನು blame ಮಾಡುವುದಿಲ್ಲ. ಅವರು ದೇವರಂತೆ ಕುಳಿತು ಎಲ್ಲವನ್ನೂ ಕೇಳಿಸಿಕೊಳ್ಳುತ್ತಾರೆ. ಬಹಳ ಸಮಾಧಾನದಿಂದ ಆಲಿಸುತ್ತಾರೆ. ನಮಗೆ ಅವರ ಬಗ್ಗೆ ಬಹಳ ಗೌರವವಿದೆ. ಆದರೆ ಈ ವರ್ಗಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲಿಕ್ಕೆ ಅವರಿಂದಲೂ ಆಗುವುದಿಲ್ಲ. ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದಲೂ ಕೂಡ ಆಗುವುದಿಲ್ಲ. ಇದನ್ನು ಆರ್ಥಿಕ ಇಲಾಖೆಯವರೇ ಸರಿಪಡಿಸಬೇಕು. ಪೂರ್ಣಪ್ರಮಾಣದಲ್ಲಿ ಆಗದಿದ್ದರೂ ಕೂಡ ಅಲ್ಪ ಪ್ರಮಾಣದಲ್ಲಿಯಾದರೂ ಆರ್ಥಿಕ ನಷ್ಟಕ್ಕೆ ಒಳಗಾಗುತ್ತಿರುವ ಬಡ್ಡಿ ಶಿಕ್ಷಕರಿಗೆ ಉಪನ್ಯಾಸಕರಿಗೆ ನ್ಯಾಯ ದೊರಕಿಸಬಹುದು. ಆ ಕೆಲಸವನ್ನು ಮಾಡಲಿಕ್ಕೆ ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರನ್ನು ಕರೆಸಿ ಒಂದು ವಿಶೇಷ ಸಭೆಯನ್ನು ಮಾಡಿ ದಾಖಲೆ, ಮಾಹಿತಿಗಳ ಸಮೇತ ಒಂದು ಚರ್ಚೆಯನ್ನು ಮಾಡಿದರೆ ಇದಕ್ಕೆ ಒಂದು ಚಾಲನೆ ನೀಡಿದಂತಾಗುತ್ತದೆ. ಶಿಕ್ಷಕರು ಬಹಳಷ್ಟು ಕಷ್ಟಕ್ಕೆ ಒಳಗಾಗಿದ್ದಾರೆ. ಉದಾಹರಣೆಗೆ ಒಂದೇ ಶಾಲೆಯಲ್ಲಿ, ಒಂದೇ ಕಾಲೇಜಿನಲ್ಲಿ ಕೆಲಸ ಮಾಡುವಾಗ ನಾನೂ ಉಪನ್ಯಾಸಕ, ಮಾನ್ಯ ಹರಿಪ್ರಸಾದ್ ಅವರೂ ಉಪನ್ಯಾಸಕರು. ಅವರು ನೇರ ನೇಮಕಾತಿ. ನಾನು ಬಡ್ಡಿ ಹೊಂದಿದವನು. ನೇರ ನೇಮಕಾತಿಯವರಿಗೆ, ಬಡ್ಡಿ ಹೊಂದಿದವರಿಗೆ ಬೇರೆ ವೇತನ ಇರುತ್ತದೆ. ಅದನ್ನು ನಾನು ಒಪ್ಪುತ್ತೇನೆ. ಆದರೆ ನನ್ನ ಜೊತೆಯಲ್ಲಿಯೇ ಕೆಲಸಕ್ಕೆ ಸೇರಿದವರು ಪ್ರೌಢಶಾಲೆಯಲ್ಲಿರುವವರು ತೆಗೆದುಕೊಳ್ಳುವ ಸಂಬಳವೂ ನನಗೆ ಸಿಗುತ್ತಿಲ್ಲ. ಇದರಿಂದ ಬಡ್ಡಿ ಶಿಕ್ಷಕರನ್ನು ಮಾನಸಿಕವಾಗಿ

ಕುಗ್ಗಿಸಿದಂತಾಗುತ್ತದೆ. ಶಿಕ್ಷಕರು ಮಾನಸಿಕವಾಗಿ ಕುಗ್ಗಿದರೆ ಅಚ್ಚೇದಿನ್ ಬರಲು ಸಾಧ್ಯವಿಲ್ಲ. ಶಿಕ್ಷಕರು ಮಾನಸಿಕ ಯಾತನೆ ಪಡಬಾರದು. ಬಡ್ಡಿ ಶಿಕ್ಷಕರಿರಬಹುದು, ನೇರ ನೇಮಕಾತಿಯ ಶಿಕ್ಷಕರಿರಬಹುದು, ಗುಣಾತ್ಮಕ ಶಿಕ್ಷಣಕ್ಕಾಗಿ ಇಂದು ನಮ್ಮ ಶಿಕ್ಷಕವೃಂದ ಒಳ್ಳೆಯ ಕೆಲಸ ಮಾಡುತ್ತಿದೆ. ದಯಮಾಡಿ ಆದಷ್ಟು ಬೇಗ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಬೇಕು. ಇದು ಶಿಕ್ಷಕರ ಹಕ್ಕು, ಭಿಕ್ಷೆಯಲ್ಲ. ಶೈಕ್ಷಣಿಕ ವಿದ್ಯಾರ್ಹತೆಯನ್ನು ಪಡೆದು ಬಡ್ಡಿಯನ್ನು ಹೊಂದಿ ಅದರ ಆಧಾರದಲ್ಲಿ ಬಡ್ಡಿಯನ್ನು ಪಡೆದಿರುತ್ತಾರೆ. ಅವರ ಜೊತೆಯಲ್ಲಿಯೇ ನೇರ ನೇಮಕಾತಿಗೊಂಡವರಿಗೆ ಸಿಗುವ ವೇತನ ಅವರಿಗೆ ಸಿಗುವುದಿಲ್ಲ. ಎಲ್ಲಿಯೋ ಒಂದು ಕಡೆ ಅವರಿಗೆ ಅನ್ಯಾಯವಾಗುತ್ತಿದೆ. ಇದನ್ನು ಸರಿಪಡಿಸಿ ಎಂದು ಬಹಳ ವಿನಯದಿಂದ ಕೇಳುತ್ತಿದ್ದಾರೆ. ಇದನ್ನು ಸರ್ಕಾರ ಪರಿಗಣಿಸಲೇಬೇಕು. ಇದರ ಬಗ್ಗೆ ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳಬೇಕಾದರೆ ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಆರ್ಥಿಕ ಇಲಾಖೆಯ ಅಧಿಕಾರಿಗಳನ್ನೊಳಗೊಂಡಂತೆ ಸಭೆಯನ್ನು ಮಾಡಿ ಈ ವರ್ಗಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ತಮ್ಮ ಮೂಲಕ ಮಾನ್ಯ ಶಿಕ್ಷಣ ಸಚಿವರಲ್ಲಿ ವಿನಯಪೂರ್ವಕವಾಗಿ ವಿನಂತಿ ಮಾಡಿಕೊಳ್ಳುತ್ತೇನೆ.

**ಶ್ರೀ ಶಶಿಲ್ ಜಿ.ನಮೋಶಿ:-** ಮಾನ್ಯ ಸಭಾಪತಿಯವರೇ, Finance Secretary ಯವರು 1983ರಲ್ಲಿ ಒಂದು ಆದೇಶವನ್ನು ಹೊರಡಿಸಿದ್ದಾರೆ. ಅದೊಂದು ಅಂಶವನ್ನು ನಾನು ಮಾನ್ಯ ಸಚಿವರ ಗಮನಕ್ಕೆ ತರಬೇಕಿತ್ತು. ಅದು ಈ ರೀತಿ ಇದೆ: "*Powers to remove difficulties: If any difficulty arises in giving effect to the provisions of these Rules, the State Government may by order make such provisions or give such direction not inconsistent with these Rules as appears is to be necessary for removing the difficulties.*" ಅದಕ್ಕೆ provision ಇದೆ. ಈ ರೀತಿ ತೊಂದರೆ ಬಂದಾಗ ಸರಿಪಡಿಸುವಂತಹ ಆದೇಶವನ್ನು ಕೂಡ ಆರ್ಥಿಕ ಇಲಾಖೆಯವರು 1983ರಲ್ಲಿಯೇ ಹೊರಡಿಸಿದ್ದಾರೆ. ಇದರ ಆಧಾರದ ಮೇಲೆಯೇ ಈ ಅವ್ಯವಸ್ಥೆಯನ್ನು ಸರಿಪಡಿಸಬೇಕು.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಅದನ್ನು ಸಾಕಷ್ಟು ವರ್ಷಗಳಿಂದ ಓದಿ ಓದಿ ಸಾಕಾಗಿದೆ.

**ಶ್ರೀ ಎಸ್.ವಿ.ಸಂಕನೂರ:-** ಮಾನ್ಯ ಸಭಾಪತಿಯವರೇ, ಮಾನ್ಯ ಮರಿತಿಬ್ಬೇಗೌಡರ explanation ಸರಿಯಾಗಿದೆ.

(...ಮುಂದು)

(747) 16-09-2021, 2.00 KG GR

## (ಉಪ ಸಭಾಪತಿಯವರ ಉಪಸ್ಥಿತಿ)

**ಶ್ರೀ ಬಿ.ಸಿ.ನಾಗೇಶ್ (ಪ್ರಾಥಮಿಕ ಹಾಗೂ ಫೌಡ ಶಿಕ್ಷಣ ಹಾಗೂ ಸಕಾಲ ಸಚಿವರು):-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ನಮೋಶಿಯವರು ಪ್ರಾರಂಭ ಮಾಡಿದರು. ಮಾನ್ಯ ಆಯನೂರು ಮಂಜುನಾಥ್‌ರವರು ಗುಡುಗಿದರು. ಮಾನ್ಯ ಎಲ್ಲಾ ಶಾಸಕರುಗಳು ಶಿಕ್ಷಕರ ಬಗ್ಗೆ ಅವರವರ ಪ್ರೀತಿಯನ್ನು ತೋರಿಸಿದರು. ಎಲ್ಲರೂ ಶಿಕ್ಷಕರ ಬಗ್ಗೆ ಹೆಚ್ಚು ಪ್ರೀತಿ ಇದ್ದಿದರಿಂದ ಸಾಕಷ್ಟು ಮಾತನಾಡಿದ್ದಾರೆ. ಮಾನ್ಯ ಮರಿತಿಬ್ಬೇಗೌಡರವರು ಕಡೆಗೆ ಉತ್ತರವನ್ನು ಸಹ ಕೊಟ್ಟಿದ್ದಾರೆ. ಮಾನ್ಯ ಮರಿತಿಬ್ಬೇಗೌಡರವರು ಇದು ನನ್ನ ಕೈಯಲ್ಲಿ ಆಗುವುದಿಲ್ಲ. ಮಾನ್ಯ ಮುಖ್ಯಮಂತ್ರಿಯವರನ್ನು ಮತ್ತು ಆರ್ಥಿಕ ಇಲಾಖೆಯವರನ್ನು ಕರೆಯಿರಿ ಎಂದು ಹೇಳಿದ್ದಾರೆ. ನಾನು ಖಂಡಿತವಾಗಿ ಆ ಕೆಲಸ ಮಾಡುತ್ತೇನೆ. ಆ ಕೆಲಸವನ್ನು ಮಾಡಿ ಇದಕ್ಕೆ ಏನಾದರೂಂದು solution ಅನ್ನು ಕಂಡುಹಿಡಿಯುವುದಕ್ಕೆ ಆಗುತ್ತದೆಯೇ ಎಂಬ ಪ್ರಯತ್ನವನ್ನು ಮಾಡುತ್ತೇನೆ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಈಗಾಗಲೇ ವರ್ಷಾನುಗಟ್ಟಲೆ ಆಗಿ ಹೋಗಿದೆ. ಅದಕ್ಕೆ ಮಾನ್ಯ ಸಚಿವರು ಯಾವ ಸಮಯದೊಳಗೆ ಮಾಡುತ್ತಾರೆ ಎನ್ನುವುದನ್ನು ಹೇಳಬೇಕು. ಆರು ತಿಂಗಳ ಬೇಕಾ ಅಥವಾ ಆರು ವರ್ಷ ಬೇಕೇ ಎಂಬುದನ್ನು ಹೇಳಲಿ. ನಾವು ಒಪ್ಪಿಕೊಳ್ಳುತ್ತೇವೆ.

**ಶ್ರೀ ಬಿ.ಸಿ.ನಾಗೇಶ್ (ಪ್ರಾಥಮಿಕ ಹಾಗೂ ಫೌಡ ಶಿಕ್ಷಣ ಹಾಗೂ ಸಕಾಲ ಸಚಿವರು):-** ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯ ಮಂತ್ರಿಯವರ ಜೊತೆಗೆ ಮಾತನಾಡಿ ಅವರ ದಿನಾಂಕವನ್ನು ಪಡೆದುಕೊಂಡು ಹೇಳುತ್ತೇನೆ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಆದಷ್ಟು ಬೇಗ ಮಾಡಬೇಕು.

**ಶ್ರೀ ಕೆ.ಟಿ.ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಇದನ್ನು ಬಡ್ಡಿ ಎನ್ನಬಾರದು. ಬಡ್ಡಿ ಎಂದರೆ, technical work ಆಗುತ್ತದೆ. ಅದಕ್ಕೆ 'Upgradation' ಎಂದು ಹೇಳಬಿಡಲಿ. D.Ed., ಮಾಡಿದವರಲ್ಲಿ B.Sc., B.Ed., ಮಾಡುತ್ತಾರೆ. ಅಂತಹವರನ್ನು upgrade ಮಾಡಬೇಕು. ಬಡ್ಡಿ ಎಂದರೆ ತೊಂದರೆಯಾಗುತ್ತದೆ. ಆ ರೀತಿಯಾದಾಗ ಅವರಿಗೆ continuous service ಸಿಗುತ್ತದೆ. ಆಗ

ಅವರಿಗೆ 10, 15, 20, 25 ಮತ್ತು 30 ವರ್ಷಗಳ Time Bound Increment ಸಿಗುತ್ತದೆ. Time Bound Increment ಸಿಗಬೇಕಾದರೆ, upgradation ಆಗಲಿ. ನಮಗೆ ಮುಂಬಡ್ತಿ ಬೇಡ. ದಯವಿಟ್ಟು ಆ ಪದವನ್ನು ಬದಲಾವಣೆ ಮಾಡಬೇಕು.

**ಶ್ರೀ ಬಿ.ಸಿ.ನಾಗೇಶ್ (ಪ್ರಾಥಮಿಕ ಹಾಗೂ ಫೌಡ ಶಿಕ್ಷಣ ಹಾಗೂ ಸಕಾಲ ಸಚಿವರು):-** ಮಾನ್ಯ ಸಭಾಪತಿಯವರೇ, ತಮ್ಮಲ್ಲರಿಗೂ K.C.S.,R., ನಲ್ಲಿ ಏನಿದೆ ಎನ್ನುವುದು ಗೊತ್ತು. ಹಾಗೆಯೇ, ಈ ಬಡ್ಡಿ ವಿಷಯ ಎಲ್ಲವೂ ಗೊತ್ತಿದೆ. Major ಆಗಿ ಎಲ್ಲಿ ಬದಲಾವಣೆಗಳನ್ನು ತರಬೇಕು ಎಂಬುದನ್ನು ತಾವೆಲ್ಲರೂ ತಿಳಿಸಿದ್ದೀರಿ. ಆದರೆ, ಈಗ ಇರುವಂತಹ ರೂಲ್ಸ್ ಪ್ರಕಾರ, ಬಡ್ಡಿ ತೆಗೆದುಕೊಳ್ಳುವಂತಹವರಿಗೆ ಈ ಅವಕಾಶವಿಲ್ಲವೆಂದು ಗೊತ್ತು. ಇದು ಬಡ್ಡಿ ತೆಗೆದುಕೊಂಡವರಿಗೂ ಗೊತ್ತಿದೆ. ಅವರಿಗೆ ಗೊತ್ತಿಲ್ಲದೆ ಬಡ್ಡಿ ತೆಗೆದುಕೊಂಡಿದ್ದಾರೆಂದು ಅಲ್ಲ. ಬಡ್ಡಿ ತೆಗೆದುಕೊಳ್ಳುವಂತಹ ಸಂದರ್ಭದಲ್ಲಿ, ತೊಂದರೆಯಾಗುತ್ತದೆಂದು ಅವರಿಗೂ ಗೊತ್ತಿತ್ತು. ಆದರೆ, ನಮ್ಮ ಭೂಮಿಯಲ್ಲಿ 'Honour is disproportionate to the comfort' ಎನ್ನುವಂತಹ ಸ್ವಾಮ್ಯ ಮಾತಿದೆ. ಗೌರವ ಜಾಸ್ತಿ ಬೇಕೆಂದರೆ, comfort ಕಡಿಮೆಯಾಗಬೇಕು ಎನ್ನುವುದು ಇದರ ಅರ್ಥ. ಆ ಲೆಕ್ಕದಲ್ಲಿ ಮಾಸ್ವರ್ಗಗಳು ತೆಗೆದುಕೊಂಡಿದ್ದಾರೆನೋ ಗೊತ್ತಿಲ್ಲ. ಆದರೆ, ಮುಂದಿನ ದಿವಸಗಳಲ್ಲಿ ಇದನ್ನು ಸರಿಪಡಿಸುವಂತಹ ಕೆಲಸಕ್ಕೆ ನಾನು ಸಹಿತ್ಯನುಕರಿಸುತ್ತೇನೆಂದು ಹೇಳಬಯಸುತ್ತೇನೆ.

**ಉಪ ಸಭಾಪತಿಯವರು:-** ಈಗ ಸದನವನ್ನು ಭೋಜನ ವಿರಾಮಕ್ಕಾಗಿ ಮಧ್ಯಾಹ್ನ 3 ಗಂಟೆ 30 ನಿಮಿಷಗಳವರೆಗೆ ಮುಂದೂಡುತ್ತಿದ್ದೇನೆ.

(ಸದನವು ಭೋಜನ ವಿರಾಮಕ್ಕಾಗಿ ಮಧ್ಯಾಹ್ನ 02 ಗಂಟೆ 02 ನಿಮಿಷಗಳಿಗೆ ಮುಂದೂಡಲ್ಪಟ್ಟು, ಪುನಃ ಮಧ್ಯಾಹ್ನ 03 ಗಂಟೆ 30 ನಿಮಿಷಗಳಿಗೆ ಸಮಾವೇಶಗೊಳ್ಳಲು ತೀರ್ಮಾನಿಸಿತು)

(748) 16.09.2021 03.40 LL-MD

(ಭೋಜನ ವಿರಾಮಕ್ಕಾಗಿ ಮುಂದೂಡಲ್ಪಟ್ಟಿದ್ದ ಸದನವು, ಪುನಃ ಮಧ್ಯಾಹ್ನ 3  
ಗಂಟೆ 42 ನಿಮಿಷಕ್ಕೆ ಸಮಾವೇಶಗೊಂಡಿತು

(ಮಾನ್ಯ ಸಭಾಪತಿಯವರು ಪೀಠವನ್ನು ಅಲಂಕರಿಸಿದರು)

### 07. ಗಮನ ಸೆಳೆಯುವ ಸೂಚನೆಗಳು

ವಿಷಯ:- ಅಲಯನ್ಸ್ ವಿಶ್ವವಿದ್ಯಾಲಯವು ಮಾನದಂಡಗಳನ್ನು  
ಉಲ್ಲಂಘಿಸಿ ಗೌರವ ಡಾಕ್ಟರೇಟ್ ಪದವಿಯನ್ನು  
ಕ್ರಿಮಿನಲ್ ಹಿನ್ನೆಲೆ ಇರುವವರಿಗೆ ನೀಡಿರುವುದರಿಂದ ಬಗ್ಗೆ  
ಉನ್ನತ ಶಿಕ್ಷಣ ಪರಿಷತ್ತು ತನ್ನ ಅಭಿಪ್ರಾಯದಲ್ಲಿ  
ಸರ್ಕಾರದ ಹಂತದಲ್ಲಿ ಸೂಕ್ತ ತನಿಖೆ  
ನಡೆಸಬಹುದೆಂದು ತಿಳಿಸಿದ್ದರೂ ಸರ್ಕಾರ ಈ ಬಗ್ಗೆ  
ತನಿಖೆ ನಡೆಸಿಲ್ಲದಿರುವ ಕುರಿತು

(ಉತ್ತರವನ್ನು ಲಗತ್ತಿಸಲಾಗಿದೆ)

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

**ಶ್ರೀ ಅಡಗೂರು ಹೆಚ್. ವಿಶ್ವನಾಥ್(ನಾಮನಿರ್ದೇಶನ ಹೊಂದಿದವರು):-** ಮಾನ್ಯ ಸಭಾಪತಿಯವರೇ, ಮಾನ್ಯ ಉನ್ನತ ಶಿಕ್ಷಣ ಸಚಿವರು ವಿಶ್ವವಿದ್ಯಾಲಯದಲ್ಲಿ ಸಿಂಡಿಕೇಟ್ ಮತ್ತು ಸೆನೆಟ್ ಸದಸ್ಯರುಗಳಾಗಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿರತಕ್ಕಂಥವರು. ಇದರಿಂದಾಗಿ, ಅವರು ವಿಶ್ವವಿದ್ಯಾಲಯದ ಆಗುಹೋಗುಗಳನ್ನು ಸಂಪೂರ್ಣವಾಗಿ ಬಲ್ಲವರಾಗಿರುತ್ತಾರೆ. ಅದರಂತೆ, ಒಂದು ಡೀಮ್ಡ್ ಯೂನಿವರ್ಸಿಟಿ ಯಾರಿಗೆ ಬೇಕಾದರೂ ಗೌರವ ಡಾಕ್ಟರೇಟ್ ಪದವಿಯನ್ನು ನೀಡಬಹುದೇ; ಅದರಲ್ಲಿಯೂ ಕ್ರಿಮಿನಲ್ ಹಿನ್ನೆಲೆ ಉಳ್ಳವರಿಗೆ ನೀಡಬಹುದೇ? ಏಕೆಂದರೆ, ವೈಸ್ ಚಾನ್ಸಲರ್‌ರವರಾದ ಶ್ರೀ ಮಧುಕರ್ ಎನ್ನುವವರ ವಿರುದ್ಧ ರೇಪ್ ಕೇಸ್ ಸೇರಿದಂತೆ 16 ವಿವಿಧ ಕೇಸ್‌ಗಳು ಇರುತ್ತವೆ. ಅಲೆಯನ್ಸ್ ವಿಶ್ವವಿದ್ಯಾಲಯದವರು ಯಾರಿಗೆ ಡಾಕ್ಟರೇಟ್ ಪದವಿ ಕೊಟ್ಟಿರುತ್ತಾರೆಂದರೆ, ಒಬ್ಬ ಕ್ರಿಮಿನಲ್ ಹಿನ್ನೆಲೆ ಉಳ್ಳವರಿಗೆ ಕೊಟ್ಟಿರುತ್ತಾರೆ. ಆದರೆ, ಮೊದಲು ಅವರು, “ನಾವು ಯಾವುದೇ ಡಾಕ್ಟರೇಟ್ ಕೊಟ್ಟಿರುವುದಿಲ್ಲವೆಂದು” ಹೇಳುತ್ತಾರೆ. ಅವರು ಡಾಕ್ಟರೇಟ್ ಕೊಟ್ಟಿರುವ ಬಗ್ಗೆ ಒಂದು ಪೋಟೋ ಕಾಪಿ ನಮ್ಮ ಬಳಿ ಇರುತ್ತದೆ. ಅದರಲ್ಲಿ ಡಾಕ್ಟರೇಟ್ ಪದವಿ ಕೊಟ್ಟಂತಹ ಸಂದರ್ಭದಲ್ಲಿ ಯಾರು ಯಾರು ಇದ್ದಾರೆಂದು ನೋಡಿದರೆ, ಅದರಲ್ಲಿ ಶ್ರೀ ಮಧುಕರ್, ಅಲೆಯನ್ಸ್ ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್; now he is dismissed. ಅವರ ಪಕ್ಕದಲ್ಲಿ ಯಾರಿದ್ದಾರೆಂದರೆ, His Excellency Sri Vajubhai Vala, the then Governor of Karnataka; ಅವರ ಪಕ್ಕದಲ್ಲಿ ಯಾರಿದ್ದಾರೆಂದರೆ, fraud; ಅವರ ಪಕ್ಕದಲ್ಲಿ ಪ್ರೊಫೆಸರ್ ಇರುತ್ತಾರೆ. ಆದರೆ, ಮೊದಲು ನಾವು ಯಾವುದೇ ಡಾಕ್ಟರೇಟ್ ಕೊಟ್ಟಿರುವುದಿಲ್ಲವೆಂದು ಹೇಳುತ್ತಾರೆ. ಆ ಬಗ್ಗೆ ಸುಮಾರು correspondence ಆಗಿರುತ್ತದೆ.

ಇದರ ಜೊತೆಗೆ, “ಮೇಲ್ನೋಟಕ್ಕೆ ಇದರಲ್ಲಿ ಸತ್ಯವಿದೆಯೆಂದು ಕಾಣುತ್ತಿದೆ. ಇದರ ಬಗ್ಗೆ ವಿಚಾರಣೆ ಆಗಬೇಕೆಂದು” ಉನ್ನತ ಶಿಕ್ಷಣ ಪರಿಷತ್ತು ತನ್ನ ಅಭಿಪ್ರಾಯದಲ್ಲಿ ತಿಳಿಸಿರುತ್ತದೆ. ಸದರಿ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಮಾನ್ಯ ಸಚಿವರೇ ಅಧ್ಯಕ್ಷರಾಗಿರುತ್ತಾರೆ. ಹಾಗಾಗಿ, ಮಾನ್ಯ ಸಚಿವರಿಗೆ ಈ ಎಲ್ಲಾ ವಿಷಯಗಳು ಗೊತ್ತಿರುತ್ತವೆ. ಹಾಗಾಗಿ, ಇದರಲ್ಲಿ ಸರ್ಕಾರ ಯಾರನ್ನು ರಕ್ಷಣೆ ಮಾಡುವುದಕ್ಕೆ ಹೋಗುತ್ತಿದೆ? ಅಂದರೆ, fraud ಗಳನ್ನು ರಕ್ಷಣೆ ಮಾಡುತ್ತದೆಯೇ; ಕ್ರಿಮಿನಲ್‌ಗಳನ್ನು ರಕ್ಷಣೆ ಮಾಡುತ್ತದೆಯೇ ಅಥವಾ ವಿಶ್ವವಿದ್ಯಾಲಯದ ಹೆಸರಿಗೆ ಮಸಿ ಬಳಿಯುವವರನ್ನು ರಕ್ಷಣೆ ಮಾಡುತ್ತದೆಯೇ? ಹೌದು, ಇವೊತ್ತಿನ ದಿವಸ ಶ್ರೀ ನರೇಂದ್ರ ಮೋದಿಯವರು ಈ ದೇಶದಲ್ಲಿ National Education Policy (NEP) ಜಾರಿಗೆ ತಂದಿದ್ದಾರೆ. ಇದು ಅದಕ್ಕೆ ತದ್ವಿರುದ್ಧವಾಗಿದೆ.

ಈ ಬಗ್ಗೆ ಮಾನ್ಯ ಸಚಿವರಿಗೆ ಸಂಪೂರ್ಣವಾಗಿ ಗೊತ್ತಿದೆ. ಹಾಗಾಗಿ, ನಾನು ಉನ್ನತ ಶಿಕ್ಷಣ ಸಚಿವರಲ್ಲಿ ಪ್ರಸ್ತಾಪಿಸುವುದೇನೆಂದರೆ, ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಅಧೀನ ಕಾರ್ಯದರ್ಶಿ ಹಾಗೂ ಉನ್ನತ ಶಿಕ್ಷಣ ಪರಿಷತ್ತು ಇವರೆಲ್ಲರೂ ಸಹ ಇದರಲ್ಲಿ ವಿಚಾರಣೆ ಆಗಬೇಕೆಂದು ಹೇಳಿರುತ್ತಾರೆ. ಅದಕ್ಕಾಗಿ, ನಾನು ಕೂಡ ಇದರಲ್ಲಿ ಒತ್ತಾಯ ಮಾಡುತ್ತಿರುವುದೇನೆಂದರೆ, ಮಾನ್ಯ ಸಚಿವರ ಅಧೀನದಲ್ಲಿರುವ ಅಧಿಕಾರಿಗಳು ಮತ್ತು ತಮ್ಮ ಆಡಳಿತದ ಅಧೀನದಲ್ಲಿರುವ ಉನ್ನತ ಶಿಕ್ಷಣ ಪರಿಷತ್ತು ಇವರೆಲ್ಲರೂ ಸಹ ಗಮನಿಸಿರುವ ಹೇಳಿಕೆ ಮೇಲೆ ದಯಮಾಡಿ ಇದನ್ನು CCB (Central Crime Branch), ACB (Anti-Corruption Bureau) ಅಥವಾ ನಮ್ಮಲ್ಲಿ ಸರ್ಕಾರದ ಬೇಕಾದಷ್ಟು Crime Detective Agencies ಇವೆ, ಅವುಗಳಲ್ಲಿ ಯಾವುದಾದರೂ ಕೂಡ ಗುಂಡಚಾರ ವಿಭಾಗದ ಮುಖಾಂತರ ವಿಚಾರಣೆ ಮಾಡಿಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದು ಕೋರುತ್ತೇನೆ.

ಆದರೆ, ಮಾನ್ಯ ಸಚಿವರು ನೀಡಿರುವ ಉತ್ತರದಲ್ಲಿ...ಸರ್ಕಾರದ ಹಂತದಲ್ಲಿ ಯಾವುದೇ ಕ್ರಮವಿರುವುದಿಲ್ಲ.” ಎಂದು ಹೇಳಿರುತ್ತಾರೆ. No, I don't agree with this. ಅದೇ ರೀತಿ ಮುಂದೆ, “ಅಲೆಯನ್ಸ್ ವಿಶ್ವವಿದ್ಯಾಲಯವು ರಾಜ್ಯ ಶಾಸನ ರಚನೆಯ ಮೂಲಕ ಖಾಸಗಿ ವಿಶ್ವವಿದ್ಯಾಲಯವಾಗಿ ಸ್ಥಾಪಿತಗೊಂಡಿರುತ್ತದೆ.” ಎಂದು ಹೇಳಿರುತ್ತಾರೆ. It is fully under the control of the Government. He or anybody can't escape. ಆದುದರಿಂದ, ನಾನು ಮಾನ್ಯ ಉನ್ನತ ಶಿಕ್ಷಣ ಸಚಿವರಲ್ಲಿ ವಿಸಂತಿ ಮಾಡುವುದೇನೆಂದರೆ, ದಯಮಾಡಿ ಇಂತಹ ಕ್ರಿಮಿನಲ್‌ಗಳನ್ನು, frauds, 420 ಗಳನ್ನು ಮತ್ತು ಶಿಕ್ಷಣ ಇಲಾಖೆಗೆ ಅನ್ಯಾಯ ಮಾಡುತ್ತಿರುವವರನ್ನು ರಕ್ಷಣೆ ಮಾಡಬಾರದು This is my request. ನಾನು ಇದನ್ನು ಒತ್ತಾಯಪೂರ್ವಕವಾಗಿ ತಮ್ಮ ಮೂಲಕ ಮಾನ್ಯ ಸಚಿವರಲ್ಲಿ ಕೇಳುತ್ತಿದ್ದೇನೆ.

(ಮುಂದು...)

(749) 16.09.2021 3.50 YL-MD

(ಸಭಾಪತಿಯವರ ಉಪಸ್ಥಿತಿ)

**ಡಾ|| ಅಶ್ವಥ್‌ನಾರಾಯಣ ಸಿ.ಎನ್ (ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು):-** ಮಾನ್ಯ ಸಭಾಪತಿಯವರೇ, ಗೌರವ ಡಾಕ್ಟರೇಟ್ ಪದವಿಯನ್ನು ಅಧಿಕೃತವಾಗಿ ನೀಡಲಾಗಿದ್ದು, ಅನಧಿಕೃತವಾಗಿ ನೀಡಲಾಗಿದೆ ಎನ್ನುವಂಥ ಪ್ರಶ್ನೆಯೇ ಉದ್ಭವಿಸುವುದಿಲ್ಲ ಮತ್ತು ಆ ವಿಚಾರದಲ್ಲಿ ಖಾಸಗಿ ವಿಶ್ವವಿದ್ಯಾಲಯಕ್ಕೆ ಡಾಕ್ಟರೇಟ್ ಪದವಿಯನ್ನು ನೀಡುವ ಅಧಿಕಾರವು ಇದೆ. ಮೂರನೆಯದಾಗಿ, ಸಾರ್ವಜನಿಕ ವಿಶ್ವವಿದ್ಯಾಲಯವಾಗಲಿ ಮತ್ತು ಖಾಸಗಿ



ವಿಶ್ವವಿದ್ಯಾಲಯವಾಗಲಿ ಯಾವಾಗಲೇ ಡಾಕ್ಟರೇಟ್ ನೀಡಬೇಕಾದರೆ ಸರ್ಕಾರದ ಪಾತ್ರ ಇರುವುದಿಲ್ಲ. ನಾಲ್ಕನೆಯದಾಗಿ, ಈಗ ಡಾಕ್ಟರೇಟ್ ಪಡೆದುಕೊಂಡಿರುವ ವ್ಯಕ್ತಿಯು criminal ಏನೂ ಅಲ್ಲ ಅಥವಾ indict ಆಗಿರುವುದಿಲ್ಲ. ಜೊತೆಗೆ ಅವರು ಈಗ ಇಲ್ಲ. ಇಲ್ಲದಂಥ ವ್ಯಕ್ತಿಯ ಮೇಲೆ ಈ ರೀತಿ ಆಪಾದನೆ ಮಾಡುವುದು ಸರಿದೂಗುವುದಿಲ್ಲ. ಒಂದು ವೇಳೆ ಅವರು criminal ಆಗಿದರೆ ಸಾಕ್ಷಿ ತೋರಿಸಲಿ.

**ಶ್ರೀ ಅಡಗೂರು ಹೆಚ್ ವಿಶ್ವನಾಥ್:-** ಮಾನ್ಯ ಸಭಾಪತಿಯವರೇ, ಸಾಕ್ಷಿ ಇದೆ.

**ಡಾ|| ಅಶ್ವಥ್‌ನಾರಾಯಣ ಸಿ.ಎನ್:-** ಮಾನ್ಯ ಸಭಾಪತಿಯವರೇ, ಕ್ರೀಮಿನಲ್ ಎಂದು ಎಲ್ಲಿ ಸಾಬೀತು ಆಗಿದೆ? ಯಾವ ರೀತಿ ಆಪಾದನೆ ಮಾಡುತ್ತಿದ್ದಾರೆ. ಮಾನ್ಯ ಸದಸ್ಯರು ಅವರ ವೈಯಕ್ತಿಕ ವಿಚಾರಗಳನ್ನು ಈ ಸದನದಲ್ಲಿ ತಂದು ಹಲವಾರು ಬಾರಿ ಇದೇ ವಿಚಾರವನ್ನು ಪ್ರಸ್ತಾವನೆ ಮಾಡುವಂಥದಾಗಿದೆ.

**ಶ್ರೀ ಅಡಗೂರು ಹೆಚ್ ವಿಶ್ವನಾಥ್:-** ಮಾನ್ಯ ಸಭಾಪತಿಯವರೇ, ಸಾಕ್ಷಿ ಇದೆ. ದಯವಿಟ್ಟು ಮಾನ್ಯ ಸಚಿವರು ಕ್ಷಮಿಸಬೇಕು.

**ಡಾ|| ಅಶ್ವಥ್‌ನಾರಾಯಣ ಸಿ.ಎನ್:-** ಮಾನ್ಯ ಸಭಾಪತಿಯವರೇ, ಅವರ ವೈಯಕ್ತಿಕ ವ್ಯತ್ಯಾಸಗಳನ್ನು ಇಲ್ಲಿ ತಂದು ಈ ರೀತಿ ವಿಷಯದ ಮೇಲೆ ಮಾತನಾಡುವುದು ಮಾನ್ಯ ಸದಸ್ಯರಿಗೆ ಅಗೌರವ ತರುವಂಥದಾಗುತ್ತದೆಯೇ ವಿನಃ ಗೌರವ ತರುವುದಿಲ್ಲ.

**ಶ್ರೀ ಅಡಗೂರು ಹೆಚ್ ವಿಶ್ವನಾಥ್:-** ಮಾನ್ಯ ಸಭಾಪತಿಯವರೇ, ಯಾವುದೇ ವೈಯಕ್ತಿಕ ವಿಚಾರವನ್ನು ಇಲ್ಲಿ ತಂದಿಲ್ಲ. Mr. Minister I am very sorry. Please don't deviate.

**ಸಭಾಪತಿಯವರು:-** ಮಾನ್ಯ ಸದಸ್ಯರು ಮಾತನಾಡಲಿ.

**ಶ್ರೀ ಅಡಗೂರು ಹೆಚ್ ವಿಶ್ವನಾಥ್:-** ಮಾನ್ಯ ಸಭಾಪತಿಯವರೇ, ಇಲ್ಲಿ ಯಾವುದೇ ವೈಯಕ್ತಿಕವಾದಂಥ, ವ್ಯಕ್ತಿಗತವಾದಂಥ ವಿಚಾರ ಪ್ರಸ್ತಾಪ ಮಾಡಿಲ್ಲ. I am talking about a fraud, about a 420.

**ಡಾ|| ಅಶ್ವಥ್‌ನಾರಾಯಣ ಸಿ.ಎನ್:-** ಮಾನ್ಯ ಸಭಾಪತಿಯವರೇ, ಆ ರೀತಿ ಹೇಗೆ ಹೇಳುತ್ತಾರೆ. ವಂಚನೆಯಾಗಿದೆ ಎಂದರೆ ಏನು?

**ಶ್ರೀ ಅಡಗೂರು ಹೆಚ್ ವಿಶ್ವನಾಥ್:-** ಮಾನ್ಯ ಸಭಾಪತಿಯವರೇ, ಹೌದು. ಅವರ ಮೇಲೆ ದೂರು ದಾಖಲಾಗಿಲ್ಲವೇ?

**ಡಾ|| ಅಶ್ವಥ್‌ನಾರಾಯಣ ಸಿ.ಎನ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಏನು ಮಾತನಾಡುತ್ತಿದ್ದಾರೆ?

**ಶ್ರೀ ಅಡಗೂರು ಹೆಚ್ ವಿಶ್ವನಾಥ್ (ನಾಮನಿರ್ದೇಶನ ಹೊಂದಿದವರು):-** ಮಾನ್ಯ ಸಭಾಪತಿಯವರೇ, ಹೌದು. ಅವರ ಹೆಸರನ್ನು ಹೇಳಿ ಒಬ್ಬ ವ್ಯಕ್ತಿ ವಿಷ ಸೇವಿಸಿಲ್ಲವೇ? ಅವರ ಮೇಲೆ ದೂರು ದಾಖಲಾಗಿಲ್ಲವೇ? ಆತ ಎಲ್ಲಿದ್ದಾನೆ? ವಿಧಾನಸೌಧ ರಾಣಿಯಲ್ಲಿಯೇ ಅವರ ಮೇಲೆ ದೂರು ದಾಖಲಾಗಿದೆ. ವಿಷ ಸೇವಿಸಿ ಸತ್ತಂಥ ವ್ಯಕ್ತಿ 'ಆತನು ಫಂಚನೆಗಾರ, ನನ್ನ ಹತ್ತಿರ ಇದ್ದಂಥ ರೂ.15.00 ಲಕ್ಷ ರೂಪಾಯಿ ತೆಗೆದುಕೊಂಡು ಹೋಗಿ ಕೊಟ್ಟಿದ್ದೇನೆ, ಇದು ಸರ್ಕಾರಕ್ಕೆ ಗೊತ್ತಾಗಲಿ' ಎನ್ನುವಂಥ ಮಾತನ್ನು ಹೇಳಿಲ್ಲವೇ? ಆದ್ದರಿಂದ ಇದು ನಿಜ. Whether it's a Deemed University or a Private University or the Government University, they have got every right to give the doctorate degree. But for whom? ಯಾರಿಗೆ ಬೇಕಾದರೂ ಡಾಕ್ಟರೇಟ್ ಪದವಿಯನ್ನು ಕೊಡಬಹುದು ಎನ್ನುವುದಾದರೆ, ಪರಪ್ಪನ ಅಗ್ರಹಾರದಲ್ಲಿರುವ ಎಲ್ಲರಿಗೂ ಡಾಕ್ಟರೇಟ್ ಪದವಿಯನ್ನು ನೀಡಿ ಬಿಡಿ.

**ಶ್ರೀ ಬಿ.ಕೆ.ಹರಿಪ್ರಸಾದ್ (ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾದವರು):-** ಮಾನ್ಯ ಸಭಾಪತಿಯವರೇ, ಆ ರೀತಿ ಪರಪ್ಪನ ಅಗ್ರಹಾರದವರ ಬಗ್ಗೆ ಹೋಗುವುದು ಬೇಡ. ಈಗಾಗಲೇ ಬಹಳಷ್ಟು ಮಠದಿ ರೆಕಾರ್ಡ್‌ನಲ್ಲಿದ್ದಾರೆ. ರೂ.15.00 ಲಕ್ಷ ತೆಗೆದುಕೊಂಡಿದ್ದಾರೆ, ಇಲ್ಲದಿದ್ದರೆ ವಿಷ ಸೇವಿಸುತ್ತೇನೆ ಎಂದು ಆಪಾದನೆ ಮಾಡಿದ್ದಾರೆ ವಿನಃ ಅವರೇ ಆಪಾದಿತರಾಗಿಲ್ಲ.

**ಶ್ರೀ ಅಡಗೂರು ಹೆಚ್ ವಿಶ್ವನಾಥ್:-** ಮಾನ್ಯ ಸಭಾಪತಿಯವರೇ, ಹೌದು. ಮಾನ್ಯ ಸದಸ್ಯರು ಕಾಂಗ್ರೆಸ್ ಸರ್ಕಾರದ ಹಿರಿಯ ಮುಖಂಡರಾಗಿ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿಗಳ ರಕ್ಷಣೆಗೆ ಬರುವುದು ಬೇಡ. ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿಯೇ ಇರಬಹುದು, ಆದರೆ ಆತ ಒಬ್ಬ ವಂಚನೆಗಾರ ಮತ್ತು 420. Is he not a KPCC (Karnataka Pradesh Congress Committee) General Secretary?

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹಿರಿಯರು. 1978ನೇ ಸಾಲಿನಲ್ಲಿಯೇ ವಿಧಾನಸೌಧಕ್ಕೆ ಸದಸ್ಯರಾಗಿ ಬಂದವರು. ಈಗ ಇಲ್ಲಿ defend

ಮಾಡಿಕೊಳ್ಳುವುದಕ್ಕೆ, ಶಿವಣ್ಣ ಎಂಬ ಹೆಸರಿನವರು ಯಾರು ನಮ್ಮಲ್ಲಿ ಸೆಕ್ರೆಟರಿ ಆಗಿ ಕರ್ತವ್ಯವನ್ನು ನಿರ್ವಹಿಸುತ್ತಿಲ್ಲ.

**ಶ್ರೀ ಅಡಗೂರು ಹೆಚ್ ವಿಶ್ವನಾಥ್:-** ಮಾನ್ಯ ಸಭಾಪತಿಯವರೇ, ಈ ಸದನದ ಸದಸ್ಯ ಎಂದು ಹೇಳುವುದಕ್ಕೆ ಅವರು ಎಂ.ಎಲ್.ಎ. ಆಗಲಿ, ಎಂ.ಎಲ್.ಸಿ. ಆಗಲಿ ಆಗಿಲ್ಲ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಕೇವಲ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಮಾತ್ರ ಇರುವುದು, ಸೆಕ್ರೆಟರಿ ಯಾರು ಇಲ್ಲ.

**ಶ್ರೀ ಅಡಗೂರು ಹೆಚ್ ವಿಶ್ವನಾಥ್:-** ಮಾನ್ಯ ಸಭಾಪತಿಯವರೇ, ಆಯಿತು. ನಾನು ಹೇಳುವುದೇನೆಂದರೆ, ಒಬ್ಬ ವಂಚನೆಗಾರನಿಗೆ ಡಾಕ್ಟರೇಟ್ ಪದವಿಯನ್ನು ನೀಡಲಾಗಿದೆ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಹೌದು, ವಂಚನೆಗಾರನಿಗೆ ಡಾಕ್ಟರೇಟ್ ಪದವಿಯನ್ನು ನೀಡಬಾರದು. I agree.

**ಶ್ರೀ ಅಡಗೂರು ಹೆಚ್ ವಿಶ್ವನಾಥ್:-** ಮಾನ್ಯ ಸಭಾಪತಿಯವರೇ, ಅದಕ್ಕೆ ಮಾನ್ಯ ಸಚಿವರು ಉತ್ತರವನ್ನು ನೀಡುತ್ತಾರೆ. ಯಾರು ಎಂದು ಕೇಳಿದ ಪ್ರಯುಕ್ತ ನಾನು ಮಾತನಾಡಿದುದು.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು KPCC ಸೆಕ್ರೆಟರಿ ಎಂದು ಹೇಳಿದರು. ನಮ್ಮಲ್ಲಿ ಆ ಬಾಡಿನೇ ಇಲ್ಲ. ನಮ್ಮಲ್ಲಿ ಅಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರಾಗಿದ್ದಾರೆ. ಸೆಕ್ರೆಟರಿ ಎನ್ನುವಂಥವರು ಯಾರು ಇಲ್ಲ. ಈ ಹಿಂದೆ ಅವರು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದವರು. ಅದಕ್ಕೆ ಮನಿ ಬಳಿಯುವುದಕ್ಕೆ ಹೋಗುವುದು ಬೇಡ.

**ಶ್ರೀ ಅಡಗೂರು ಹೆಚ್ ವಿಶ್ವನಾಥ್:-** ಮಾನ್ಯ ಸಭಾಪತಿಯವರೇ, ಅವನು General Secretary ಆಗಿ ಬಾಡಿ ಇದ್ದಾಗ ಇದ್ದ. ಬಾಡಿ ಬಿದ್ದ ಮೇಲೆ ಆತ ಇಲ್ಲ.

**ಸಭಾಪತಿಯವರು:-** ಆಯಿತು. ವಿಷಯದ ಮೇಲೆ ಮಾತನಾಡಿ.

**ಶ್ರೀ ಅಡಗೂರು ಹೆಚ್ ವಿಶ್ವನಾಥ್:-** ಮಾನ್ಯ ಸಭಾಪತಿಯವರೇ, ಈ ವಿಷಯವನ್ನು ಬಹಳ ಲಘುವಾಗಿ ಉನ್ನತ ಶಿಕ್ಷಣ ಸಚಿವರು ತೆಗೆದುಕೊಳ್ಳಬಾರದು. ಏಕೆಂದರೆ, ಈ ಪುಸ್ತಕದಲ್ಲಿರುವ ಫೋಟೋ ನೋಡಿ. ಅದರಲ್ಲಿ His Excellency Sri Vajubhai Vala, the then Governor of the Karnataka State ಡಾಕ್ಟರೇಟ್ ಪದವಿ ನೀಡುತ್ತಿರುವುದು ಪ್ರಕಟವಾಗಿದೆ.

ರಾಜ್ಯ ಸರ್ಕಾರಕ್ಕೆ ಏನಾದರೂ ಗೌರವ ಇದೆಯೇ? ಈ ರೀತಿ ಮಾಡಿದರೆ ಉನ್ನತ ಶಿಕ್ಷಣ ಸಚಿವಾಲಯಕ್ಕೆ ಗೌರವ ಬರುತ್ತದೆಯೇ? ದಯವಿಟ್ಟು ಮಾನ್ಯ ಸಚಿವರು ವಿಶ್ವವಿದ್ಯಾಲಯದ ಆಗುಹೋಗುಗಳ ಬಗ್ಗೆ ಬಹಳ ಚೆನ್ನಾಗಿ ತಿಳಿದುಕೊಂಡವರು. ವಿಶ್ವವಿದ್ಯಾಲಯದ ಬಗ್ಗೆ positive things, negative things, interview ಎಲ್ಲವನ್ನೂ ತಿಳಿದುಕೊಂಡವರು. ದಯಮಾಡಿ ಇದರ ಮೇಲೆ enquiry ಮಾಡಬೇಕೆಂದು ಮಾನ್ಯ ಸಚಿವರಿಗೆ ಒತ್ತಾಯ ಮಾಡುತ್ತೇನೆ.

**ಡಾ|| ತೇಜಸ್ವಿನಿಗೌಡ (ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾದವರು):-**

ಮಾನ್ಯ ಸಭಾಪತಿಯವರೇ, ಇದು ಅತ್ಯಂತ ನೋವಿನ ವಿಚಾರ. ಅನೇಕ ವರ್ಷಗಳ ಕಾಲ ಸಂಶೋಧನೆ ಮಾಡಿ, guide ಗಳ ಮೂಲಕ ಮಾರ್ಗದರ್ಶನ ಪಡೆದು, ಸಂಪನ್ಮೂಲವನ್ನು ವ್ಯಯ ಮಾಡಿ, ಒಂದು ವಿಷಯದ ಮೇಲೆ passionate ಆಗಿ ಸಂಶೋಧನೆ ಮಾಡಿದವರು ಮಾತ್ರ ಡಾಕ್ಟರೇಟ್ ಸಲ್ಲಬೇಕು. ಏಕೆಂದರೆ, ಡಾಕ್ಟರೇಟ್ ಎಂದು ಕರೆಸಿಕೊಳ್ಳುವುದು ಬಹಳ ಕಷ್ಟವಾಗಿದ್ದು, ಆ ಶಿಕ್ಷಣ ಪಡೆದು ಡಾಕ್ಟರೇಟ್ ಪದವಿ ಪಡೆದವರಿಗೆ ಮಾತ್ರ ಅದರ ಕಷ್ಟ ಗೊತ್ತು. ಅಂತಹ ಅಂಕಿ-ಅಂಶಗಳನ್ನು ತೆಗೆದುಕೊಂಡರೆ ದೇಶಕ್ಕೆ ಒಳ್ಳೆಯದಾಗುತ್ತದೆ. ಆರ್ಥಿಕ ವಲಯದಲ್ಲಿ facts ಗೆ ಸಂಬಂಧಿಸಿದಂತೆ ನಮ್ಮ ಸದನದಲ್ಲಿ data ನೀಡಬೇಕಾದರೆ, ಸಂಶೋಧನಾ ವಿದ್ಯಾರ್ಥಿಗಳ data ಪನ್ನು ಬಳಸುತ್ತೇವೆ. ಮಾನ್ಯ ಸಚಿವರು ಸುಶಿಕ್ಷಿತರಾಗಿದ್ದು, ಕಾಳಜಿಯನ್ನಿಟ್ಟುಕೊಂಡಿದ್ದಾರೆ, New Education Policy ತಂದಿದ್ದಾರೆ, ಕನಸುಗಳನ್ನಿಟ್ಟುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಒಂದು ವಿಚಾರವನ್ನು ಉಲ್ಲೇಖ ಮಾಡಲು ಇಚ್ಛಿಸುತ್ತೇನೆ. ಠಾಹುಲ್ ದ್ರಾವಿಡ್‌ರವರಿಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾರಣಕ್ಕೆ ಡಾಕ್ಟರೇಟ್ ಪದವಿಯನ್ನು ನೀಡಿದಾಗ ಅವರು 'ನಾನು ಈ ಡಾಕ್ಟರೇಟ್‌ನ್ನು ಪಡೆಯುವುದಿಲ್ಲ' ಏಕೆಂದರೆ ನನ್ನ ತಾಯಿ 07 ವರ್ಷಗಳ ಕಾಲ ಸಂಶೋಧನಾ ವಿದ್ಯಾರ್ಥಿಯಾಗಿ ಡಾಕ್ಟರೇಟ್ ಪದವಿ ಪಡೆಯಲು ರಾತ್ರಿ-ಹಗಲು ಕಷ್ಟಪಟ್ಟು ಓದಿದ್ದಾರೆ. ಹಾಗಾಗಿ ನಾನು ಈ ಡಾಕ್ಟರೇಟ್ ಪದವಿ ಪಡೆಯುವುದಿಲ್ಲ, ಕ್ರೀಡೆ ಕೊಟ್ಟಿರುವ ಗೌರವವೇ ಸಾಕು ಎನ್ನುವಂಥ ಮಾತನ್ನು ಹೇಳುತ್ತಾರೆ. ಇದು ಒಂದು ಒಳ್ಳೆಯ ನಿರ್ದೇಶನವಾಗಿದೆ. ಅದೇ ರೀತಿ ತುಂಬಾ ಸಾಧನೆ ಮಾಡಿರುವವರಿಗೆ ಡಾಕ್ಟರೇಟ್ ಪದವಿಯನ್ನು ನೀಡಿರುವುದರ ಬಗ್ಗೆ ಹೆಮ್ಮೆ ಇದ್ದು, ಅಂಥವರಿಗೆ ಡಾಕ್ಟರೇಟ್ ಪದವಿಯನ್ನು ನೀಡಿ. ಅತ್ಯಂತ ಗಣ್ಯ ವ್ಯಕ್ತಿಗಳಿಗೆ, ನಾಡಿಗೆ ಹೆಮ್ಮೆ ತರುವಂಥ ವ್ಯಕ್ತಿಗಳಿಗೆ ಡಾಕ್ಟರೇಟ್ ಪದವಿಯನ್ನು ದಯಮಾಡಿ ನೀಡಿ. ಆದರೆ, ಸರ್ಕಾರಕ್ಕೆ ಮಾಹಿತಿ ಇಲ್ಲದೇ ಇರುವಂಥ ವಿಶ್ವವಿದ್ಯಾಲಯಗಳು, ಬೇರೆ ದೇಶದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದವರಿಗೆ, murder ಮಾಡಿರುವಂಥವರಿಗೂ ಡಾಕ್ಟರೇಟ್

ಪದವಿ ದೊರೆತಿದೆ. ನಾನು ಡಾಕ್ಟರ್ ಪದವಿಯನ್ನು ಪಡೆದಿದ್ದೇನೆ, ಆದರೆ ಡಾಕ್ಟರೇಟ್ ಎಂದು ಹಾಕಿಕೊಳ್ಳುವುದಿಲ್ಲ. ತಾವು ಕರೆಯುತ್ತೀರಿ ಅಥವಾ ಮಾಧ್ಯಮದಲ್ಲಿ ನಮ್ಮ ಮಿತ್ರರು ಡಾ|| ತೇಜಸ್ವಿನಿಗೌಡ ಎಂದು ನಮೂದಿಸುತ್ತಾರೆ. ಆದರೆ ಇವತ್ತು ಅಕ್ರಮವಾಗಿ ಡಾಕ್ಟರೇಟ್ ಪಡೆಯುತ್ತಿರುವವರ ಕಾಟ ಜಾಸ್ತಿಯಾಗಿದೆ. ಅಷ್ಟು ಮಾತ್ರವಲ್ಲದೇ ನಕಲಿ ಡಾಕ್ಟರೇಟ್ ಪ್ರಮಾಣಪತ್ರವನ್ನು ಬಳಸಿ, ಸರ್ಕಾರದಲ್ಲಿ ಉನ್ನತ ಹುದ್ದೆಗಳನ್ನು ಪಡೆದಿರುವಂಥ ನಿರ್ದೇಶನ ನಮ್ಮ ಎದುರುಗಡೆ ಇದೆ. ಈಗಾಗಲೇ ಮಾನ್ಯ ಸಚಿವರು assure ಮಾಡಿದ್ದು, ಅವರಿಗೂ ಕಾಳಜಿ ಇದೆ. ಕಳೆದ ಅಧಿವೇಶನದಲ್ಲಿಯೇ ಅಂತಹ ದುರುಪಯೋಗಕ್ಕೆ ಅವಕಾಶ ನೀಡುವುದಿಲ್ಲ ಎನ್ನುವಂಥ ಮಾತನ್ನು ತಿಳಿಸಿದ್ದು, ಅವರು ಆ ಕೆಲಸವನ್ನು ಮಾಡೇ ಮಾಡುತ್ತಾರೆ, ಅವರ ಮಾತಿನ ಮೇಲೆ ನಮಗೆ ನಂಬಿಕೆ ಇದೆ. ಈಗಾಗಲೇ ಯಾರು ಡಾಕ್ಟರೇಟ್ ಪದವಿಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ, ಅಂಥವರಿಗೆ ಶಿಕ್ಷೆ ಆಗಬೇಕು. ಅಂತಹ ದುರುಪಯೋಗವನ್ನು ತಡೆಯುವುದಕ್ಕೋಸ್ಕರ ಯಾವುದೇ ವಿಶ್ವವಿದ್ಯಾಲಯಲ್ಲಿ ಡಾಕ್ಟರೇಟ್ ಪದವಿಯನ್ನು ನೀಡಿದರೆ ನಮ್ಮ ಉನ್ನತ ಶಿಕ್ಷಣ ಇಲಾಖೆಗೆ ಮಾಹಿತಿ ಬರಬೇಕು. ನಾವು ಏನಾದರೂ ಪ್ರಶ್ನೆಯನ್ನು ಕೇಳಿದಾಗ ಉನ್ನತ ಶಿಕ್ಷಣ ಇಲಾಖೆಯಲ್ಲಿ ಮಾಹಿತಿ ಇಲ್ಲದಿದ್ದರೆ ಎಲ್ಲಿಂದ ಮಾಹಿತಿ ಒದಗಿಸುತ್ತಾರೆ? ಆದಕಾರಣ ಉನ್ನತ ಶಿಕ್ಷಣ ಇಲಾಖೆಗೆ ಮಾಹಿತಿ ಬರಬೇಕು, ಅದನ್ನು ಗಂಭೀರವಾಗಿ ಪರಿಗಣಿಸಬೇಕು. ನೌರವ ಡಾಕ್ಟರೇಟ್ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದಂಥ ನಾಡು-ನುಡಿ, ಪರಂಪರೆಗೆ ಕೊಡುಗೆಯನ್ನು ನೀಡಿದಂಥ ವ್ಯಕ್ತಿಗಳನ್ನು ಬಿಟ್ಟು, ಬೇರೆ ಯಾರಾದರೂ ನಕಲಿ ಡಾಕ್ಟರೇಟ್ ಪದವಿಯನ್ನು ನೀಡಿ, ಹುದ್ದೆಗಳನ್ನು ಪಡೆದುಕೊಂಡಿದರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಬೇಕೆಂದು ತಮ್ಮ ಮೂಲಕ ಮಾನ್ಯ ಸಚಿವರಲ್ಲಿ ಮನವಿ ಮಾಡುತ್ತೇನೆ.

**ಸಭಾಪತಿಯವರು:-** ಮಾನ್ಯ ಸಚಿವರೇ ಇಂತಹ ದುರುಪಯೋಗವನ್ನು ತಡೆಯುವುದಕ್ಕೆ ಆಗುವುದಿಲ್ಲವೇ? ಉತ್ತರವನ್ನು ನೀಡಿ.

**ಶ್ರೀ ಯು.ಬಿ.ವೆಂಕಟೇಶ್ (ನಾಮನಿರ್ದೇಶನ ಹೊಂದಿದವರು):-** ಮಾನ್ಯ ಸಭಾಪತಿಯವರೇ, ಒಂದೆರಡು ಮಾತುಗಳನ್ನು ಹೇಳಲು ಬಯಸುತ್ತೇನೆ. ಮಾನ್ಯ ಸಚಿವರೇ ಈಗಾಗಲೇ ಮಾನ್ಯ ಸಭಾಪತಿಯವರು ಹೇಳಿದ ಹಾಗೆ ಇಂತಹ ದುರುಪಯೋಗವನ್ನು ತಡೆಯುವುದಕ್ಕೆ ಸಾಧ್ಯವಾಗುತ್ತದೆಯೋ, ಇಲ್ಲವೋ ಎಂಬುದನ್ನು ಹೇಳಿ. ವ್ಯವಸ್ಥಿತವಾಗಿ ಸಂಬಂಧಪಟ್ಟ ವಿಶ್ವವಿದ್ಯಾಲಯದವರು ಡಾಕ್ಟರೇಟ್ ಪದವಿ ನೀಡಲು ಅವಕಾಶ ಇದೆ, ಅದರ ಮಾಹಿತಿ ಸರ್ಕಾರದಲ್ಲಿ ಇಲ್ಲ ಎಂದು ಹೇಳಿದ್ದರು. ಆದರೂ ಹಿರಿಯ ಸದಸ್ಯರಾದ

ಮಾನ್ಯ ವಿಶ್ವನಾಥ್‌ರವರು ರಾಜಕೀಯ ದಿಗ್ಗಜರು, ಬೇಕಾದಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಆದರೂ ಅವರು ಮಾತನಾಡುವಾಗ ನಮ್ಮ ಪಕ್ಷದ ಹೆಸರನ್ನು ತೆಗೆದುಕೊಳ್ಳುತ್ತಾರೆ, ಅದು ಅವರಿಗೆ ಶೋಭೆ ತರುವುದಿಲ್ಲ. ನಮ್ಮ ಪಕ್ಷದಿಂದಲೇ ಅವರು ಮುಂದೆ ಬಂದು, ಈಗ ಬಿ.ಜೆ.ಪಿ. ಪಕ್ಷಕ್ಕೆ ಹೋಗಿರುವುದು, ತುಂಬಾ ಸಂತೋಷ ಇರಲಿ. Fraud ಎಂದು ಹೇಳಿ, ವ್ಯಕ್ತಿಗತವಾಗಿ ಹೇಳಲಿ. ಅವರು ಮಾತನಾಡುವಾಗ ನಮ್ಮ ಪಕ್ಷವನ್ನು ತೆಗೆದುಕೊಳ್ಳುವುದು ಒಳ್ಳೆಯದಲ್ಲ ಎಂದು ನನ್ನ ಅಭಿಪ್ರಾಯ. ಹಾಗಾಗಿ ಇದು ತಮಗೆ ಬಿಟ್ಟ ವಿಚಾರವಾಗಿದ್ದು, ಏನಾದರೂ ಶಿಕ್ಷೆ ಹಾಕಿ.

**ಶ್ರೀ ಅಡಗೂರು ಹೆಚ್ ವಿಶ್ವನಾಥ್:-** ಮಾನ್ಯ ಸಭಾಪತಿಯವರೇ, ಚಾರ್ಜ್‌ಶೀಟ್, ಎಫ್.ಐ.ಆರ್. ಹಾಕಲಾಗಿದೆ.

**ಡಾ|| ತೇಜಸ್ವಿನಿಗೌಡ:-** ಮಾನ್ಯ ಸಭಾಪತಿಯವರೇ, ಒಂದು ಅಂಶದ ಬಗ್ಗೆ ಮಾತನಾಡುವುದನ್ನು ಮರೆತುಬಿಟ್ಟೆ. ತಾವು ಈ ಸದನದಲ್ಲಿ ಅತ್ಯಂತ ಹಿರಿಯರು. ಕಳೆದ ಸಲ ತಾವು ಪೀಠದಲ್ಲಿ ಇಲ್ಲದೇ ಇರುವಾಗ ನಾವೆಲ್ಲರೂ ಅದನ್ನು ಆಚರಣೆ ಮಾಡಿದ್ದೇವೆ. ಜೊತೆಗೆ ತಾವು ಶಿಕ್ಷಕರ ಪರವಾಗಿ ಸದಾಕಾಲ ಧ್ವನಿ ಎತ್ತಿರುವಂಥವರು, ಸಂಮಿತ್ರರಿಗೆ ರಕ್ಷಣೆ ನೀಡಿರುವಂಥವರು. ತಮಗೆ ಎಷ್ಟು ವಿಶ್ವವಿದ್ಯಾಲಯಗಳು ಡಾಕ್ಟರೇಟ್ ಪದವಿಯನ್ನು ನೀಡಿದೆ?

**ಸಭಾಪತಿಯವರು:-** 3 ವಿಶ್ವವಿದ್ಯಾಲಯಗಳಿಂದ ಡಾಕ್ಟರೇಟ್ ಪದವಿ ಬಂದಿದೆ.

**ಡಾ|| ತೇಜಸ್ವಿನಿಗೌಡ:-** ಮಾನ್ಯ ಸಭಾಪತಿಯವರೇ, ಹೌದು. 3 ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪದವಿ ಬಂದಿದ್ದು, ಇವತ್ತಿಗೂ ತಾವು ಡಾಕ್ಟರ್ ಆಗಿಲ್ಲ. ಹಾಗಾಗಿ ಡಾಕ್ಟರ್ ಮಾಡಿದವರನ್ನು ಡಾಕ್ಟರ್ ಎಂದು ಕರೆಯಬೇಕು. ತುಂಬಾ ಕಷ್ಟಪಟ್ಟು ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿರುತ್ತಾರೆ.

**ಸಭಾಪತಿಯವರು:-** ಮಾನ್ಯ ತೇಜಸ್ವಿನಿಗೌಡರವರೇ, ನಾನು ಡಾಕ್ಟರೇಟ್ ಅನ್ನು ತೆಗೆದುಕೊಂಡಿಲ್ಲ.

**ಡಾ|| ತೇಜಸ್ವಿನಿಗೌಡ:-** ಮಾನ್ಯ ಸಭಾಪತಿಯವರೇ, ಡಾಕ್ಟರ್ ಮಾಡಿರುವವರಿಗೂ, ಡಾಕ್ಟರ್ ಮಾಡದೇ ಇರುವವರಿಗೂ ಡಾಕ್ಟರೇಟ್ ಪದವಿಯನ್ನು ನೀಡುವುದರಲ್ಲಿ

ವ್ಯತ್ಯಾಸವೇ ಇಲ್ಲದಿದ್ದರೆ ಹೇಗೆ? ದೊಡ್ಡ-ದೊಡ್ಡ ಡಾಕ್ಟರ್‌ಗಳ ಗತಿ ಏನು? ಹಾಗಾಗಿ ನಕಲಿ ಡಾಕ್ಟರ್‌ಗಳ ಬಗ್ಗೆ ಒಂದು ಸಂಶೋಧನೆಯನ್ನೇ ಮಾಡಬೇಕಾಗಿದೆ.

**ಡಾ|| ಅಶ್ವತ್ಥನಾರಾಯಣ ಸಿ.ಎನ್:-** ಮಾನ್ಯ ಸಭಾಪತಿಯವರೇ, ಅನ್ಯತಿಕವಾಗಿ ಅಥವಾ ಅನಧಿಕೃತವಾದ ವಿಶ್ವವಿದ್ಯಾಲಯಗಳು ಡಾಕ್ಟರೇಟ್ ಪದವಿಯನ್ನು ನೀಡಿದರೆ ಇಂತಹ ಪ್ರಶ್ನೆ ಉದ್ಭವಿಸುತ್ತದೆ. 2017ನೇ ಸಾಲಿನಲ್ಲಿ ಆ ವ್ಯಕ್ತಿಗೆ ಡಾಕ್ಟರೇಟ್ ಪದವಿಯನ್ನು ನೀಡಲಾಗಿದೆ. ಹಾಗಾಗಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿರುವುದಕ್ಕೆ ಆ ವ್ಯಕ್ತಿ indict ಆಗಿಲ್ಲ. ಒಂದು ವೇಳೆ indict ಆಗಿದ್ದರೆ, ಅನಧಿಕೃತವಾಗಿ ಡಾಕ್ಟರೇಟ್ ಪದವಿ ಪಡೆದುಕೊಂಡು, criminal charges ಇದ್ದರೆ, ಡಾಕ್ಟರೇಟ್ ಪದವಿಯನ್ನು ಹಿಂಪಡೆದುಕೊಳ್ಳಿ ಎಂದು ಹೇಳಬಹುದಾಗಿತ್ತು.

(ಮುಂದು..)

(750) 16.09.2021/4.00/ ಎಸ್‌ಕೆ-ಎಕೆ

(ಸಭಾಪತಿಯವರ ಉಪಸ್ಥಿತಿ)

**ಡಾ. ಸಿ.ಎನ್. ಅಶ್ವತ್ಥ ನಾರಾಯಣ (ಮುಂದು):-**

ಇದ್ಯಾವುದೂ criminally indict ಆಗಿಲ್ಲ. Criminally Indict ಆಗಿಲ್ಲದೇ ಇರುವಂತಹ ಸಂದರ್ಭದಲ್ಲಿ ವ್ಯಕ್ತಿಯ ಮೇಲೆ ಯಾರೊಬ್ಬರು allegation ಮಾಡಿದ ತಕ್ಷಣ ಅವರನ್ನು ಈ ರೀತಿಯಾದ ಆಪಾದನೆಗೆ ಒಳಪಡಿಸಿ, ನಾವು ಅದನ್ನು ಸರಿಯಿಲ್ಲವೆಂದು ಹೇಳುವುದಕ್ಕೆ ನಮಗೆ ಯಾವುದೇ ಆಧಾರವಿಲ್ಲ.

**ಶ್ರೀ ಯು.ಬಿ. ವೆಂಕಟೇಶ್ (ನಾಮನಿರ್ದೇಶನವನ್ನು ಹೊಂದಿದವರು):-** ತೇಜೋವಧೆ ಮಾಡುತ್ತಿದ್ದೀರಿ.

**ಡಾ. ಸಿ.ಎನ್. ಅಶ್ವತ್ಥ ನಾರಾಯಣ:-** ಹಾಗಾಗಿ ಇವತ್ತು ಎಲ್ಲೋ ಒಂದು ಕಡೆ ಈ ರೀತಿ ಎಲ್ಲಾ ಸಂದರ್ಭದಲ್ಲಿ ವಿಚಾರಣೆಗೆ ಆದೇಶ ಮಾಡಿ, ಇನ್ನೊಂದು ಮಾಡಿ ಎಂದು ಹೇಳಿದರೆ, ಯಾರೂ ಕೆಲಸ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಇದರ ಬಗ್ಗೆ ತನಿಖೆ ಮಾಡುವುದಕ್ಕೆ justification ಇಲ್ಲ. ಆ ವಿಶ್ವವಿದ್ಯಾಲಯವು 2017ರಲ್ಲಿ ಕೊಟ್ಟಿರುವಂತಹದ್ದು ಇದೆ. ಆ ವ್ಯಕ್ತಿ criminally indict ಆಗಿಲ್ಲ. ಹಾಗಾಗಿ, ಆ ಪ್ರಶ್ನೆ ಉದ್ಭವವಾಗುವುದಿಲ್ಲ. ವಿಶ್ವವಿದ್ಯಾಲಯದವರು ಡಾಕ್ಟರೇಟ್‌ನ್ನು ಕೊಟ್ಟಿದ್ದಾರೆ.

**ಸಭಾಪತಿಯವರು:-** ಆಯಿತು. ತಮ್ಮ ಮಾತನ್ನು ಮುಗಿಸಿ.

**ಶ್ರೀ ಅಡಗೂರು ಹೆಚ್. ವಿಶ್ವನಾಥ್ (ನಾಮನಿರ್ದೇಶವನ್ನು ಹೊಂದಿದವರು):-** ನಮ್ಮ ವಿಧಾನಸೌಧ ಪೊಲೀಸ್ ಸ್ಟೇಷನ್‌ನಲ್ಲಿ ಅವರ ಮೇಲೆ ಕ್ರಿಮಿನಲ್ ಕೇಸ್ ಇದೆ. ಇನ್ನು ಯಾವ ತರಹ ಹೇಳಬೇಕು ಎನ್ನುವುದು ನನಗೆ ಗೊತ್ತಾಗುತ್ತಿಲ್ಲ. I don't know. I am very sorry. If the Education Minister wants to protect a criminal, yes, let him protect. ಇದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಇದರ ಬಗ್ಗೆ ಜನ ಏನು ಹೇಳುತ್ತಾರೆ? ಸರ್ಕಾರದ ಬಗ್ಗೆ ಏನಾಗುತ್ತದೆ? ನ್ಯಾಷನಲ್ ಎಜುಕೇಷನ್ ಪಾಲಿಸಿ ತಂದಿರುವಂತಹದ್ದು ಇದೇನಾ. ಇಡೀ ಭಾರತದಲ್ಲಿ ನ್ಯಾಷನಲ್ ಎಜುಕೇಷನ್ ಪಾಲಿಸಿ ಮಾಡಿಕೊಂಡು ....

**ಡಾ. ಸಿ.ಎನ್. ಅಶ್ವತ್ಥ ನಾರಾಯಣ:-** ಇದಕ್ಕೆ ಯಾವುದು ಸಂಬಂಧವಿದೆ.

**Sri ADAGUR H. VISHWANATH:** No, these are all connected issues.

**ಡಾ. ಸಿ.ಎನ್. ಅಶ್ವತ್ಥ ನಾರಾಯಣ:-** ಇದಕ್ಕೆ ಯಾವುದೇ ಸಂಬಂಧವಿಲ್ಲ.

**Sri ADAGUR H. VISHWANATH:** These are all connected issues.

**ಡಾ. ಸಿ.ಎನ್. ಅಶ್ವತ್ಥ ನಾರಾಯಣ:-** ಇದಕ್ಕೆ ಏನು connected ಇದೆ ಹೇಳಿ. ಯಾವ ವ್ಯಕ್ತಿಯ ಮೇಲೆ ಕ್ರಿಮಿನಲ್ ಕೇಸ್ ಮಾಡಿ, 'ಬಿ' ರಿಪೋರ್ಟ್ ಆಗಿರುವಂತಹದ್ದು ಇದೆ. 'ಬಿ' ರಿಪೋರ್ಟ್ ಆಗಿರುವಂತಹ ಕೇಸ್‌ನ್ನು ತೆಗೆದುಕೊಂಡು, ಮತ್ತೆ ಮತ್ತೆ 'ಬಿ' ರಿಪೋರ್ಟ್ ಆಗಿರುವ ಕೇಸ್‌ನ್ನು ಪುನಃ rake up ಮಾಡಿಕೊಂಡು, ಕ್ಲಿಯರ್ ಆಗಿರುವುದನ್ನು ಚಾರ್ಜ್‌ನ್ನು ಫೈಲ್ ಮಾಡಿರುವಂತಹ ಕೇಸ್‌ನ್ನು ಕ್ಲಿಯರ್ ಆಗಿರುವಂತಹದ್ದು ಇದೆ. ಇವತ್ತು ಇದನ್ನು ವಿತ್ ಡ್ರಾ ಮಾಡಬೇಕೆಂದರೆ, ....

**ಸಭಾಪತಿಯವರು:-** ಮಾನ್ಯ ಸಚಿವರೇ, ಇದನ್ನು ಪರಿಶೀಲಿಸಿ ನೋಡಿ.

**ಡಾ. ಸಿ.ಎನ್. ಅಶ್ವತ್ಥ ನಾರಾಯಣ:-** ಮಾನ್ಯ ಸಭಾಪತಿಯವರೇ, ನಾನು ಪರಿಶೀಲನೆ ಮಾಡಿ ನೋಡುತ್ತೇನೆ.

**ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಇದನ್ನು ಪರಿಶೀಲಿಸಿ ನೋಡುವುದಾದರೆ, ನನ್ನದೊಂದು ಅಭಿಪ್ರಾಯವಿದೆ. ನಾನು ಒಂದು ಸಮಾರಂಭಕ್ಕೆ ಹೋಗಿದ್ದೆ. ನನ್ನ ಸ್ನೇಹಿತ ಒಬ್ಬ ಡಾಕ್ಟರ್...

**ಶ್ರೀ ಎನ್. ರವಿಕುಮಾರ್ (ವಿಧಾನಸಭಾ ಕ್ಷೇತ್ರ):-** ತಮಗೆ ಡಾಕ್ಟರೇಟ್ ಸಿಕ್ಕಿಲ್ಲ.

**ಶ್ರೀ ಯು.ಬಿ. ವೆಂಕಟೇಶ್:-** ಮಾನ್ಯ ರವಿಕುಮಾರ್‌ರವರೇ, ಮಾನ್ಯ ಸದಸ್ಯರಿಗೆ ಡಾಕ್ಟರೇಟ್‌ನ್ನು ತಾವೇ ಕೊಡಿಸಿಬಿಡಿ.

**ಶ್ರೀ ಮರಿತಿಬ್ಬೇಗೌಡ:-** ತಾವು ಎಲ್ಲರಿಗೂ ಡಾಕ್ಟರೇಟ್ ಕೊಟ್ಟುಬಿಡುತ್ತೀರಿ.



## (ಈ ಹಂತದಲ್ಲಿ ಸದನ ನಗಡಲಿನಲ್ಲಿ ತೇಲಿತು)

ಮಾನ್ಯ ಸಭಾಪತಿಯವರೇ, ನಾನು ಇತ್ತೀಚೆಗೆ ಒಂದು ಸಮಾರಂಭಕ್ಕೆ ಹೋಗಿದ್ದೆ. ನನ್ನ ಅಪರೂಪದ ಸ್ನೇಹಿತ. ಆದರೆ ಅವರ ಹೆಸರು ಹೇಳುವುದು ಬೇಡ. ಅವರು ಎಲ್ಲಾ ಬೋರ್ಡ್‌ಗಳಲ್ಲಿ ಡಾಕ್ಟರ್ ಎಂದು ಹಾಕಿಕೊಂಡಿದ್ದರು. ಆ ಕಾರಣಕ್ಕಾಗಿ ಅವರಿಗೆ ದೊಡ್ಡ ಅಭಿನಂದನಾ ಸಮಾರಂಭ ಏರ್ಪಡಿಸಿದ್ದರು. ಆ ಕಾರ್ಯಕ್ರಮ ಮುಗಿಸಿದ ಮೇಲೆ ನಾನು ಆತನ ಪಕ್ಕದಲ್ಲಿ ಕುಳಿತುಕೊಂಡು ಕಾಫಿ ಕುಡಿಯುತ್ತಿರುವಾಗ, ಯಾವಾಗ ಅವಾರ್ಡ್ ಆಯಿತು ಮತ್ತು ಇದು ಯಾವ ಯೂನಿವರ್ಸಿಟಿಯದ್ದು ಎಂದು ನಾನು ಕೇಳಿದೆ. ಆಗ ನನ್ನ ಸ್ನೇಹಿತ 'ಯಾವುದೋ ಒಂದು ಫಾರಿನ್ ಯೂನಿವರ್ಸಿಟಿ ಅಂತಾ ಇದೆ. ಹಣವನ್ನು ಕಟ್ಟಿಸಿಕೊಂಡು ಡಾಕ್ಟರೇಟ್ ಪದವಿ ಕೊಟ್ಟಿದ್ದಾರೆ, ನೀನು ಸುಮ್ಮನೇ ಇರಣ್ಣಾ.' ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ಈ ತರಹದ ಡಿಗ್ರಿಯನ್ನು ನಮ್ಮ ಶಾಸಕರು ಶೇಕಡ 25 ರಷ್ಟು ಜನರು ಡಾಕ್ಟರೇಟ್‌ನ್ನು ತೆಗೆದುಕೊಂಡಿರುವಂತಹದ್ದು ಇದೆ.

**ಸಭಾಪತಿಯವರು:-** ಹೌದು.

**ಶ್ರೀ ಮರಿತಿಬ್ಬೇಗೌಡ:-** ಕೆಲವು ಶಾಸಕರು ಡಾಕ್ಟರೇಟ್ ಪದವಿಯನ್ನು ತೆಗೆದುಕೊಂಡಿದ್ದರೂ ಕೂಡ 'ಡಾಕ್ಟರ್' ಎಂದು ಹೆಸರಿನ ಮುಂದೆ ಹಾಕಿಕೊಳ್ಳುತ್ತಿಲ್ಲ.

**ಶ್ರೀ ಯು.ಬಿ. ವೆಂಕಟೇಶ್:-** ಸ್ವಲ್ಪ ಜನ ಶಾಸಕರು ಡಾಕ್ಟರ್ ಎಂದು ಹಾಕಿಕೊಂಡಿದ್ದಾರೆ.

**ಶ್ರೀ ಮರಿತಿಬ್ಬೇಗೌಡ:-** ಕೆಲವು ಜನ ಶಾಸಕರು ಹೆಸರಿನ ಮುಂದೆ ಡಾಕ್ಟರ್ ಎಂದು ಹಾಕಿಕೊಳ್ಳುತ್ತಿಲ್ಲ. ಆಮೇಲೆ ಯಾರೂ ಡಾಕ್ಟರೇಟ್ ಪದವಿ ತೆಗೆದುಕೊಂಡಿದ್ದಾರೆ, ಅಂತಹ ಕೆಲವು ಜನ ಶಾಸಕರು election criminal petition ಗಳಲ್ಲಿ ಇದ್ದಾರೆ. ಹಾಗಾದರೆ, ಎಲೆಕ್ಷನ್ ಕೇಸ್‌ಗಳಲ್ಲಿ ಅವರ ಡಾಕ್ಟರೇಟ್ ಪದವಿಗಳನ್ನು ಈಗ ವಿತ್‌ಡ್ರಾ ಮಾಡಬೇಕಾಗುತ್ತದೆ. ನನ್ನ ಮೇಲೆಯೂ ಒಂದು ಕೇಸ್ ಇತ್ತು. ಕೋರ್ಟಿನಲ್ಲಿ ವಿಚಾರಣೆಗೆ ಶಾಸಕರ ಹೆಸರುಗಳನ್ನು ಸುಮ್ಮನೆ ಕರೆಯುತ್ತಲೇ ಇದ್ದಾರೆ. ನಾನು ಬಿಡಿಸಿಕೊಂಡು ಬರುವಷ್ಟು ಹೊತ್ತಿಗೆ ಹೊತ್ತಾಯಿತು. ಹಾಗಾದರೆ, ಮಾನ್ಯ ಸಭಾಪತಿಯವರೇ, ಅಂತಹವರಿಗಿಲ್ಲಾ ಗೌರವ ಡಾಕ್ಟರೇಟ್ ಪದವಿಯನ್ನು ಫಾರೀನ್ ಯೂನಿವರ್ಸಿಟಿಯಲ್ಲಿ ಅವಾರ್ಡ್ ಮಾಡಿರುವುದು.

**ಸಭಾಪತಿಯವರು:-** ಈಗ ಅವರಿಗೆ ಏನು ಮಾಡಬೇಕೆಂದು ಹೇಳುತ್ತೀರಾ?

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಅವರನ್ನು ವಿಚಾರಣೆಗೆ ಒಳಪಡಿಸಿ, ಅವುಗಳನ್ನೆಲ್ಲಾ ವಿತ್‌ಡ್ರಾ ಮಾಡಬಿಡಬೇಕು.

**ಸಭಾಪತಿಯವರು:-** ಅಯಿತು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಯಾವುದೇ ವಿಶ್ವವಿದ್ಯಾಲಯದವರು ಯಾರಿಗಾದರೂ ಗೌರವ ಡಾಕ್ಟರೇಟ್ ಅವಾರ್ಡ್ ಕೊಡುವ ಮುನ್ನ ಅವರು ಕ್ರಿಮಿನಲ್ ಆರೋಪಿ, conviction ಮತ್ತೊಂದು ಏನಾದರೂ ಆಗಿದ್ದರೆ, ಅಂತಹವರಿಗೆ ಅವಾರ್ಡ್ ಮಾಡುವಾಗ, ಸರ್ಕಾರ ಅದರ ಬಗ್ಗೆ ಗಮನಹರಿಸಬೇಕಾಗುತ್ತದೆ. ಇಂತಹದೆಲ್ಲಾ ಮಾಡುವುದು ನಮಗೆ ಸೌಜನ್ಯವಲ್ಲ.

**ಶ್ರೀ ಯು.ಬಿ. ವೆಂಕಟೇಶ್:-** ಆ ತರಹ ಕೇಸ್ ಫೈಲ್ ಆಗಿತ್ತು ಎಂದರೆ, ಅದು settle ಆಗುವವರೆಗೂ permission ಕೊಡಬಾರದು.

**ಸಭಾಪತಿಯವರು:-** ಆಯಿತು. ಈಗ ನಿಯಮ 330 ರ ಮೇಲೆ ಚರ್ಚೆ.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

**08. ನಿಯಮ 330ರ ಮೇರೆಗೆ ಸಾರ್ವಜನಿಕ ಮಹತ್ವದ ಜರೂರು ವಿಷಯದ ಮೇಲೆ ಚರ್ಚೆ**

ಅ) ವಿಷಯ: ಮಂಗಳೂರಿನ ಉಳ್ಳಾಲ ಹಾಗೂ ಸುರತ್ಕಲ್ ಪ್ರದೇಶಗಳಲ್ಲಿ ಅವೈಜ್ಞಾನಿಕ ಹಾಗೂ ಅಸಮರ್ಪಕ ಒಳಚರಂಡಿ ಕ್ರಿಯಾ ಯೋಜನೆಯ ಅನುಷ್ಠಾನದ ಪರಿಣಾಮವಾಗಿ ಆ ಪ್ರದೇಶದ ಜನರು ರೋಗರುಜಿನಗಳಿಂದ ಬಳಲುತ್ತಿರುವ ಬಗ್ಗೆ ಹಾಗೂ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪೆಟ್ರೋಲಿಯಂ ಮತ್ತು ಕೆಮಿಕಲ್ಸ್ ಕಂಪನಿಗಳು ಸ್ಥಾಪನೆಗೊಂಡಿದ್ದು ಸದರಿ ಪ್ರದೇಶದಲ್ಲಿ ಅಗ್ನಿಶಾಮಕ ವ್ಯವಸ್ಥೆಯನ್ನು ಕಲ್ಪಿಸುವ ಕುರಿತು.

-----

**ಶ್ರೀ ಬಿ.ಎಂ. ಫಾರೂಖ್ (ವಿಧಾನಸಭೆಯಿಂದ ಚುನಾಯಿತರಾದವರು):** ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳನ್ನರ್ಪಿಸುತ್ತೇನೆ. ಮಾನ್ಯ ಸಚಿವರು ನೀಡಿರುವಂತಹ ಉತ್ತರ ಬಹುತೇಕ ಸಮರ್ಪಕವಾಗಿಲ್ಲ. ಸದರಿ ಪ್ರದೇಶದ ಸುತ್ತಮುತ್ತಲೂ ಆಸ್ಪತ್ರೆ, ಮಸೀದಿ ಇದು ಉಳ್ಳಾಲ ನಗರಸಭೆಯ ವ್ಯಾಪ್ತಿಗೆ ಬರುವ ಅಂಡರ್‌ಗ್ರೌಂಡ್ ಡ್ರೈನೇಜ್ ಅದೇ ತರಹ ಡ್ರೈನೇಜ್ ವ್ಯವಸ್ಥೆಯಲ್ಲಿ ಸುರತ್ಕಲ್ ಮಂಗಳೂರಿನ ಉತ್ತರ ಭಾಗದ ಕಡಲ ತೀರದಲ್ಲಿ ಆದಂತಹ ಆ ಒಂದು ಕಳಪೆ ಕಾಮಗಾರಿ ಮತ್ತು ಅಲ್ಲಿ ಜನರು ಊರು ಬಿಟ್ಟು, ಓಡಿ ಹೋಗುವಂತಹ ಪರಿಸ್ಥಿತಿ ಎದುರಾದಂತಹ ಸಂದರ್ಭ. ಅದೇ ರೀತಿ ಉಳ್ಳಾಲ ನಗರದಲ್ಲಿ ಕೂಡ ಆಗಿದೆ. ಇದಕ್ಕೆ ಮಾನ್ಯ ಸಚಿವರು ಈ ತರಹ ಉತ್ತರವನ್ನು ಕೊಟ್ಟಿದ್ದಾರೆ.

ಮಾನ್ಯ ಸಭಾಪತಿಯವರೇ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು 2009ರಲ್ಲಿ ಉಳ್ಳಾಲ ನಗರಸಭೆಗೆ ಒಂದು underground drainage facility ಮಾಡಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಒಂದು ಪ್ರೊಸೀಡಿಂಗ್ ಮಾಡುತ್ತಾರೆ. 2019 ರಲ್ಲಿ ಅಂದರೆ, ಹತ್ತು ವರ್ಷಗಳ ನಂತರ ಈ ಕಾಮಗಾರಿಗೆ ಒಂದು ಗುತ್ತಿಗೆಯನ್ನು ಕೊಡುತ್ತಾರೆ. ಅಲ್ಲಿರುವ ಜನರ ಪ್ರತಿಭಟನೆ ಆರಂಭವಾಗುತ್ತದೆ. ಏಕೆಂದರೆ Wet Well, Sewage Treatment Plant, ಇಂತಹವುಗಳನ್ನೇನು ನಿರ್ಮಾಣ ಮಾಡುತ್ತಿದ್ದಾರೆ, ಅವು ಎತ್ತರದ ಪ್ರದೇಶದಲ್ಲಿವೆ. ಒಂದು ಕಡೆ ಅರಬೀಯನ್ ಸಮುದ್ರ ಇನ್ನೊಂದು ಕಡೆ ನೇತ್ರಾವತಿ ನದಿ ಪಕ್ಕದ 200 ಮೀಟರ್ ಒಳಗಡೆಯೇ ಈ ಒಂದು Sewage Treatment Plant ಗಳಿದ್ದು, ಹಲವು Wet Well Pumping Station, drainage, ಗಳೆಲ್ಲಾ ಆಸ್ಪತ್ರೆ, ದೇವಸ್ಥಾನ, ಮಸೀದಿ, ಶಾಲೆ, ಇಂತಹ ವರಾಧದಲ್ಲಿ ಅಳವಡಿಸಿಕೊಂಡು, ಈ ಕಾಮಗಾರಿಯನ್ನು ಆರಂಭ ಮಾಡಿದ್ದಾರೆ. ಈ ಪ್ರತಿಭಟನೆ ಇರುವಂತಹ ಜಾಗದಲ್ಲಿ ಪೊಲೀಸ್ ಪ್ರೊಟೆಕ್ಷನ್‌ನಲ್ಲಿ ಮೀನುಗಾರರು, ಬಡವರು by force ಮಾಡಿ, ಅವರನ್ನು ಎಬ್ಬಿಸಿ, ಸುಮಾರು 12 ವರ್ಷಗಳ ನಂತರ ಕಾಮಗಾರಿಯನ್ನು ಪ್ರಾರಂಭ ಮಾಡುತ್ತಾರೆ. ಇಲ್ಲಿ ಇದೇ ರೀತಿ ಒಂದು ಸಮಸ್ಯೆಯಿದೆ. ನಾನು ಕೆಲವು ಬಾರಿ ಕೇಳಿದ್ದೆ. ಇಂತಹ ಯೋಜನೆಗಳನ್ನು ಮಾಡುವಾಗ, ಇಡೀ ಪ್ರಪಂಚವೇ ಇವತ್ತು ಪರಿಸರದ ಉಳಿವಿಗೆ ಪ್ರೋತ್ಸಾಹ ಕೊಡುವಂತಹ ವಿಚಾರದಲ್ಲಿ ಬಹಳ ಕಳಕಳಿಯನ್ನು ಹೊಂದಿದೆ. ಕೇಂದ್ರ ಸರ್ಕಾರ ಗಂಗಾ ನದಿ ತೀರದ ಸ್ವಚ್ಛತೆಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿರುವುದನ್ನು ಕೇಳಿರಬಹುದು. ದಕ್ಷಿಣ ಭಾಗದಲ್ಲಿರುವ ನೇತ್ರಾವತಿ

ನದಿ, ಗುರುಪುರ ನದಿ ಮತ್ತಿತರ ಬಹಳಷ್ಟು ನದಿಗಳು ಬಂದು ಕಡಲ ತೀರಕ್ಕೆ ಸೇರುತ್ತವೆ. ಇದೇ ತರಹ ಪ್ರಾಜೆಕ್ಟ್ ಕಳೆದ ಹತ್ತು ವರ್ಷಗಳಲ್ಲಿ ಮಂಗಳೂರಿನ ಉತ್ತರ ಭಾಗದ ಸುರತ್ಕಲ್‌ನಲ್ಲಿ ಅನುಷ್ಠಾನ ಮಾಡಿದರು. ಅಲ್ಲಿರುವ ಒಂದು ಪರಿಸ್ಥಿತಿಯ ಬಗ್ಗೆ ನಾನು ಒಂದು ಫೋಟೋವನ್ನು ತೆಗೆದುಕೊಂಡಿದ್ದೇನೆ. ನನ್ನ ಬಳಿ ಇರುವ ವಿಡಿಯೋ ಮತ್ತು ಫೋಟೋವನ್ನು ಮಾನ್ಯ ಸದಸ್ಯರೆಲ್ಲರಿಗೂ ಕಳುಹಿಸಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಮತ್ತು ಇತರ ಯಾವುದೇ ದುರದ್ದೇಶ ಇಲ್ಲ. ಇಲ್ಲಿ ಯಾವುದೇ ಆಡಳಿತಕ್ಕೂ ಕೂಡ ನನ್ನದಿಲ್ಲ. ನನ್ನ ಉದ್ದೇಶವೇನೆಂದರೆ, ಪರಿಸರ ಮತ್ತು ಅಲ್ಲಿನ ಸ್ಥಳೀಯ ಜನರು ಕರಾವಳಿ ಪ್ರದೇಶವನ್ನು ಉಳಿಸುವ ಸಲುವಾಗಿ ಈ ಜಿಲ್ಲೆಯ ನಿಟ್ಟಿನಲ್ಲಿ ನಾನು ಮಾನ್ಯ ಸದಸ್ಯರೆಲ್ಲರನ್ನು ಒಂದುಗೂಡಿಸಿ, ಬಹಳಷ್ಟು ಕಠಿಣವಾದ, ಬರೀ ಇದೊಂದೇ ಅಲ್ಲ. ಮಂಗಳೂರಿನ ಸುರತ್ಕಲ್ ನಾಶವಾಗಿದೆ. ಅಲ್ಲಿ ಯಾರೂ ಕೂಡ ದೇವಸ್ಥಾನ, ಮಸೀದಿಗೆ ಹೋಗುವುದಕ್ಕೆ ಬಯಸುವುದಿಲ್ಲ. ಅಲ್ಲಿರುವ ಜನರು ಊರು ಬಿಟ್ಟು ಹೋಗಿದ್ದಾರೆ. ಮೀನುಗಾರರಿಗೆ ಬಹಳಷ್ಟು ಸಮಸ್ಯೆಯಾಗಿದೆ. ಅಲ್ಲಿನ ದುರ್ವಾಸನೆ ಪರಿಸ್ಥಿತಿಯ ಬಗ್ಗೆ ತಿಳಿಯಬೇಕೆಂದರೆ, ಮಾನ್ಯ ಸಚಿವರು ಮತ್ತು ಯಾರಾದರೂ ಅಲ್ಲಿಗೆ ಭೇಟಿ ನೀಡಿದರೆ, ಅಲ್ಲಿನ ಪರಿಸ್ಥಿತಿ ಗೊತ್ತಾಗುತ್ತದೆ. ಇವತ್ತು ಸುರತ್ಕಲ್‌ನಲ್ಲಿ ಆಗಿದೆ. ನಾಳೆ ಮಂಗಳೂರು, ಉಳ್ಳಾಲ, ಮುಲ್ಕಿ ಇದೇ ತರಹವಾದರೆ, ಇಡೀ ಕಡಲ ತೀರ ಹಾಳಾಗುತ್ತದೆ. ಮಂಗಳೂರಿನ ಒಂದು ಬೀಚ್‌ಗೆ ಹೋಗುವಂತಹ ಪರಿಸ್ಥಿತಿ ಇಲ್ಲ. ಎಲ್ಲ ಜನರು Bekal Fort ಗೆ ಅಥವಾ ಮಂಗಳೂರಿನ ಕರಾವಳಿಯು ಸುಮಾರು 330 ಕಿಲೋ ಮೀಟರ್ ಉದ್ದವಿದೆ. ಉಳ್ಳಾಲ ಕರ್ನಾಟಕದ ಗಡಿ ಭಾಗವಾಗಿದ್ದು, ಅಲ್ಲಿಂದ ಗೋವಾದವರೆಗೆ ಸುಮಾರು 330 ಕಿಲೋ ಮೀಟರ್ ಕಡಲ ತೀರ ಇದೆ. ಒಂದು ಕಡೆ Western Ghat ಇದೆ. ಇದೆಲ್ಲಾ ಕಲುಷಿತವಾಗಿ ಈ ತರ ಒಂದು ತರಾತುರಿಯಲ್ಲಿ ಆ ಕಾಮಗಾರಿಗಳನ್ನು ಅಪೈಜ್ಞಾನಿಕವಾಗಿ ಕೈಗೊಂಡಿದ್ದಾರೆ. ಅದು ಒಂದು ಕಡೆಯಾದರೆ, ಇಲ್ಲಿ more important thing ಏನೆಂದರೆ, Water Pollution Act ಆಗಲೀ, ಅಥವಾ Coastal Regulation Zone ನ permission ಆಗಲೀ ಅಥವಾ ಇನ್ನಿತರ environmental impact study ಆಗಲೀ, ಯಾವುದೊಂದು sensitive zone study ಆಗಲೀ ಆಗಿಲ್ಲ. ಈ ಕರಾವಳಿಯಲ್ಲಿ ಈಶೋತಿಯ ಅಪೈಜ್ಞಾನಿಕವಾದ ಯೋಜನೆಗಳಿಂದ ಜನರ ಮೇಲೆ ದಬ್ಬಾಳಿಕೆ ನಡೆಯುತ್ತಿರುವುದರಿಂದ ನಮ್ಮಲ್ಲಿರುವ ಹಲವು ಕೇಂದ್ರ ಸರ್ಕಾರ ಒಡತನದ ಉದ್ದೇಶಗಳನ್ನು Protection ಮಾಡುವ ಉದ್ದೇಶದಿಂದ ಸಂಸದರು ADB Project ನ ಬಹಳಷ್ಟು ಹಣವನ್ನು ವ್ಯಯ ಮಾಡುತ್ತಿದ್ದಾರೆ.

(ಮುಂದು)

(751) 16.09.2021,4.10, ಟಿಸಿಹೆಚ್-ಎಕೆ

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಬಿ.ಎಂ.ಫಾರೂಖ್ (ಮುಂದು):-**

ಈ ರೀತಿ ಮಾಡಿದರೆ ಈ ಕರಾವಳಿಯ ಊರುಗಳು ಕಂಪ್ಲೀಟ್ ನಾಶವಾಗುತ್ತವೆ. ಮುಖ್ಯವಾಗಿ ಮಂಗಳೂರಿನ ಕರಾವಳಿಯಿಂದ ಕುಂದಾಪುರದವರೆಗೆ ಎಲ್ಲಾ ಡ್ಯಾಮೇಜ್ ಆಗುತ್ತಿದೆ. ಕುಂದಾಪುರದಿಂದ ಕಾರವಾರದವರೆಗೆ ಮಾತ್ರ ಬೀಚ್‌ಗಳು ಸ್ವಲ್ಪ ಕ್ಲೀನ್ ಇವೆ. ಇನ್ನುಳಿದ ಕಡೆ ಅಂತಹ ಒಂದು horrible position ಇದೆ. ಅದಕ್ಕಾಗಿ ಮೊದಲು Coastal Regulatory Authority ಯ ಪರ್ಮಿಷನ್ ಇಲ್ಲದೇ ಮಾಡುವುದು, it is a cognizable offence. ಇದು ಒಂದು ಕ್ರಿಮಿನಲ್ ಅಫೆನ್ಸ್. ಈ ಒಂದು ಪ್ರಾಜೆಕ್ಟ್‌ನ್ನು ತರಾತುರಿಯಲ್ಲಿ ಮಾಡುತ್ತಿದ್ದಾರೆ. ಇತ್ತೀಚೆಗೆ ಕಾನೂನು ಪ್ರಕಾರ ಬಂದಂಥ 15 ಸದಸ್ಯರ ಸಮಿತಿ ಇದೆ. High tide ಎಂದರೆ ಸಮುದ್ರ ಸಾಯಂಕಾಲದ ಹೊತ್ತಿಗೆ ಸ್ವಲ್ಪ ಮೇಲೆ ಬಂದು ಸೈಡ್‌ನಲ್ಲಿ ನಿಲ್ಲುತ್ತದೆ. ನದಿ ಕೂಡ ಹಾಗೆಯೇ. High tide ನಿಂದ ಕನಿಷ್ಠ 200 ಮೀಟರ್ ದೂರದಲ್ಲಿ ನಾವು ಮಾಡಲೇ ಬೇಕು. ಇದು drainage ನಲ್ಲಿ ಲೀಕೇಜ್ ಆಗಿ ಸುರತ್ಕಲ್ ನಾಶವಾಗುತ್ತಿದೆ. ಅಲ್ಲಿ ಈಗ ಏನಾಗಿದೆಯೆಂದರೆ ಮತ್ತೆ ಏನೋ revamp ಮಾಡುವುದಕ್ಕೆ ತಯಾರಿ ಮಾಡುತ್ತಿದ್ದಾರೆ. ಈಗ ಅದರ ಪಕ್ಕದಲ್ಲಿ ಇನ್ನೊಂದು ಫೇಸ್ ಮಾಡುತ್ತಿದ್ದಾರೆ. ಈ ರೀತಿ ಕರಾವಳಿಯಲ್ಲಿ ಮಾಡಿದರೆ ಪರಿಸ್ಥಿತಿ ಏನಾಗಬಹುದು? ನಾವೀಗ ಬೆಂಗಳೂರಿನಲ್ಲಿ ಸುಮಾರು ಒಂದೂವರೆ ಕೋಟಿ ಜನಸಂಖ್ಯೆ ಇದ್ದೇವೆ. ಇಲ್ಲಿ ಏನೋ ಒಂದು ವ್ಯವಸ್ಥಿತವಾಗಿ ವೈಜ್ಞಾನಿಕವಾಗಿ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಒಂದು ರಾಜಕಾಲುವೆ ಇರುತ್ತದೆ, ಈ ರಾಜಕಾಲುವೆಗಿಂತ ಸಣ್ಣ ಕಾಲುವೆ ಇಲ್ಲಿ ಇದೆ. ರಾಜ ಕಾಲುವೆಗೋಸ್ಕರ ನಾವು ಎಷ್ಟೆಲ್ಲಾ ಕಷ್ಟಪಡುತ್ತಿದ್ದೇವೆಂದು ನೀವೇ ನೋಡುತ್ತಿದ್ದೀರಿ. ಈಗಾಗಲೇ ಅದಕ್ಕೆ ಮಾನ್ಯ ಕೋಳಿವಾಡರವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚನೆ ಮಾಡುತ್ತಿದ್ದಾರೆ. ಆ ರೀತಿ ಮಂಗಳೂರಿನಲ್ಲಿ ಬಹಳ ಪವಿತ್ರವಾದ ಕೆಲವು ನದಿಗಳಿವೆ. ಇದೊಂದು ಇಶ್ಯೂ.

ಇನ್ನೊಂದು ವಿಚಾರವೇನೆಂದರೆ, ಮಂಗಳೂರಿನಲ್ಲಿ ಕರಾವಳಿ ಪ್ರದೇಶದ್ದು ಅಲ್ಲೂ ಬಹಳ ಸಮಸ್ಯೆಗಳಿವೆ. M.R.P.L (Mangalore Refinery and Petrochemicals Limited) ಎಂದು ಒಂದು refinery ಪ್ರಾರಂಭವಾಯಿತು. ಅದು ಫೇಸ್-1 ಆಯಿತು. ಅದಕ್ಕೆ ಸುಮಾರು 1200 ಎಕರೆ ಜಮೀನು ಭೂಸ್ವಾಧೀನ ಮಾಡಿದರು. They started refining crude oil. ಇದಲ್ಲದೇ ಎಂ.ಆರ್.ಪಿ.ಎಲ್ ಫೇಸ್-1 ಆದ ನಂತರ, ಫೇಸ್-2, ಫೇಸ್-3 ನಂತರ ಈಗ ಅವರು ಫೇಸ್-4ಗೆ ಹೋಗುತ್ತಿದ್ದಾರೆ. ಅದಕ್ಕೂ ಕೂಡ land acquisition ಕೂಡ ಆಗುತ್ತಿದೆ. ಈ

ಎಂ.ಆರ್.ಪಿ.ಎಲ್ ಬಂದ ನಂತರ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ Mangalore Special Economic Zone ಎಂದು ಇನ್ನೊಂದು ಮಾಡಿದರು. That is purely depending on processing oil. ಇದನ್ನು ಪೆಟ್ರೋಲಿಯಂ ಪ್ರಾಡಕ್ಟ್ ಗೆ ಮಾತ್ರ ಮಾಡಿದ್ದಾರೆ. ಇದಲ್ಲದೇ ಇನ್ನೊಂದು ಬಹಳ ವಿಷಾನಿಲ ಹೊರಗೆ ಬರುವಂಥ ಜರ್ಮನಿಯ B.A.S.F (Baden Aniline and Soda Factory)ನಲ್ಲಿ ಸ್ಥಾಪನೆ ಮಾಡಿದ್ದಾರೆ. ಜರ್ಮನಿಯಲ್ಲಿರುವ ಫ್ಯಾಕ್ಟರಿಯಲ್ಲೇ ಸಾವಿರಾರು ಜನ ಸತ್ತಿದ್ದಾರಂತೆ. It is most dangerous. ಇದು ಸುರತ್ಕಲ್ ಪಕ್ಕ ಬಾಲಗ್ರಾಮದಲ್ಲಿ ಇದೆ. ಅದರೊಳಗೆ ಯಾರೂ ಹೋಗುತ್ತಿಲ್ಲ. ಅಷ್ಟು poisonous chemicals ಇರುತ್ತದೆ. ನಂತರ M.C.F (Mangalore Chemicals and Fertilizers Limited) ಇದೆ. SEZ ನಲ್ಲಿ more than 50 units ಬರುತ್ತಿದೆ. ಇದೆಲ್ಲಾ ಇದೆ. ಒಂದು ಕಡೆ N.M.P.T (New Mangalore Port Trust) ಇದೆ, ಈ ಎನ್.ಎಂ.ಪಿ.ಟಿಯಲ್ಲಿ ಬಹಳಷ್ಟು ಕೋಲ್, ಡಸ್ಟ್, ಸಿಮೆಂಟ್ ಇನ್ನಿತರೆ ವಿಷಕಾರಿ ವಸ್ತುಗಳಿರುತ್ತವೆ. ಓಪನ್ ಏರಿಯಾದಲ್ಲಿ ಬಿಟ್ಟಿರುವುದರಿಂದ ಧೂಳು ಹೆಚ್ಚು ಬರುತ್ತಿದೆ. ಇದಲ್ಲದೇ ಎಂ.ಸಿ.ಎಫ್, K.I.S.CO (Kudremukh Iron & Steel Company) ಇವೆಲ್ಲವೂ ಸುಮಾರು 10 ಕಿಲೋ ಮೀಟರ್ radius ನೊಳಗೆ ಇರುವಂಥ ಘಟಕಗಳಾಗಿವೆ. ಇತ್ತೀಚೆಗೆ ಕೋವಿಡ್-19 ಬಂತು ಅತಿ ಹೆಚ್ಚು ಜನ ಅದೇ ಪ್ರದೇಶದಲ್ಲಿ ಸತ್ತಿದ್ದಾರೆ. ಸುಮಾರು ಐದು ಗ್ರಾಮಗಳು ನಾಶವಾಗಿದೆ. ಇದಕ್ಕಿಂಥ ಮುಖ್ಯವಾದುದು ಏನೆಂದರೆ, ಉಡುಪಿಯ ಪದುರ್ ನಲ್ಲಿ ಕೇಂದ್ರ ಸರ್ಕಾರ energy security ಗಾಗಿ I.S.P.R (Indian Strategic Petroleum Reserve) ಎಂದು ಭೂಮಿಯನ್ನು ಕೊರೆದು, ಅದರಡಿ ಒಂದು ಬಂಕರ್ ರೀತಿ ಮಾಡಿದ್ದಾರೆ ಇದು ಕ್ರಾಡ್ ಪೆಟ್ರೋಲಿಯಂ. ಕ್ರಾಡ್ ಪೆಟ್ರೋಲಿಯಂ ಎಂದರೆ, ಹಡಗಿನಲ್ಲಿ ನಾವು more than five lakh tonne berthing ಮಾಡುವುದಕ್ಕೆ ಆಗುವುದಿಲ್ಲ. So, what they do is, from the shore, they go nearly 17 kms faraway. ಅಲ್ಲಿಂದ S.P.M (Single Point Mooring) ಎಂದು ಹೇಳುತ್ತಾರೆ. ಅದನ್ನು pump ಮಾಡಿ ಸಂಗ್ರಹಿಸುತ್ತಾರೆ. Actually energy sector ನ್ನು ತುರ್ತು ಸಂದರ್ಭದಲ್ಲಿ ಉಪಯೋಗಿಸಬೇಕೆಂದು ಹೇಳುತ್ತಿದ್ದರು. ಮೊದಲು 45 ದಿನಗಳಲ್ಲಿ ಖಾಲಿ ಮಾಡಬೇಕೆಂದು ಹೇಳುತ್ತಿದ್ದರು. ಈ ಎರಡು ಬಂಕರ್‌ನಲ್ಲಿ ಸುಮಾರು ಮಿಲಿಯನ್ ಟನ್ ಸ್ಟೋರೇಜ್ ಇದೆ. ಇದು ಪಕ್ಕದ ಹಳ್ಳಿಗಳಿಗೆಲ್ಲಾ ವ್ಯಾಪಿಸುತ್ತಿದೆ. ಇತ್ತೀಚೆಗೆ ಅಲ್ಲಿನ ರೈತರು ಬಾಲಾಕ್, ಕುತ್ತತ್ತೂರು, ಸೂರಿಂಜಿ ಮತ್ತೆ ಅಕ್ಕಪಕ್ಕದ ಕಡೂರಿನ ಮದ್ಯೆ ಹಳ್ಳಿಗಳಿವೆ, ಆ ಹಳ್ಳಿಗಳಲ್ಲಿ ಗದ್ದೆ ಉಳುಮೆ ಮಾಡುವಾಗಲೂ ಕೂಡ ಆಯಿಲ್ ಕಂಟೆಂಟ್ ಬರುತ್ತಿದೆ. ಮುಖ್ಯವಾಗಿ ಮಲೆನಾಡಿನಲ್ಲಿ ಮಲೆನಾಡು ಗಿಡ್ಡ ಎಂದು ಹಸುಗಳನ್ನು ತರಿಸಿದ್ದಾರೆ. ಈ ದನಕರುಗಳ

ಕಾಲು ಮತ್ತು ಬಾಯಿ ಎಲ್ಲಾ ಮೇಯುವಾಗ ಎಲ್ಲಾ ಆಯಿಲ್ ತಿಂದು ಅದರ ಸಂತತಿಯೇ ಸಂಪೂರ್ಣವಾಗಿ ನಾಶವಾಗುತ್ತಿದೆ. ಆ ಹಸುವಿನ ಒಂದು ಲೀಟರ್ ತುಪ್ಪಕ್ಕೆ ರೂ.3,000/- ದಿಂದ ರೂ.4,000/-ಗಳವರೆಗೆ ಬೆಲೆ ಇದೆ. ಅದು ಆಯುರ್ವೇದಿಕ್ ತುಪ್ಪ. ಅದನ್ನು ನಾನು ಕೂಡ ತರಿಸುತ್ತಿದ್ದೇನೆ. ಮಂಗಳೂರಿನಲ್ಲಿ ಎಲ್ಲಾ ದನಕರುಗಳನ್ನು ಗದ್ದೆಗೆ ಮೇಯಲು ಬಿಡುತ್ತಾರೆ. ನಮ್ಮಲ್ಲಿ ಮಲೆನಾಡಿನ ರೀತಿ ಗುಡ್ಡದಲ್ಲಿ ಮೇಯಲು ಬಿಡುವುದಿಲ್ಲ. ಮಲೆನಾಡು ಗಿಡ್ಡ ಹಸು ಎಂದರೆ ಅದು ಸ್ಪೆಷಲ್ ತಳಿ. ಮುಖ್ಯವಾಗಿ ಸುರತ್ಕಲ್ ಪಕ್ಕದಲ್ಲಿ ಸೂರಿಂಜಿ ಇದೆ. ಆ ಸೂರಿಂಜಿಯಲ್ಲಿ ಪೊನ್ನಗಿರಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಒಂದು ಕಲ್ಯಾಣಿ ಇದೆ. ಆ ಕಲ್ಯಾಣಿ ಮಳೆಗಾಲದಲ್ಲಿ ಮುಚ್ಚಿಕೊಳ್ಳುತ್ತದೆ. ಆಮೇಲೆ ನೆರೆ ಹೋದಾಗ ಖಾಲಿಯಾಗುತ್ತದೆ. ತಾವು ಏನಾದರೂ ನೋಡಿದರೆ ಅದರ ಅಡಿಯಲ್ಲಿ ಮಡ್ಡಿಯ ರೀತಿ ಫುಲ್ ಆಯಿಲ್ ಕಂಟೆಂಟ್ ಇದೆ. ಅಲ್ಲಿನ ಭೂಮಿಯ ಅಡಿಯಲ್ಲಿ ತೈಲ ಸೋರಿಕೆಯಾಗುತ್ತಿದೆ ಎಂದು ಅಕ್ಕಪಕ್ಕದ ಜನರು ಅಲ್ಲಿಗೆ ಹೋಗಿ ಗಲಾಟೆ ಮಾಡಿದರು. ಆಗ ಸರ್ಕಾರ ಬೇಗನೆ ಅಲ್ಲಿಗೆ ಹೋಗಿ ಅದಕ್ಕೆ ಕಾಂಕ್ರೀಟ್ ಹಾಕಿ, ಕಾಂಪೌಂಡ್ ಗೋಡೆ ಕಟ್ಟಿ ಆ ಕಡೆ ಯಾರೂ ಹೋಗದಂತೆ ಮಾಡಿದ್ದಾರೆ. ಪ್ರತಿ ವರ್ಷ ಹೆಚ್ಚು ಕಡಿಮೆ ಹತ್ತು ಸಾರಿ ಅಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ. ಅದು ಉರಿಯುವಾಗ ಅದರ ಸುತ್ತಮುತ್ತಲಿನ ಪ್ರದೇಶಕ್ಕೆ benzene ಮತ್ತು ಇತರೆ ಕೆಮಿಕಲ್‌ಗಳ smell ಹರಡುತ್ತಿದೆ. ಆ ಪ್ರದೇಶದ ಸುತ್ತ-ಮುತ್ತ ಕ್ಯಾನ್ಸರ್ ರೇಟ್ ಹೆಚ್ಚಾಗಿದೆ. ಅದಕ್ಕೆ ನಾನು ಕೇಳುವುದೇನೆಂದರೆ, ಫಸ್ಟ್ ಫೇಸ್ ಮಾಡಿದಾಗಲೇ ಸರ್ಕಾರ ಅಲ್ಲಿನ ಜನರ ಆರೋಗ್ಯ ಮತ್ತು ಸುರಕ್ಷತೆಗೆ ಮುಂದೆ ಏನಾಗಬಹುದು ಎಂದು ಸ್ವಡಿ ಮಾಡಿದೆಯೇ? Normally they have to do it. ಹಾಗೆಯೇ ಅವರು 2ನೇ ಹಂತ ಮತ್ತು 3ನೇ ಹಂತದಲ್ಲಿ ಮಾಡಿದ್ದಾರೆ. More than ten times ಬೆಂಕಿ ಬೀಳುತ್ತಿದೆ. ಆ ಬೆಂಕಿ ಬಿದ್ದಾಗ ಅದು ಬರ್ನ್ ಆಗುವಾಗ ಸಂಪೂರ್ಣವಾಗಿ ಪರಿಸರಕ್ಕೆ ವ್ಯಾಪಿಸಿಕೊಳ್ಳುತ್ತಿದೆ. ಸರ್ಕಾರ ಏನೂ ಸುರಕ್ಷತಾ ಕ್ರಮ ಕೈಗೊಳ್ಳುವುದಿಲ್ಲ. ಅವರು ಬರೀ ಮಾಕ್ ಡ್ರಿಲ್ ಮಾಡುವಾಗ ಒಂದು ಸೈರನ್ ಹೊಡೆಯುತ್ತಾರೆ ಅಷ್ಟೆ. They do this mock drill also very rarely. ಈ ಒಂದು ಪವಿತ್ರವಾದ ದೇವಸ್ಥಾನ ಕೂಡ ಇದ್ದು, ಆ ನದಿಯಲ್ಲಿನ ಮಡ್ಡಿಯ ನೀರಿನಲ್ಲಿ ದೇವರ ಅಭಿಷೇಕ, ದೇವರ ತೊಳೆಯುವಂಥ ಕೆಲಸ ಮಾಡುತ್ತಿದ್ದಾರೆ. ಇದೇ ರೀತಿ ನಮ್ಮ ನದಿಗಳು ಕೂಡ ಕಲುಷಿತವಾಗಿ ತುಂಬಾ ಸಮಸ್ಯೆಯಾಗುತ್ತಿದೆ. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನವಿದೆ. ಇದು ಬಹಳ ಪುರತಾತನ ಇತಿಹಾಸವುಳ್ಳ ದೇವಸ್ಥಾನ. ಈ ದೇವಸ್ಥಾನದ ಪಕ್ಕದಲ್ಲೇ ನಂದಿನಿ ನದಿ ಇದೆ. ಆ ನಂದಿನಿ ನದಿ ನಮ್ಮ ತುಳುನಾಡಿನವರಿಗೆ ಬಹಳ ಒಂದು ಪವಿತ್ರವಾದ ನದಿ. ಏಕೆಂದರೆ, ವರ್ಷಕ್ಕೊಮ್ಮೆ ಅದರಲ್ಲಿ ಮೀನು ಬಹಳ ಟೇಸ್ಟ್ ಇರುತ್ತದೆ ಎನ್ನುವಂಥ ಸಂಪ್ರದಾಯವಿದೆ.

ಈಗ ಅಲ್ಲಿ ಕಟೀಲ್ ದುರ್ಗಾ ಪರಮೇಶ್ವರಿ ದೇವಸ್ಥಾನವಿದೆ. 'ಕಟೀ ಎಂದರೆ ಸೊಂಟ' ಆ ನದಿಯ ಸೊಂಟದಲ್ಲಿ ಹುಟ್ಟಿ ಬೆಳೆದದ್ದು ಎಂದು ಪ್ರತೀತಿ ಇದೆ. ಬಹಳ ಪ್ರಮುಖವಾದ ಒಂದು ಇತಿಹಾಸ ಪ್ರಸಿದ್ಧವಾದ ದೇವಸ್ಥಾನ. ಈಗ ಆ ನದಿಗೆ ಇಳಿಯುವಂತಿಲ್ಲ, ಅಂತಹ ಪರಿಸ್ಥಿತಿ ಇದೆ. There is a horrible situation. ಒಂದು ಕಡೆ ನಿಮ್ಮಲ್ಲಿ ಪ್ರಾಪರ್ ಆಗಿ ಏನೂ ಫೈರ್ ಫೈಟಿಂಗ್ ಸಿಸ್ಟಂ ಏನೂ ಇಲ್ಲ. Western coast is the most dangerous and sensitive area. ನಮ್ಮ ಗೋವಾ ಬಿಟ್ಟರೆ, ಕಾರವಾರದಿಂದ ಕೊಚ್ಚಿನ್‌ವರೆಗೆ it is the most sensitive zone. ಅದು western zone. ಈ ಕಡೆ ವೆಸ್ಟರ್ನ್ ಫಾಟ್ ಇದೆ. ಆ ಕಡೆ ಸೌತ್-ನಾರ್ತ್, ಈ ಕಡೆ Arabian Sea ಇದೆ. It's an international border. It has become a hydro-carbon hub. ಈಗ ಹೆಚ್.ಪಿ.ಸಿ.ಎಲ್ ಸ್ಟೋರೆಜ್ ಮಾಡುತ್ತಾರೆ, ಡೀಸೆಲ್, ಪೆಟ್ರೋಲಿಯಂ ಪ್ರಾಡಕ್ಟ್, ISPR storage, refined oil, crude oil, ಇನ್ನಿತರ ಎಲ್ಲಾ ಸೇರಿ it has become a hydro-carbon hub. ನಮ್ಮಲ್ಲಿ ಏನಾದರೂ ಫೈರ್ ಫೈಟಿಂಗ್ ಸಿಸ್ಟಂ ಇದೆಯೆ ಎಂದು ನಮಗೂ ಗೊತ್ತಿಲ್ಲ. ಅಲ್ಲಿ ಯಾವುದೂ foam ಕೂಡ ಇಲ್ಲ. ನಾವು ಇಂಟರ್‌ನ್ಯಾಷನಲ್ ಬಾರ್ಡರ್‌ನಲ್ಲಿ ಇದ್ದೇವೆ. ಯಾರಾದರೂ long range missile ಹಾಕಿದರೆ, up to ಬಂಟ್ವಾಳ ಮತ್ತು ಪುತ್ತೂರು ಹೊತ್ತಿ ಉರಿದರೆ ಅದರಲ್ಲಿ ಯಾರೊಬ್ಬರೂ ಉಳಿಯುವುದಿಲ್ಲ. ಈ ಭೋಪಾಲ್‌ನಂತಹ ಸೋರಿಕೆಯಾದ worst carcinogenic gas ಈ B.A.S.F ನಲ್ಲಿ ಇದೆ. M.R.P.L ನಲ್ಲಿ ಏನಾದರೂ ಒಮ್ಮೆ explode ಆದರೆ, what is the government prepared to do? ಇತ್ತೀಚೆಗೆ ದೆಹಲಿಯ ಕೇಜ್ರಿವಾಲ್ ಸರ್ಕಾರ high density air pollution ಎಂದು ಒಂದು ಸಿಸ್ಟಂ ಮಾಡಿದ್ದಾರೆ. ಅದು ಎಷ್ಟು ಸ್ಕೇಲ್ ಬರುತ್ತದೆ, ಎಷ್ಟು ಡಸ್ಟ್ ಬರುತ್ತದೆಂದು ಮಾಡಿದ್ದಾರೆ. Air pollution control ಮಾಡುವುದಕ್ಕೆ ನಮ್ಮಲ್ಲಿ ಆ ರೀತಿಯ ಯಾವುದೇ ಸಿಸ್ಟಂ ಕೂಡ ಇಲ್ಲ. ಆಮೇಲೆ ಐದು ವರ್ಷಗಳ ಹಿಂದೆ ನಮ್ಮ ಮಂಗಳೂರು ಜಿಲ್ಲಾಧಿಕಾರಿಯವರು ನಮ್ಮ ನೇತ್ರಾವತಿ ನದಿಯಲ್ಲಿ ನೀರಿಲ್ಲವೆಂದು ಅವರ ಹತ್ತಿರ ಬೇಡುತ್ತಿದ್ದಾರೆ. ನಮ್ಮ ನೀರನ್ನು ತೆಗೆದುಕೊಳ್ಳುತ್ತಿದ್ದಾರೆ. ಇವರು ಅವರನ್ನು ಬೇಡುತ್ತಿದ್ದಾರೆ. ಅಂತಹ ಪರಿಸ್ಥಿತಿ ಬಂದಿದೆ. ಇತ್ತೀಚೆಗೆ ಅಲ್ಲಿ Desalination Plant ಹಾಕಿ ನೀರನ್ನು ತೆಗೆಯುತ್ತಿದ್ದಾರೆಂದು ಹೇಳುತ್ತಿದ್ದಾರೆ. ಅದು ಇನ್ನೂ ಕಂಪ್ಲೀಟ್ ಆಗಿಲ್ಲ. ನಮ್ಮಲ್ಲಿ ಮೊದಲನೆಯದಾಗಿ water pollution, ಇನ್ನೊಂದು air pollution ಇದೆ. ಮತ್ತೆ ಐದಾರು ಗ್ರಾಮಗಳು ನಾಶವಾಗಿವೆ. ಇಷ್ಟೆಲ್ಲಾ ಸಮಸ್ಯೆಗಳು ಈ ಕರಾವಳಿ ಪ್ರದೇಶಗಳಲ್ಲಿದೆ. ಅದು ಒಂದು ಸುಂದರವಾದ ನಾಡು. ಈಗ ಇಲ್ಲಿ ನಾವು ಪೆಟ್ರೋಲಿಯಂ ಪ್ರಾಡಕ್ಟ್‌ಗೆ ರೂ.100/-ಗಳು ಕೊಟ್ಟರೆ, ಅವರು ದೆಹಲಿಗೆ ಹೋಗಿ ರೂ.100/-ಗಳಿಗೇ ಮಾರಾಟ ಮಾಡುತ್ತಾರೆ. ಕರ್ನಾಟಕದ



ಜನತೆಗೆ ಏನೂ ಒಂದು concession ಕೂಡ ಇಲ್ಲ. Moreover, budget allocation also should be given. ಏಕೆಂದರೆ, ಈ ಪ್ರದೇಶದಿಂದ ಅತಿ ಹೆಚ್ಚು ಜಿಎಸ್‌ಟಿ ಕಲೆಕ್ಷನ್ ಆಗುತ್ತದೆ. It has become one of the economic hub/zones. ಒಂದು ಕಡೆ, ನಮ್ಮ ಮಂಗಳೂರಿನಲ್ಲಿ ವಿಮಾನದ ದುರಂತ ನಡೆಯಿತು. ಇದು tabletop airport. ಅದು ಕಂಟ್ರೋಲ್ ಆಗದೇ ಎಲ್ಲಾ ಬೆಂಕಿಗೆ ಸಿಕ್ಕಿ ಸತ್ತರು. ಯಾವುದೂ ನಮ್ಮಲ್ಲಿ ಒಂದು ಫಯರ್ ಫೈಟಿಂಗ್ ಇಲ್ಲ. ಈಗ ಸುಮಾರು 150-160 ಮೀಟರ್ ಎತ್ತರದ residential building ಕೂಡ ಬರುತ್ತಿದೆ. ಅಲ್ಲಿ ಒಂದು ಲ್ಯಾಂಡರ್ ಇಲ್ಲ. ಅಲ್ಲಿ ಇಂತಹ ಪರಿಸ್ಥಿತಿ ಇದೆ. ಆಮೇಲೆ ನಮ್ಮ ಜನ ಏಕೆ ಸಾಯುತ್ತಿದ್ದಾರೆಂದು ಏನಾದರೂ ಒಂದು health index ಇದೆಯೇ? ನಮ್ಮಲ್ಲಿ 8 ಮೆಡಿಕಲ್ ಕಾಲೇಜುಗಳಿವೆ. ಇನ್ನೊಂದು ಮೆಡಿಕಲ್ ಕಾಲೇಜು ಬರುತ್ತಿದೆ. ಒಟ್ಟು ಒಂಬತ್ತು ಮೆಡಿಕಲ್ ಕಾಲೇಜುಗಳಾಗುತ್ತವೆ. ಆದರೆ ಏನು ಪ್ರಯೋಜನ? ಬಡವರಿಗೆ ಸರ್ಕಾರಿ ಆಸ್ಪತ್ರೆಗಳು ಇಲ್ಲ. ಕುಡಿಯುವ ನೀರು ಕೂಡ ಇಲ್ಲ. ಅಲ್ಲಿ ಇಂತಹ ಪರಿಸ್ಥಿತಿ ಇದೆ. ಸಾಕಷ್ಟು ಆಯಿಲ್ ಕಂಟೆಂಟ್ ಇದೆ.

(ಮುಂದು...)

(752)16.9.2021/4.20/ಎಂ.ಎಂ-ಆರ್.ಎನ್

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಬಿ.ಎಂ. ಫಾರೂಖ್ (ಮುಂದು):-**

ಸಮುದ್ರ, ನದಿ ಎಲ್ಲಾ ಪೂರ್ತಿ ಕಲುಷಿತವಾಗಿ ಇಂತಹ ಸಂತತಿಗಳು ನಾಶವಾಗುವ ಪರಿಸ್ಥಿತಿ ಬಂದಿದೆ. ಇದೊಂದು ದೊಡ್ಡ ಸವಾಲಾಗಿದೆ. ಇನ್ನೊಂದು ಮುಖ್ಯವಾದ ವಿಷಯವೇನೆಂದರೆ, ಇದನ್ನು ನನ್ನ ಸಹ ಸದಸ್ಯರ ಗಮನಕ್ಕೆ ಮತ್ತು ಸರ್ಕಾರದ ಗಮನಕ್ಕೆ ಏತಕ್ಕೆ ತರುತ್ತೇನೆ ಎಂದರೆ ಕರಾವಳಿಯನ್ನು ರಕ್ಷಿಸಿ. ನಮ್ಮಲ್ಲಿ Disaster Management ಕೂಡ ಇಲ್ಲ. ನಮ್ಮಲ್ಲಿ Karnataka Coastal Zone Management Authority ಇದೆ. ಅದೇ ರೀತಿ Central Coastal Zone Management Authority ಕೂಡ ಇದೆ. ಅದರಲ್ಲಿ ಕೂಡ ಮಾಡಿಲ್ಲ. ಇದನ್ನು solve ಮಾಡುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ, ಅಧಿಕಾರಿಗಳಿಂದಲೂ ಸಾಧ್ಯವಿಲ್ಲ. ಆದ್ದರಿಂದ ಇದಕ್ಕೊಂದು ಉಭಯ ಸದನಗಳ ಸದಸ್ಯರ ಸದನ ಸಮಿತಿಯನ್ನು ರಚಿಸಬೇಕು. ಉಭಯ ಸದನಗಳ ಸದಸ್ಯರು ಮಾತನಾಡುತ್ತಾರೆ. ಏಕೆಂದರೆ ಸುಮಾರು 5-6 ಹಳ್ಳಿಗಳು ಈಗಾಗಲೇ ನಾಶವಾಗಿವೆ. ಇರುವ ನದಿಗಳನ್ನು ಕೈ ಬಿಟ್ಟರೆ ಯಾವುದೂ ಸಿಗುವುದಿಲ್ಲ. ಇಲ್ಲಿನ ಪರಿಸ್ಥಿತಿ ಗಂಗಾ ನದಿಗಿಂತ ಕೆಟ್ಟದಾಗುತ್ತದೆ. Safety is the most

important. It is most sensitive zone. ಸಿ.ಎಸ್.ಎಫ್.ನವರು ಬಂದು ನಮ್ಮನ್ನು ರಕ್ಷಿಸುತ್ತಾರಾ? ಅಲ್ಲಿನ ಪರಿಸ್ಥಿತಿ ಏನಾಗಿದೆ ಎಂದು ಏನಾದರೂ ಬೇಕಲ್ಲವೇ? ಮೀನುಗಾರಿಕೆ ಇಲಾಖೆಯು most neglected department ಆಗಿದೆ. ಏಕೆಂದರೆ ಕಲುಷಿತವಾಗಿರುವ ಈ ಸಮುದ್ರ ಮತ್ತು ನದಿಯಲ್ಲಿ ಯಾವ ಮೀನೂ ಇಲ್ಲ. ಮೊದಲಾದರೆ ಒಬ್ಬನು ಬೋಟ್ ಹಿಡಿದುಕೊಂಡು ಸಮುದ್ರಕ್ಕಿಳಿದು 4-5 ಕಿಲೋ ಮೀಟರ್ ಹೋದರೆ ಮೀನು ಹಿಡಿದುಕೊಂಡು ಬರುತ್ತಿದ್ದ. ಇವತ್ತು ಮೀನಿನ ಬೋಟ್ ಹಿಡಿದುಕೊಂಡು ಹೋದರೆ 10 ದಿವಸ ಆಗುತ್ತದೆ, ಗುಜರಾತ್ coast ಗೆ ಹೋಗಿ ತೆಗೆದುಕೊಂಡು ಬರಬೇಕು. ಅಂತಹ ಪರಿಸ್ಥಿತಿ ಆಗಿದೆ. Ecological sensitive ಇಂದ ಈ ರೀತಿಯ ಪರಿಸ್ಥಿತಿ ಬರುವುದಕ್ಕೆ ಕಾರಣವಾಯಿತು. ಇದನ್ನು ಹೀಗೆ ಬಿಟ್ಟರೆ ಕರಾವಳಿ ಪೂರ್ತಿಯಾಗಿ ನಾಶವಾಗುತ್ತದೆ. ಮಧ್ಯದಲ್ಲಿ ಇಲ್ಲಿ ಬಹಳಷ್ಟು ಕೈಗಾರಿಕೆಗಳಿವೆ. ಸಕಲೇಶಪುರ ಫಾಟ್‌ಗೆ ಬರಬೇಕಾದರೆ ಪ್ರತಿ ವರ್ಷ landslide 200 ಕೋಟಿ ರೂಪಾಯಿಗಳು ಖರ್ಚಾಗುತ್ತದೆ. ಒಂದು tunnel road ಮಾಡಿ ಆ port ಗೆ ಕನೆಕ್ಟ್ ಮಾಡಿ ಮಾಡಬಹುದು. ಮಂಗಳೂರಿನಲ್ಲಿ ಸ್ಕಾರ್ಟ್ ಸಿಟಿ ಇದೆ. Mangala Corniche ಎಂದು ಸುಮಾರು 20 ವರ್ಷಗಳ ಹಿಂದೆ River Front Development Project ಎಂದು ಒಂದು ಪ್ರಾಜೆಕ್ಟ್ ಮಾಡಿದರು. ಮೊದಲ ಹಂತದಲ್ಲಿ ಉಳ್ಳಾಲದಿಂದ ಕೂಳೂರುವರೆಗೆ ನಂತರ ಗುರುಪುರದಿಂದ ಕಣ್ಣೂರುವರೆಗೆ ಸಂಪರ್ಕಿಸುವ ರಸ್ತೆ ಅದು ಇವತ್ತಿನವರೆಗೂ ಬಂದಿಲ್ಲ. ಡಿ.ಪಿ.ಆರ್ ಮಾಡಿ consent ಕೊಡುತ್ತಾರೆ, ಡಿ.ಪಿ.ಆರ್.ನಲ್ಲಿ ಶೇ.1.36 ಟೆಂಡರ್ ಆಗುತ್ತದೆ. ಅದರಲ್ಲಿ ಶೇ.40ರಷ್ಟು ಟೆಂಡರ್‌ಗಳಿಗೆ ಹಿಂದೆ ಇಲ್ಲ, ಮುಂದೆ ಇಲ್ಲ. ಆ ರೀತಿಯ ಡಿ.ಪಿ.ಆರ್. ಇದೆ. ಈ ರೀತಿ ಆದರೆ ಪರಿಸ್ಥಿತಿ ಏನು? ಇಷ್ಟೆಲ್ಲಾ ಸಮಸ್ಯೆಗಳಿವೆ. ನಮ್ಮ ನಾಡಿನ ಹಿತರಕ್ಷಣೆಗೋಸ್ಕರ ಇದಕ್ಕೆ ಒಂದು ಸದನ ಸಮಿತಿ ರಚನೆ ಆಗಬೇಕು. ನಮ್ಮ ಅಳಿವು; ವೈಜ್ಞಾನಿಕವಾಗಿ ಅಲ್ಲಿ flora fauna ಏನೇ ಆಗಲಿ, ಜನಸಾಮಾನ್ಯರ ಬದುಕು ಬಹಳ ಮುಖ್ಯ. ಅದನ್ನು ಸೂಕ್ತವಾಗಿ ಅಧ್ಯಯನ ಮಾಡಬೇಕು. ಅಲ್ಲಿನ ಮಾಲಿನ್ಯ; MRPL ನಲ್ಲಿ ಇದೇ ರೀತಿ employment is very bad. It is highly automated industry. ಇದಕ್ಕೆ ಬಹಳ ಅನುಭವಿ ಇಂಜಿನಿಯರುಗಳು ಬೇಕು. ಉಳಿದಂತೆ ಎಲ್ಲಾ automated heads. So, no employment generation. ಅದು ಕೂಡ ಶೇ.10ರಷ್ಟು ಉದ್ಯೋಗ ಇದ್ದರೆ ಶೇ.8ರಷ್ಟು ತಮಿಳುನಾಡು, ಆಂಧ್ರಪ್ರದೇಶ, ಕೊಲ್ಕೊತ್ತಾ, ಬಂಗಾಳಿಯವರು ಇದ್ದಾರೆ. ಕನ್ನಡಿಗರು ಯಾರೂ ಇಲ್ಲ ಮತ್ತು ಒಳಗಡೆ ಹೋಗುವಂತಿಲ್ಲ. ಈ ಬಗ್ಗೆ ಒಂದು ಸಮಿತಿ ರಚನೆ ಮಾಡಿ ಆ ಮೂಲಕ ಪ್ರಯತ್ನ ಮಾಡಿದರೆ ನಾವು ಈ ಕರಾವಳಿಯನ್ನು ಉಳಿಸಬಹುದು. ಮಂಗಳೂರಿನಲ್ಲಿ ಟೂರಿಸಂ ಅಂತು ಇಲ್ಲವೇ ಇಲ್ಲ. ಅಂತಹ ಪರಿಸ್ಥಿತಿಯಾಗಿದೆ.

**ಶ್ರೀ ಎಸ್.ಎಲ್. ಭೋಜೇಗೌಡ(ಶಿಕ್ಷಕರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಇವತ್ತು ನನಗೆ ದಾಸರ ವಾಣಿಯೊಂದು ನೆನಪಾಗುತ್ತಿದೆ. “ಮಾನವ ಜನ್ಮ ಬಹು ದೊಡ್ಡದು ಹುಚ್ಚಪ್ಪಗಳಿರಾ” ಎಂಬುದು. ಇದು ನಿನ್ನೆ-ಮೊನ್ನೆ ಹೇಳಿದ್ದಲ್ಲ. ನೂರಾರು ವರ್ಷಗಳ ಹಿಂದೆ ಹೇಳಿರುವುದು. ಅದನ್ನೇ ಸವಿಸ್ತಾರವಾಗಿ ಮಾನವ ಸಂಕುಲ, ಪ್ರಕೃತಿ ಸಂಕುಲ ಉಳಿಯಬೇಕೆನ್ನುವ ವಿಚಾರದಲ್ಲಿ ವಿಶೇಷವಾಗಿ ಕರಾವಳಿ ವಿಚಾರದಲ್ಲಿ ಬಹಳ ಕರಾರುವಕ್ಕಾಗಿ ಮಾನ್ಯ ಸದಸ್ಯರಾದ ಫಾರೂಖ್‌ರವರು ಮಂಡಿಸಿದ್ದಾರೆ.

**(ಈ ಹಂತದಲ್ಲಿ ಮಾನ್ಯ ಸದಸ್ಯರು ಈ ಕೆಳಗಿನ ಸಾಲುಗಳನ್ನು ರಾಗವಾಗಿ ಹಾಡಿದರು)**

“ಎಂಬತ್ತಾಲ್ಕು ಲಕ್ಷ ಜೀವರಾಶಿಗಳ ದಾಟಿ ಬಂದ ಈ ಶರೀರ,  
ತಾನಲ್ಲ, ತನ್ನದಲ್ಲ, ಆಸೆ ತರವಲ್ಲ,  
ಮುಂದೆ ಬಹುದಲ್ಲ, ದಾಸನಾಗು ವಿಶೇಷನಾಗು  
ದಾಸನಾಗು ವಿಶೇಷನಾಗು, ದಾಸನಾಗು ಭವ ಪಾಶ ನೀಗು”

ಬಹಳ ಜನ ನಿದ್ರೆ ಮಾಡುತ್ತಿದ್ದುದನ್ನು ಗಮನಿಸಿದೆ. ಕರಾವಳಿ ಬಗ್ಗೆ ಸ್ವಲ್ಪ ಎಚ್ಚೆತ್ತುಕೊಂಡು ಕೇಳಲಿ ಎಂದು ಹಾಡಿದೆ.

**ಶ್ರೀ ಬಿ.ಕೆ. ಹರಿಪ್ರಸಾದ್:-** ಒನ್ಸ್ ಮೋರ್ ...

**(ಈ ಹಂತದಲ್ಲಿ ಮಾನ್ಯ ಸದಸ್ಯರಾದ ಭೋಜೇಗೌಡರು ಮತ್ತೆ ಹಾಡಿದರು)**

**ಶ್ರೀ ಎಸ್.ಎಲ್. ಭೋಜೇಗೌಡ:-** ಈ ಹಾಡು ಬಹಳ ದೊಡ್ಡದಾಗಿದೆ. ತಮಾಷೆಗೆ ಹೇಳಿದೆ. ಮಂಗಳೂರು ಕರಾವಳಿ ಇಲ್ಲಿರುವ ಅಧಿಕಾರಿವರ್ಗದಿಂದ ಹಿಡಿದು ಉತ್ತರ ಕರ್ನಾಟಕ, ದಕ್ಷಿಣಕರ್ನಾಟಕದಲ್ಲಿಯೂ ಕೂಡ ಮಂಗಳೂರು ಉಡುಪಿಗೆ ವಿದ್ಯಾಭ್ಯಾಸಕ್ಕೆ ಕಳುಹಿಸಬೇಕು ಮೊದಲು ಅಲ್ಲಿ ‘ಅಳಿಕೆ’ ಎಂಬ ಶಾಲೆ ಪ್ರಾರಂಭವಾಯಿತು. ಈಗ ಶಿವಮೊಗ್ಗದಲ್ಲಿ ಬೇಕಾದಷ್ಟು ವಿದ್ಯಾಸಂಸ್ಥೆಗಳು ಬಂದಿವೆ. ಮೈಸೂರಿನಲ್ಲಿ, ಬೆಂಗಳೂರಿನಲ್ಲಿ ಬಂದಿದೆ. ಬೆಂಗಳೂರಿನಲ್ಲಿರುವ ಮಕ್ಕಳನ್ನು ಮಂಗಳೂರಿಗೆ ಸೇರಿಸುತ್ತಿದ್ದರು. ಶಿಸ್ತು, ನಿಯಮಬದ್ಧವಾದ ಶಿಕ್ಷಣ, ಮಕ್ಕಳಿಗೆ ಮುಂದಿನ ಭವಿಷ್ಯವನ್ನು ರೂಪಿಸುವ ಯಾವುದಾದರೂ ಒಂದು ಜಾಗ ನಮ್ಮ ನಾಡಿನಲ್ಲಿ ಇದೆಯೆಂದರೆ ಅದು ಕರಾವಳಿ ಎಂದು ಹೆಸರಿತ್ತು. ಇವತ್ತು ಕರಾವಳಿ ಪ್ರದೇಶದಲ್ಲಿ ವಾತಾವರಣ ದಿನೇ ದಿನೆ ಯಾವ ರೀತಿ ನಿರ್ಮಾಣವಾಗುತ್ತಿದೆ ಎಂಬುದನ್ನು ಸವಿಸ್ತಾರವಾಗಿ ಹೇಳಿದರು. ಬಹಳ ಮುಖ್ಯವಾಗಿ ಕರ್ನಾಟಕ ರಾಜ್ಯದ ಆರ್ಥಿಕ ವ್ಯವಸ್ಥೆಗೆ ಬೆಂಗಳೂರಿನ ಕೊಡುಗೆ ಏನಿದೆ, ಅದೇ ರೀತಿ

ಕೊಡುಗೆಯನ್ನು ಕೊಡುವಂತಹ ಯಾವುದಾದರೂ ಮೆಟ್ರೋಪಾಲಿಟನ್ ಸಿಟಿ ಇದೆಯೆಂದರೆ ಅದು ಮಂಗಳೂರು ಆಗಿದೆ. ಇಲ್ಲಿ ಯಾವುದೇ ರೀತಿಯಲ್ಲಿ ರಾಜಕೀಯ ವಾದವನ್ನು ನಾವು ಮಾಡಲಿಲ್ಲ. ಅಭಿವೃದ್ಧಿ ಬೇಡವೆಂದು ಹೇಳುತ್ತಿಲ್ಲ. ಅಭಿವೃದ್ಧಿ ಇದ್ದರೆ ಬೇರೆ ಎಲ್ಲಾ ವಿಚಾರಗಳೂ ನಡೆಯುತ್ತವೆ. Why all these industries are put-up only in Mangalore. Only in coastal land. ಅದನ್ನು ನಾವು ನೋಡಬೇಕಾಗುತ್ತದೆ. ಅಲ್ಲಿ ಇರುವಂತಹದ್ದು agriculture base ಇಲ್ಲ, ಕೆಲವಾರು ಗ್ರಾಮಾಂತರ ಪ್ರದೇಶಗಳಲ್ಲಿ ಉದಾಹರಣೆಗೆ ಸುಳ್ಯ, ಪುತ್ತೂರು ಆ ಭಾಗಗಳಲ್ಲಿ ಇದೆ. ಸುಪಾರಿ ಅಡಿಕೆ ಮತ್ತು ತೆಂಗು, ಸುವರ್ಣಗಡ್ಡೆ, ಗೆಡ್ಡೆ, ಗಿಣಿಸು, ಉದ್ದಗಿರುವ ಹಾಲು ಸೋರೆಕಾಯಿ ಬಿಟ್ಟರೆ ಬೇರೆ ಯಾವ ತರಕಾರಿಯನ್ನೂ ಅಲ್ಲಿ ಬೆಳೆಯುವುದಿಲ್ಲ. ಎಲ್ಲಾ ತರಕಾರಿ ಈ ಭಾಗದಿಂದಲೇ ಹೋಗಬೇಕಾಗುತ್ತದೆ. Agriculture base ಅಲ್ಲಿ ಅಷ್ಟು ಚೆನ್ನಾಗಿಲ್ಲ ಎನ್ನುವ ದೃಷ್ಟಿಯಿಂದ ಅಲ್ಲಿ industrial hub ಆಗಿದೆ. Education hub ಇದೆ. Industrial hub ಮಾಡುವುದರಿಂದ repurcation ಏನಾಯಿತು? ಇವತ್ತು ಬಹಳ ಗಂಭೀರವಾದಂತಹ ವಿಚಾರವನ್ನು ಪ್ರಸ್ತಾಪ ಮಾಡಿದರು. ಈಗ ಕೈಗಾರಿಕೆಗಳು ಬಂದಿವೆ, 'ಸಮುದ್ರಕ್ಕೆ ನೆಂಟಿಸ್ತನ, ಉಪ್ಪಿಗೆ ಬಡತನ'ದಂತಾಗಿದೆ. ಅದು ಮಂಗಳೂರಿನಲ್ಲಿ ಸತ್ಯವಾಗಿದೆ. ಏಕೆಂದರೆ, ನಮ್ಮ ನಾಡಿನ ಯಾವ ಮಕ್ಕಳಿಗೂ ಅಲ್ಲಿ ಕೆಲಸವಿಲ್ಲ. ಭೂಮಿ ನಮ್ಮದು, ಜಾಗ ನಮ್ಮದು, ಇರುವಂತಹ ವ್ಯವಸ್ಥೆ ಎಲ್ಲಾ ಇಲ್ಲಿಂದ ದೋಚಿಕೊಂಡು ಹೋಗುತ್ತಾರೆ. ಕೆಲಸ ಮಾತ್ರ ನಮ್ಮವರಾರಿಗೂ ಇಲ್ಲ. What happened to Kudremukh Iron Ore Company? One of the largest Iron Ore Company. ಅದು ಈಗ ಏನಾಯಿತು? ಪರಿಸರ ಉಳಿಸಬೇಕೆಂದು ಹೋರಾಡುವ ಪರಿಸರವಾದಿಗಳನ್ನು 'ಪರಿಸರ ವ್ಯಾಧಿ'ಗಳು ಎಂದು ಹೇಳುತ್ತೇನೆ. ಇದರಿಂದ ನನ್ನ ಬಗ್ಗೆ ಏನು ಬೇಕಾದರೂ ಬರೆಯಿರಿ ತೊಂದರೆಯಿಲ್ಲ. ಅವರು ಪರಿಸರವಾದಿಗಳಲ್ಲ, ವ್ಯಾಧಿಗಳು. ಅವರು ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಹಾಳು ಮಾಡಿರುವಂತಹವರು. ಉಲ್ಲಾಳ ಏನಾಗುತ್ತಿದೆ ಎಂಬುದು ಪರಿಸರವ್ಯಾಧಿಗಳಿಗೆ ಕಾಣುತ್ತಿಲ್ಲವೇ? ಉಲ್ಲಾಳದಲ್ಲಿ ಚರ್ಚ್, ಮಸೀದಿ, ದೇವಸ್ಥಾನ, ಅಬ್ಬಕ್ಕರಾಣಿ ಜಾಗ, ಇವತ್ತು ಎಂತೆಂತಹ ದೇವಸ್ಥಾನಗಳಿವೆ, ನಾವೆಲ್ಲರೂ ಕೂಡ ಮಂಗಳೂರಿನ ದೇವಸ್ಥಾನಕ್ಕೆ ಹೋಗುತ್ತೇವೆ. ಕೊಲ್ಲೂರು ಮೂಕಾಂಬಿಕೆಯಿಂದ, ಧರ್ಮಸ್ಥಳ ಎಲ್ಲಾ ಕಡೆ ದೇವರನ್ನು ಬೇಡಿ ಹೋಗುತ್ತೇವೆ. ಅಂತಹ ಕರಾವಳಿ ಯಾವ ಹಂತವನ್ನು ತಲುಪುತ್ತಿದೆ ಎನ್ನುವ ವಿಚಾರವನ್ನು ಬಹಳ ಸವಿಸ್ತಾರವಾಗಿ ಅವರು ಹೇಳಿದರು. ಮೂಲಭೂತ ಸಮಸ್ಯೆಗಳಲ್ಲಿ ಯಾವುದಾದರೂ ಮೊಟ್ಟಮೊದಲ ಸ್ಥಾನದಲ್ಲಿ ನಿಲ್ಲುತ್ತದೆ ಎಂದರೆ ಅದು ಒಳಚರಂಡಿ ವ್ಯವಸ್ಥೆ. ಅದರಲ್ಲಿ ಎರಡು ಮಾತಿಲ್ಲ. ಮಾನ್ಯ ಸಚಿವರೇ, ನಾವು ನೂರಕ್ಕೆ ನೂರು ಬಾರಿ

ಹೇಳುತ್ತೇವೆ, ಇದರಲ್ಲಿ ರಾಜಕೀಯ ಪ್ರವೇಶ ಇಲ್ಲ. ಇರುವಂತಹ ಹೆಚ್ಚು ಕಡಿಮೆ ಎಲ್ಲಾ ಶಾಸಕರು, ಮಂತ್ರಿಗಳು ಕರಾವಳಿ ಭಾಗದಿಂದ ಬಂದಿದ್ದಾರೆ, ಆಲೋಚನೆ ಮಾಡಿ. ಒಂದು ಬೇಜಾರಿನ ಸಂಗತಿ ಎಂದರೆ, ನಮ್ಮ ಬೈರತಿ ಬಸವರಾಜುರವರಂತಹ veteran leader, knows all the pros and cons everything. ಒಳ್ಳೆಯ ಕೆಲಸ ಮಾಡುವ ವಿಚಾರದಲ್ಲಿ ಬೆಂಗಳೂರಿನಲ್ಲಿರುವಂತಹ ವ್ಯವಸ್ಥೆಯಲ್ಲಿ ಈ ನಗರವನ್ನು ಮುಂಚೂಣಿಯಲ್ಲಿ ತರಲು ಮುಂದೆ ಬಂದಿರುವವರಲ್ಲಿ ನೀವು ಒಬ್ಬರು ಎಂದು ಅತ್ಯಂತ ಸಂತೋಷದಿಂದ ಹೇಳುತ್ತೇವೆ”

(ಮುಂದು)

(753) 16-09-2021/ 04-30/ ಕೆಹೆಚ್-ಆರ್‌ಎನ್

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಎಸ್.ಎಲ್.ಭೋಜೇಗೌಡ (ಮುಂದು):-**

ನನಗೆ ತಮ್ಮ ಕಾಳಜಿ ಬಹಳ ಮುಖ್ಯವಾಗಿದೆ. ದಾವಣಗೆರೆಯ ಉಸ್ತುವಾರಿ ಸಚಿವರಾಗಿ ಅದೆಷ್ಟೂ ಬಾರಿ ದಾವಣಗೆರೆಗೆ ಬಂದಿದ್ದಾರೆ ಎನ್ನುವುದಕ್ಕೆ ತಾವು ದಾವಣಗೆರೆಯಲ್ಲಿ ಚುನಾವಣೆಗೆ ನಿಲ್ಲಬೇಕಾಗಿಲ್ಲ. ಆದರೆ, ಬೆಂಗಳೂರಿನಲ್ಲಿ ಇಂತಹ ಬಿಡುವಿಲ್ಲದ ಸಮಯದಲ್ಲಿಯೂ ಕೂಡ ತಾವು ಸಚಿವರಾಗಿ ಬಹಳ ಒಳ್ಳೆಯ ಕೆಲಸಗಳನ್ನು ಮಾಡಿ, ದಾವಣಗೆರೆಯಲ್ಲಿ you have proved it during the time of COVID-19. Because I attended all the meetings with you. ಇಷ್ಟೆಲ್ಲಾ ಆದರೂ ಬಹಳ ಬೇಜಾರಾದ ಸಂಗತಿಯೇನೆಂದರೆ, I don't know what happened in your office. ದಿನಾಂಕ: 09-12-2020ರಲ್ಲಿ ಒಬ್ಬ ಶಾಸಕರು ಪತ್ರ ಕೊಡುತ್ತಾರೆ. You have got all infrastructure and staffs. ತಮಗೆ ಪಿ.ಎ., ಯಿಂದ ಎಲ್ಲರನ್ನೂ ಕೊಟ್ಟಿದ್ದಾರೆ. But you don't have courtesy to give reply for that letter. ಇದು ನನಗೆ ಬೇಜಾರಿನ ಸಂಗತಿಯಾಗಿದೆ. ಯಾವುದೇ ಶಾಸಕರಿನಲ್ಲಿ ಅಥವಾ ಇನ್ನೊಬ್ಬರಿನಲ್ಲಿ ಅವರಿಗೆ ಬಹಳ ನೋವು ಇದೆ. ದಯಮಾಡಿ, ನಾನು ನೋವಿನಿಂದ ಈ ಮಾತನ್ನು ಹೇಳುತ್ತಿದ್ದೇನೆ. ಇದರಲ್ಲಿ ಏನಾಗಿದೆ ಎನ್ನುವುದಕ್ಕೆ ಒಂದು ಉತ್ತರವನ್ನು ಕೊಡಬೇಕು. ಅದಕ್ಕೆ ನಾವು ಇದನ್ನು ರಾಜಕೀಯ ಎಂದು ಹೇಳುತ್ತೇವೆ. ಇವರು ಒಂದು ಉತ್ತರ ಕೊಟ್ಟಿದ್ದರೆ ಕನಿಷ್ಠಪಕ್ಷ ಅವರು ಕೂಡ ಸಂತೋಷಪಡುತ್ತಿದ್ದರು. ಒಬ್ಬ ಮಾನ್ಯ ಶಾಸಕರ ಪತ್ರ ಅರಣ್ಯ ರೋಧನವಾಗಿದೆ. ಈ ಶಾಸಕರ ಪತ್ರಕ್ಕೆ ತಮ್ಮ ಕಛೇರಿಯಿಂದ ಆಗಿರುವಂತಹ ಪ್ರಮಾದಕ್ಕೆ ತಾವು ತಲೆತಗ್ಗಿಸುವಂತಹ ವಿಚಾರವಾಗಿರುವುದಕ್ಕೆ ನನಗೂ ನೋವಿದೆ. ತಾವು ಈ ರೀತಿ ಕಾಳಜಿ ಮಾಡುವಂತಹವರಿಗೆ ಈ ರೀತಿ ಆಗಬಾರದು. ತಾವು ಸಮಾಜಮುಖಿಯಾಗಿ ಕೆಲಸ ಮಾಡುವವರು. ಸಮಾಜಮುಖಿಯ ಮುಖ್ಯವಾಹಿನಿಯಲ್ಲಿ ಕೆಲಸ ಮಾಡುವಂತಹ

ಮುಖ್ಯ ಗಣ್ಯರಲ್ಲಿ ತಾವು ಒಬ್ಬರು ಎನ್ನುವ ವಿಚಾರವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಹಾಗಾಗಿ ಈ ಮಾತನ್ನು ಹೇಳುತ್ತಿದ್ದೇನೆ. ಇದಕ್ಕೆ ಒಂದು ಪತ್ರ ಕೂಡ ಬಂದಿಲ್ಲ. ಇದಾದ ನಂತರ he has brought so many organizations. ಅವರನ್ನು ಮಂಗಳೂರಿನಿಂದ ಕರೆದುಕೊಂಡು ಬಂದಿದ್ದಾರೆ. ಅವರೇನೂ ಯಾವ ಶ್ರೀಮಂತರನ್ನು ಕರೆದುಕೊಂಡು ಬಂದಿಲ್ಲ. ಅವರ ಅಳಲು ನೇರವಾಗಿ ತಮಗೆ ಗೊತ್ತಾಗಲಿ ಎಂದು ಅವರು ಮೀನು ಹಿಡಿಯುವವರು, ದೈನಂದಿನ ಚಟುವಟಿಕೆ ಮಾಡುವವರು, ಕೂಲಿ ಕಾರ್ಮಿಕರನ್ನೆಲ್ಲಾ ಕರೆದುಕೊಂಡು ಬಂದಿದ್ದಾರೆ. ಆದರೆ, ಇಲ್ಲಿಯವರೆಗೆ ಅದರ ಬಗ್ಗೆ ಏನೂ ಆಗಲಿಲ್ಲ. ತಾವು ಖಂಡಿತ ಯಾವುದೇ ಸಂದರ್ಭದಲ್ಲಿ ಸ್ಥಳ ಪರಿವೀಕ್ಷಣೆ ಮಾಡುವಂಥವರು ಏಕೆ ಇದನ್ನು ಮಾಡಿಲ್ಲ ಎಂಬುದು ನನಗೆ ಗೊತ್ತಾಗುತ್ತಿಲ್ಲ. ಹಾಗಾಗಿ ಇನ್ನು ಬಹಳಷ್ಟು ಇವರು ಇದರ ಬಗ್ಗೆ ಮಾತನಾಡುವವರಿದ್ದಾರೆ. ಈ ವಿಚಾರದಲ್ಲಿ ನಾನು ಜಾಸ್ತಿ ಮಾತನಾಡುವುದಕ್ಕೆ ಹೋಗುವುದಿಲ್ಲ. ಹಾಗಾಗಿ ಬಹಳ ಮುಖ್ಯವಾಗಿ...

**ಸಭಾಪತಿಯವರು:-** ಮಾನ್ಯ ಸದಸ್ಯರಾದ ಎಸ್.ಎಲ್.ಭೋಜೇಗೌಡರವರೇ, ಇಷ್ಟು ಹೊತ್ತು ತಾವೇನು ಮಾತನಾಡುತ್ತಿದ್ದೀರಿ?

**ಶ್ರೀ ಎಸ್.ಎಲ್.ಭೋಜೇಗೌಡ (ಶಿಕ್ಷಕರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ನಾನು ಒಂದೇ ಒಂದು ನಿಮಿಷದಲ್ಲಿ ಮಾತನಾಡಿ ಮುಗಿಸುತ್ತೇನೆ.

**ಸಭಾಪತಿಯವರು:-** ಮಾನ್ಯ ಸದಸ್ಯರಾದ ಎಸ್.ಎಲ್.ಭೋಜೇಗೌಡರವರೇ, ನಾನು ಹೇಳುವುದನ್ನು ಕೇಳುವುದಿಲ್ಲವೇ, ನಾನು ಏನೂ ಮಾತನಾಡುವುದಿಲ್ಲ ಎಂದು ಇಷ್ಟು ಉದ್ದ ಏನು ಮಾತನಾಡಿದ್ದೀರಾ ಎಂದು ನಾನು ಕೇಳಿದೆ.

**ಶ್ರೀ ಎಸ್.ಎಲ್.ಭೋಜೇಗೌಡ:-** ಮಾನ್ಯ ಸಭಾಪತಿಯವರೇ, ಈಗ ಯಾವುದಾದರೂ ಒಂದು ಪೆಟ್ಟೋಲ್ ಬಂಕ್ ಪ್ರಾರಂಭವಾಗಬೇಕಾದರೆ, how many norms you have to fulfil. ಒಂದು ಪ್ರೈಮರಿ ಸ್ಕೂಲ್ ಅನ್ನು ಪ್ರಾರಂಭ ಮಾಡಬೇಕಾದರೆ, ಅದಕ್ಕೆ ಎಷ್ಟು ಇಲಾಖೆಯಿಂದ ಅನುಮತಿ ಬೇಕು? How many offices you have go? ಪರಿಸರ ನಿಯಂತ್ರಣ ಮಂಡಳಿಯಿಂದ ಇವರು ಅಭಿಪ್ರಾಯ ಪಡೆದಿದ್ದಾರೆ. Most important is CRZ (Coastal Regulation Zone) opinion. ಅವರ ಅಭಿಪ್ರಾಯ ತೆಗೆದುಕೊಂಡಿದ್ದಾರೆ. ಇದರ ಜೊತೆಗೆ ಪರಿಸರ ನಿಯಂತ್ರಣ ಮಂಡಳಿಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. This is the answer from your office. ಕಳುಹಿಸಲಾಗಿದೆ ಎಂದರೆ, it is granted ಎಂದು ನಾವು ತಿಳಿದುಕೊಳ್ಳಬೇಕೇ? it is not the way of working and we are not expecting this from

your office. ದಯವಿಟ್ಟು ಇದನ್ನು ತಾವು ನೋಡಬೇಕಾಗುತ್ತದೆ. ಹಾಗಾಗಿ ಇದು ಯಾವ ರೂಪವನ್ನು ತಳೆಯಲಿಲ್ಲ. ಪರಿಸರದ ಅಂಚಿನಲ್ಲಿ ಮೀನು ಸಾಕಾಣಿಕೆ ಏನಾಗಿದೆ ಎಂದರೆ, ವಿಶೇಷವಾಗಿ ಉಳ್ಳಾಲ ಬೀಚ್‌ನಲ್ಲಿ ನೂರಾರು ಪ್ರಾಣಿ ಸಂಕುಲ ಹಕ್ಕಿಗಳು ಬಂದು ಆ ದಡದಲ್ಲಿ ಬರುವಂತಹ ಮೀನನ್ನು ಕಾಯ್ದುಕೊಂಡು ತಿನ್ನುತ್ತವೆ. ಇದು eco balance ಆಗಬೇಕು. ಹಾಗೆ ಇದು ಉಳಿಯಬೇಕು. ಇಂತಹ ಪರಿಸ್ಥಿತಿಯಿಂದ ಏನಾದರೂ ಕಲುಷಿತವಾದರೆ ಯಾವುದೇ ಹಕ್ಕಿ-ಪಕ್ಷಿಗಳು ಉಳಿಯುವುದಿಲ್ಲ. It is most important. ಈ ವಿಚಾರದ ಬಗ್ಗೆ ಎಲ್ಲರೂ ಹೇಳಿದ್ದಾರೆ. ಹಾಗಾಗಿ ಇದೆಲ್ಲಾ ಉಳಿಯಬೇಕೆಂದರೆ, ತಾವು ಒಂದು ಕೆಲಸ ಮಾಡಿ. ನಾನು ಕೂಡ ಆ ಭಾಗದ ಶಾಸಕನಿದ್ದೇನೆ. First thing you have to do is ಕಛೇರಿ ಸಿಬ್ಬಂದಿ ವರ್ಗದವರನ್ನು ಕರೆದುಕೊಂಡು ಬನ್ನಿ. ಸಮಯ ಇದ್ದರೆ ನನ್ನನ್ನು ಕರೆಯಿರಿ. ಖಂಡಿತವಾಗಿಯೂ ತಾವು ಆ ಸ್ಥಳ ಭೇಟಿ ನೀಡಿ. ಅಲ್ಲಿ Pros & Cons ತಿಳಿಸಿ ಎನ್ನುವುದನ್ನು ಪರಿಶೀಲನೆ ಮಾಡಿ. ನಾನು ಇದರ ಬಗ್ಗೆ ಮಾತನಾಡುತ್ತಿರುವಂತಹ ಸಂದರ್ಭದಲ್ಲಿ ನಾವು ವಿರೋಧ ಪಕ್ಷದಲ್ಲಿದ್ದೇವೆ. ಆದರೆ, ತಾವು ವಿರೋಧ ಪಕ್ಷದವರೆಂದು ಕರೆಯಬೇಡಿ. ಇದನ್ನು ನಾವು in the interest of public and in the interest of society ಮಾತನಾಡುತ್ತಿದ್ದೇವೆ. ಅಭಿವೃದ್ಧಿಯ ವಿಚಾರದಲ್ಲಿ ನಾನು ಮತ್ತೊಮ್ಮೆ ಹೇಳುತ್ತೇನೆ. ಇದಕ್ಕೆ ನಾವ್ಯಾರು ಅಡ್ಡ ಬರುವವರು ಅಲ್ಲ. ತಾವು ಸದನ ಸಮಿತಿ ಮಾಡುವಾಗ ತಮ್ಮ ಪಕ್ಷಕ್ಕೆ ಸಂಬಂಧಪಟ್ಟವರನ್ನೇ ಶೇಕಡ 90 ರಷ್ಟು ಮಾಡಿ. ಶೇಕಡಾ 10 ರಷ್ಟು ವಿರೋಧ ಪಕ್ಷಕ್ಕೆ ನೀಡಿ. ನಮಗೇನೂ ತೊಂದರೆ ಇಲ್ಲ. ತಾವು ಕೈ ಎತ್ತಿ ಹೇಳಿ. ಏನು ತೊಂದರೆಯಿಲ್ಲ. ಹಾಗಾಗಿ ಇದರ ಬಗ್ಗೆ ಸದನ ಸಮಿತಿ ಮಾಡುವುದರ ಮುಖಾಂತರ you put an end to this. ಅತ್ಯಂತ ಕಳಕಳಿಯಿಂದ ಕರಾವಳಿ ಪ್ರದೇಶದ ಎಲ್ಲಾ ಜನತೆಯ ಪರವಾಗಿ ವೈಯಕ್ತಿಕವಾಗಿ ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ. ಅವಕಾಶಕ್ಕಾಗಿ ಧನ್ಯವಾದಗಳು.

**ಶ್ರೀ ಕೆ.ಟಿ.ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಕರಾವಳಿಯಲ್ಲಿ ಅತ್ಯಂತ ಆತಂಕವಾಗಿರುವಂತಹ ವಿಚಾರದ ಬಗ್ಗೆ ನಾವೆಲ್ಲಾ ಮಾತನಾಡುವಂತಹ ಸಂದರ್ಭ ನಿರ್ಮಾಣವಾಗಿರುವುದೇ ನಮ್ಮ ವ್ಯವಸ್ಥೆಯ ವಿಪರ್ಯಾಸ ಎನ್ನುವಂತಹದನ್ನು ನಾನು ಆರಂಭದಲ್ಲಿಯೇ ಹೇಳಬೇಕಾಗಿದೆ. ನಾವೆಲ್ಲಾ ಕರಾವಳಿ ಪ್ರದೇಶವೆಂದರೆ ಸೌಂದರ್ಯಕ್ಕೆ ಹೆಸರಾದ, ಆರೋಗ್ಯಕ್ಕೆ ನೆಲಬೀಡಾದಂತಹ ಜಾಗ ಎನ್ನುವಂತಹ ಭಾವನೆ ಇಟ್ಟುಕೊಂಡಿದ್ದೇವೆ. ಈಗಲೂ ನಮ್ಮ ಭಾಗದ ಹಳೇ ಮೈಸೂರಿನಲ್ಲಿ ಯಾರಾದರೂ ಮಂಗಳೂರು ಕಡೆ ಉಡುಪಿ, ದಕ್ಷಿಣ ಭಾಗದ ಕಡೆ ಹೋಗಿ ಅಲ್ಲಿ ಒಂದು-ಎರಡು ವರ್ಷ ಇದ್ದರೆ ಆರೋಗ್ಯ ಸರಿಯಾಗುತ್ತದೆ ಎಂದು ನಾವು ಮಾತನಾಡಿಕೊಳ್ಳುತ್ತಿದ್ದೆವು.

ಕರಾವಳಿ ಪ್ರದೇಶ ಸಮುದ್ರ ದಂಡೆ ಮೇಲಿದೆ. ಅದರ ವಾತವರಣ, ಹವಾ ಎಲ್ಲಾ ಸೇರಿದರೆ ಅವನಿಗೆ ಕೊಲೆಸ್ಟ್ರಾಲ್ ಹೋಗುತ್ತದೆ. ಅವನಿಗೆ ಹಾರ್ಟ್ ಅಟ್ಯಾಕ್ ಆಗುವುದಿಲ್ಲ. ಅವನು ಸ್ಮಾರ್ಟ್ ಆಗಿಬಿಡುತ್ತಾನೆ. ಇವೆಲ್ಲಾ ನಮ್ಮ ಕಡೆಯ ಮಾತುಗಳು. ಇವತ್ತಿಗೂ ಆಡು ಭಾಷೆಯಲ್ಲಿರುವ ಹಾಗೂ ಚಾಲ್ತಿಯಲ್ಲಿರುವ ಮಾತುಗಳು. ಕಳೆದ 4 ದಿನಗಳಿಂದ ಮಾನ್ಯ ಸದಸ್ಯರಾದ ಶ್ರೀ ಬಿ.ಎಂ.ಫಾರುಖ್‌ರವರ ಜೊತೆಗೆ ಸಮಲೋಚನೆ ಮಾಡುತ್ತಿದ್ದೇನೆ. ಇವತ್ತು ಅಕ್ಷರಶಃ ಕರಾವಳಿ ಪ್ರದೇಶ ಆತಂಕದಲ್ಲಿದೆ. ಮಂಗಳೂರು ಸೇರಿದ ಹಾಗೆ, ಸುರತ್ಕಲ್ ಸೇರಿದ ಹಾಗೆ, ಉಲ್ಲಾಳ ಸೇರಿದ ಹಾಗೆ ಇಡೀ ಕರಾವಳಿ ಪ್ರದೇಶ ಆತಂಕದಲ್ಲಿದೆ. ಇದಕ್ಕೆ ನೂಲ್ಕಾರು ಕಾರಣಗಳು ಇವೆ. ಅಲ್ಲಿ ದೇವಲೋಕವನ್ನೇ, ಇಂದ್ರಲೋಕವನ್ನೇ ಇಳಿದುಬಿಡುತ್ತೇವೆ. ಎಲ್ಲಾ ಜನರ ಜೀವನವನ್ನು ಮೇಲಕ್ಕೆ ತೆಗೆದುಕೊಂಡು ಹೋಗಿಬಿಡುತ್ತೇವೆ. 6 ಸಾವಿರ ಎಕರೆ Special Economic Zone ಜಾರಿಗೆ ತಂದಿದ್ದಾರೆ. ವಿಶೇಷ ಆರ್ಥಿಕ ವಲಯ ಇನ್ನಿಲ್ಲದ ಕಾರ್ಖಾನೆಗಳು ಅಲ್ಲಿಗೆ ಬಂದವು. ಆ ಕಾರ್ಖಾನೆಗಳು ಎಷ್ಟರಮಟ್ಟಿಗೆ ದೊಡ್ಡ ಸಂಖ್ಯೆಯಲ್ಲಿ ಬಂದವು ಎಂದರೆ, Mangalore Chemicals & Fertilizers ನಿಂದ ಪ್ರಾರಂಭವಾಗಿ ಸುಮಾರು 15-20 crude oil ಶೇಖರಣೆ ಮಾಡುವರೆಗೂ ಹತ್ತಾರು ಕಾರ್ಖಾನೆಗಳು ಅಲ್ಲಿಗೆ ಬಂದುಬಿಟ್ಟಿವೆ. ಆ ಎಲ್ಲಾ ಕಾರ್ಖಾನೆಗಳು ಇಡೀ ವ್ಯವಸ್ಥೆ ಮತ್ತು ವಾತವರಣವನ್ನು ವಿಷಮ ಸ್ಥಿತಿಗೆ ಕೊಂಡೊಯ್ಯುವಂತಹ ಸ್ಥಿತಿಯಲ್ಲಿವೆ. ನಮ್ಮ ಸಭಾನಾಯಕರಿಗೆ ಅದರೆಲ್ಲಾದರ ಅರಿವಿದೆ. ಮಂಗಳೂರಿಗೆ ಪರ್ಯಾಯವಾಗಿ ಅಲ್ಲಿ ಎರಡು ನಗರಗಳು ಇವೆ. ಒಂದು ಸುರತ್ಕಲ್, ಇನ್ನೊಂದು ಉಲ್ಲಾಳ ಎಂದು ಇದೆ. ಉಲ್ಲಾಳ ಅಭಿಕರಣೀಯ ನೆಲೆಯ ನಾಡು. ಈಗಲೂ ಅಲ್ಲೆಲ್ಲಾ ಕೋಟಿ, ಕೊತ್ತಲುಗಳು ಇವೆ. ಪೋರ್ಚುಗೀಸರು ಆಳಿದಂತಹ ಜಾಗ. ಪೋರ್ಚುಗೀಸರು ಆಳುತ್ತಾರೆ ಎಂದರೆ ಆಗ ಅದು ಸುಂದರವಾದ ಜಾಗ ಮತ್ತು ಭಾಗವಾಗಿರಬೇಕು. ಅಲ್ಲಿ ಚರ್ಚೆಗಳು ಇವೆ. ಉಲ್ಲಾಳ ನಗರದಲ್ಲಿ ಮೂರು ಮೆಡಿಕಲ್ ಕಾಲೇಜುಗಳು ಒಂದೇ ಕಡೆ ಇವೆ. ಉಲ್ಲಾಳ ನಗರದವರು ಏಕೆ ಆತಂಕಕ್ಕೆ ಒಳಗಾಗಿದ್ದಾರೆ ಎಂದರೆ, ಸುಮಾರು 5-6 ವರ್ಷಗಳ ಹಿಂದೆ ಸುರತ್ಕಲ್‌ನಲ್ಲಿ UGD ಕಾಮಗಾರಿ ಆಯಿತು. UGD ಕಾಮಗಾರಿ ಮಾಡಿದಂತಹ ಅನಾಹುತಗಳು ಇಡೀ ಕರಾವಳಿಯನ್ನೇ ತತ್ತರಿಸಿ ಬೀಳುವ ರೀತಿ ಮಾಡಿಬಿಟ್ಟಿದ್ದಾರೆ. ಎಲ್ಲಿಯವರೆಗೂ UGD ಪರಿಣಾಮ ಹೋಗಿದೆ ಎಂದರೆ, ಸುರತ್ಕಲ್ ನಗರದಲ್ಲಿ ಜನ ವಾಸ ಮಾಡುವುದಕ್ಕೆ ತಯಾರಿಲ್ಲ. ಅಲ್ಲಿ ವಾಸ ಮಾಡದೇ ಇರುವಂತಹ ಪರಿಸ್ಥಿತಿ ಇದ್ದು, ಸುರತ್ಕಲ್ ನಗರವನ್ನು ಬಿಡಬೇಕೆನ್ನುವ ಪರಿಸ್ಥಿತಿ ಇದೆ. ಅವರು ಜಮೀನು ಮಾರಾಟ ಮಾರುವುದಕ್ಕೆ ಹೋಗುತ್ತಾರೆ, ಆದರೆ, ಜಮೀನು ತೆಗೆದುಕೊಳ್ಳುವವರೇ ಇಲ್ಲ. ಅಲ್ಲಿ ಏನಾಗಿದೆ ಎಂದರೆ, UGD ಅನ್ನು ಏರು-ತಂಗುಗಳ ಹಳ್ಳ, ದಿಣ್ಣೆಗಳಿಂದ ಕೂಡಿರುವಂತಹದ್ದು



ಎಂದು ತಮಗೂ ಗೊತ್ತಿದೆ. ಅವುಗಳನ್ನು ಘಟ್ಟಗಳ ಮೇಗಲೂರು, ಕೆಳಗಲೂರು ಎಂದು ಕರೆಯುತ್ತೇವೆ. ಅವು ಸಮತಟ್ಟವಾಗಿ ಬೆಂಗಳೂರು-ಮೈಸೂರು ಜಿಲ್ಲೆಯ ರೀತಿಯಲ್ಲಿ ಇರುವುದಿಲ್ಲ. ಏಕೆಂದರೆ, ಮಾನ್ಯ ಸಚಿವರು, ಬೆಂಗಳೂರು ಇಷ್ಟು ದೊಡ್ಡ ಸಂಖ್ಯೆಯ ನಗರವನ್ನು UGD ಯಂತಹ ದೂರುಗಳು ಬರದ ಹಾಗೆ ನೋಡಿಕೊಂಡಿದ್ದಾರೆ. ಅದರ ಅನುಭವ ದಟ್ಟವಾಗಿದೆ. ಆದರೆ, ಆ ರೀತಿ ಪ್ರಾಜೆಕ್ಟ್ ಅನುಷ್ಠಾನ ಮಾಡಿಕೊಡುವುದಕ್ಕೆ ಆಗುವುದಿಲ್ಲ. ಯಾವುದೇ ವೈಜ್ಞಾನಿಕ ತಳಹದಿಯಿಲ್ಲದೇ ಸುರತ್ಕಲ್ ನಗರವನ್ನು ಮಾಡಿದಂತಹ UGD ಯಿಂದಾಗಿ ಆ ಎಲ್ಲಾ UGD ಯು ಮಾಲಿನ್ಯದಿಂದ ಕೂಡಿದೆ. ಆ ಪೈಪ್‌ಗಳ ಮೂಲಕ ಅಂತರ್ ಭೂಮಿಯಲ್ಲಿ ಅದು ಹೋಗುತ್ತಿಲ್ಲ. ರಸ್ತೆಯ ಮೂಲಕ ಉಕ್ಕಿ ಹರಿಯುತ್ತಿವೆ. ಇದರ ಒಂದು ಪೋಟೋ ಇದೆ.

**(ಈ ಹಂತದಲ್ಲಿ ಮಾನ್ಯ ಸದಸ್ಯರಾದ ಶ್ರೀ ಕೆ.ಟಿ.ಶ್ರೀಕಂಠೇಗೌಡರವರು ಪೋಟೋವನ್ನು ಸದನದಲ್ಲಿ ಪ್ರದರ್ಶನ ಮಾಡಿದರು)**

ಈ ಪೋಟೋದಲ್ಲಿ ಕಾಣಿಸುವಂತೆ ಕೊಳಚೆ ನೀರನ್ನು ಸಂಗ್ರಹಿಸುವಂತಹ ವೆಲ್ ಆಗಿದ್ದು, ಇದರ ಎಲ್ಲಾ ಮಾಹಿತಿಗಳನ್ನು ಮಾನ್ಯ ಸಚಿವರಿಗೆ ಕಳುಹಿಸುತ್ತೇನೆ. ಕೊಳಚೆ ನೀರಿನ ಸಂಗ್ರಹದ ವೆಲ್ ಹೇಗಿದೆ ಎಂದರೆ, ಇಂತಹ 4-6 ವೆಲ್‌ಗಳನ್ನು ಜನನೀಬಿಡ ಜಾಗದಲ್ಲಿ ಮಾಡಿದ್ದಾರೆ. ಇಡೀ ಸುರತ್ಕಲ್‌ನಲ್ಲಿರುವ ಎಲ್ಲಾ ಬಾವಿಗಳ ನೀರು ಇದೇ ರೀತಿಯಾಗಿದೆ. ಇಡೀ ಸುರತ್ಕಲ್ ನಗರದ ಯಾವ ಜನರು ಶುದ್ಧವಾದ ನೀರನ್ನು ಕುಡಿಯುವುದಕ್ಕೆ ಸಾಧ್ಯವಿಲ್ಲ. ಶುದ್ಧವಾದ ಗಾಳಿಯನ್ನು ಸೇವನೆ ಮಾಡುವುದಕ್ಕೂ ಸಾಧ್ಯವಿಲ್ಲ. ಆ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ಇಲ್ಲದೇ ಇರುವಂತಹ ಜಾಗದಲ್ಲಿ ಈ ವೆಲ್‌ಗಳನ್ನು ಮಾಡಬೇಕು. ಇವರು ಜನನೀಬಿಡ ಜಾಗದಲ್ಲಿ ಮಾಡಿಬಿಟ್ಟಿದ್ದಾರೆ. UGD ಎಲ್ಲಾ ಪೈಪ್‌ನೋಳಗೆ ಹೋಗಬೇಕು. ಅದು ಉಕ್ಕಿ ಹರಿದು ಶಸ್ತೆಗಳಲ್ಲಿ ಹೋಗುತ್ತಿದೆ.

(ಮುಂದು)

**(754) 4:40 ಎಸ್‌ಪಿಆರ್-ವಿಕೆ 16/09/2021**

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಕೆ.ಟಿ.ಶ್ರೀಕಂಠೇಗೌಡ(ಮುಂದು):-**

ಸದರಿ ರಸ್ತೆಯಲ್ಲ, ಅದರ ಪಕ್ಕದಲ್ಲ ಪಕ್ಕದಲ್ಲಿರುವ ರಸ್ತೆಯಲ್ಲಿಯೂ ಸಹ ಜನರು ಮೂಗು ಮುಚ್ಚಿಕೊಂಡು ಹೋಗುವುದಕ್ಕಾಗುವುದಿಲ್ಲ. ಅಲ್ಲಿ ಅಷ್ಟೊಂದು ದುರ್ಗಂಧವಿದೆ. ಇಡೀ ನಗರದಲ್ಲಿ ಜನರು ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಮರಣ ಹೊಂದುತ್ತಿದ್ದಾರೆ. ಅವರುಗಳಿಗೆ

ದಮ್ಮು ಕಾಯಿಲೆಗಳೂ ಸಹ ಬರುತ್ತಿವೆ. ಇವತ್ತಿನ ದಿವಸ ಯಾವ ಯಾವ ರೀತಿಯ ರೋಗಗಳು ಬರುವ ಸಾಧ್ಯತೆಗಳಿವೆಯೋ ಆ ಎಲ್ಲಾ ರೋಗಗಳು ಅಲ್ಲಿನ ಜನರಿಗೆ ಬರುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ, ಮಂಗಳೂರು ಪ್ರದೇಶಗಳಲ್ಲಿಯೇ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮತ್ತು ಸಾವಿನ ಸಂಖ್ಯೆಯು ಜಾಸ್ತಿಯಾಗಿದೆ. ಇದು ಒಂದು ಕಡೆಯಾದರೆ, ಮತ್ತೊಂದು ಕಡೆ ಕಚ್ಚಾ ತೈಲ ಶುದ್ಧೀಕರಣವೂ ಸಹ ಅಲ್ಲಿಯೇ ಆಗುತ್ತದೆ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):-** ಮಾನ್ಯ ಸಭಾಪತಿಯವರೇ, ಕೋವಿಡ್-19 ಪಾಸಿಟಿವ್ ಪ್ರಕರಣಗಳ ಮತ್ತು ಸಾವಿನ ಸಂಖ್ಯೆ ಜಾಸ್ತಿಯಾಗುವುದಕ್ಕೆ ಹಾಗೂ ಅಲ್ಲಿನ ಒಳಚರಂಡಿ ಯೋಜನೆಗಳಿಗೆ ಸಂಬಂಧವಿಲ್ಲ. ಕೋವಿಡ್-19 ಕಾಯಿಲೆಯು ಪ್ರತ್ಯೇಕವಾದ ಕಾರಣಗಳಿಗಾಗಿ ಬಂದಿರುವುದು. ನಮ್ಮ ಜಿಲ್ಲೆಯಲ್ಲಿ 8 ವೈದ್ಯಕೀಯ ಕಾಲೇಜುಗಳಿದ್ದು, 60 ಆಸ್ಪತ್ರೆಗಳಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ರಾಜ್ಯದ 15 ಜಿಲ್ಲೆಗಳಿಂದ ರೋಗಿಗಳು ಅಲ್ಲಿಗೆ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಸದಸ್ಯರ ಜಿಲ್ಲೆಯಲ್ಲಿ ಯಾವ ರೀತಿಯ ಪರಿಸ್ಥಿತಿ ಇದೆ ಎನ್ನುವುದು ನನಗೆ ತಿಳಿದಿಲ್ಲ. ಮಂಗಳೂರು ಜಿಲ್ಲೆಗೆ ನಾನು ಸ್ವಲ್ಪ ದಿನಗಳ ಕಾಲ ಉಸ್ತುವಾರಿ ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ; ಕಾರಣಾಂತರಗಳಿಂದ ಈಗ ಜಿಲ್ಲೆಯ ಉಸ್ತುವಾರಿ ಸಚಿವರು ಬೇರೆಯವರಿದ್ದಾರೆ. ನಾನು ಉಸ್ತುವಾರಿ ಸಚಿವನಾಗಿದ್ದಾಗ, 60 ಆಸ್ಪತ್ರೆಗಳಲ್ಲಿ ಕೋವಿಡ್-19 ಕಾಯಿಲೆಗೆ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಕೋವಿಡ್-19 ಕಾಯಿಲೆಗೂ ಒಳಚರಂಡಿ ವ್ಯವಸ್ಥೆಗೂ ಸಂಬಂಧವಿದೆ ಎಂದು ನನಗನ್ನಿಸಿಲ್ಲ. ಆದರೆ, ಆಮ್ಲಜನಕ, ವೆಂಟಿಲೇಟರ್ ವ್ಯವಸ್ಥೆಗಳಿಲ್ಲವೆಂದು ಇಲ್ಲಿಯವರೆಗೆ ಕೇವಲ ಒಂದು ರೋಗಿಯನ್ನಾದರೂ ಸಹ ವಾಪಸ್ಸು ಕಳುಹಿಸಿರುವ ಉದಾಹರಣೆಗಳು ನಮ್ಮಲ್ಲಿಲ್ಲ. ಒಟ್ಟಾರೆಯಾಗಿ ಕೋವಿಡ್-19 ಕಾಯಿಲೆಗೂ ಒಳಚರಂಡಿ ವ್ಯವಸ್ಥೆಗಳಿಗೆ ಸಂಬಂಧವಿಲ್ಲ. ಸದಸ್ಯರು ಮಾತನಾಡುವುದನ್ನು ಮುಂದುವರಿಸಬಹುದು.

**ಶ್ರೀ ಬಿ.ಎಂ.ಫಾರೂಖ್:-** ಮಾನ್ಯ ಸಭಾಪತಿಯವರೇ, ಕೋವಿಡ್-19 ಕಾಯಿಲೆಯಲ್ಲಿ MRPL (Mangalore Refinery and Petrochemicals Limited) ಮತ್ತು ಅಕ್ಕಪಕ್ಕ ಪ್ರದೇಶದಲ್ಲಿನ ಜನರು ಆ ರಾಸಾಯನಿಕವನ್ನು ಉಸಿರಾಟ ಮಾಡುತ್ತಿದ್ದರೋ, ಅವರ ಶ್ವಾಸಕೋಶಗಳು ದುರ್ಬಲಗೊಂಡಿವೆ. ಹೀಗಾಗಿ ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯು ಹರಡಿದಾಗ, ಅಲ್ಲಿನ ಪ್ರದೇಶದಲ್ಲಿಯೇ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಇವತ್ತಿನ ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಕೋವಿಡ್-19 ಕಾಯಿಲೆಯ ಹೆಚ್ಚು ಪ್ರಕರಣಗಳು

ವರದಿಯಾಗಿರುವುದು ದಕ್ಷಿಣ ಕನ್ನಡ-ಮಂಗಳೂರು ಜಿಲ್ಲೆಗಳ ಸುತ್ತ-ಮುತ್ತಲಿನ ಪ್ರದೇಶಗಳಲ್ಲಾಗಿವೆ. ಇವತ್ತಿಗೂ ಸಹ ಇದೇ ಪರಿಸ್ಥಿತಿ ಇದೆ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಚಿಕ್ಕಮಗಳೂರು ಮತ್ತು ಇನ್ನಿತರೆ ಜಿಲ್ಲೆಗಳಲ್ಲಿ ಒಂದೊಂದು ವೈದ್ಯಕೀಯ ಕಾಲೇಜುಗಳಿವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ವೈದ್ಯಕೀಯ ಕಾಲೇಜುಗಳಿವೆ. ಅಲ್ಲಿದ್ದವರೆಲ್ಲರ ಶ್ವಾಸಕೋಶಗಳು ಹಾಳಾಗಿವೆ ಎಂದು ಸದಸ್ಯರಿಗೆ ಯಾರು ಹೇಳಿದ್ದಾರೆ ನನಗೆ ಗೊತ್ತಿಲ್ಲ. ಆದರೆ ವಾಸ್ತವಿಕವಾಗಿ ಅಲ್ಲಿನ ಚಿತ್ರಣ ಬೇರೆಯೇ ಇದೆ.

**ಶ್ರೀ ಕೆ.ಟಿ.ಶ್ರೀಕಂಠೇಗೌಡ(ಪದವೀಧರರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಸಭಾನಾಯಕರಿಗೆ ಒಂದು ಮಾತನ್ನು ಹೇಳಲಿಚ್ಛಿಸುತ್ತೇನೆ. ಇವತ್ತಿನ ದಿವಸ ಸುರತ್ಕಲ್ ಅಕ್ಷರಶಃ 'ಹಾಳಾದ ನಗರ'ವಾಗಿದೆ. ಇದನ್ನು ಅವರು ಒಪ್ಪಿಕೊಳ್ಳುತ್ತಾರೆಯೇ? ಸುರತ್ಕಲ್ ಸರ್ವನಾಶವಾಗಿ ಹೋಗಿದೆ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಏನಾದರೂ ಹೇಳಿ, ಅದನ್ನು ನಾವು ಒಪ್ಪಿಕೊಳ್ಳಬೇಕೆಂದು ಹೇಳುವುದು ಸದಸ್ಯರ ಹಕ್ಕಲ್ಲ. ಆದರೆ, ಸದಸ್ಯರು ತಮ್ಮ ಅನಿಸಿಕೆಯನ್ನು ಹೇಳುವುದು ತಪ್ಪಿಲ್ಲ; ಆದರೆ, ಅವರು ಒಪ್ಪುವಂತಹ ಮಾತನ್ನು ಹೇಳಿದರೆ ನಾವು ಒಪ್ಪಿದರೂ ತಪ್ಪಿಲ್ಲ.

**ಶ್ರೀ ಕೆ.ಟಿ.ಶ್ರೀಕಂಠೇಗೌಡ:-** ಮಾನ್ಯ ಸಭಾಪತಿಯವರೇ, ಪೀಠವು ಈ ಬಗ್ಗೆ ನನಗೆ ಮಾತನಾಡಲು ಅನುಮತಿಸಿಲ್ಲ. ನಾನೇನು ಮಾಡಲಿ; ಆದರೆ ನಾನು ಮಾತನಾಡಲು ತಯಾರಿದ್ದೇನೆ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ನಾನೂ ಸಹ ಕೇಳುವುದಕ್ಕೆ ತಯಾರಿಲ್ಲ. ಸದಸ್ಯರು ಏನಾದರೂ ಹೇಳಿ, ಅದನ್ನು ನಾವು ಒಪ್ಪಿಕೊಳ್ಳಬೇಕೆನ್ನುವುದು ಅವರ ಹಕ್ಕಲ್ಲ. ನಾವು ಒಪ್ಪುವಂತಹ ಮಾತನ್ನು ಅವರು ಹೇಳಿದರೆ, ಅದನ್ನು ಒಪ್ಪಿಕೊಳ್ಳುವ ಮಾನಸಿಕತೆ ನನಗೆ ಇದೆ.

**ಶ್ರೀ ಕೆ.ಟಿ.ಶ್ರೀಕಂಠೇಗೌಡ:-** ಮಾನ್ಯ ಸಭಾಪತಿಯವರೇ, ಸುರತ್ಕಲ್‌ನ ಒಳಚರಂಡಿಯ ಅವ್ಯವಸ್ಥೆ ಎಲ್ಲಿಗೆ ಹೋಗಿ ನಿಂತಿದೆ ಎಂದರೆ, ಇಡೀ ಸುರತ್ಕಲ್‌ನ ಜನರು ಹೋರಾಟ

ಸಮಿತಿಯನ್ನು ಮಾಡಿಕೊಂಡಿದ್ದು, ಆ ಮೂಲಕ ನಗರವನ್ನು ಉಳಿಸಬೇಕೆಂದು ಹೋರಾಡುತ್ತಿದ್ದಾರೆ. ಈಗ ಅಲ್ಲಿನ ಜನರಿಗೆ ಬದುಕಲು ಸಾಧ್ಯವಾಗದಿರುವುದರಿಂದ, ಅವರುಗಳು ಅಕ್ಷರಶಃ ಊರನ್ನು ಬಿಟ್ಟು ಹೋಗಬೇಕಾದ ಪರಿಸ್ಥಿತಿಯು ನಿರ್ಮಾಣವಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ನನ್ನ ಬಳಿ ಹಲವಾರು ಛಾಯಾಚಿತ್ರಗಳಿವೆ. **(ಈ ಹಂತದಲ್ಲಿ ಸದಸ್ಯರು ತಮ್ಮ ಬಳಿಯಿರುವ ಛಾಯಾಚಿತ್ರಗಳನ್ನು ತೋರಿಸಿದರು)** ರಸ್ತೆಯಲ್ಲಿಯೇ ಮಾಲಿನ್ಯದ ನೀರು ಹರಿಯುತ್ತದೆ. ಅಲ್ಲಿನ ಬಾವಿಗಳ ಪರಿಸ್ಥಿತಿಯನ್ನು ನೋಡಿ. ಅಲ್ಲಿ ಒಂದು ಬಾಟಲ್ ಅಥವಾ ಲೋಟ ಶುದ್ಧವಾದ ಕುಡಿಯುವ ನೀರು ಸಿಗುತ್ತದೆ ಎಂದು ಹೇಳಿದರೆ, ನಾನು ಸಭಾನಾಯಕರು ಕೇಳಿರುವ ಅಪರಾಧವನ್ನು ನೀಡಲು ತಯಾರಿದ್ದೇನೆ. ಸುರತ್ಕಲ್‌ನ್ನು ಹೊಂದಿಕೊಂಡಂತಿರುವ ಸಮುದ್ರದಲ್ಲಿನ ಮೀನುಗಳ ಸ್ಥಿತಿ ಏನಾಗಿದೆ? ಇದಲ್ಲದೇ ಸುರತ್ಕಲ್‌ನಲ್ಲಿ ಒಂದು ಅಡಿ ನೀರನ್ನು ತೆಗೆದರೆ, ಅಲ್ಲಿ ಏಣ್ಣೆ ಮಿಶ್ರಿತ ಮಣ್ಣು ಬರುತ್ತದೆ. ಆ ಭಾಗದಲ್ಲಿ 'ಮಲೆನಾಡು ಗಿಡ್ಡ' ಎಂಬ ವಿಶೇಷವಾದ ಹಸುವಿನ ತಳಿ ಇತ್ತು. ಈ ತಳಿಯ ಹಸು ನಮ್ಮ ಭಾಗದಲ್ಲಿ ಬಹಳ ಹೆಸರುವಾಸಿಯಾಗಿದ್ದು, ಇದು ಆರ್ಯವೇದದ ಔಷಧಿ ಇದ್ದಂತೆ. ಈ ತಳಿಯ ಒಂದು ಕೆ.ಜಿ. ತುಪ್ಪದ ಬೆಲೆಯು ಸುಮಾರು 3-4 ಸಾವಿರ ರೂಪಾಯಿಗಳಾಗುತ್ತದೆ. ಆ ತಳಿಯ ಹಸುಗಳು ಅಲ್ಲಿನ ಬೆಳೆ-ಹುಲ್ಲನ್ನು ತಿಂದು ಅರಗಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ಅಲ್ಲಿನ ಭೂಮಿ, ಮಣ್ಣು, ನೀರು ಮತ್ತು ವಾತಾವರಣ ಅಕ್ಷರಶಃ ಕಲುಷಿತಗೊಂಡಿವೆ.

ಈಗ ಒಂದು ದಶಕದ ಹಿಂದೆ ಅಂದರೆ 1999 ನೇ ಇಸ್ವಿಯಲ್ಲಿ ಉಲ್ಲಾಳ ನಗರಕ್ಕೆ ಒಳಚರಂಡಿ ಯೋಜನೆಯನ್ನು ಸಿದ್ಧಪಡಿಸಲಾಗಿತ್ತು. ಆದರೆ, ಹತ್ತು ವರ್ಷಗಳ ನಂತರ 2019 ನೇ ಸಾಲಿನಲ್ಲಿ ಆ ಯೋಜನೆಯ ಟೆಂಡರ್‌ನ್ನು ಕರೆಯಲಾಗಿತ್ತು. ಈ ಯೋಜನೆಯನ್ನು ಮಾಡುವಾಗ, ಕರಾವಳಿ ವಲಯ ಪ್ರಾಧಿಕಾರದಿಂದ ಒಪ್ಪಿಗೆಯನ್ನು ಪಡೆದುಕೊಂಡಿರಲಿಲ್ಲ. ಅದೇ ರೀತಿಯಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರಾಪೇಕ್ಷಣಾ ಪತ್ರವನ್ನೂ ಸಹ ಪಡೆದಿರಲಿಲ್ಲ. ಅಲ್ಲಿನ ಸ್ಥಳೀಯ ಸಂಸ್ಥೆಗಳ ಮತ್ತು ಸಂಘ-ಸಂಸ್ಥೆಗಳ ಜೊತೆ ಸಮಾಲೋಚನೆ ಮಾಡಿರಲಿಲ್ಲ. ಸುರತ್ಕಲ್ ನಗರದ ಅನುಭವದ ಆಧಾರದ ಮೇಲೆ ಉಲ್ಲಾಳದಲ್ಲಿನ ಯೋಜನೆಯ ಕಾಮಗಾರಿಗಳನ್ನು ಪ್ರಾರಂಭಿಸಿದರು. 65 ಕೋಟಿ ರೂಪಾಯಿಗಳ ಯೋಜನೆಯ ಪೈಕಿ ಈಗಾಗಲೇ 36 ಕೋಟಿ ರೂಪಾಯಿಗಳು ಖರ್ಚಾಗಿದ್ದು, ಉಲ್ಲಾಳದ ಪರಿಸ್ಥಿತಿಯೂ ಸಹ ಅದೇ ರೀತಿಯಾಗಿದೆ. ಅಲ್ಲಿನ ಜನರು ಬೆಚ್ಚುಬಿದ್ದು ಹೋಗಿದ್ದಾರೆ. ಉಲ್ಲಾಳ ನಗರವು ಎಲ್ಲಿ ಮತ್ತೊಂದು ಸುರತ್ಕಲ್ ನಗರವಾಗುತ್ತದೆಯೋ ಎನ್ನುವ ಆತಂಕ ಈಗ ಅಲ್ಲಿನ ಜನರಲ್ಲಿ ಮೂಡಿದೆ. ಹೀಗಾಗಿ ಕೂಡಲೇ ಆ ಕಾಮಗಾರಿಗಳನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸ್ಥಗಿತಗೊಳಿಸುವಂತೆ ಅಲ್ಲಿನ ಜನರು ಕೇಳುತ್ತಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ನಗರದ ವಿನಾಶವಾಗುವುದು ಬೇಡವೆನ್ನುವುದು ಅವರ ಕಾಳಜಿಯಾಗಿದೆ. ಇದಕ್ಕಾಗಿ ಅವರು ಹೋರಾಟ ಮಾಡುತ್ತಿದ್ದಾರೆ. ಅಲ್ಲಿನ ಜನರು ಹೋರಾಟ ಸಮಿತಿಯನ್ನು ಮಾಡಿಕೊಂಡು 3 ಪುಟಗಳಷ್ಟು ಹ್ಯಾಂಡ್ ಬಿಲ್‌ಗಳನ್ನು ಮುದ್ರಿಸಿಕೊಂಡಿದ್ದಾರೆ. ಅಲ್ಲಿನ ಜನರ ಅಭಿವೃದ್ಧಿಯಾಗಬೇಕು; ಅವರಿಗೆ ಒಳ್ಳೆಯ ವಾತಾವರಣವನ್ನು ನೀಡಬೇಕು ಮತ್ತು ಅವರ ಸಮಸ್ಯೆಗಳನ್ನು ನಿವಾರಿಸಬೇಕು. ಆದರೆ, ಇದರ ಬದಲಾಗಿ ಅಲ್ಲಿನ ಇಡೀ ವ್ಯವಸ್ಥೆಯನ್ನು ಸರ್ವನಾಶ ಮಾಡುವ ಹಾದಿಯಲ್ಲಿ ಒಳಚರಂಡಿ ವ್ಯವಸ್ಥೆಗಳು ಸಾಗುತ್ತಿವೆ. ಇದಕ್ಕೆ ಕಾರಣ ಅದು ಅವೈಜ್ಞಾನಿಕ ಯೋಜನೆಯಾಗಿದೆ. ಒಂದು ಕಡೆ ಕಾರ್ಖಾನೆಗಳ ಫೌಲಿನ್ಯವಿದೆ, ಅದರಲ್ಲೂ ವಿಶೇಷವಾಗಿ ಕಚ್ಚಾ ತೈಲ ಸಂಸ್ಕರಣಾ ವ್ಯವಸ್ಥೆಯಿದೆ. ಸುರತ್ಕಲ್ ನಗರದಲ್ಲಿ ಈಗಾಗಲೇ ಎಲ್ಲವೂ ಮುಗಿದುಹೋಗಿದೆ. ಆದರೆ, ಉಲ್ಲಾಳ ನಗರವು ಮುಗಿಯುವ ಹಾದಿಯಲ್ಲಿದೆ. ಈ ಕಾರಣಗಳಿಂದಾಗಿ ಅಲ್ಲಿನ ಜನರಲ್ಲಿರೂ ಬೆಸ್ತು ಬಿದ್ದು, ಆತಂಕಕ್ಕೊಳಗಾಗಿದ್ದಾರೆ. ಹೀಗಾಗಿ ನಾನು ಸಚಿವರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಕೂಡಲೇ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಕು. ಕರಾವಳಿಯ ಉಳಿವಿಗಾಗಿ ಜಂಟಿ ಸದನ ಸಮಿತಿಯನ್ನು ರಚಿಸಿ, ಆ ಸಮಿತಿಯ ಸದಸ್ಯರು ಪ್ರಸ್ತುತ ವಿಷಯಕ್ಕೆ ಸಂಬಂಧಪಟ್ಟಂತೆ ಸ್ಥಳಕ್ಕೆ ಭೇಟಿ ನೀಡಿ, ಆಳವಾದ ಅಧ್ಯಯನವನ್ನು ನಡೆಸಲಿ. ಈ ವಿಚಾರದಲ್ಲಿ ಖಂಡಿತವಾಗಿಯೂ ಸಹ ರಾಜಕಾರಣವನ್ನು ಬೆರೆಸುವುದು ಬೇಡ. ಕರಾವಳಿ ಪ್ರದೇಶವನ್ನು ಉಳಿಸಬೇಕು. ಇವತ್ತಿನ ದಿವಸ ಅಲ್ಲಿನ 6,000 ಎಕರೆ ಪ್ರದೇಶದಲ್ಲಿ ನೂರಾರು ಕಾರ್ಖಾನೆಗಳು ಸ್ಥಾಪಿತಗೊಂಡಿವೆ. ಆದರೆ ಅಲ್ಲಿನ ಕನ್ನಡಿಗರಿಗೆ ಉದ್ಯೋಗವನ್ನು ನೀಡಲಾಗಿದೆಯೇ; ಕನ್ನಡಿಗರು ಅಧಿಕಾರಿಗಳಾಗಿದ್ದಾರೆಯೇ? ಮಾನ್ಯ ಫಾರೂಖ್‌ನವರು ಪ್ರಸ್ತಾಪಿಸಿದಂತೆ, ಅಲ್ಲಿ ಸ್ಥಾಪಿತಗೊಂಡಿರುವ ಬಿ.ಎ.ಎಸ್.ಎಫ್. ಎಂಬ ಹೆಸರಿನ ಕಾರ್ಖಾನೆಯು ಜರ್ಮನಿ ದೇಶದ ಸಹಯೋಗವನ್ನು ಹೊಂದಿದೆ. ಜರ್ಮನಿ ದೇಶದಲ್ಲಿರುವ ಅದೇ ಕಾರ್ಖಾನೆಯು ಈಗಾಗಲೇ 3 ಬಾರಿ ಸ್ಪೋಟಗೊಂಡು, ಸಾಕಷ್ಟು ಜನರನ್ನು ಬಲಿ ಪಡೆದಿದೆ. ಅದೇ ಕಾರ್ಖಾನೆಯು ಮತ್ತೊಂದು ಘಟಕ ನಮ್ಮ ರಾಜ್ಯದಲ್ಲಿ ಸ್ಥಾಪಿತಗೊಂಡಿದೆ. ಇಲ್ಲಿನ ಕಾರ್ಖಾನೆಯಲ್ಲಿ ಈಗಾಗಲೇ 4-6 ಬಾಕಿ ಬೆಂಕಿ ಕಾಣಿಸಿಕೊಂಡು ಅವಗಡ ಸಂಭವಿಸಿದೆ. ಈ ಸತ್ಯವು ಎಲ್ಲರಿಗೂ ಸಹ ತಿಳಿದಿದೆ. ಆ ಕಾರ್ಖಾನೆಗೆ ಕೌಂಪೌಂಡ್‌ನ್ನು ಹಾಕಿದ್ದು, ಸುಮ್ಮನೆ ಬೆಂಕಿ ಕಡ್ಡಿ ಗೀರಿದರೆ, ಅಲ್ಲಿ ಬೆಂಕಿ ಹತ್ತಿಕೊಳ್ಳುತ್ತದೆ. ಇಂದಲ್ಲ ನಾಳೆಯ ದಿನ ಮಂಗಳೂರು ನಗರದಲ್ಲಿ ಬಾಂಬ್ ಸ್ಪೋಟಗೊಂಡರೆ, ಅದು ಅಲ್ಲಿಂದಲೇ ಆಗುತ್ತದೆ. ಇದಕ್ಕೆ ಸರ್ಕಾರವು

ಯಾವ ರೀತಿಯ ಕಟ್ಟಿಚ್ಚರವನ್ನು ವಹಿಸುತ್ತಿದೆ ಎಂದು ನಾನು ಕೇಳಬಯಸುತ್ತೇನೆ. ಇದು ಕರಾವಳಿಯ ಜೀವನ್ಮರಣದ ಪ್ರಶ್ನೆಯಾಗಿದೆ.

**ಸಭಾಪತಿಯವರು:-** ಇನ್ನೂ ಬಹಳಷ್ಟು ಸದಸ್ಯರು ಮಾತನಾಡುವವರಿದ್ದಾರೆ. ಇನ್ನೂ ಎಷ್ಟು ಹೊತ್ತು ಮಾತನಾಡುತ್ತೀರಿ; ದಯವಿಟ್ಟು ಮುಗಿಸಿ.

**ಶ್ರೀ ಕೆ.ಟಿ.ಶ್ರೀಕಂಠೇಗೌಡ:-** ಮಾನ್ಯ ಸಭಾಪತಿಯವರೇ, ಇನ್ನು ಎರಡು ನಿಮಿಷಗಳಲ್ಲಿ ನನ್ನ ಮಾತುಗಳನ್ನು ಮುಗಿಸುತ್ತೇನೆ. ಈ ವಿಚಾರದಲ್ಲಿ ನಾನು ರಾಜಕಾರಣ ಬೆರೆಸುವುದಿಲ್ಲ. ಕರಾವಳಿಯನ್ನು ಉಳಿಸುವ ದಿಸೆಯಲ್ಲಿ ಎರಡೂ ನಗರಗಳ ಹೋರಾಟ ಸಮಿತಿಗಳು ನಿರಂತರವಾಗಿ ಸ್ಥಳೀಯ ನಗರಸಭೆ, ಪುರಸಭೆ, ಜಿಲ್ಲಾಧಿಕಾರಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ, ಸಂಬಂಧಪಟ್ಟ ಮಂತ್ರಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿಗಳನ್ನು ಸಲ್ಲಿಸಿದ್ದಾರೆ. ಶಾಸಕರಿಂದ ಮೊದಲುಗೊಂಡು ಅಲ್ಲಿನ ಜನರಲ್ಲರೂ ಮನವಿಗಳನ್ನು ಸಲ್ಲಿಸಿ, ಹೋರಾಟಗಳನ್ನು ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕರಾವಳಿಯ ಭೂ ಪ್ರದೇಶ, ಸಮುದ್ರ ಮತ್ತು ವಾತಾವರಣವನ್ನು ಉಳಿಸುವ ದೊಡ್ಡ ಸವಾಲು ಸರ್ಕಾರದ ಮುಂದಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಅಲ್ಲಿನ ಜನರ ಜೀವ ಮತ್ತು ಜೀವನವನ್ನು ಉಳಿಸಬೇಕಾಗಿದೆ. ಈ ಕಾರಣಕ್ಕಾಗಿ ಜಂಟಿ ಸದನ ಸಮಿತಿಯ ಅಧ್ಯಯನದ ಕೆಲಸವಾಗದೇ ಹೋದರೆ, ಖಂಡಿತವಾಗಿಯೂ ಸಹ ಅನಾಹುತವು ಕಟ್ಟಿಟ್ಟ ಬುತ್ತಿಯಾಗಿದೆ. ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಸಚಿವರು ಇದಕ್ಕೆ ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಬೇಕು. ಎರಡೂ ಮನೆಗಳ ಪ್ರಜ್ಞಾವಂತ ಶಾಸಕರುಗಳ ತಂಡವನ್ನು ರಚಿಸಿ, ಅವರಿಂದ ಅಧ್ಯಯನ ಮಾಡಿಸಿ; ಎಲ್ಲರ ಸಮಾಲೋಚನೆಯ ನಂತರ ಕಾಮಗಾರಿಗಳನ್ನು ಮುಂದುವರೆಸಿ. ಅದಕ್ಕೆ ನಾನು ಅಡ್ಡಿಪಡಿಸುವುದಿಲ್ಲ. ಕಾಮಗಾರಿಗಳನ್ನು ಮಾಡಿ ಜನರನ್ನು ಬಲಿ ಕೊಡುವುದಾದರೆ, ಏತಕ್ಕಾಗಿ ಆ ಕಾಮಗಾರಿಗಳನ್ನು ಮಾಡಬೇಕು ಎನ್ನುವುದು ನನ್ನ ಪ್ರಶ್ನೆ. ತಾವು ದಯಮಾಡಿ ಜಂಟಿ ಸದನ ಸಮಿತಿ ರಚನೆಗೆ ತೀರ್ಮಾನ ಕೊಡಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ.

**ಶ್ರೀ ಬಿ.ಕೆ.ಹರಿಪ್ರಸಾದ್(ವಿಧಾನಸಭೆಯಿಂದ ಚುನಾಯಿತರಾದವರು):-** ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಪ್ರಸ್ತುತ ವಿಚಾರವನ್ನು ಸದನದಲ್ಲಿ

ಮಂಡಿಸಿದ್ದರಿಂದ ಶ್ರೀ ಬಿ.ಎಂ.ಫಾರೂಖ್ ಮತ್ತು ಇನ್ನಿತರೆ ಸದಸ್ಯರುಗಳಿಗೆ ನಾನು ಪ್ರಥಮವಾಗಿ ಧನ್ಯವಾದಗಳನ್ನು ಹೇಳುತ್ತೇನೆ.

ನನಗೆ ಜನ್ಮ ನೀಡಿದ ನಮ್ಮ ತಾಯಿಯು ಉಲ್ಲಾಳದ ಮೂಲದವರಾಗಿದ್ದಾರೆ. ಉಲ್ಲಾಳವು ಬಹಳ ಪವಿತ್ರವಾದ ಜಾಗ ಎಂದು ಹೇಳಿದರೆ, ತಪ್ಪಾಗಲಾರದು. ಇದಕ್ಕೆ ಕಾರಣ, ನಮ್ಮ ತಾಯಿಯು ಈ ಪ್ರದೇಶದಲ್ಲಿ ಹುಟ್ಟಿದ್ದಾರೆ ಎಂದಲ್ಲ. ಕಾರಣವಿಷ್ಟೆ, ಸ್ವತಂತ್ರ ಹೋರಾಟಕ್ಕಾಗಿ ವಿದೇಶೀಯರ ವಿರುದ್ಧ ಹೋರಾಟ ಮಾಡಲು ಕಂಕಣ ತೊಟ್ಟು ನಿಂತ ಇಡೀ ರಾಷ್ಟ್ರದಲ್ಲಿಯೇ ಮೊಟ್ಟಮೊದಲ ಮಹಿಳೆ ರಾಣಿ ಅಬ್ಬಕ್ಕ ದೇವಿಯ ಊರು ಇದಾಗಿದೆ. ನಾನು ವಿದೇಶೀಯರು ಎಂದು ಹೇಳಿದರೆ, ಸದಸ್ಯರು ಪೋರ್ಚುಗಲ್ ಎಂದು ಹೇಳುತ್ತಿದ್ದಾರೆ.

(ಮುಂದು)

**(755) 04.50 16-09-2021 ಸಿಎಸ್/ವಿಕೆ**

**ಶ್ರೀ ಬಿ.ಕೆ.ಹರಿಪ್ರಸಾದ್ (ಮುಂದು):-**

ಮತ್ತು ಕೇರಳ ರಾಜ್ಯದಿಂದ ನಮ್ಮ ಕರ್ನಾಟಕಕ್ಕೆ ಬರಬೇಕಾದರೆ ಅದು ಮಹಾದ್ವಾರ. ಮಾನ್ಯ ಶ್ರೀಕಂಠೇಗೌಡರು ಹೇಳಿದ ಹಾಗೆ ಉಳ್ಳಾಲ ಬಹಳ ಸುಂದರವಾದ ಜಾಗ. ಶ್ರೀ ಕೋಟೆ ಶ್ರೀನಿವಾಸ ಪೂಜಾರಿಯವರು ಅವರ ಜಿಲ್ಲೆಯಲ್ಲಿ 8 ಮೆಡಿಕ್‌ಲ್ ಕಾಲೇಜುಗಳಿವೆ ಎಂದು ಹೇಳಿದರು. ಅದರಲ್ಲಿ 4 ಮೆಡಿಕ್‌ಲ್ ಕಾಲೇಜುಗಳು ಉಳ್ಳಾಲದಲ್ಲಿಯೇ ಇರಬೇಕೆಂದು ಕಾಣುತ್ತದೆ, ಒಂದು ಆಯುರ್ವೇದ, ಮೂರು ಅಲೋಪತಿ ಮೆಡಿಕ್‌ಲ್ ಕಾಲೇಜುಗಳು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಕೂಡ ಉಳ್ಳಾಲದಲ್ಲಿಯೇ ಇರುವುದು. ಈ ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಹಲವಾರು ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದೇನೆ. ನಾವು ಚಿಕ್ಕವರಾಗಿದ್ದಾಗ ಕಂಡಿದ್ದ ಉಳ್ಳಾಲದ ಪರಿಸ್ಥಿತಿ ಈಗಿಲ್ಲ, ಮಾನ್ಯ ಬಸವರಾಜ್‌ವರರು ಹೇಳಿದ ಹಾಗೆ ಮಂಗಳೂರು ಜಿಲ್ಲೆಯಲ್ಲಿ underground drainage system ಇರಲಿಲ್ಲ. ಮಂಗಳೂರಿನ ಜನತೆ ಶ್ರೀಮಾನ್ ದಿವಂಗತ ಬಸವಲಿಂಗಪ್ಪನವರಿಗೆ ಕೃತಜ್ಞತೆಗಳನ್ನು ಸಲ್ಲಿಸಬೇಕು. ಏಕೆಂದರೆ ತಲೆ ಮೇಲೆ ಮಲ ಹೊರುವ ಪದ್ಧತಿ 1970 ದಶಕದವರೆಗೆ ದಕ್ಷಿಣ ಕನ್ನಡ ಭಾಗದಲ್ಲಿ ಜಾರಿಯಲ್ಲಿತ್ತು. ಮಾನ್ಯ ಬಸವಲಿಂಗಪ್ಪನವರು night soil ತೆಗೆದುಕೊಂಡು ಹೋಗುವುದನ್ನು ban ಮಾಡಿದ ಮೇಲೆ ಅಲ್ಲಿ drainage system ಪ್ರಾರಂಭ ಆಯಿತು. ಈಗ ಸಾಕಷ್ಟು sewage treatment plants ಗಳನ್ನು ತರುವ ಪ್ರಯತ್ನ ಮಾಡಲಾಗುತ್ತಿದೆ. ಅದರಲ್ಲಿ ಒಂದು ಪ್ರಯತ್ನವನ್ನು ಉಳ್ಳಾಲದಲ್ಲಿ ಮಾಡಿರಬಹುದು.

ಆದರೆ ದಕ್ಷಿಣ ಕನ್ನಡ ಮತ್ತು ಕರಾವಳಿ ಪ್ರದೇಶವನ್ನು ಪ್ರಯೋಗ ಶಾಲೆಯನ್ನಾಗಿ ಮಾಡಿಕೊಳ್ಳುವುದಕ್ಕೆ ಹೋಗಬೇಡಿ ಎಂದು ನಾನು ಹೇಳುತ್ತಿದ್ದೇನೆ. ನಾವು ಬಹಳ ಸಣ್ಣ ವಯಸ್ಸಿನಿಂದ ನೋಡಿದ ಹಾಗೆ ನಮ್ಮ ಕರಾವಳಿಯನ್ನು ಬುದ್ಧಿವಂತರ ನಾಡು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಹಳ ಅಗ್ರಗಣ್ಯರು, ಹೋಟೆಲ್ ಉದ್ಯಮದಲ್ಲಿ ಇಡೀ ಪ್ರಪಂಚದಲ್ಲಿಯೇ ಹೆಸರಿದೆ ಎನ್ನುವ ಮಾತುಗಳನ್ನು ನಾನು ಕೇಳಿಕೊಂಡು ಬೆಳೆದಿದ್ದೇನೆ. ಆದರೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಹ ಒಂದೊಂದು ಪ್ರಯೋಗ ಶಾಲೆಗಳನ್ನು ಸೃಷ್ಟಿ ಮಾಡಿದ್ದಾರೆ. ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಮತ್ತು ಪರಿಸರದ ವಿಚಾರದಲ್ಲಿಯೂ ಕೂಡ ನಮ್ಮ ಕರಾವಳಿ ಪ್ರದೇಶವನ್ನು ಒಂದು ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದ್ದಾರೆ. ಇದು ಉಳ್ಳಾಲ ಮತ್ತು ಮಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಇಡೀ ಕರಾವಳಿ ಪ್ರದೇಶವನ್ನು ಅವಲೋಕನ ಮಾಡಿದರೆ, ಕಾರವಾರದಲ್ಲಿ 'ಸೀ-ಬರ್ಡ್' ಯೋಜನೆ 25 ಸಾವಿರ ಕೋಟಿ ರೂಪಾಯಿಗಳಲ್ಲಿ ಬರುತ್ತಿರುವ ಒಂದು ರಕ್ಷಣಾ ವ್ಯವಸ್ಥೆಯ ಯೋಜನೆ, ನಂತರ KAIGA Nuclear Power Plant, ಈ ಯೋಜನೆಗೆ ಪರಿಸರವಾದಿಗಳು ಇದಕ್ಕೆ ಬಹಳ ಪ್ರತಿಭಟನೆಯನ್ನು ಮಾಡಿ ವಿರೋಧ ಮಾಡಿದರು... ಉಡುಪಿಯಲ್ಲಿ ಎಲೆಕ್ಟ್ರಿಕಲ್ ಬ್ಯಾರೇಜ್ ಸಿಸ್ಟಂ ಬಂದಾಗ ಅಲ್ಲಿಯೂ ಕೂಡ ಸಾಕಷ್ಟು ವಿರೋಧಗಳು ಬಂದವು. ಮಾನ್ಯ ಸದಸ್ಯರಾದ ಫಾರೂಖ್‌ರವರು ಹೇಳಿದ ಹಾಗೆ ಸುರತ್ಕಲ್ ಬಹಳ ಸುಂದರವಾದ ಪ್ರದೇಶ. ದೇಶದಲ್ಲಿರುವ ಬೇರೆ ಬೀಚ್‌ಗಳಿಗಿಂತ ನಮ್ಮ ಕರ್ನಾಟಕದಲ್ಲಿ ಅದರಲ್ಲಿಯೂ ಸಹ ದಕ್ಷಿಣ ಕನ್ನಡದಲ್ಲಿರುವ ಬೀಚ್‌ಗಳನ್ನು virgin beach ಎಂದು ಕರೆಯಲಾಗುವುದು. ಎಲ್ಲಾ ಕಡೆಗಳಲ್ಲೂ ಸಹ ಮಲೀನವಾದ ಬೀಚ್‌ಗಳನ್ನು ನಾನು ನೋಡಿದ್ದೇವೆ. ಆದರೆ ಈಗ ಕಾಲ ಬದಲಾವಣೆ ಆಗಿದ್ದು, ಮಾನ್ಯ ಭೋಜೇಗೌಡರು ಸಹ ಪಕ್ಷಿ ಸಂಕುಲನ ಹಾಗೂ ಮತ್ಸ್ಯ ಸಂಪತ್ತಿಗೆ ಯಾವ ರೀತಿ ತೊಂದರೆ ಆಗಿದೆ ಎನ್ನುವುದನ್ನು ಹೇಳಿದರು. ಇದನ್ನೆಲ್ಲ ನೋಡಿದಾಗ SEZ (Special Economic Zone) ಹೆಸರಿನಲ್ಲಿ 6000 ಎಕರೆ ಜಮೀನನ್ನು ನೀಡಿರುವುದು ಯಾವ ಕಾರಣಕ್ಕೆ ಎನ್ನುವುದು ಇನ್ನೂ ಸಹ ನನಗೆ ಅರ್ಥವಾಗುತ್ತಿಲ್ಲ. ಈ ಪ್ರದೇಶದಲ್ಲಿ ಪೆಟ್ರೋಲಿಯಂ ಪ್ರಾಡೆಕ್ಟ್ ಮಾತ್ರವಲ್ಲದೇ ಬೇರೆ ಬೇರೆ ಯೋಜನೆಗಳು ಸಹ ಅಲ್ಲಿ ಬರುತ್ತಿವೆ. ಅಲ್ಲಿ ಪೆಟ್ರೋಲಿಯಂ ಪ್ರಾಡೆಕ್ಟ್ ಬಂದ ಮೇಲೆ ಪರಿಸರಕ್ಕೆ ಎಷ್ಟು ತೊಂದರೆ ಆಗುತ್ತದೆ ಎನ್ನುವುದನ್ನು ಸಹ ನಾವು ನೋಡಿದ್ದೇವೆ. ಅಲ್ಲಿರುವ ಮಂಗಳೂರು ಪೆಟ್ರೋ-ಕೆಮಿಕಲ್ಸ್ ಕಂಪನಿ ಬಹಳ ಮಹತ್ವವಾದ ಕಂಪನಿ. ಅದನ್ನು ಮುಚ್ಚಲಿಕ್ಕೆ ಆಗುವುದಿಲ್ಲ. ಅದನ್ನು ಮುಚ್ಚಿದರೆ ನಾನು ದೇಶದ ಹೆಸರು ಹೇಳುವುದಿಲ್ಲ, ಆ ದೇಶ ಸಂಪೂರ್ಣ ಸ್ತಬ್ಧವಾಗುತ್ತದೆ. ಏಕೆಂದರೆ ಆ ದೇಶಕ್ಕೆ ಬೇಕಾದ ಪೆಟ್ರೋಲ್ ಮಂಗಳೂರಿನಿಂದಲೇ



ಹೋಗುತ್ತಿದೆ. ಆದ್ದರಿಂದ ಈ ಪ್ರದೇಶದ ಪರಿಸರವನ್ನು ಕಾಪಾಡಲು ಏನು ಕ್ರಮ ಕೈಗೊಳ್ಳಲಾಗಿದೆ ಎನ್ನುವುದನ್ನು ನೋಡಿದಾಗ ಅಲ್ಲಿ ಪರಿಸರವನ್ನು ಕಾಪಾಡಲು 100 ಕೋಟಿ ರೂಪಾಯಿಗಳನ್ನು ಸಹ ಖರ್ಚು ಮಾಡಿರುವುದಿಲ್ಲ. ಮಂಗಳೂರು ಕ್ಷೇತ್ರದಲ್ಲಿ ಮೀನುಗಾರಿಕೆ ಬಹಳ ಪ್ರಮುಖವಾದ ಉದ್ಯೋಗ. ಆದರೆ ಈ ಉದ್ಯಮಗಳಿಂದ ಪರಿಸರದ ಮೇಲೆ ಪರಿಣಾಮ ಉಂಟಾಗಿ flora and fauna ಎನ್ನುವ ತೊಂದರೆ ಉಂಟಾಗುತ್ತದೆ ಎಂದು ಹೇಳುವುದಕ್ಕೆ ಯಾವುದೇ ಸಂಶಯ ಬೇಕಾಗಿಲ್ಲ. ವಿವಿಧ ಯೋಜನೆಗಳಿಗೆ ಏಕೆ ಈ ಪ್ರದೇಶವನ್ನು ಆಯ್ಕೆ ಮಾಡುತ್ತಿದ್ದಾರೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಇಲ್ಲಿ KAIGA Nuclear Power Plant ಇದೆ. ಅಲ್ಲಿ ಏನಾದರೂ ಹೆಚ್ಚು ಕಡಿಮೆ ಆದರೆ ಏನು ಜನರಿಗೆ ತೊಂದರೆ ಆಗುತ್ತದೆ? ಅಲ್ಲಿರುವವರೆಲ್ಲರೂ ಬಡವರು ಮತ್ತು ಅರಣ್ಯವಾಸಿಗಳು, ಹೀಗೆ ಬುದ್ಧಿವಂತರ ಜಿಲ್ಲೆಯಲ್ಲಿ ಈ ಪರಿಸ್ಥಿತಿ ಏಕೆ ಬಂದಿದೆ ಎನ್ನುವುದನ್ನು ನಾವು ಯೋಚನೆ ಮಾಡಬೇಕಾಗುತ್ತದೆ.

ಮಾನ್ಯ ಸಭಾಪತಿಗಳೇ, 10 ಮತ್ತು 12ನೇ ತರಗತಿಯು ಫಲಿತಾಂಶ ಬಂದಾಗ ನೋಡಿದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಮೊದಲ ಸ್ಥಾನದಲ್ಲಿರುತ್ತದೆ. ನಂತರ ಹುಬ್ಬಳ್ಳಿ-ಧಾರವಾಡ ಎಂದಿರುತ್ತದೆ. ಅಥವಾ ಮೊದಲು ಹುಬ್ಬಳ್ಳಿ-ಧಾರವಾಡ ಬಂದು ನಂತರ ಮಂಗಳೂರು ಮೊದಲೆರಡು ಸ್ಥಾನಗಳಲ್ಲಿರುತ್ತವೆ. ಆದರೆ ಮುಂದೆ ಇವರಲ್ಲಿ ಯಾರಾದರೂ ಐಎಎಸ್ ಐಪಿಎಸ್ ಆಗಿದ್ದಾರಾ ಎಂದರೆ ಎಲ್ಲಿಯೂ ಕಾಣುವುದಿಲ್ಲ. ಅಂದರೆ ಈ ಕರಾವಳಿ ಪ್ರದೇಶದಲ್ಲಿ ಎಲ್ಲಿಯೂ ತಪ್ಪು ನಡೆಯುತ್ತಿದೆ, ಅದನ್ನು ಸರಿಪಡಿಸಬೇಕು. ಅದಕ್ಕಾಗಿ ಪರಿಸರ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಏನು ಹೆಚ್ಚು-ಕಡಿಮೆ ಆಗಿದೆ ಎನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಮಾನ್ಯ ಸದಸ್ಯರುಗಳು ಕೇಳಿರುವ ಜಂಟಿ ಸದನ ಸಮಿತಿಯನ್ನು ರಚನೆ ಮಾಡಿ, ಕರಾವಳಿ ಪ್ರದೇಶದಲ್ಲಿ ಆಗಿರುವ ಸಮಸ್ಯೆಗಳ ಬಗ್ಗೆ ಸಂಪೂರ್ಣ ಗಮನಹರಿಸಬೇಕು. ಕರಾವಳಿ ಪ್ರದೇಶದಲ್ಲಾಗಿರುವ ಪರಿಸರ, ಸಾಂಸ್ಕೃತಿಕ, ಮತ್ತು ಆರ್ಥಿಕ ಕ್ಷೇತ್ರದಲ್ಲಾಗಿರುವ ಬದಲಾವಣೆಗಳನ್ನು ಅಧ್ಯಯನ ನಡೆಸುವುದಕ್ಕೆ ಒಂದು ಸದನ ಸಮಿತಿಯ ಅಗತ್ಯವಿದೆ. ಅದಕ್ಕಾಗಿ ನಾನು ಸಹ ಮಾನ್ಯ ಸದಸ್ಯರುಗಳ ಜೊತೆಗೆ ನನ್ನ ಧ್ವನಿಯನ್ನು ಸೇರಿಸುತ್ತೇನೆ. ಧನ್ಯವಾದಗಳು.

**ಶ್ರೀ ಪ್ರತಾಪ ಸಿಂಹ ನಾಯಕ್(ವಿಧಾನಸಭೆಯಿಂದ ಆಯ್ಕೆಯಾದವರು):-** ಮಾನ್ಯ ಸಭಾಪತಿಗಳೇ, ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ನಾನು ಮಂಗಳೂರಿನವನು. ಅದರಲ್ಲಿಯೂ ವಿಧಾನ ಪರಿಷತ್ತಿನ ಸದಸ್ಯರು ಯಾವುದಾದರೂ ನೋಡಲ್ ತಾಲ್ಲೂಕನ್ನು ಆಯ್ಕೆ ಮಾಡಿಕೊಳ್ಳಬೇಕೆಂದಾಗ ನಾನು ನನ್ನ ಊರು

ಧರ್ಮಸ್ಥಳದ ಬೆಳ್ತಂಗಡಿ ತಾಲ್ಲೂಕು ಆದರೂ ಸಹ ನಾನು 'ಉಳ್ಳಾಲ' ವನ್ನು ನನ್ನ ನೋಡಲ್ ತಾಲ್ಲೂಕು ಆಗಿ, ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನು ನೋಡಲ್ ಜಿಲ್ಲೆಯನ್ನಾಗಿ ಆಯ್ಕೆ ಮಾಡಿಕೊಂಡಿರುತ್ತೇನೆ. ನಮ್ಮ ಊರಿನಲ್ಲಿರುವ ವ್ಯವಸ್ಥೆಯ ಬಗ್ಗೆ, ಅಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ನಮ್ಮ ಜಿಲ್ಲೆಯ ಹೊರಗಿನವರು ಇಷ್ಟು ಕಳಕಳಿಯಿಂದ ಮಾತನಾಡುವಾಗ ನಾನು ಆ ಜಿಲ್ಲೆಯವನಾಗಿ ನನ್ನ ಅನುಭವದ ಕೆಲವು ಸಂಗತಿಗಳನ್ನು ಹಂಚಿಕೊಳ್ಳುವುದಕ್ಕೆ ನಾನು ಇಷ್ಟಪಡುತ್ತೇನೆ. ಮಾನ್ಯ ಸದಸ್ಯರು ಮಾತನಾಡುವಾಗ ಯಾವ ರೀತಿ ಆತಂಕವನ್ನು ವ್ಯಕ್ತಪಡಿಸಿದ್ದಾರೆ, ಎಂದರೆ ಈ ಸರ್ಕಾರ ಬಂದ ಮೇಲೆ ಪ್ರಕೃತಿ ಈ ರೀತಿಯ ಬದಲಾವಣೆಗಳು ಆಗಿವೆ...

### (ಗೊಂದಲ)

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಗಳೇ, ನಾವು ಯಾವುದೇ ಸರ್ಕಾರದ ಮೇಲೆ ಆರೋಪವನ್ನು ಮಾಡಿ ಮಾತನಾಡಿಲ್ಲ. ಮಾಡಬೇಕೆಂದರೆ ಖಂಡಿತಾ ಮಾಡುತ್ತೇವೆ. ನಾವು ಆ ಭಾಗದಲ್ಲಿ ಒಳ್ಳೆಯ ಕೆಲಸಗಳಾಗಲಿ ಎನ್ನುವ ಉದ್ದೇಶದಿಂದ ಮಾತನಾಡಿದ್ದೇವೆ. ಅದು ಬೇಡ ಎಂದರೆ ಬಿಟ್ಟುಬಿಡಿ.

**ಶ್ರೀ ಪ್ರತಾಪ ಸಿಂಹ ನಾಯಕ್:-** ಮಾನ್ಯ ಸಭಾಪತಿಗಳೇ, ನಮ್ಮ ನಮ್ಮ ಶಬ್ದಗಳನ್ನು ಉಪಯೋಗ ಮಾಡುವಲ್ಲಿ, ನಮ್ಮ ನಮ್ಮ ಭಾವನೆಗಳನ್ನು ಅಥವಾ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ನನಗೆ ಹಾಗೆ ಅನಿಸಿತು ಎಂದು ಹೇಳಿದನೇ ಹೊರತು, ನೀವು ಹಾಗೆ ಹೇಳಿದಿರಿ ಎಂದು ನಾನು ಹೇಳಿದ್ದಲ್ಲ. ನನಗಿಂತ ಹೆಚ್ಚಿನ ಅನುಭವಸ್ಥರಾದ ನೀವುಗಳು ಆ ರೀತಿ ಹೇಳುವುದಿಲ್ಲ ಎನ್ನುವುದು ನನಗೆ ಅರ್ಥವಾಗುತ್ತದೆ. ಈಗ ನಮ್ಮ ನಾಡನ್ನು ಬುದ್ಧಿವಂತರ ನಾಡು ಎಂದೆಲ್ಲಾ ಹೇಳಿದರು. ಮೊನ್ನೆ ನಮ್ಮ ಸಭಾನಾಯಕರು 'ಅನಾಥ' ಎನ್ನುವ ಪದದ ಬಳಕೆ ಮಾಡಿದರು. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಲ್ಲಿ ಶಬ್ದಗಳ ಬಳಕೆಯನ್ನು ಮಾಡುತ್ತಾರೆ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾವು ಪಠ್ಯಪುಸ್ತಕದಲ್ಲಿರುವ ಬರವಣಿಗೆಯ ಹಾಗೆಯೇ ಕನ್ನಡವನ್ನು ಮಾತನಾಡುತ್ತೇವೆ. ನಮ್ಮಲ್ಲಿ ಏಕವಚನದಲ್ಲಿ ಮಾತನಾಡಿಸಿದರೂ ಅದು ತಪ್ಪು ಎನ್ನುವ ಭಾವನೆ ನಮಗೆ ಬರುತ್ತದೆ. ನಮ್ಮ ತುಳು ಭಾಷೆಯಲ್ಲಿ ನಮ್ಮ ಮಕ್ಕಳನ್ನು ಸಹ ನಾವು 'ನೀವು ತಾವು' ಎಂದು ಸಂಭೋಧಿಸಿ ಮಾತನಾಡುವಂತಹ ಒಂದು ಊರು ನಮ್ಮದು. ಆದ್ದರಿಂದಲೇ ಕೆಲವು ಬಾರಿ ನಮ್ಮ ಕನ್ನಡವನ್ನು ತಮಾಷೆ ಮಾಡುತ್ತಾರೆ. ಈ ಭಾಗದಿಂದ ಪೊಲೀಸ್ ಅಧಿಕಾರಿಗಳು ನಮ್ಮ ಭಾಗಕ್ಕೆ ಬಂದರೆ ಮೊದಲಿಗೆ ನಾವು ಅವರಿಗೆ ಹೇಳುವುದೇನೆಂದರೆ ಇಲ್ಲಿ ಯಾವುದೇ

ಸಮಸ್ಯೆ ಇಲ್ಲ. ಇಲ್ಲಿ ನೀವು ಯಾರನ್ನಾದರೂ 'ನೀವು' ಎನ್ನುವ ಬದಲಿಗೆ 'ನೀನು' ಎಂದರೆ ಮಾತ್ರ ಬಹಳ ಸಮಸ್ಯೆಯಾಗುತ್ತದೆ, ಇಲ್ಲಿನ ಜನರಿಗೆ ನೋವಾಗುತ್ತದೆ ಎನ್ನುವ ಮಾತನ್ನು ಅವರಿಗೆ ಹೇಳುತ್ತೇವೆ. ಹಾಗಾಗಿ ನಾನು ಮಾತನಾಡುವಾಗ ನನ್ನ ಶಬ್ದಗಳನ್ನು ಹಿಡಿಯಬೇಡಿ, ಶಬ್ದದ ಹಿಂದಿರುವ ಭಾವನೆಗಳನ್ನು ಮಾತ್ರ ಅರ್ಥ ಮಾಡಿಕೊಳ್ಳಬೇಕೆಂದು ನಾನು ವಿನಂತಿಸುತ್ತಾ ನೇರವಾಗಿ ನಾನು ವಿಷಯಕ್ಕೆ ಬರುತ್ತೇನೆ. ನಮ್ಮ ಕ್ಷೇತ್ರ ಪರುಶರಾಮನ ಸೃಷ್ಟಿ ಎನ್ನುವ ಒಂದು ಭಾವನೆಯಿದೆ. ಆ ರೀತಿಯ ಒಂದು ಸಂಸ್ಕೃತಿಯನ್ನು ಹೊಂದಿರುವ ನಾಡು ನಮ್ಮ ತುಳು ನಾಡು. ಆದರೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ನಾನು ಸಣ್ಣವನಾಗಿರುವಾಗನಿಂದ ನೋಡಿರುವ ಹಾಗೆ ಅಲ್ಲಿ ಬಂದರು, ರೈಲಿನ ವ್ಯವಸ್ಥೆ ಹಾಗೂ ವಾಹನಗಳ ವ್ಯವಸ್ಥೆ ಇರುವ ಕಾರಣ ಅನೇಕ ಕೈಗಾರಿಕೆಗಳು ಅಲ್ಲಿ ಬರುತ್ತಿವೆ. ಇದರ ವಿರುದ್ಧ ಪ್ರತಿಭಟನೆ ಮಾಡಿಲ್ಲ ಎಂದಿಲ್ಲ, ನನಗೆ ತಿಳಿದಿರುವ ಹಾಗೆ ನಾನು ಕಾಲೇಜಿನಲ್ಲಿರುವ ದಿನಗಳಿಂದಲೂ ಸಹ ಹೋರಾಟಗಳು ನಡೆಯುತ್ತಿವೆ. ಅಲ್ಲಿ ಎಂ.ಆರ್.ಪಿ.ಎಲ್ ಬಂದಾಗಲೂ ಪ್ರತಿಭಟನೆಗಳು ನಡೆದಿವೆ. ಪಶ್ಚಿಮ ಘಟ್ಟಗಳನ್ನು ಉಳಿಸಿ ಎನ್ನುವ ಕಾರಣಕ್ಕೆ ಸಾಕಷ್ಟು ಹೋರಾಟಗಳು ನಡೆದಿವೆ.

(ಮುಂದು)

(756)/16-9-2021/5-00/ಎಲ್‌ಎಂ/ಬಿಎನ್‌ಎಸ್

**ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ(ಮುಂದು):-**

ಇದಕ್ಕಾಗಿಯೇ ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಧಾರಣಾ ಸಾಮರ್ಥ್ಯವನ್ನು ಅಧ್ಯಯನ ಮಾಡಿ ಅದರ ಬಗ್ಗೆ ಒಂದು ಪುಸ್ತಕ ಕೂಡಾ ಪ್ರಿಂಟ್ ಆಗಿದೆ. ನಮ್ಮ ಜಿಲ್ಲೆಯಲ್ಲಿ ಧಾರಣ ಶಕ್ತಿಯನ್ನು ಶಿಖರವಿರುವಷ್ಟರಮಟ್ಟಿಗೆ ಕೈಗಾರಿಕೆಗಳು ಬರುತ್ತಿವೆ. ಇದರಿಂದ ಪರಿಸರದ ಮೇಲೆ ಪರಿಣಾಮವಾಗುತ್ತಿದೆ, ಸಮುದ್ರದ ಮೇಲೆ ಪರಿಣಾಮ ಬೀಳುತ್ತಿದೆ ಎನ್ನುವುದನ್ನು ಸಾರಿ-ಸಾರಿ ಹೇಳಿದರೂ ಸಹಿತ ಅಭಿವೃದ್ಧಿ ಎನ್ನುವ ಹೆಸರಿನಲ್ಲಿ ಕೈಗಾರಿಕೆಗಳು ಅಲ್ಲಿಗೆ ಬರುತ್ತಿವೆ. ಅಲ್ಲಿಯ ಜನರಿಗೆ ಉದ್ಯೋಗ ಸಿಗಬಹುದು ಎನ್ನುವ ಆಸೆಯು ಇದೆ. ಉದ್ಯೋಗ ಸಿಗುತ್ತದೆ ಎಂದು ಹೇಳಿರುವುದು ನಿಜ, ಆದರೆ ಕೈಗಾರಿಕೆ ಬಂದಿವೆಯೇ ಹೊರತು ಸ್ಥಳೀಯರಿಗೆ ಉದ್ಯೋಗ ಸಿಗಲಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವಂತಹ ವಾಸ್ತವ ಸಂಗತಿ. ಈ ದೃಷ್ಟಿಯಲ್ಲಿ ಧಾರಣಾ ಸಾಮರ್ಥ್ಯವನ್ನು ತಿಳಿದುಕೊಂಡು ಇನ್ನು ಮುಂದಿನ ಯೋಜನೆಗಳು ಬರಬೇಕು, ಇದರ ಕಡೆಗೆ ಸರ್ಕಾರ ವಿಶೇಷವಾದ ಗಮನವನ್ನು ಹರಿಸಬೇಕೆಂದು ಕೇಳಿಕೊಳ್ಳುತ್ತೇನೆ. ಪ್ರಕೃತಿ ಎನ್ನುವುದು, we are the trustees of the earth. ನಾವು ನಮ್ಮ

ಮುಂದಿನ ಜನಾಂಗಕ್ಕೆ ಈಗ ಇರುವ ಜನಾಂಗಕ್ಕಿಂತಲೂ ಒಳ್ಳೆಯ ರೀತಿಯಲ್ಲಿ ಈ ಪ್ರಕೃತಿಯನ್ನು ಬಿಟ್ಟುಕೊಡಬೇಕು ಎನ್ನುವ ನಿಟ್ಟಿನಲ್ಲಿ ನಮ್ಮದಾದ ಜವಾಬ್ದಾರಿ ಇದೆ. ಸರ್ಕಾರದ ಬೇರೆ-ಬೇರೆ ಯೋಜನೆಗಳು ಇರಬಹುದು, ಆದರೆ ದಕ್ಷಿಣ ಕನ್ನಡದ ಕಡೆಗೆ ಯೋಜನೆಯನ್ನು ತರುವಾಗ ಅದರ ಬಗ್ಗೆ ವಿಶೇಷವಾದ ಯೋಚನೆ ಮಾಡುವ ಅಗತ್ಯವಿದೆ. ಏಕೆಂದರೆ ಅಲ್ಲಿ ಬರುವಂತಹ ಮಳೆ ಹೊಡೆತಕ್ಕೆ ಅಲ್ಲಿ ರಸ್ತೆಗಳನ್ನು ಡಾಂಬರಿಕರಣ ಮಾಡಿದರೆ ಒಂದು-ಎರಡು ವರ್ಷವು ನಿಲ್ಲುವುದಿಲ್ಲ ಮಳೆಯ ಹೊಡೆತಕ್ಕೆ ನೀರು ಹರಿದುಬಂದು ರಸ್ತೆ ಹಾಳಾಗುತ್ತದೆ. Drainage ವ್ಯವಸ್ಥೆ ಮಾಡುವಾಗ, ಬೇರೆ ಕಡೆಗಳಲ್ಲಿ ಮಾಡುವುದಕ್ಕಿಂತ ದೊಡ್ಡದಾದ drainage ವ್ಯವಸ್ಥೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಪ್ಲಾಸ್ಟಿಕ್ ಯುಗವಾಗಿದ್ದರಿಂದ ಮಳೆ ಬಂದಾಗ ಎಲ್ಲಾ drainage ಗಳಿಂದ ನೀರು ಮೇಲೆ ಬರುತ್ತದೆ.

ಕುಡಿಯುವ ನೀರಿನ ವಿಚಾರದಲ್ಲಿ ಎತ್ತಿನ ಹೊಳೆ ಯೋಜನೆ ತಂದಾಗ ನಾವು ವಿರೋಧ ವ್ಯಕ್ತಪಡಿಸಿದ್ದೆವು. ಯಾವ ಕಾರಣಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದೆವು ಎಂದರೆ, ಎಲ್ಲರಿಗೂ ಒಂದು ಅನಿಸಿಕೆ ಎಂದರೆ, ಆ ಪ್ರದೇಶದಲ್ಲಿ ನದಿಗಳು ಹೆಚ್ಚಾಗಿ ಹರಿಯುತ್ತವೆ. ಮಳೆಯು ಸಾಕಷ್ಟು ಬರುತ್ತದೆ, ಅವರಿಗೆ ಕುಡಿಯುವ ನೀರು ಸಾಕಷ್ಟು ಇದೆ ಎಂದು. ಆದರೆ ನಿಜವಾಗಿ ಅಲ್ಲಿ ಆ ಪರಿಸ್ಥಿತಿ ಇಲ್ಲ, ಭತ್ತವನ್ನು ಬೆಳೆಯುವ ಸಂದರ್ಭದಲ್ಲಿ ನೀರನ್ನು ನಿಲ್ಲಿಸುತ್ತಿದ್ದರು ಆಗ water table ಹೆಚ್ಚಾಗುತ್ತಿತ್ತು. ಈಗ ಅಲ್ಲಿಯ ಜನರು ಅಡಿಕೆಯನ್ನು ಬೆಳೆಯಲು ಪ್ರಾರಂಭ ಮಾಡಿದ ಮೇಲೆ ನೀರು ಕಡಿಮೆಯಾಗಿದೆ. ಅಡಿಕೆಯ ಮರದ ಕೆಳಗೆ ನೀರು ನಿಲ್ಲುವ ಹಾಗೆ ಇಲ್ಲ. ನೀರು ಹರಿದು ಹೋಗಬೇಕು. ಇವತ್ತು ನಾನು ಸರ್ಕಾರಕ್ಕೆ ವಿಶೇಷವಾಗಿ ಅಭಿನಂದಿಸುತ್ತೇನೆ, ಏಕೆಂದರೆ ನಮ್ಮ ಭಾಗದಲ್ಲಿ ಇವತ್ತು ಸಣ್ಣ ನೀರಾವರಿ ಯೋಜನೆಯನ್ನು ತಂದಿದ್ದಾರೆ. ಪಶ್ಚಿಮವಾಹಿನಿಗೆ ಪ್ರಥಮ ಬಾರಿಗೆ ಸಾವಿರಾರು ಕೋಟಿ ರೂಪಾಯಿಗಳಲ್ಲಿ ಸಣ್ಣ ಡ್ಯಾಂಗಳು ಬರುತ್ತಿವೆ. ಈ ಕಾರಣದಿಂದ ಇಂದು ನಮ್ಮಲ್ಲಿ ನೀರು ನಿಲ್ಲುವಂತಹ ಪರಿಸ್ಥಿತಿ ಇದೆ. ಕೈಗಾರಿಕೆಗಳು ಬಂದ ಮೇಲೆ ಮಂಗಳೂರಿನ ಮಹಾನಗರಕ್ಕೆ ಕುಡಿಯುವ ನೀರಿನ ಬಗ್ಗೆಯೂ ಆಲೋಚನೆ ಮಾಡುವಂತಹ ಸ್ಥಿತಿ ಇರುವ ಕಾರಣಕ್ಕೆ ಪಶ್ಚಿಮ ವಾಹಿನಿಯ ಯೋಜನೆಗಳನ್ನು ನಿರಂತರವಾಗಿ ನಡೆಸಿಕೊಂಡು ಹೋಗಬೇಕೆಂದು ನಾನು ಸರ್ಕಾರಕ್ಕೆ ಆಗ್ರಹಪಡಿಸುತ್ತೇನೆ. ಆ ಪರಿಸರಕ್ಕೆ ಅನುಕೂಲವಾಗುವಂತಹ ಯೋಜನೆಗಳನ್ನು ತರಬೇಕೆಂದು ತಮ್ಮ ಮೂಲಕ ಸರ್ಕಾರವನ್ನು ಕೇಳಿಕೊಳ್ಳುತ್ತೇನೆ.

**ಶ್ರೀ ಎನ್.ಅಪ್ಪಾಜಿಗೌಡ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಗಳೆ, ಮಾನ್ಯ ಸದಸ್ಯರಾದ ಫಾರೂಕ್‌ರವರು ಮಂಗಳೂರಿನ ಜ್ವಲಂತ ಸಮಸ್ಯೆ ಬಗ್ಗೆ ಮಾನ್ಯ ಸಚಿವರ

ಗಮನವನ್ನು ಸೆಳೆದಿದ್ದಾರೆ. ಇಲ್ಲಿ ಇರುವುದು ಎರಡೇ ಸಮಸ್ಯೆಗಳು. ಒಂದು sewage treatment plant (STP) ಇನ್ನೊಂದು ಕುಡಿಯುವ ನೀರಿನ ಸಮಸ್ಯೆ. ಈ ಸಮಸ್ಯೆಯನ್ನು ಹೇಗೆ ಬಗೆಹರಿಸಬೇಕು? ೧೦ ವರ್ಷಗಳ ಹಿಂದೆ ಸುರತ್ಕಲ್‌ನಲ್ಲಿ ಮಾಡಿರುವ sewage treatment plant ಮತ್ತು ಕುಡಿಯುವ ನೀರಿನ ಯೋಜನೆ ಯಾವ ರೀತಿ ಅಧೋಗತಿಗೆ ಹೋಯಿತು, ಇದನ್ನು ಯಾವ ರೀತಿ ಮಾಡಬಹುದಾಗಿತ್ತು, ಉಲ್ಲಾಳದಲ್ಲಿ ಏನು ಮಾಡುತ್ತಿದ್ದಾರೆ, ಯಾವ ರೀತಿ ಮಾಡಬೇಕು ಈ ಎರಡೇ ಪ್ರಶ್ನೆಗಳು ಇಲ್ಲಿ ಇರುವುದು. ಮಾನ್ಯ ಸದಸ್ಯರಾದ ಶ್ರೀ ಕೆ.ಟಿ.ಶ್ರೀಕಂಠೇಗೌಡರು ಮಾತನಾಡುತ್ತಾ ಉಲ್ಲಾಳ ಮತ್ತು ಸುರತ್ಕಲ್ ಇವೆರಡು ಸಹ ಇಳಿಜಾರಿನ ಬಹಳ ಇಳಿಜಾರಿನ hill station ಪ್ರದೇಶ ಎಂದು ಹೇಳಿದರು. ಇದಕ್ಕಿಂತ ದೊಡ್ಡ-ದೊಡ್ಡ hill station ಗಳು ಇರುವ ನಗರಗಳನ್ನು ಬಹಳ ಚೆನ್ನಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ, ನಾನು ನಮ್ಮ ಸನಾಯಕರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರು ಮತ್ತು ಸಭಾಪತಿಯವರಾದ ಮಾನ್ಯ ಬಸವರಾಜ ಹೊರಟ್ಟಿಯವರು ಮೂವರು ಒಂದು ಸಾರಿ ಇಸ್ರೇಲ್ ಗೆ ಹೋಗಿದ್ದೆವು. ಅಲ್ಲಿ Jerusalem ನಗರ ಇದೆ. ಅದು ಬಹಳ steep ಆಗಿದೆ. ಅಲ್ಲಿ STP ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ. ಇದೆಲ್ಲವು ನಮ್ಮ ಅಧಿಕಾರಿಗಳಿಗೆ ಗೊತ್ತಿಲ್ಲವೆಂದು ಇಲ್ಲ. ಎಲ್ಲಾ ಗೊತ್ತು ಆದರೆ ಅದನ್ನು ಅನುಷ್ಠಾನ ಮಾಡುವ ಇಚ್ಛಾಶಕ್ತಿ ಇವರಿಗೆ ಇಲ್ಲ. ಅದನ್ನು ತಿಳಿದುಕೊಳ್ಳುವ ಆಸಕ್ತಿಯು ಇಲ್ಲ ಅನ್ನಿಸುತ್ತದೆ. ಇಲ್ಲಿ STP ಮತ್ತು ಕುಡಿಯುವ ನೀರಿಗಾಗಿ ಹೇಗೆ ವೈಜ್ಞಾನಿಕವಾಗಿ ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು.

ಮಾನ್ಯ ನಗರಾಭಿವೃದ್ಧಿ ಸಚಿವರು ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ, ಅವರದ್ದೇ ಆದ ಉದ್ಯಮಗಳು ಇವೆ, ಖಾಸಗಿ ಲೇಔಟ್‌ಗಳಲ್ಲಿ ಯಾವ ರೀತಿ ಮಾಡಿದ್ದಾರೆ ಎನ್ನುವುದನ್ನು ಅವರು ನೋಡಿದ್ದಾರೆ. ಅವರಿಗೆ ಸರಿಯಾದ ಖಾತೆಯನ್ನೇ ಕೊಟ್ಟಿದ್ದಾರೆ ಅವರು ಈ ಎಲ್ಲ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ಕಂಡುಹಿಡಿಯಬೇಕು. ಎಸ್.ಟಿ.ಪಿ. ಸರಿ ಇಲ್ಲದಿದ್ದರೆ ಆ ಪ್ರದೇಶದಲ್ಲಿ ಯಾರಾದರೂ ಬದುಕಲು ಆಗುತ್ತದೆಯೇ? ತ್ಯಾಜ್ಯನಿರ್ವಹಣೆಯನ್ನು ಸರಿಯಾಗಿ ಮಾಡದೆ ಇದ್ದರೆ ಅರ್ಧ ಕಾಯಿಲೆಗಳು ಅದರಿಂದೇ ಹರಡುವುದು. ಇಂತಹ ಸ್ಥಳಗಳಲ್ಲಿ ಯಾರು ವಾಸ ಮಾಡಲು ಸಾಧ್ಯವಿಲ್ಲ. ಇದರಿಂದ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾಯಿಲೆಗಳು ಹರಡುತ್ತವೆ. ತಮ್ಮ ಮುಖಾಂತರ ನಾನು ನಗರಾಭಿವೃದ್ಧಿ ಸಚಿವರಲ್ಲಿ ವಿನಂತಿಸಿಕೊಳ್ಳುವುದು, ಈ ಸಮಸ್ಯೆ ಇಂದು ನಿನ್ನೆಯದಲ್ಲ, ಸುರತ್ಕಲ್‌ನದ್ದು ೨೦೧೦ರಲ್ಲಿಯೇ ಪ್ರಾರಂಭವಾಗಿದೆ. ಉಲ್ಲಾಳದ್ದು ಈಗ ೨೦೧೮-೧೯ ನೇ ಸಾಲಿನಿಂದ ಪ್ರಾರಂಭವಾಗಿದೆ. ಇದಕ್ಕೆ ಶಾಶ್ವತವಾದ ಪರಿಹಾರವನ್ನು

ಕಂಡುಹಿಡಿಯಿರಿ. ಇಷ್ಟೇ ಅಲ್ಲ ಎಲ್ಲೆಲ್ಲಿ metropolitan city , ಪುರಸಭೆ, ನಗರಸಭೆಗಳು ಬರುತ್ತವೆ ಅಲ್ಲಿ ಶಾಶ್ವತವಾದ ಪರಿಹಾರದ ಕೆಲಸ ಸರ್ಕಾರದಿಂದ ಆಗಬೇಕು. ಅಧಿಕಾರಿಗಳು ಇದರ ಕಡೆಗೆ ಗಮನ ಹರಿಸಿ ಎಲ್ಲಿಯೂ ಸಮಸ್ಯೆಯಾಗದ ರೀತಿಯಲ್ಲಿ ನೋಡಿಕೊಂಡು ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.

**ಶ್ರೀ ನಸೀರ್ ಅಹ್ಮದ್(ವಿಧಾನಸಭೆಯಿಂದ ಚುನಾಯಿತರಾದವರು):-** ಮಾನ್ಯ ಸಭಾಪತಿಗಳೇ, ಅವಕಾಶಕ್ಕಾಗಿ ವಂದನೆಗಳು, ಈಗಾಗಲೇ ಇದರ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ನಾನು ಹೆಚ್ಚಿಗೆ ಮಾತನಾಡಲು ಹೋಗುವುದಿಲ್ಲ. ಕೆಲವು ಸಂದರ್ಭಗಳಲ್ಲಿ unscientific ಆಗಿ UGD (underground drainage) ಮಾಡಲಾಗುತ್ತದೆ. ಕೋಲಾರದಲ್ಲಿಯೂ ಈ ರೀತಿಯ ವ್ಯವಸ್ಥೆ ಮಾಡಿದ್ದಾರೆ. ಅಲ್ಲಿ ಇವತ್ತು ಮಳೆ ಬಂದರೆ ನೀರು ಮನೆ ಒಳಗೆ ಹರಿದು ಬರುತ್ತದೆ. ಅದು ಸಚಿವರ ಗಮನಕ್ಕೆ ಬಂದಿರಬಹುದು. ಮಾನ್ಯ ಸಚಿವರಾದ ಎಂ.ಟಿ.ಬಿ. ನಾಗರಾಜುರವರು ಕೋಲಾರಕ್ಕೆ ಬಂದಾಗ ಅಲ್ಲಿಯ ಪರಿಸ್ಥಿತಿಯನ್ನು ನೋಡಿದ್ದಾರೆ. ಇಲ್ಲಿ ಇವತ್ತು ಪ್ರಸ್ತಾಪ ಮಾಡಿರುವುದು ಉಲ್ಲಾಳ ಮತ್ತು ಸುರತ್ಕಲ್ ವಿಚಾರ. ಇದನ್ನು ನೋಡಿದರೆ ನನಗೆ ಏನು ಅನ್ನಿಸುತ್ತದೆ ಎಂದರೆ, ನಮ್ಮಲ್ಲಿ ಒಂದು ಗಾದೆ ಇದೆ “ ಆ ಬೈಲ್ ಮುಯ್ಯೆ ಮಾರ್” ಹೀಗೆ ಎಂದರೆ, ದನವನ್ನು ಕರೆದು ನಾವೆ ಹೊಡೆಸಿಕೊಳ್ಳುವುದು ಎಂದು ಅರ್ಥ. ಇದಕ್ಕೆ ಕೊಟ್ಟಿರುವ ಹಣ ೬೫ ಕೋಟಿ ರೂಪಾಯಿಗಳು. ಅದರಲ್ಲಿ ೨೦% ಉಲ್ಲಾಳ ಮುನ್ಸಿಪಾಲಿಟಿಯವರದು, ಸಾಲ ೫೦% ಮತ್ತು loan from Government is 30%. ಇದರ ಜೊತೆಗೆ ಎಸ್‌ಟಿಪಿ ಯನ್ನು ಮಾಡಲಾಗುತ್ತಿದೆ. ಎಸ್‌ಟಿಪಿ ಮಾಡಬೇಕಾದರೆ 100% Pollution Control Board and coastal region guidelines ಪ್ರಕಾರ ಮಾಡಬೇಕಾಗುತ್ತದೆ. Without following those guidelines ಎಸ್‌ಟಿಪಿ ಮಾಡಲು ಹೇಗೆ ಸಾಧ್ಯವಾಗುತ್ತದೆ? 10.5 MLD sewage treatment plant ಮಾಡಬೇಕೆಂದು ಸರ್ಕಾರ ಯೋಚನೆ ಮಾಡಿದೆ. ಅವರಿಂದ ಎನ್.ಓ.ಸಿ. ತೆಗೆದುಕೊಳ್ಳದೆ ನೀವು ಮಾಡಲು ಬರುವುದೇ ಇಲ್ಲ. ಯಾವ ಆಧಾರದ ಮೇಲೆ ಅದನ್ನು ಮಾಡುತ್ತಿದ್ದಾರೆ ಎನ್ನುವುದು ನನಗೆ ಗೊತ್ತಾಗುತ್ತಿಲ್ಲ. It is definitely an offense. BOD ಎಷ್ಟು ಇರಬೇಕು, discharged/treated water ನ್ನು ಎಲ್ಲಿ ಉಪಯೋಗ ಮಾಡುತ್ತೀರಿ ಎನ್ನುವುದನ್ನು ವ್ಯವಸ್ಥಿತವಾಗಿ ಅದರಲ್ಲಿ mention ಮಾಡಬೇಕಾಗುತ್ತದೆ. ಸುರತ್ಕಲ್‌ನಲ್ಲಿ ಮಾಡಿರುವುದನ್ನು ಕಂಡ ಅಲ್ಲಿಯ ಜನರು ಆಕ್ರೋಶದಿಂದ ಹೋರಾಟ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರಬೇಕು. ಈಗ ಎಲ್ಲರೂ ಇದರ ಬಗ್ಗೆ ಒಂದು ಜಂಟಿ ಸದನ ಸಮಿತಿ ರಚನೆ ಮಾಡಿ ಎಂದು ಹೇಳಿದ್ದಾರೆ. ಒಂದು ಜಂಟಿ ಸದನ ಸಮಿತಿ ಮಾಡಿದರೆ ಆ ಸಮಿತಿಯ

ಸದಸ್ಯರು ಅಲ್ಲಿಗೆ ಹೋಗಿ ನೋಡಿ ಏನೇನು ಆಗಿದೆ, ಏನು ಆಗಬೇಕು ಎನ್ನುವ ಬಗ್ಗೆ ಒಂದು ವರದಿಯನ್ನು ಕೊಡುತ್ತಾರೆ. ಆ ವರದಿ ನೋಡಿ ಸರ್ಕಾರ ಒಂದು ತೀರ್ಮಾನಕ್ಕೆ ಬರಬಹುದು.

(ಮುಂದು)

(757)16-09-2021(05-10)bsd-bns

**ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ) :-** ಮಾನ್ಯ ಸಭಾಪತಿಯವರೇ, ಅವಕಾಶ ಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳು. ಅನೇಕ ಮಾನ್ಯ ಸದಸ್ಯರು ಮಂಗಳೂರು, ಉಳ್ಳಾಲ, ಸೂರತ್ಕಲ್‌ನಲ್ಲಿ ಜನಜೀವನದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಬಹಳ ಸ್ಪಷ್ಟವಾಗಿ ಸದನದ ಮುಂದೆ ಬಿಚ್ಚಿಟ್ಟಿದ್ದಾರೆ. ಇದಕ್ಕೆ ನನ್ನ ಸಹಮತ ಇದೆ. ತಮಗೆ ಗೊತ್ತಿರುವಂತೆ ವಿಶ್ವದ ಭೂಪಟದಲ್ಲಿ ಮಂಗಳೂರು ಬಂದರು ಎಂದರೆ ಭಾರತ ದೇಶದಲ್ಲಿ ಗುರುತಿಸುವಂತಹ ಪ್ರದೇಶವಾಗಿದೆ. ಭಾರತ ದೇಶದ ಆಂತರಿಕ ಭದ್ರತೆ ಬಗ್ಗೆ ಇರಬಹುದು, ಪೆಟ್ರೋಲಿಯಂ ಸುರಕ್ಷತೆ ಬಗ್ಗೆ ಮೊದಲನೆಯದಾಗಿ ಮಂಗಳೂರಿನಲ್ಲಿ ಆದ್ಯತೆ ಕೊಟ್ಟು ಶೇಖರಣೆ ಮಾಡುತ್ತಾರೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸ್ವಾತಂತ್ರ್ಯ ನಂತರ ಅಭಿವೃದ್ಧಿ ಹಿನ್ನೆಲೆಯಲ್ಲಿ ಶಿಕ್ಷಣ ಇರಬಹುದು, ಮೇನುಗಾರಿಕೆಗೆ ಹೆಸರಾಗಿರಬಹುದು, ಅಂತರರಾಷ್ಟ್ರೀಯ ಮಟ್ಟದ ಸಾಗಾಣಿಕೆಗೆ ಹೆಸರಾಗಿರಬಹುದು ಅಥವಾ ಹೊಟೆಲ್ ಉದ್ಯಮ ಹಾಗೂ ಪ್ರವಾಸೋದ್ಯಮಗಳು ಸೇರಿದಂತೆ ಎಲ್ಲದಕ್ಕೂ ಮಂಗಳೂರು-ಕರಾವಳಿ ಬಹಳ ಪ್ರಸಿದ್ಧಿ ಪಡೆದಿದೆ ಎಂದರೆ ಅದು ಬಂದರಿನ ಹಿನ್ನೆಲೆಯಲ್ಲಿ ಎಂಬುದಾಗಿದೆ. ಅದಕ್ಕಾಗಿ ದೇಶ ವಿದೇಶದಿಂದ ಜನರು ವ್ಯಾವಹಾರಿಕವಾಗಿ ಅಲ್ಲಿಗೆ ಬಂದಿದ್ದಾರೆ. ಇವತ್ತು ಅಲ್ಲಿ high-rise building ಗಳೆಲ್ಲವೂ ಬಂದಿವೆ. ಎಲ್ಲಾ ಸರ್ಕಾರಗಳು ಅಭಿವೃದ್ಧಿ ಹಿನ್ನೆಲೆಯಲ್ಲಿ ಎಲ್ಲವನ್ನೂ ಪೋಷಿಸಿಕೊಂಡು ಬಂದಿದ್ದು, ಅದರಿಂದಲೇ ವಿಶ್ವದಲ್ಲಿಯೇ ಮಂಗಳೂರನ್ನು ಗುರುತಿಸುವಂತಹದಾಗಿದೆ. ಇವತ್ತು ವಿಮಾನ ವ್ಯವಸ್ಥೆ ಇರಬಹುದು, ಸಾರಿಗೆ ವ್ಯವಸ್ಥೆ ಇರಬಹುದು, ರೈಲ್ವೆ ವ್ಯವಸ್ಥೆ ಇರಬಹುದು, ಜಲಸಾರಿಗೆ ಇರಬಹುದು, ಇಂತಹ ಸುರಕ್ಷಿತವಾದ ಪ್ರದೇಶ ಎಂದರೆ ಮಂಗಳೂರು ಭಾರತ ದೇಶದಲ್ಲಿಯೇ ಪ್ರಾಮುಖ್ಯತೆ ಪಡೆದಿದೆ. ಇಂತಹ ಕಡೆ ಅನೇಕ ಯೋಜನೆ ಮಾಡಿದ್ದಾರೆ. ಬಿಜೆಪಿ ಸರ್ಕಾರವು smart city ಎಂದು ಘೋಷಣೆ ಮಾಡಿ ವಿಶೇಷವಾದ ಆರ್ಥಿಕ ನೆರವು ಕೊಡುತ್ತಿದೆ, ಅದಕ್ಕಾಗಿ ಅಭಿನಂದಿಸುತ್ತೇನೆ. ಅಲ್ಲಿ ಅಭಿವೃದ್ಧಿ ಆಗಬೇಕು. ವಿಧಾನ ಸಭೆಗೆ ಸುಮಾರು ೯ ಜನರು ಬಿಜೆಪಿ ಶಾಸಕರನ್ನು ಆ ಭಾಗದ ಜನರು ಆಯ್ಕೆ ಮಾಡಿದ್ದಾರೆ. ಮಾನ್ಯ ಸಭಾಪತಿಯವರೇ, ಮಂಗಳೂರು, ಉಳ್ಳಾಲ ಮತ್ತು ಸೂರತ್ಕಲ್ ಬೇರೆ ಎನ್ನುವಂತಿಲ್ಲ. ರಸ್ತೆ ಉದ್ದಕ್ಕೂ ಕೇರಳದಲ್ಲಿರುವಂತೆ ಬೆಳವಣಿಗೆ

ಆಗುತ್ತಿದೆ. ಆದರೆ ಉಳ್ಳಾಲದಲ್ಲಿ ೨೦೦೯ರಲ್ಲಿ ನೀರಿನ ಸಂಸ್ಕರಣೆ ದೃಷ್ಟಿಯಿಂದ STP (Sewage Treatment Plant) ಮಾಡಬೇಕು, drainage system ಮಾಡಬೇಕು ಎಂದು ಒಂದು ಯೋಜನೆ ತಯಾರಾಗುತ್ತದೆ. ಅದು ೨೦೧೯ಕ್ಕೆ ಅಂದರೆ ೧೦ ವರ್ಷಗಳ ನಂತರ ಟೆಂಡರ್ ಆಗಿ, ಈಗ ಸ್ವಲ್ಪ ಕಾಮಗಾರಿ ಮಾಡಲು ಕೊಟ್ಟು ಕಾಮಗಾರಿಗಳು ಸ್ವಲ್ಪ ಆಗಿದೆ. ಆದರೆ ಆ ಕಾಮಗಾರಿಗಳಲ್ಲಿ ಯಾವುದೇ ವಿಧವಾದ ಗುಣಾತ್ಮಕವಾದ ಕಾಮಗಾರಿಗಳು ನಡೆದಿಲ್ಲ. ಅಲ್ಲಿ ಎಲ್ಲವೂ ಗುಡ್ಡಗಾಡು ಪ್ರದೇಶವಾಗಿದೆ. ಅಂತಹ ಗುಡ್ಡಗಾಡು ಪ್ರದೇಶದಲ್ಲಿ ಮಹತ್ವವಾದ drainage system ಅನ್ನು ಮಾಡುವಾಗ Pollution Control Board clearance ಇರಬಹುದು, technical opinion ಇರಬಹುದು, ಇವೆಲ್ಲವನ್ನೂ ತೆಗೆದುಕೊಂಡು ಮಾಡಲಿ. ಈಗಾಗಲೇ ಸೂರತ್ಕಲ್‌ನಲ್ಲಿ ಮಾಡಿರುವ project ಸಂಪೂರ್ಣವಾಗಿ ಹಾಳಾಗಿ ಹೋಗಿದೆ. ಆ project ಹೋಗಿರುವ ಕಡೆಗಳಲ್ಲಿ ವಾಸ ಮಾಡುತ್ತಿದ್ದ ಊರಿನ ಜನರೆಲ್ಲಾ ಖಾಲಿ ಮಾಡಿದ್ದಾರೆ. ಆ ವಾಸನೆ ಕುಡಿಯಲಾರದೇ ಬೇರೆ ಕಡೆ ಹೋಗಿದ್ದಾರೆ. ಅವರ ಜಮೀನನ್ನು ಯಾರೂ ಖರೀದಿ ಮಾಡದಂತಹ ವ್ಯವಸ್ಥೆ ಸೂರತ್ಕಲ್‌ನಲ್ಲಿ ಇದೆ. ಆ ಸೂರತ್ಕಲ್ project failure ಆದ ಮೇಲೂ ನಮ್ಮ Engineer ಗಳು ಈ ಉಳ್ಳಾಲ project ಮಾಡಿ ೧೦ ವರ್ಷಗಳು ಕಳೆದು ಈಗ tender ಕಾಮಗಾರಿ ಮಾಡುತ್ತಿದ್ದಾರೆ. Tender ಕಾಮಗಾರಿಗೆ ಜನರು ತಡೆ ಒಡ್ಡಿ, ಈ ರೀತಿ ಕೊಳಚೆ ನೀರು ಮನೆಗಳಿಗೆ ಬರುತ್ತಿದೆ, educational Institution ಗಳು ಹಾಗೂ medical college ಗಳು ಇವೆ, University ಗಳು ದೇವಸ್ಥಾನ, ಮಸೀದಿ ಹಾಗೂ ಚರ್ಚ್‌ಗಳು ಇವೆ ಎಂದು ಹೇಳಿದರೆ ಜನರನ್ನು ಬಂದೂಕಿನಿಂದ ಹೆದರಿಸಿ ಕಾಮಗಾರಿ ಮಾಡುವ ಪರಿಸ್ಥಿತಿ ಏನಿದೆ? ಅಂತಹ ಪರಿಸ್ಥಿತಿ ಗುತ್ತಿಗೆದಾರರಿಗೆ ಏನಿದೆ? ಆ ಗುತ್ತಿಗೆದಾರಿಗಳಿಗೆ ಬಂದೂಕುದಾರಿ ಪೊಲೀಸರನ್ನು ಕಳುಹಿಸುವವರು ಯಾರು? ಇದು ವಾಸ್ತವ ಕತೆಯಾಗಿದೆ. ಅಲ್ಲಿ ವಾಸ ಮಾಡುವ ಜನರು ಈ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಅಲ್ಲಿ ಎಲ್ಲಾ industry ಗಳು ಬಂದಿವೆ. ಎಲ್ಲಾ ಸರ್ಕಾರಗಳು ಸಣ್ಣಪುಟ್ಟ ಲೋಕದೋಷಗಳನ್ನು ಒಳಗೊಂಡಿದ್ದರೂ ಅಭಿವೃದ್ಧಿ ಹಿನ್ನೆಲೆಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿವೆ. ಆದರೆ ಇವತ್ತಿನವರೆಗೂ ಕನ್ನಡಿಗರಿಗೆ ಸಿಗಬೇಕಾದ ಉದ್ಯೋಗವಕಾಶಗಳು ಸಿಕ್ಕಿಲ್ಲ. ಅದನ್ನು ನಾಯಕರು ಹಾಗೂ ಸ್ಥಳೀಯರು ಒಪ್ಪುತ್ತಾರೆ. ಇವತ್ತು SEZ (Special Economic Zone) ಎಂದರೆ ಏನು ಎಂದು ತಮಗೆ ಗೊತ್ತಿದೆ, ಈ SEZ ಬಂದ ಕಡೆಗಳಲ್ಲಿ ಕರ್ನಾಟಕದವರು ಹಾಗೂ ಇಂಡಿಯಾದವರು ಅಲ್ಲಿ ಹೋಗುವಂತಿಲ್ಲ, ಎಲ್ಲವೂ ವಿದೇಶದವರ ಜೊತೆ ವ್ಯವಹಾರ ನಡೆಯುತ್ತದೆ. SEZ ನಲ್ಲಿ ಎಲ್ಲಾ ಆಮದು-ರಫ್ತು ನೀತಿ ವಿನಃ ಭಾರತ ದೇಶದವರು ಯಾರೂ ವ್ಯವಹರಿಸುವಂತೆಯೇ ಇಲ್ಲ. ಅಂತಹ ವ್ಯವಸ್ಥೆ ಅಲ್ಲಿದೆ. Petroleum products ಬಗ್ಗೆ ಹೇಳಬೇಕೆಂದರೆ ಭಾರತ ದೇಶದ ಭದ್ರತಾ ದೃಷ್ಟಿಯಿಂದ



ದೊಡ್ಡ ದೊಡ್ಡ bunker ಗಳನ್ನು ಅಳವಡಿಸಲಾಗಿದೆ. ಮಂಗಳೂರು, ಉಳ್ಳಾಲ, ಭಟ್ಕಳದ ಸುತ್ತಮುತ್ತಲಿನ ಹಳ್ಳಿಗಳು petrol bomb ಮೇಲೆ ನಿಂತಿವೆ. ಜನರ ಜೀವನ ಅಲ್ಲಿದೆ. ಆ ಬಾಂಬ್ ಸ್ಪೋಟ ಆದರೆ ಕೇವಲ ಪರಿಸರ ಮಾತ್ರವಲ್ಲದೇ ಜನಸಾಮಾನ್ಯರು, ಮೀನುಗಳು, ಪ್ರಾಣಿ ಪಕ್ಷಿಗಳೂ ಉಳಿಯುವುದಿಲ್ಲ. ಆದರೆ ಅಭಿವೃದ್ಧಿ ಹಿನ್ನೆಲೆಯಲ್ಲಿ ಇಷ್ಟೆಲ್ಲಾ ಕಾರ್ಯಗಳನ್ನು ಸರ್ಕಾರ ಮಾಡಿಕೊಂಡು ಬರುತ್ತಿವೆ. ಆದರೆ ಅದನ್ನು ಒಂದು ರೀತಿ technical ಆಗಿ ನಿಯಮಗಳನ್ನು ಅನುಸರಿಸಿ, ಜನಸಾಮಾನ್ಯರ ಒಳಿತು ಮತ್ತು ಭವಿಷ್ಯತ್‌ಗಾಗಿ ಸರ್ಕಾರ ಆಯೋಜಿಸದಿದ್ದರೆ ಅಪಾಯ ಅತೀ ಶೀಘ್ರದಲ್ಲಿಯೇ ಆಗುತ್ತದೆ. ನೂರಿನೂರು ವರ್ಷಗಳ ನಂತರ ಯಾವಾಗಲೋ ಆಗುತ್ತದೆ ಎನ್ನುವ ಬದಲು ಅತೀ ಶೀಘ್ರದಲ್ಲಿಯೇ ಆಗುತ್ತದೆ. ಯಾವುದಾದರೂ ಆ ಭಾಗದ ಭೂಮಿಯಲ್ಲಿನ petrol bomb ಸ್ಪೋಟ ಆದರೆ ಆ ಭಾಗ ಸಂಪೂರ್ಣ ಸರ್ವನಾಶವಾಗುತ್ತದೆ. ಅಂತಹ ಪರಿಸ್ಥಿತಿ ಇದೆ. ಒಂದು ಕಡೆ ನೀರು ಇದೆ, ಸುತ್ತಲೂ bunker ಗಳನ್ನು ಮಾಡಿದ್ದಾರೆ. ಎಲ್ಲವೂ petroleum products ಗಳಾಗಿದ್ದು, ಎಲ್ಲಾ ಕಂಪನಿಗಳು ಇವೆ. ರಸಾಯನಿಕ ಗೊಬ್ಬರ ತಯಾರು ಮಾಡುವ MCF ಕಂಪನಿ ಅಲ್ಲಿದೆ, ಪ್ರತಿಯೊಂದನ್ನು ದಾಸ್ತಾನು ಮಾಡುವುದಿದೆ. ಇಂತಹ ಕಡೆ underground drainage system ಮಾಡುವಾಗ ಎಲ್ಲಾ ಇಲಾಖೆಗಳ ಅನುಮತಿ ಪಡೆದು ಯೋಜನಾಬದ್ಧವಾಗಿ ಮಾಡಬೇಕಲ್ಲವೇ? ಇದರ ಬಗ್ಗೆ ಸಾಕಷ್ಟು ಉದಾಹರಣೆ ಸಹಿತ ಮಾನ್ಯ ಫಾರೂಕ್ ರವರು ತಿಳಿಸಿಕೊಟ್ಟರು. ಜನಜೀವನಕ್ಕೆ ಎಷ್ಟು ತೊಂದರೆಯಾಗುತ್ತಿದೆ? ಉಳ್ಳಾಲದಲ್ಲಿ drainage ಕಡೆಗಳಲ್ಲಿ ಜನರು ವಾಸನೆ ತಡೆಯಲಾರದೆ ಮನೆ-ಮಠ ಬಿಟ್ಟು ಓಡುವಂತಾಗಿದೆ. ಮಾನ್ಯ ನಾಯಕರವರು ಅತೀ ಹೆಚ್ಚು ಮಳೆ ಬೀಳುವ ಬಗ್ಗೆ ಹೇಳಿದರು. ಅಂತಹ ಮಳೆ ಬಿದ್ದಾಗ petroleum products ಎಲ್ಲವೂ ರಸ್ತೆ ಮೇಲೆ ಒಡಾಡುತ್ತದೆ. Oil ಎಲ್ಲವೂ ಮೇಲೆ ಬರುತ್ತದೆ. ಅಲ್ಲಿ ಸಂಪೂರ್ಣವಾಗಿ ಕೃಷಿ ಹೊರಟುಹೋಗಿದ್ದು, ಭತ್ತವನ್ನು ಬೆಳೆಯುವವರು ಯಾರೂ ಇಲ್ಲ. ಈಗ ಅಡಿಕೆ ಬೆಳೆಯುವವರಾಗಿದ್ದಾರೆ. ಅಡಿಕೆ ತೋಟದಲ್ಲಿ drainage ಮಾಡಿ ನೀರನ್ನು ಹೊರಗೆ ಬಿಡುವ ಬಗ್ಗೆ ಹೇಳಿದರು. ಅಡಿಕೆ ತೋಟದ drainage ಗಳಲ್ಲಿ ಮಳೆಗಾಲದಲ್ಲಿ ಎಣ್ಣೆ ತೇಲುತ್ತದೆ.

(ಮುಂದು)

(758) 16.9.2021 5.20 ಪಿಕೆ:ಎಂಡಿ

### ಶ್ರೀ ಮರಿತಿಬ್ಬೇಗೌಡ(ಮುಂದುವರೆದಿದೆ)

ಪರಿಸ್ಥಿತಿ ಹೀಗಿದ್ದರೆ ಅಲ್ಲಿನ ಬೆಳೆ ಹೇಗಿರುತ್ತದೆ? ಗಾಳಿ ಹೇಗಿರುತ್ತದೆ? ರೈತರಿಗೆ ಕೆಟ್ಟ ಗಾಳಿ ಸಿಗುತ್ತಿದೆ. ಅಲ್ಲಿ ವಾಸ ಮಾಡುವವರ ಜೀವನ ಹೇಗೆ? ಬಳಸಿದ ನೀರು ರಸ್ತೆಯಲ್ಲಿ ಹರಿಯುತ್ತದೆ. ಆ ನೀರು ದೇವಸ್ಥಾನಗಳಿಗೆ ಬರುತ್ತದೆ; ಮನೆಗಳಿಗೆ ಬರುತ್ತದೆ. ಇವೆಲ್ಲವನ್ನೂ ಸರ್ಕಾರವೇ ಮಾಡಿದೆ ಎಂದು ಹೇಳಿದರೆ ಅದು ಎಷ್ಟು ಭಯಾನಕವಾಗುತ್ತದೆ ಅಲ್ಲವೇ? ಆ ಭಾಗದ ಜನ 9 ಬಿಜೆಪಿ ಶಾಸಕರನ್ನು ಕೊಟ್ಟಿದ್ದಾರೆ. ಜನತೆಯ ತೀರ್ಪಿಗೆ ನಾನು ತಲೆ ಬಾಗುತ್ತೇನೆ. ಇವತ್ತು ಎಲ್ಲಾ ಸರ್ಕಾರಗಳೂ ಕೂಡ, ಮಂಗಳೂರಿನ ಜನಜೀವನ ಸರಿಪಡಿಸಬೇಕು, ಅಲ್ಲಿನ ಜನ ಜೀವನ ಸುಧಾರಿಸಬೇಕು, ಉದ್ಯೋಗ ಕೊಡಿಸಬೇಕು, ಉದ್ಯೋಗ ಸೃಷ್ಟಿಸಬೇಕು ಎನ್ನುವ ಉದ್ದೇಶದಿಂದ ಎಲ್ಲವನ್ನೂ ಮಾಡಿಕೊಂಡು ಬಂದಿವೆ. ಸುಂದರವಾದ ಬೀಚ್‌ಗಳು ಅಲ್ಲಿವೆ, ಅವು ಇನ್ನೂ ಕೂಡ ಮಾಲಿನ್ಯ ಹೊಂದಿಲ್ಲ. ಅಲ್ಲಿನ ಗಾಳಿ ಮಾತ್ರ ಮಾಲಿನ್ಯಗೊಳ್ಳುತ್ತಿದೆ. ಬೀಚ್‌ಗಳಲ್ಲಿ ಈ ಎಲ್ಲಾ ಕಸಗಳು, ತ್ಯಾಜ್ಯಗಳು ಸೇರಿ ಕಲುಷಿತಗೊಳ್ಳುವಂಥದ್ದು ಆಗುತ್ತಿದೆ. ಮಂಗಳೂರಿನಲ್ಲಿ ಎಲ್ಲೆ ನೀರು ಹರಿದು ಬಂದರೂ ಎಲ್ಲಾ ಕೂಡ ಸಮುದ್ರ ಸೇರುತ್ತದೆ. ಎಲ್ಲವೂ ರಸ್ತೆಗಳಲ್ಲಿ ಹರಿದು ಬರುತ್ತದೆ. ಮನೆ ಮುಂದೆ ಹರಿದು ಹೋಗುತ್ತದೆ. ಆದ್ದರಿಂದ ನಾವೆಲ್ಲಾ ಶಾಸಕರು ಸೇರಿ ಮಂಗಳೂರನ್ನು ಇನ್ನೂ ಕೂಡ ಉನ್ನತವಾಗಿ ಕಟ್ಟಬೇಕಾಗಿದೆ. ಸಮಾಜಕ್ಕಾಗಿ ಜನತೆಗಾಗಿ, ಉದ್ಯೋಗಕ್ಕಾಗಿ, ನಮ್ಮ ಶಿಕ್ಷಣದ ಅಭಿವೃದ್ಧಿಗಾಗಿ ಎಲ್ಲವೂ ಅಭಿವೃದ್ಧಿ ಆಗಬೇಕಿದೆ. ಶಿಕ್ಷಣಕ್ಕಿಂತೂ ಮೊದಲನೆ ಸ್ಥಾನವನ್ನು ಮಂಗಳೂರಿಗೆ, ಕರಾವಳಿ ಭಾಗಕ್ಕೆ ಕೊಟ್ಟಿದ್ದೇವೆ. ಅದೇರಿತಿ ಫಲಿತಾಂಶವನ್ನು ತರುತ್ತಿದ್ದಾರೆ. ಆ ಭಾಗ ಶಿಕ್ಷಕರಿಗೆ ವಿಶೇಷವಾದ ಧನ್ಯವಾದಗಳನ್ನು ಹೇಳುತ್ತೇನೆ. ಅಲ್ಲಿ 9 ಮೆಡಿಕಲ್ ಕಾಲೇಜುಗಳಿಲ್ಲ. ಆದರೆ ರಾಜ್ಯ ರಾಜಧಾನಿಯಾದ ಬೆಂಗಳೂರಿನಲ್ಲಿ ಅಷ್ಟು ಮೆಡಿಕಲ್ ಕಾಲೇಜು ಇಲ್ಲ. ಉಲ್ಲಾಳ ಭಾಗದಲ್ಲಿ ನಾಲ್ಕು ಮೆಡಿಕಲ್ ಕಾಲೇಜು ಮತ್ತು ಮಂಗಳೂರು ವಿಶ್ವವಿದ್ಯಾಲಯವೇ ಅಲ್ಲಿದೆ. ಸರ್ಕಾರ ಯಾವುದೇ ಇದ್ದರೂ ಆ ಪ್ರದೇಶದ ಅಭಿವೃದ್ಧಿ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಇರಬಹುದು ಅಥವಾ ರಾಜ್ಯ ಸರ್ಕಾರ ಇರಬಹುದು ಎಲ್ಲವನ್ನೂ ಕೊಟ್ಟಿವೆ. ಮಾನ್ಯ ಸಭಾಪತಿಗಳೆ, ಸುರತ್ಕಲ್‌ನಲ್ಲಿ ಫೇಲ್ಯೂರ್ ಆಗಿರುವುದು ನಮಗೇನೂ ಗೊತ್ತಿಲ್ಲ. ಈಗಲ್ಲಿ ಕಳಪೆ ಕಾಮಗಾರಿಗಳಾಗಿರುವುದರಿಂದ ಎಲ್ಲಾ ಜನರು ಅಡ್ಡ ಹಾಕುತ್ತಿರುವುದು ಗೊತ್ತಿದೆ. ದೇಶ-ವಿದೇಶದ ಕಂಪನಿಗಳು ಅಲ್ಲಿಗೆ ಬಂದು ರಾಜ್ಯದ ಎಲ್ಲಾ ಸಂಪನ್ಮೂಲಗಳನ್ನು ಅಂದರೆ, ಸರ್ಕಾರದಿಂದ ಭೂಮಿಯನ್ನು, ನೀರನ್ನು ಮತ್ತು ವಿದ್ಯುತ್‌ನ್ನು ಪಡೆದುಕೊಳ್ಳುತ್ತಾರೆ. ಆದರೆ ನಮ್ಮ ಸ್ಥಳೀಯರಿಗೆ, ಕನ್ನಡಿಗರಿಗೆ, ಆ

ಜಿಲ್ಲೆಯವರಿಗೆ ಉದ್ಯೋಗ ಕೊಡುತ್ತಿಲ್ಲ. ಇದನ್ನೂ ಕೂಡ ನಾವು ಪರಿಶೀಲನೆ ಮಾಡಬೇಕಾಗುತ್ತದೆ. ಆ ದಿಸೆಯಲ್ಲಿ ನಾನು ವಿನಂತಿ ಮಾಡಿಕೊಳ್ಳುವುದೇನೆಂದರೆ, ದೊಡ್ಡ ಮನಸ್ಸು ಹೊಂದಿರುವ, ವಿಚಾರವಂತರಾಗಿರುವ, ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದರೂ ಮಂಗಳೂರು-ಕರಾವಳಿ ಬಗ್ಗೆ ಅವರು ಚೆನ್ನಾಗಿ ತಿಳಿದುಕೊಂಡಿದ್ದಾರೆ. ನಾನು ಇದರಲ್ಲಿ ಯಾವುದೇ ಪಕ್ಷ ಅಥವಾ ಯಾವುದೇ ವ್ಯಕ್ತಿಗೆ ಸೀಮಿತವಾಗಿ ಹೇಳುತ್ತಿಲ್ಲ. ಮಂಗಳೂರಿನ ಆ ಭಾಗ ಇನ್ನೂ ಬೆಳೆಯಬೇಕು. ಅಲ್ಲಿನ ಜನರಿಗೆ ಸುರಕ್ಷಿತವಾದ, ಆರೋಗ್ಯ ದೃಷ್ಟಿಯಿಂದ ಒಳ್ಳೆಯ ಗಾಳಿ ಸಿಗಬೇಕು; ಒಳ್ಳೆಯ ಪರಿಸರ ಸಿಗಬೇಕು, ಉದ್ಯೋಗ ಸಿಗಬೇಕು ಎನ್ನುವಂತಹ ಹಿತದೃಷ್ಟಿಯಿಂದ, ನಾವೆಲ್ಲ ಸದಸ್ಯರು ಮಾತನಾಡಿದ್ದೇವೆ. ಆ ಕಾಮಗಾರಿ ಟೆಕ್ನಿಕಲ್ ಆಗಿ ಇದೆಯೇ, ಇಲ್ಲವೇ? ಅದಕ್ಕೆಲ್ಲಾ ಅನುಮತಿ ಸಿಕ್ಕಿದೆಯೇ? ಆ ಟೆಕ್ನಿಕಲ್ ಎಕ್ಸ್‌ಪರ್ಟ್ ಯಾರು ಎಂಬೆಲ್ಲವನ್ನೂ ಸಮಿತಿಯ ಮುಂದೆ ತಿಳಿಸಲಿ. ಅಲ್ಲಿನ ಎಷ್ಟು ಕಂಪನಿಗಳಿವೆ, ಎಷ್ಟು ಜನರಿಗೆ ಉದ್ಯೋಗ ಕೊಟ್ಟಿದೆ, ಅಲ್ಲಿನ ಪರಿಸರ, ಮುಂದಿನ ಅಭಿವೃದ್ಧಿ ಕೆಲಸಗಳ ಆಗಬೇಕಾಗಿರುವುದರ ಬಗ್ಗೆ ತಿಳಿದುಕೊಳ್ಳಲು ಎರಡೂ ಸದನದ ಸದಸ್ಯರನ್ನು ಸೇರಿಸಿ ಒಂದು ಸದನ ಸಮಿತಿಯನ್ನು ಮಾಡಿ. ಆ ಸದನ ಸಮಿತಿಯಲ್ಲಿ ಮಂಗಳೂರಿನಲ್ಲಿರುವ ಎಲ್ಲಾ ಶಾಸಕರನ್ನು ಸೇರಿಸಿ. ಒಂದು ತಿಂಗಳಲ್ಲಿ ಅಧ್ಯಯನ ಮಾಡಿ, ಒಂದೆರಡು ಸಭೆಗಳನ್ನು ಅಲ್ಲೇ ಮಾಡಿ ನಾವು ಮೂರು ತಿಂಗಳ ಒಳಗಡೆ ಒಂದು ವರದಿ ತೆಗೆದುಕೊಳ್ಳುತ್ತೇವೆ. ಇನ್ನು ಮುಂದೆ ಯಾವುದೇ ಸರ್ಕಾರ ಬರಲಿ, ಮಂಗಳೂರಿನ ಜನತೆಗೆ ಶುದ್ಧವಾದ ಗಾಳಿ, ಶುದ್ಧವಾದ ಪರಿಸರ, ನೀರು ಮತ್ತು ಜೀವನಕ್ಕೆ ಅವಶ್ಯಕವಾದ ಉದ್ಯೋಗ ಇವೆಲ್ಲವನ್ನೂ ಕೊಡಲಿಕ್ಕೆ ಒಂದು ಸಮಿತಿಯ ವರದಿ ತೆಗೆದುಕೊಂಡು ಸರ್ಕಾರಗಳು ಮುಂದುವರೆದರೆ ಒಳ್ಳೆಯದಾಗುತ್ತದೆ. ಆದ್ದರಿಂದ ಸದನ ಸಮಿತಿ ಮಾಡಬೇಕು ಎಂದು ಮಾನ್ಯ ಸಚಿವರಲ್ಲಿ ಕೇಳಿಕೊಳ್ಳುತ್ತೇನೆ.

**ಶ್ರೀಮತಿ ಭಾರತಿ ಶೆಟ್ಟಿ (ನಾಮನಿರ್ದೇಶನ ಹೊಂದಿದವರು):-** ಮಾನ್ಯ ಸಭಾಪತಿಗಳೇ, ನಾನು ಆ ಭಾಗದಲ್ಲಿ ಹುಟ್ಟಿ ಬೆಳೆದವಳು. ನನಗೆ ಸ್ವಲ್ಪ ಮಾತನಾಡುವುದಕ್ಕೆ ಅವಕಾಶ ಕೊಡಿ. 1970ರಲ್ಲಿ ಮಲ ಹೊರುವ ಪದ್ಧತಿ ಇದ್ದು, ನಾವೆಲ್ಲಾ ಅದನ್ನು ಅನುಭವಿಸಿ ನೋಡಿದ್ದೇನೆ. ಆ ವಾಸನೆಯನ್ನು ಅನುಭವಿಸಿದವಳು. ಅದನ್ನು ಲಾರಿಯಲ್ಲಿ ಕೊಂಡು ಹೋಗುವಾಗ ನಾಲ್ಕು ತಾಸುಗಳಾದರೂ ಆ ವಾಸನೆಯನ್ನು ಅನುಭವಿಸಿದ್ದೇವೆ. ಆ ನಂತರ ಡ್ರೈನೇಜ್ ಸಿಸ್ಟಮ್ ಬಂತು. ಮಾನ್ಯ ಸದಸ್ಯರು ಮಾತನಾಡುತ್ತಾ, ಸುರತ್ಕಲ್‌ನಲ್ಲಿ ಕೆಟ್ಟ ನೀರು ಮಿಕ್ಸ್ ಆಗಿ ಬರುತ್ತದೆ, ವಾಸನೆ ಬರುತ್ತದೆ ಎಂದು ಹೇಳಿದರು. ರಸ್ತೆಯಲ್ಲೇ ಅಲ್ಲ. ಮಂಗಳೂರಿನಲ್ಲಿ ಡ್ರೈನೇಜ್ ಸಿಸ್ಟಮ್ ಆದನಂತರ, ಅಳಕೆ, ಕೊಡಯಲ್‌ಬೈಲ್, ಬಲ್ಲಾಳ್ ಬಾಗ್ ಮತ್ತಿತರ ಕಡೆ, ನಮ್ಮ ಮನೆಗಳ ಒಳಗೆ ಇರಬಹುದಾದ ಕಮೋಡ್‌ನಿಂದ ಉಕ್ಕಿ

ಬರುವಂತಹ ಸ್ಥಿತಿಯನ್ನು ನಾವು ಅನುಭವಿಸಿದ್ದೇವೆ. ಮಳೆಗಾಲ ಬಂದರೆ ಬಾತ್‌ರೂಮ್ ಇಡೀ ಔಟ್ ಆಗುತ್ತದೆ. ಆ ನಂತರ ಇಡೀ ಡ್ರೈನೇಜ್ ಸಿಸ್ಟಮನ್ನು ಸರಿ ಮಾಡಿದ ಮೇಲೆ ಈಗ ಒಂದು ಮಟ್ಟದಲ್ಲಿ ಸರಿಯಾಗಿದೆ. ಮಂಗಳೂರಿನಲ್ಲಿ ಎಲ್ಲೂ ಕಾಣಿಸಿಗುವುದಿಲ್ಲ. ಆದರೆ ಅದೇ ಸ್ಥಿತಿ ಸುರತ್ಕಲ್‌ನಲ್ಲಿ ಇದೆ ಎಂದು ಹೇಳಿದರು. ಅದನ್ನೂ ಕೂಡ ವೈಜ್ಞಾನಿಕವಾಗಿ ಬದಲಾವಣೆ ಮಾಡಿದರೆ, ಮೊದಲು ಏನು ಮಂಗಳೂರಿನಲ್ಲಿ ಸ್ಥಿತಿ ಬಂದಿತ್ತೋ ಅಂತಹ ಸ್ಥಿತಿ ಅಲ್ಲಿಗೆ ಬಂದಿರುವುದನ್ನು ತಪ್ಪಿಸಬಹುದು. ಇದನ್ನು ಪರಿಶೀಲನೆ ಮಾಡಿಸಿ, ಸರಿಯಾಗಿ ಕೆಲಸ ಮಾಡಬೇಕು ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ.

**ಶ್ರೀ ಬಿ.ಎ.ಬಸವರಾಜ(ನಗರಾಭಿವೃದ್ಧಿ ಸಚಿವರು):-** ಮಾನ್ಯ ಸಭಾಪತಿಗಳೇ, ಈ ವಿಚಾರವಾಗಿ, ಮಾನ್ಯ ಬಿ.ಎಂ.ಫಾರೂಖ್‌ರವರು, ಮಾನ್ಯ ಭೋಜ್‌ಗೌಡರು, ಮಾನ್ಯ ಶ್ರೀಕಂಠೇಗೌಡರು, ಹಿರಿಯರಾದ ಮಾನ್ಯ ಹರಿಪ್ರಸಾದ್‌ರವರು, ಮಾನ್ಯ ನಾಯಕ್‌ರವರು, ಮಾನ್ಯ ಅಪ್ಪಾಜಿ ಗೌಡರು, ಮಾನ್ಯ ನಜೀರ್ ಅಹ್ಮದ್‌ರವರು, ಮಾನ್ಯ ಮರಿತಿಬ್ಬೇಗೌಡರು ಮತ್ತು ಶ್ರೀಮತಿ ಭಾರತೀ ಶೆಟ್ಟಿಯವರು ಸುದೀರ್ಘವಾಗಿ ಚರ್ಚಿಸಿದುದಾರೆ.

ಮಾನ್ಯ ಸಭಾಪತಿಗಳೇ, ಬಹಳಷ್ಟು ದೀರ್ಘವಾಗಿ ನಾನು ಉತ್ತರ ಒದಗಿಸಿದ್ದೇನೆ. ಇದು 2019ರಲ್ಲಿ ಕೆಲಸ ಪ್ರಾರಂಭವಾಗಿ ಪೂರ್ಣ ಹಂತಕ್ಕೆ ಬಂದಿದೆ. ನಾನು ಉತ್ತರವನ್ನು ಓದ ಬಯಸುತ್ತೇನೆ. ಉಳ್ಳಾಲ ನಗರದಲ್ಲಿ ರಾಜ್ಯ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಉಳ್ಳಾಲ ನಗರಕ್ಕೆ ರೂ. 65.71 ಕೋಟಿಗಳ ವೆಚ್ಚದಲ್ಲಿ ಮ್ಯಾನ್ ಹೋಲ್ ಮತ್ತು ಸೀವರ್ ಲೈನ್ ಹಾಗೂ ಮಲಿನ ನೀರು ಶುದ್ಧೀಕರಣ ಘಟಕಗಳು (6.60 ಎಂಎಲ್.ಡಿ. +2.25 ಎಂ.ಎಲ್.ಡಿ ಹಾಗೂ 8 ವೆಟ್‌ವೆಲ್‌ಗಳ ಸ್ಥಾಪನೆಯು ಒಳಗೊಂಡಂತೆ ಒಳಚರಂಡಿ ಯೋಜನೆಯನ್ನು ರೂಪಿಸಲಾಗಿದೆ. ಈ ನಗರದ ಜನಸಂಖ್ಯೆ 2011ರ ಜನಗಣತಿ ಪ್ರಕಾರ 53773 ಆಗಿದ್ದು, ಮುಂದಿನ 30 ವರ್ಷಗಳಲ್ಲಿ ಏರಿಕೆ ಆಗಬಹುದಾದಂತಹ ಜನಸಂಖ್ಯೆ ಪ್ರಮಾಣವನ್ನು 84 000ವನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿದೆ.

ಈ ಯೋಜನೆಯ ಯಶಸ್ವಿ ನಿರ್ವಹಣೆ ಸಲುವಾಗಿ ತಾಂತ್ರಿಕವಾಗಿ ವಿನ್ಯಾಸಗೊಳಿಸಿ ಅವಶ್ಯಕತೆ ಇರುವ 160 ಮಿ.ಮೀ ವ್ಯಾಸದ ಪೈಪನ್ನು ಮತ್ತು ಯು-ಪಿವಿ.ಸಿ ಪೈಪನ್ನು ಹಾಗೂ 800 ಮಿ.ಮೀ ವ್ಯಾಸದ ಕೊಳವೆ ಪೈಪುಗಳನ್ನು ವೈಜ್ಞಾನಿಕ ಮತ್ತು ಸಮರ್ಪಕ ರೀತಿಯಲ್ಲಿ ಒಳಚರಂಡಿ ವ್ಯವಸ್ಥೆ ಯೋಜನೆ ಅಡಿ ಅಳವಡಿಸಲಾಗಿದೆ. ಮಲಿನ ನೀರು ಶುದ್ಧೀಕರಣ ಘಟಕದಿಂದ ಹೊರಬಿಡಲಾಗುವ ಶುದ್ಧೀಕರಿಸಿದ ನೀರನ್ನು biological Oxygen Demand, 10

Mg/ltr. ಗಿಂತ ಕಡಿಮೆ ಇರುವುದರಿಂದ ಜೀವಜಲಕ್ಕೆ ಹಾಗೂ ಜೀವಿಗಳಿಗೆ ಯಾವುದೇ ರೀತಿಯ ಹಾನಿ ಆಗುವುದಿಲ್ಲ.

ಉಲ್ಲಾಳ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸದಿರುವ ಬಗ್ಗೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ರಿಟ್ ಅರ್ಜಿ ಸಂಖ್ಯೆ : 4861/2007 (OM-CPC) ಇತ್ಯರ್ಥ ಸಲುವಾಗಿ ಈ ಯೋಜನೆಯನ್ನು ಪ್ರಸ್ತುತ ಸಾಲಿನಲ್ಲಿ ಕೈಗೆತ್ತಿಕೊಳ್ಳಲಾಗುವುದೆಂದು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಮಾಣ ಪತ್ರವನ್ನು ಹಾಕಲಾಗಿದೆ.

ಒಳಚರಂಡಿ ಯೋಜನೆಯೂ ಅನುಷ್ಠಾನಗೊಂಡಲ್ಲಿ ಮಲಿನ ನೀರು ಸ್ಪೀವರ್ ನೆಟ್ ವರ್ಕ್ ಮುಖಾಂತರ ವೆಟ್ ವೆಲ್ ಅನ್ನು ತಲುಪಿ ನಂತರ ಅಲ್ಲಿಂದ ಮಲಿನ ನೀರನ್ನು ಮಲಿನ ನೀರು ಶುದ್ಧೀಕರಣ ಘಟಕಕ್ಕೆ ಪಂಪ್ ಮಾಡುವುದರಿಂದ ತ್ಯಾಜ್ಯ ಕಟ್ಟಿಕೊಂಡು ಬ್ಲಾಕ್ ಆಗಿ ರಸ್ತೆಯ ಮೇಲೆ ಹರಿಯುವ ಪ್ರಮೇಯವೇ ಉದ್ಭವಿಸುವುದಿಲ್ಲ.

(ಮುಂದು...)

(759) 16-9-2021 5.30 DS-MD

**ಶ್ರೀ ಬಿ.ಎ.ಬಸವರಾಜ(ಮುಂದು):-**

ಘನತ್ಯಾಜ್ಯ ವಸ್ತುಗಳು ಮ್ಯಾನ್ ಹೋಲ್ಗಳಲ್ಲಿ ಸೇರಿದಾಗ ಅವುಗಳನ್ನು ಸಕ್ಕಿಂಗ್ ಹಾಗೂ ಜೆಟ್ಟಿಂಗ್ ಯಂತ್ರದಿಂದ ಶುಚಿಗೊಳಿಸಲು ವ್ಯವಸ್ಥೆ ಇರುತ್ತದೆ.

ಉಲ್ಲಾಳ ನಗರದ ಒಳಚರಂಡಿ ಯೋಜನೆಯು ಪ್ರಗತಿಯಲ್ಲಿದ್ದು ಈ ಯೋಜನೆಯಡಿ 60.50 ಕಿ.ಮೀ ಉದ್ದ ಸ್ಪೀವರ್ ಲೈನ್ ಈಗಾಗಲೇ ಅಳವಡಿಸಲಾಗಿದ್ದು, ಇದುವರೆವಿಗೂ ಯಾವುದೇ ಮ್ಯಾನ್ ಹೋಲ್ಗಳಿಗೆ ಮನೆಗಳಿಂದ, ಹೋಟೆಲ್ ಹಾಗೂ ಇನ್ನಿತರ ಕೇಂದ್ರಗಳಿಂದ ಸಂಪರ್ಕ ತ್ಯಾಜ್ಯ ಕೊಳವೆಗಳನ್ನು ಅಳವಡಿಸಲಾಗಿಲ್ಲ. ಇನ್ನು ಯಾವುದೇ ಸಂಪರ್ಕಗಳನ್ನು ಮನೆಗಳಿಂದ ನಾವು ಮಾಡಿಲ್ಲ. ಇನ್ನು ನಾವು ಯಾವುದೂ communication ಮಾಡಿಲ್ಲ. ಹಾಗಾಗಿ ಈಗಾಗಲೇ ಅಳವಡಿಸಲಾದ ಮ್ಯಾನ್‌ಹೋಲ್‌ಗಳು ಇನ್ನು ಅನುಷ್ಠಾನಗೊಳ್ಳದ ಕಾರಣ ಯಾವುದೇ ಮ್ಯಾನ್‌ಹೋಲ್‌ಗಳಿಂದ ಮಲಿನ ನೀರು ಹೊರಬರುತ್ತಿಲ್ಲ.

ಉಳ್ಳಾಲ ಒಳಚರಂಡಿ ಯೋಜನೆಯು ಅನುಷ್ಠಾನಗೊಂಡ ನಂತರ ಯಾವುದೇ ಕುಡಿಯುವ ನೀರಿನ ಬಾವಿಗಳು ಮಲಿನವಾಗುವುದಿಲ್ಲ. ಏಕೆಂದರೆ, ಎಲ್ಲಾ ಘಟಕಗಳು ವಾಟರ್ ಟೈಟ್ ಎನ್ನುವ ಹೊಸ ಟೆಕ್ನಾಲಜಿಯನ್ನು ನಾವು ಉಪಯೋಗಿಸುತ್ತಿದ್ದೇವೆ. ಹಾಗಾಗಿ

ವಾಟರ್ ಟೈಟ್ ಇರುವಂತೆ ಕಾಂಕ್ರೀಟ್ ನಿಂದ ನಿರ್ಮಾಣ ಮಾಡಲಾಗಿದ್ದು, ಯಾವುದೇ ಬಾವಿಗಳು ಮಲೀನವಾಗುವ ಪರಿಸ್ಥಿತಿ ಇರುವುದಿಲ್ಲ.

ಉಲ್ಲಾಳ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಅನುಷ್ಠಾನಗೊಳಿಸುವ ಸಲುವಾಗಿ ಪರಿಸರ ಇಲಾಖೆಯ ಅನುಮತಿ ಪಡೆಯಲಾಗಿದೆ. ಸದರಿ ಕಾಮಗಾರಿಗೆ ದಿನಾಂಕ 30-05-2009 ರಂದು ಉಲ್ಲಾಳ ಪುರಸಭೆ ಕಛೇರಿಯ ಸಭಾಂಗಣದಲ್ಲಿ ಪುರಸಭೆಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯ ನಡವಳಿಯ ಪ್ರಕಾರ ಯೋಜನೆಗೆ ಭೂಮಿಗೆ ನೀಡಲಾಗಿದೆ. ದಿನಾಂಕ 03-10-2020 ರಂದು ಜಿಲ್ಲಾಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ಕಛೇರಿ ಸಭಾಂಗಣದಲ್ಲಿ ಜಿಲ್ಲಾ ಕರಾವಳಿ ವಲಯ ನಿರ್ವಹಣಾ ಸಮಿತಿ ಸಭೆಯಲ್ಲಿ ಸದರಿ ಘಟಕಗಳ ಬಗ್ಗೆ ಚರ್ಚಿಸಿ ಸಮಿತಿಯ ನಿರ್ಣಯಕ್ಕಾಗಿ ಮಂಡಿಸಲಾಗಿ, ನಂತರ ಮುಂದಿನ ಅನುಮತಿಗಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 04-03-2021 ರಂದು ನಡೆದ ಸಭೆಯಲ್ಲಿ ಮಂಡಿಸಲಾಯಿತು. ಸದರಿ ಸಭೆಯಲ್ಲಿ ಯೋಜನೆಯಲ್ಲಿ ಉದ್ದೇಶಿಸಿರುವ ಎಲ್ಲಾ ಘಟಕಗಳ ಕಾರ್ಯದ ಬಗ್ಗೆಯೂ ಚರ್ಚಿಸಿ, ಉಲ್ಲಾಳ ನಗರದ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಮಲೀನ ನೀರಿನಿಂದ ಪರಿಸರ ಹಾಗೂ ಸಮುದ್ರದ ರಕ್ಷಣೆಯ ದೃಷ್ಟಿಯಿಂದ ಅನುಮತಿ ಕೋರಲಾಗಿದೆ. ಸದರಿ ಸಭೆಯಲ್ಲಿ ವಿಶೇಷ ನಿರ್ದೇಶಕರು, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ, ಬೆಂಗಳೂರು ಇವರು ಪ್ರಸ್ತಾಪಿಸಲಾದ ಅಂಶಗಳ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಯೋಜನಾಕರ್ತರಿಗೆ ಸೂಚನೆ ನೀಡಿರುತ್ತಾರೆ.

ಉಲ್ಲಾಳ ಒಳಚರಂಡಿ ಯೋಜನೆ ಅನುಷ್ಠಾನಗೊಂಡಲ್ಲಿ ನೇತ್ರಾವತಿ ಮತ್ತು ಸಮುದ್ರವು ಕಲುಷಿತ ನೀರಿನಿಂದ ಮುಕ್ತಗೊಳ್ಳುವುದರಿಂದ ಯೋಜನೆಯ ಅನುಷ್ಠಾನ ಪ್ರಾಮುಖ್ಯವಾಗಿದೆ. ಆದ್ದರಿಂದ ಮಾನ್ಯ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಮಾನದಂಡದ ಪ್ರಕಾರ ಉಲ್ಲಾಳ ನಗರದ ಒಳಚರಂಡಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು.

ಸುರತ್ಕಲ್ ಪಟ್ಟಣದ ಬಗ್ಗೆ ಮಾನ್ಯ ಸದಸ್ಯರು ಪ್ರಸ್ತಾಪ ಮಾಡಿದ್ದಾರೆ. ಸುರತ್ಕಲ್ ಪಟ್ಟಣಕ್ಕೆ ಕೆ.ಯು.ಐ.ಡಿ.ಎಫ್.ಸಿ. ವತಿಯಿಂದ ಒಳಚರಂಡಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯ ನಿರ್ವಹಣೆಯನ್ನು ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಿರ್ವಹಿಸಲಾಗುತ್ತಿದೆ. ಕೆಲವೊಂದು ಪ್ರದೇಶಗಳಲ್ಲಿ ಮನೆಗಳ ಮೇಲ್ವ್ಯವಣಿಯ ಮಳೆ ನೀರನ್ನು ಒಳಚರಂಡಿಗೆ ಸಂಪರ್ಕ ನೀಡಿರುವುದರಿಂದ

ಮ್ಯಾನ್‌ಹೋಲ್‌ಗಳು ತುಂಬಿ ರಸ್ತೆಯಲ್ಲಿ ಹರಿಯುವುದಕ್ಕೆ ಕಾರಣವಾಗಿದೆ. ಇದನ್ನು ನಾನು ಖಂಡಿತವಾಗಿಯೂ ಪರಿಶೀಲನೆ ಮಾಡುತ್ತೇನೆ. ನಾನು ಉಲ್ಲಾಳ ನಗರಕ್ಕೆ ಹೋಗುತ್ತೇನೆ. ಉಲ್ಲಾಳ ನಗರದಲ್ಲಿ ಜನತೆಗೆ ಏನು ತೊಂದರೆಯಾಗಿದೆ ಅದನ್ನು ಸರ್ಕಾರ ಸರಿಪಡಿಸುವ ಕೆಲಸವನ್ನು ಮಾಡುತ್ತದೆ ಎನ್ನುವ ಮಾತನ್ನು ಈ ಸಂದರ್ಭದಲ್ಲಿ ನಾನು ಹೇಳುವುದಕ್ಕೆ ಬಯಸುತ್ತಿದ್ದೇನೆ.

ಈ ಬಗ್ಗೆ ಮಳೆ ನೀರು ಒಳಚರಂಡಿಗೆ ಸೇರ್ಪಡೆಯಾಗದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮಹಾನಗರ ಪಾಲಿಕೆಗೆ ಸೂಚಿಸಲಾಗಿದೆ. ಕೆಲವೊಂದು ವೆಟ್‌ವೆಲ್‌ಗಳಲ್ಲಿ ಕಾರ್ಯನಿರ್ವಹಿಸದೆ ಇರುವ ಪಂಪು, ಪ್ಯಾನಲ್‌ಗಳನ್ನು ಹೊಸದಾಗಿ ಅಳವಡಿಸಲು/ದುರಸ್ತಿಗೊಳಿಸಲು ಕೆ.ಯು.ಐ.ಡಿ.ಎಫ್.ಸಿ. ವತಿಯಿಂದ ಕ್ರಮವಹಿಸಲಾಗುವುದು.

ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ ಸ್ಥಾಪನೆಯಾಗಿರುವ ಕೈಗಾರಿಕೆಗಳಲ್ಲಿ ಅಗ್ನಿಶಾಮಕ ತುರ್ತು ಸೇವೆ ಅಳವಡಿಸುವ ಕುರಿತು ಹಾಗೂ Fire Force Emergency System ನ್ನು ಸ್ಥಾಪಿಸುವ ಕುರಿತು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಒಳಾಡಳಿತ ಇಲಾಖೆಯನ್ನು ಕೋರಲಾಗುವುದು.

ಇವತ್ತು ಅನೇಕ ವಿಷಯಗಳನ್ನು ಸನ್ಮಾನ್ಯ ಸದಸ್ಯರುಗಳು ಪ್ರಸ್ತಾಪ ಮಾಡಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹೇಳಿದ್ದಾರೆ. ಅವುಗಳನ್ನು ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಹಾಗೂ ನಿಯಮಾವಳಿಗಳ ಪ್ರಕಾರ ಈ ಯೋಜನೆಗಳನ್ನು ಕಾರ್ಯಗತಗೊಳಿಸುವುದಕ್ಕೆ ನಾನು ಕಟ್ಟುನಿಟ್ಟಿನ ಸೂಚನೆಯನ್ನು ಅಧಿಕಾರಿಗಳಿಗೆ ಕೊಡುತ್ತೇನೆ. ನಾನು ಕೂಡ ಸ್ಥಳ ಪರಿಶೀಲನೆಯನ್ನು ಮಾಡಿ ಅಲ್ಲಿನ ವಸ್ತುಸ್ಥಿತಿಯನ್ನು ಅರಿತು ತಮಗೆಲ್ಲರಿಗೂ ಮಾಹಿತಿಯನ್ನು ತಿಳಿಸುತ್ತೇನೆಂದು ಈ ಸಂದರ್ಭದಲ್ಲಿ ಹೇಳಬಯಸುತ್ತಿದ್ದೇನೆ. ಮಾನ್ಯ ಹರಿಪ್ರಸಾದ್‌ರವರು ಮತ್ತು ಶ್ರೀಮತಿ ಭಾರತಿಶೆಟ್ಟಿಯವರು ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಮಲ ಹೊರುವ ಪದ್ಧತಿಯನ್ನು ಬಹಳ ವರ್ಷಗಳ ಹಿಂದೆ ಮಾನ್ಯ ಬಸವಲಿಂಗಪ್ಪನವರು ರದ್ದು ಮಾಡಿದರು. ಈ ದೃಷ್ಟಿಯಿಂದ ಇವತ್ತು ಅನೇಕ ನಗರಗಳಲ್ಲಿ ಒಳಚರಂಡಿ ವ್ಯವಸ್ಥೆ ಬಹಳಷ್ಟು ಅವಶ್ಯಕತೆ ಇದೆ. ಹಾಗಾಗಿ ನಾನು ಕೂಡ ಸಚಿವನಾಗಿ ಬಂದ ಮೇಲೆ ಇದರ ಬಗ್ಗೆ ಹೆಚ್ಚು ಕಾಳಜಿ ವಹಿಸಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳು, ಮಹಾನಗರಪಾಲಿಕೆಗಳಲ್ಲಿ ಎಲ್ಲೆಲ್ಲಿ ಈ ರೀತಿಯಾದ ಸಮಸ್ಯೆಗಳಿವೆ

ಎಲ್ಲವನ್ನೂ ಅರಿತುಕೊಳ್ಳುವಂತಹ ಕೆಲಸವನ್ನು ಮಾಡುತ್ತಿದ್ದೇನೆ. ನಾನು ಮುಂದಿನ ದಿನಗಳಲ್ಲಿ ಎಲ್ಲೆಲ್ಲಿ ಸಮಸ್ಯೆಗಳಿವೆ ಎಂಬುದನ್ನು ವರದಿ ತರಿಸಿಕೊಳ್ಳುತ್ತಿದ್ದೇನೆ. ಇನ್ನು ಹಲವಾರು ವಿಷಯಗಳ ಬಗ್ಗೆ ಮಾನ್ಯ ಸದಸ್ಯರುಗಳು ಹೇಳಿದ್ದಾರೆ. ನಮ್ಮ ಮಂಗಳೂರು ನಗರದಲ್ಲಿ ಪರಿಸರ ಮಾಲಿನ್ಯ ಜಾಸ್ತಿಯಾಗುತ್ತಿದೆ, ಬೇರೆ ಬೇರೆ ಇಲಾಖೆಗಳ ಸಮಗ್ರದಲ್ಲಿ ಏನೇನು ಆಗುಹೋಗುಗಳು ಆಗುತ್ತಿವೆ ಎಂಬುದನ್ನು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಆಯಾಯ ಇಲಾಖೆಗೆ ಸಂಬಂಧಪಟ್ಟ ವರದಿಯನ್ನು ತರಿಸಿ ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಜರುಗಿಸುತ್ತೇನೆ ಎನ್ನುವ ಮಾತನ್ನು ಹೇಳಬಯಸುತ್ತಿದ್ದೇನೆ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಬಹಳ ವಿವರವಾದ ಉತ್ತರವನ್ನು ಕೊಟ್ಟಿದ್ದಾರೆ. ಆದರೆ, ಅವರ ಉತ್ತರದಲ್ಲಿ ಹೇಳುತ್ತಿದ್ದಾರೆ, ೨೦೨೦ನೇ ಸಾಲಿನ ನಂತರ ಮಾಲಿನ್ಯ ನಿಯಂತ್ರಣ ಮಂಡಳಿಯವರನ್ನು ಕೇಳಿರುವುದು. ಇತ್ತೀಚೆಗೆ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿಯವರು ಇಲ್ಲಿಗೆ ಬಂದಿರುವಂಥದ್ದು. ಮಾಲಿನ್ಯ ನಿಯಂತ್ರಣ ಮಂಡಳಿಯವರಿಂದ ಎನ್.ಓ.ಸಿ. ತೆಗೆದುಕೊಳ್ಳಬೇಕಾಗಿರುವಂಥದ್ದು ಬಹಳ ಹಿಂದೆ. ಇದು ಹತ್ತು ವರ್ಷಗಳ ಹಿಂದಿನ ಹಳೆಯ ಪ್ರಾಜೆಕ್ಟ್. ಉತ್ತರದಲ್ಲಿ fire safety ಬಗ್ಗೆ ಹೇಳಿದ್ದಾರೆ. ಎಲ್ಲಾ ಸರ್ಕಾರಗಳಿಗೂ ಗೊತ್ತಿದೆ.

**ಶ್ರೀ ಬಿ.ಎ.ಬಸವರಾಜ:-** ಮಾನ್ಯ ಸಭಾಪತಿಯವರೇ, UGD (Under Ground Drainage) ಗೂ ಇದಕ್ಕೂ ಸಂಬಂಧವಿಲ್ಲ. ಆದರೂ ಕೂಡ ಪ್ರಶ್ನೆಯಲ್ಲಿ ಕೇಳಿರುವುದರಿಂದ ಮಾಹಿತಿಯನ್ನು ಒದಗಿಸಿದ್ದೇವೆ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಇದು UGD ಗೆ ಸಂಬಂಧವಿಲ್ಲ. ಆದರೆ, ಮಂಗಳೂರಿನಂತಹ ಜಾಗಕ್ಕೆ ಸರ್ಕಾರಗಳು fire safety ಗೆ ವಿಶೇಷವಾದಂತಹ ಆದ್ಯತೆ ಕೊಡದಿರುವಂಥದ್ದು ನಾವೆಲ್ಲಾ ತಲೆತಗ್ಗಿಸುವಂಥದ್ದು. ಈ ಸರ್ಕಾರವಾದರೂ ಕೂಡ fire safety ಗೆ ಅಲ್ಲೇನಾದರೂ ಬೆಂಕಿ ಅನಾಹುತವಾದರೆ, ಜಿಲ್ಲಾ ಹಂತದಲ್ಲೇ fire safety ಇರುವಂಥದ್ದು. Fire Engine siren ಹಾಕಿಕೊಂಡು ಬರುವಷ್ಟರಲ್ಲೇ ಎಲ್ಲಾ ಹತ್ತಿ ಬೆಂದು ಹೋಗುತ್ತಾರೆ. ದಯವಿಟ್ಟು ಈ ಸರ್ಕಾರದಲ್ಲಿ ಉನ್ನತವಾದ ರೀತಿಯಲ್ಲಿ ಒಳ್ಳೆಯ ಟೆಕ್ನಾಲಜಿಯಲ್ಲಿ fire safety ತರುವಂಥದ್ದನ್ನು ಮಾಡಲಿ. ಮಾನ್ಯ ಸಚಿವರು ನಾನು ಅಲ್ಲಿಗೆ ಅಧಿಕಾರಿಗಳನ್ನೆಲ್ಲಾ ಕರೆದುಕೊಂಡು ಹೋಗಿ ಯಾರಿಗೂ ತೊಂದರೆಯಾಗದಂತೆ ಮಾಡುತ್ತೇನೆಂದು ಹೇಳಿದ್ದಾರೆ. ನಾನು ೨೦೦೦ನೇ ಇಸವಿಯಲ್ಲಿ ಮೊದಲ ಸಲ ಈ ಸದನಕ್ಕೆ



ಬಂದಾಗ ಮಾನ್ಯ ಎಸ್.ಎಂ.ಕೃಷ್ಣರವರು ಮುಖ್ಯಮಂತ್ರಿಯಾಗಿದ್ದರು. ನದಿ ಮೂಲದಿಂದ ಕೊಳವೆ ಮೂಲಕ ಕುಡಿಯುವ ನೀರಿನ ಯೋಜನೆ ಪ್ರಾರಂಭವಾಯಿತು. ಅದರಲ್ಲಿ ಮದ್ದೂರು, ಮಳವಳ್ಳಿ, ಇನ್ನಿತರ ಕಡೆಗಳಿಗೆ ನೀರನ್ನು ಸರಬರಾಜು ಮಾಡಲಾಯಿತು. ಆಗ ನೀರು ಸರಬರಾಜು ಮಂಡಳಿಯಲ್ಲಿ ಒಬ್ಬ ಮುಖ್ಯ ಇಂಜಿನಿಯರರವರು ಇದ್ದರು. ಯಾವ ಪ್ರಾಜೆಕ್ಟ್ ತೆಗೆದುಕೊಂಡರೂ ಕೂಡ ಒಂದು ತಿಂಗಳಿಗೆ ಡಮಾರ್. ನೂರು ಕೋಟಿ ರೂಪಾಯಿ ಯೋಜನೆಯನ್ನು ತಂದರೆ, DPR (Detailed Project Report) ಆಯಿತು, ಕೊಳವೆಯನ್ನು ಹಾಕಲಾಯಿತು ಎಂದು ಸದನದಲ್ಲಿ ಉತ್ತರ ಬರುತ್ತಿತ್ತು. ಒಂದು ತಿಂಗಳಿಗೆ ಒಂದೊಂದು ಯೋಜನೆ ಆಗುತ್ತಿತ್ತು. ಆರು ತಿಂಗಳಾದ ಮೇಲೆ ಕೇಳಿದರೆ ಅವು ಯಾವುದರಲ್ಲೂ ನೀರು ಸರಬರಾಜು ಆಗುತ್ತಿಲ್ಲ. ಆಗ ಮಾನ್ಯ ಶಂಕರಮೂರ್ತಿಯವರು ವಿರೋಧ ಪಕ್ಷದ ನಾಯಕರಾಗಿದ್ದರು. ಇದರ ಬಗ್ಗೆ ತಮಗೂ ಗೊತ್ತಿದೆ. ಸದನದಲ್ಲಿ ಹತ್ತು ಸಲ ಮುಖ್ಯ ಇಂಜಿನಿಯರರವರನ್ನು ಅಮಾನತ್ತುಗೊಳಿಸಬೇಕು, ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು, ಕೋಟಿಗಟ್ಟಲೆ ಲೂಟಿಯಾಗಿದೆ, ಅವರು ಸರಿಯಾಗಿ ಪ್ರಾಜೆಕ್ಟ್ ಮಾಡಿಲ್ಲ ಎಂದು ವಿರೋಧ ಪಕ್ಷದವರು ಅಳುತ್ತಿದ್ದರು. ಅವರ ಮೇಲೆ ಸರ್ಕಾರ ಏನು ಕ್ರಮ ತೆಗೆದುಕೊಳ್ಳುವುದಕ್ಕಾಗಲಿಲ್ಲ, ಅವರು ಹಾಗೆಯೇ ನಿವೃತ್ತಿಯಾದರು. ಅಂತಹ ಇಂಜಿನಿಯರುಗಳು ಇವತ್ತಿಗೂ ಇದ್ದಾರೆ.

**ಸಭಾಪತಿಯವರು:-** ಮಾನ್ಯ ಶಂಕರಮೂರ್ತಿಯವರು ಸಭಾನಾಯಕರಾದಾಗ ಅದನ್ನು defend ಮಾಡಿಕೊಂಡರು.

**ಶ್ರೀ ಮರಿತಿಬ್ಬೇಗೌಡ:-** ವಿರೋಧ ಪಕ್ಷದಲ್ಲಿ ಬಹಳ ಗೋಳಾಡಿದರು. ಅಲ್ಲಿ ಬರುತ್ತಿದ್ದ ಹಾಗೆ ಅವರು ಸುಮ್ಮನಾದರು.

(ಮುಂದು)

760/16-09-2021/ 5-40/bkp-ak

**ಶ್ರೀ ಮರಿತಿಬ್ಬೇಗೌಡ:-(ಮುಂದು)**

ನಿಮ್ಮ ಬಗ್ಗೆ ನಮಗೆ ವಿಶ್ವಾಸ ಇದೆ. ಆದ್ದರಿಂದ, ಸ್ವಲ್ಪಮಟ್ಟಿಗೆ ಈ ಸದನ ಸಮಿತಿ ಸದಸ್ಯರನ್ನು ಅಲ್ಲಿಗೆ ಕರೆದುಕೊಂಡು ಹೋಗಿ ನಾವು ನಿಮ್ಮ ಇಂಜಿನಿಯರರವರಿಗೆ ಈ ಬಗ್ಗೆ 4 ಪ್ರಶ್ನೆಯನ್ನು ಕೇಳುತ್ತೇವೆ. ನಮಗೇನೂ ತಾಂತ್ರಿಕವಾಗಿ ಗೊತ್ತಿಲ್ಲವಾದರೂ ನಿಮ್ಮ ಇಂಜಿನಿಯರ್ ನಿಲ್ಲಿಸಿಕೊಂಡು. ಈಗಿನ ಪರಿಸ್ಥಿತಿ ಬಗ್ಗೆ ನಿಮ್ಮ ಟೆಕ್ನಾಲಜಿ ಏನು

ಉಪಯೋಗಕ್ಕೆ ಬಂದಿದೆ ಎಂದು ಹೇಳಿ ಸಾಮಾನ್ಯ ಜ್ಞಾನದ ಪ್ರಶ್ನೆಯನ್ನು ನಾವು ಅವರಿಗೆ ಕೇಳುತ್ತೇವೆ. ಅಲ್ಲಿಗೆ ಸದನ ಸಮಿತಿಯನ್ನು ದಯವಿಟ್ಟು ಕರೆದುಕೊಂಡು ಹೋಗಿ.

**ಶ್ರೀ ಅರಗ ಜ್ಞಾನೇಂದ್ರ(ಗೃಹ ಸಚಿವರು):** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಮರಿತಿಬ್ಬೇಗೌಡರವರು fire safety ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ 26 ಪೆಟ್ರೋಲಿಯಂ ಮತ್ತು ಕೆಮಿಕಲ್ ಫ್ಯಾಕ್ಟರಿಗಳು ಕಾರ್ಯನಿರ್ವಹಿಸುತ್ತಿವೆ. ನಮ್ಮ ಗೃಹ ಇಲಾಖೆಯಿಂದ ಸ್ಥಾಪನೆಯಾಗಿರತಕ್ಕಂತಹ Fire Station ಕದರಿಯಲ್ಲಿ ಇದೆ. ಈ ಎಲ್ಲಾ ಫ್ಯಾಕ್ಟರಿಗಳು ಸುಮಾರು 5 ರಿಂದ 15 ಕಿ.ಮೀ ವ್ಯಾಪ್ತಿಯಲ್ಲಿ ಬರುತ್ತವೆ. ನಮ್ಮ ಮಾನದಂಡದ ಪ್ರಕಾರ ಸುಮಾರು 40 ಕಿ.ಮೀ ವ್ಯಾಪ್ತಿಯವರೆಗೆ ಹೋಗಬಹುದು. ಅದರೂ ಕೂಡ ನಾನು ಹೇಳುವುದೇನೆಂದರೆ ಇದರಲ್ಲಿ 7 ಪೆಟ್ರೋಲಿಯಂ ಮತ್ತು ಕೆಮಿಕಲ್ ಫ್ಯಾಕ್ಟರಿಗಳು ಅದರದ್ದೇ ಆದಂತಹ ಅಗ್ನಿಶಾಮಕ ತಾಣೆಯನ್ನು ಹೊಂದಿವೆ. ಅದಲ್ಲದೆ, ಎಸ್.ಇ.ಜೆಡ್‌ನಲ್ಲಿ ಒಂದು ಪ್ರತ್ಯೇಕವಾದಂತಹ ಅಗ್ನಿಶಾಮಕ ತಾಣೆ ಈಗ ಕಾರ್ಯನಿರ್ವಹಿಸುತ್ತಿದೆ. ಮತ್ತೆ ಎಲ್ಲಾ ಕಂಪನಿಗಳಲ್ಲೂ ಕೂಡ ಸುಸಜ್ಜಿತವಾದಂತಹ ಅಗ್ನಿ ಶಮನ ಮತ್ತು ಅಗ್ನಿನಿವಾರಣಾ ಉಪಕರಣಗಳನ್ನು ಅಳವಡಿಸಿದ್ದಾರೆ ಮತ್ತು ಅಲ್ಲಿ ಇರುವಂತಹ ನೌಕರರಿಗೆ ನಮ್ಮ ಗೃಹ ಇಲಾಖೆ ವತಿಯಿಂದ ವರ್ಷಕ್ಕೊಮ್ಮೆ ತರಬೇತಿಯನ್ನು ಕೊಡುವಂತಹ ವ್ಯವಸ್ಥೆ ಕೂಡ ಆಗಿದೆ. ಅಲ್ಲಿ ಇದರ ಅಗತ್ಯತೆ ಇದೆ ಎಂದು ತಾವೆಲ್ಲರೂ ಹೇಳಿದರೆ ಇನ್ನು ಒಂದು ಅಗ್ನಿಶಾಮಕ ತಾಣೆಯನ್ನು ಸ್ಥಾಪನೆ ಮಾಡಲಿಕ್ಕೆ ಪರಿಶೀಲನೆ ಮಾಡುತ್ತೇನೆ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಮಾನ್ಯ ಗೃಹ ಸಚಿವರು ಖಾಸಗಿ ಕಂಪನಿಗಳು ಕೂಡ ಅವರದ್ದೇ ಆದಂತಹ ಅಗ್ನಿಶಾಮಕ ತಾಣೆಗಳನ್ನು ಅಳವಡಿಸಿಕೊಂಡಿದ್ದಾರೆಂದು ಹೇಳಿದರು. ಅದನ್ನು ಮೊದಲು ಸರಿಯಾಗಿ ಪರಿಶೀಲನೆ ಮಾಡಬೇಕು. ಯಾರು ಸಹ ಅವರಿಗೆ ಅಗತ್ಯ ಇರುವಷ್ಟು ಪ್ರಮಾಣದಲ್ಲಿ ಮಾಡಿಕೊಂಡಿರುವುದಿಲ್ಲ. ಅವರು ಯೂನಿಟ್‌ಗಳನ್ನು ಮಾಡಿಕೊಂಡಿರುತ್ತಾರೆ. ಆದ್ದರಿಂದ, ದಯವಿಟ್ಟು ಅದರ ಬಗ್ಗೆ ಸೂಕ್ತವಾದ ಪರಿಶೀಲನೆಯಾಗಬೇಕು. ಅದು ವೈಜ್ಞಾನಿಕವಾಗಿ ಮತ್ತು ಉನ್ನತ ಮಟ್ಟದಲ್ಲಿ ಇರಬೇಕು.

(ಗೊಂದಲ)

**ಶ್ರೀ ಬಿ.ಕೆ. ಹರಿಪ್ರಸಾದ್:** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು fire brigade ಬಗ್ಗೆ ಹೇಳಿದರು. ಬೆಂಗಳೂರು ನಗರವನ್ನು ಬಿಟ್ಟರೆ ಮಂಗಳೂರು ನಗರದಲ್ಲಿಯೇ ಅತಿ

ಹೆಚ್ಚಿನ high-rise buildings ಬರುತ್ತಿದೆ. ಅದಕ್ಕೆ ಸೂಕ್ತವಾದ Fire Stations ಇದೆಯೇ ಎನ್ನುವ ಬಗ್ಗೆ ಪರಿಶೀಲನೆ ಮಾಡಿ, ಅದಕ್ಕೆ ಸೂಕ್ತವಾದ ವ್ಯವಸ್ಥೆಯನ್ನು ಮಾಡಿ ಎಂದು ಹೇಳಿದರು.

**ಶ್ರೀ ಅರಗ ಜ್ಞಾನೇಂದ್ರ(ಗೃಹ ಸಚಿವರು):** ತಮಗೆ ಗೊತ್ತಿರುವಂತೆ 50 ಮೀಟರ್ ಎತ್ತರದವರೆಗೆ ಹೋಗುವಂತಹ ಯೂನಿಟ್ ಅನ್ನು ನಾವು ಖರೀದಿ ಮಾಡಿದ್ದೇವೆ. 90 ಮೀಟರ್ ಎತ್ತರದವರೆಗೆ ಹೋಗುವಂತಹ ಒಂದು ಯೂನಿಟ್‌ಗೆ ನಾವು ಟೆಂಡರ್ ಕರೆದಿದ್ದೇವೆ. ಬಹುಶಃ ಅದು ಒಂದು ತಿಂಗಳಲ್ಲಿ final ಆಗಿ ಅದೂ ಕೂಡ ಬರುತ್ತಿದೆ. ಮಂಗಳೂರಿನಲ್ಲಿಯೂ ಅಗತ್ಯ ಇದೆ. ಅಲ್ಲಿಯೂ ಕೂಡ ಅದನ್ನು ಹಾಕುವಂತಹ ವ್ಯವಸ್ಥೆಯನ್ನು ಮಾಡುತ್ತೇವೆ.

**ಶ್ರೀ ಬಿ.ಎಂ. ಫಾರೂಖ್ (ವಿಧಾನಸಭಾಕ್ಷೇತ್ರ):** ಮಾನ್ಯ ಸಭಾಪತಿಯವರೇ , ಮಾನ್ಯ ಗೃಹ ಸಚಿವರು fire safety ಬಗ್ಗೆ ಹೇಳಿದರು. ಮಂಗಳೂರಿಗೆ ಅದರಲ್ಲೂ ಮಂಗಳೂರು ಪೊರ್ಟ್‌ಗೆ sophisticated fire station ಬೇಕಾಗುತ್ತದೆ. Because it is based on the petroleum products. ಇದು ಭೂಮಿ ಅಡಿಯಲ್ಲಿ ಇರುವಂತಹದ್ದಲ್ಲ. ಅದಕ್ಕೆ fire safety ಬಗ್ಗೆ ಗಮನಹರಿಸಬೇಕು. ನೀರಿನಲ್ಲಿ ಕುನಾದರೂ ಬೆಂಕಿ ಅನಾಹುತ ಆದರೆ you require foam. ಇದರಲ್ಲಿ ಕೇಂದ್ರ ಸರ್ಕಾರದ ಕೊಡುಗೆ ಬೇಕಾಗುತ್ತದೆ. ಕೇವಲ ರಾಜ್ಯ ಸರ್ಕಾರದ್ದು ಮಾತ್ರ ಸಾಕಾಗುವುದಿಲ್ಲ. You need a very sophisticated equipment for safety. ಇವರು mock drill ಮಾಡುತ್ತಿಲ್ಲ. ಈಗ ಯಾರು civil defense training ಕೊಡುತ್ತಿಲ್ಲ. ಯಾರು ಸಹ ಆ ಟೈಪ್‌ನಿಂಗ್ ಕೊಡುತ್ತಿಲ್ಲ. These are the additional things that is required. ಈಗ ತಾವು 50 ಮೀಟರ್ ಎಂದು ಹೇಳುತ್ತಿದ್ದೀರಿ. 150 ಮೀಟರ್‌ನದ್ದು, ಈ ಅಪಾರ್ಟ್‌ಮೆಂಟ್‌ವರೆಗೆ ಅಪ್ರೂವಲ್ ಆಗಿ ಮೇಲೆ ಬರುತ್ತಿದೆ. There is not a single ladder for firefighting in case of a mishap. We are sitting on a most dangerous hydro-carbon petrol bomb. If someone fires a long-range missile on that area, ಆ ಊರು ಹೊತ್ತಿ ಉರಿಯುತ್ತದೆ. Nobody can save the people. ಸಂಪೂರ್ಣ ಊರು ಬಸ್ಕಾ ಆಗಿ ಹೋಗುವಂತಹ ಪರಿಸ್ಥಿತಿ ಇದೆ. ಇತ್ತೀಚೆಗೆ ಒಂದು flight crash ಆಯಿತು. ಆ ಸಮಯದಲ್ಲಿ ಎಲ್ಲವೂ burn ಆಗಿ ಹೋಗಿದೆ. ನಮ್ಮಲ್ಲಿ ಅಂತಹ sophisticated equipment ಇರುವುದಿಲ್ಲ. So, for the entire chemical industry, we need a sophisticated Fire Force and Emergency Service System. ಅದು ಬೇಕೇ ಬೇಕಾಗುತ್ತದೆ. And the firefighting force should be properly trained. They should not be the regular

firefighting personnel but there should be a dedicated team for it. ಇದನ್ನು ಎಲ್ಲಾ ಘ್ಯಾಕ್ಟರಿಯವರು ಮಾಡುತ್ತಿದ್ದಾರೆ. ಅದು ಪೋರ್ಟ್‌ನಲ್ಲಿ ಇದೆ. But there are certain limitations. ಇದು ಒಂದು ವಿಚಾರ. ಮಾನ್ಯ ನಗರಾಭಿವೃದ್ಧಿ ಸಚಿವರು ನಾವು ಕೇಳಿದಂತಹ ಪ್ರಶ್ನೆಗೆ ಉತ್ತರವನ್ನು ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಆದರೆ ಅವರು ಸರಿಯಾದಂತಹ ಉತ್ತರವನ್ನು ಕೊಟ್ಟಿರುವುದಿಲ್ಲ. ನಾನು ಕೇಳಿದ್ದು ಏನೆಂದರೆ, CRZ ಗೆ ಅನುಮತಿಯನ್ನು ಕೊಟ್ಟಿದೆಯೇ ಎನ್ನುವುದಕ್ಕೆ ಅನುಮತಿಯನ್ನು ಕೋರಲಾಗಿದೆ ಎಂದು ಹೇಳಿದ್ದೀರಿ. ನಾನು ಅನುಮತಿ ಸಿಕ್ಕಿದೆಯೇ ಎಂದು ಕೇಳಿದ್ದೇನೆ. ಅದರ ಬಗ್ಗೆ ಅರಣ್ಯ, ಜೀವಿ ಮತ್ತು ಪರಿಸರ ಇಲಾಖೆಯಿಂದ ಅನುಮತಿ ಪಡೆದಿಲ್ಲವೆಂದು ತಾವು ಸ್ಪಷ್ಟವಾಗಿ ಹೇಳಬಹುದಿತ್ತು. ನಾನು ಕಳೆದ 10 ತಿಂಗಳ ಹಿಂದೆ ನಾನೇ ಖುದ್ದಾಗಿ Karnataka Coastal Zone Management Authority ಗೆ ಪತ್ರವನ್ನು ಬರೆದಿದ್ದೇನೆ. ಮತ್ತು ಜಿಲ್ಲಾಧಿಕಾರಿಗಳಿಗೂ ಮತ್ತು ತಮ್ಮ ಅಪರ ಮುಖ್ಯ ಕಾರ್ಯದರ್ಶಿಗಳಿಗೂ ಪತ್ರವನ್ನು ಬರೆದಿದ್ದೇನೆ. ಅವರು ರಾತ್ರೋರಾತ್ರಿ ಹೋಗಿ ಈ ಬಗ್ಗೆ ಅರ್ಜಿಯನ್ನು ಫೈಲ್ ಮಾಡುತ್ತಾರೆ. ಮತ್ತು ಕೋರ್ಟ್‌ಗೆ ಈ ಬಗ್ಗೆ ಏನು ಪ್ರಮಾಣ ಪತ್ರವನ್ನು ಕೊಟ್ಟಿದ್ದೀರಿ. ನಾವು ಇದನ್ನು ಮಾಡುತ್ತಿದ್ದೇವೆಂದು ಮಾತ್ರ ಪ್ರಮಾಣ ಪತ್ರವನ್ನು ಸಲ್ಲಿಸಿದ್ದೀರಿ. ಇದರಲ್ಲಿ ಇನ್ನೊಂದು ಮುಖ್ಯ ವಿಚಾರ ಏನೆಂದರೆ, BOD (Biological Oxygen Demand) 10mg per litre ಇದೆಯಲ್ಲಾ, on what basis you say that it is safe to drink? ಅದರ ತಜ್ಞರ ವರದಿ ನಿಮ್ಮ ಹತ್ತಿರ ಇದೆಯೇ? How can you say that? It cannot be told. Isn't it? ತಮ್ಮ ಅಧಿಕಾರಿಗಳು ಸದನಕ್ಕೆ ತಪ್ಪು ಮಾಹಿತಿಯನ್ನು ಕೊಡಬಾರದು. ಅಂತಹ ಅಧಿಕಾರಿಗಳ ಮೇಲೆ ತಾವು ಕ್ರಮ ತೆಗೆದುಕೊಳ್ಳಬೇಕು. A comprehensive scheme has to be formulated. The whole thing has to be worked out on a comprehensive basis whether it is fire, water pollution or air pollution. Because we are talking with a concern about the people's lives there. ಅದನ್ನು ಮಾಡದೇ ನಾವು ಉತ್ತರ ಕೊಟ್ಟಿದ್ದೇವೆಂದು ಹೇಳಿದರೆ ಹೇಗೆ? ಅದಕ್ಕೆ ತಾವು ಈ ವಿಚಾರದಲ್ಲಿ ಸದನ ಸಮಿತಿ ಮಾಡುವುದರ ಬಗ್ಗೆಯೂ ಸೇರಿದಂತೆ ಎಲ್ಲದಕ್ಕೂ ಒಂದು ಪ್ಯಾಪರ್ ಮಾಡಬೇಕು. ಸ್ಮಾರ್ಟ್ ಸಿಟಿ ಮತ್ತೊಂದಕ್ಕೆ ಒಂದು ಪರಿಹಾರವನ್ನು ಹುಡುಕಬೇಕು ಹಾಗೆಯೇ ಆ ಭಾಗದ ಎಲ್ಲಾ ಶಾಸಕರನ್ನು ಸೇರಿಸಿ, ಈ ನಗರವನ್ನು ರಕ್ಷಣೆ ಮಾಡುವಲ್ಲಿ ಕ್ರಮ ಕೈಗೊಳ್ಳಬೇಕು.

**ಶ್ರೀ ಕೆ.ಟಿ. ಶ್ರೀಕಂಠೇಗೌಡ:** ಮಾನ್ಯ ಸಭಾಪತಿಯವರ...

**ಸಭಾಪತಿಯವರು:-** ಇದೇ ವಿಚಾರವನ್ನು ತಾವು ಎಷ್ಟುಬಾರಿ ಹೇಳುತ್ತೀರಿ, ಕುಳಿತುಕೊಳ್ಳಿ. ಸಚಿವರು ಉತ್ತರವನ್ನು ಕೊಡುತ್ತಾರೆ.

**ಶ್ರೀ ಬಿ.ಎ.ಬಸವರಾಜ( ನಗರಾಭಿವೃದ್ಧಿ ಸಚಿವರು):-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಿಗೆ ನನ್ನ ಮೇಲೆ ವಿಶ್ವಾಸ ಇರಲಿ, ಅಲ್ಲಿ ಯಾವುದೇ ಲೋಪದೋಷಗಳಾಗದ ರೀತಿಯಲ್ಲಿ, ನಾನು ಸ್ಥಳ ಪರಿಶೀಲನೆ ಮಾಡಿ, ಅಲ್ಲಿ ಏನಾದರೂ ಲೋಪದೋಷಗಳಿದ್ದರೆ, ಖಂಡಿತವಾಗಿಯೂ ಸಹ ನಾನು ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಿಕ್ಕೆ ಮುಂದಾಗುತ್ತೇವೆ. ಮಾನ್ಯ ಸದಸ್ಯರು ಅಲ್ಲಿ ಕಳಪೆ ಕಾಮಗಾರಿಯಾಗಿದೆ ಎಂದು ಹೇಳಿದ್ದಾರೆ. ಅದು ಸಹ ನನ್ನ ಗಮನದಲ್ಲಿದೆ. ಉಲ್ಲಾಖದಲ್ಲಿ ನಮ್ಮ ಒಳಚರಂಡಿ ವ್ಯವಸ್ಥೆ ಸರಿಯಿಲ್ಲದೆ ಅವ್ಯವಸ್ಥೆಯಲ್ಲಿದೆ ಎಂದು ಹೇಳಿದ್ದಾರೆ. ಈ ಎರಡು ವಿಷಯಗಳಿಗೆ ಸಂಬಂಧಪಟ್ಟಹಾಗೆ ನಾನು ಒಂದು ದಿವಸ ಅಲ್ಲಿಯೇ ಇದ್ದು ಸಂಪೂರ್ಣವಾಗಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇನೆ. ಇದು ಸಣ್ಣ ವಿಷಯವಾಗಿರುವುದರಿಂದ ಇದಕ್ಕೆ ಸದನ ಸಮಿತಿಯ ಅವಶ್ಯಕತೆ ಖಂಡಿತವಾಗಿಯೂ ಇರುವುದಿಲ್ಲ. ದಯಮಾಡಿ ನನ್ನ ಮೇಲೆ ವಿಶ್ವಾಸ ಇಡಬೇಕು. ಇದರ ಬಗ್ಗೆ ಸರ್ಕಾರ ಸೂಕ್ತ ಕ್ರಮ ಮಾಡುತ್ತದೆ ಎಂದು ಹೇಳಲಿಕ್ಕೆ ಬಯಸುತ್ತೇನೆ.

**ಸಭಾಪತಿಯವರು:-** ಶ್ರೀಯುತ ಶ್ರೀಕಂಠೇಗೌಡರವರೇ, ತಾವು ಈ ವಿಚಾರದಲ್ಲಿ ಭಾಷಣ ಮಾಡದೇ ಕೇವಲ ಪ್ರಶ್ನೆಯನ್ನು ಕೇಳಿ.

**ಶ್ರೀ ಕೆ.ಟಿ. ಶ್ರೀಕಂಠೇಗೌಡ:** ಮಾನ್ಯ ಸಭಾಪತಿಯವರೇ, ಅವರು ಕೊಟ್ಟಿರುವ ಉತ್ತರದಲ್ಲಿ ಸುರತ್ಕಲ್‌ನಲ್ಲಿ ಆಗಿರುವಂತಹ ಘಟನೆಯನ್ನು ತಾವು ಒಪ್ಪಿಕೊಂಡಿದ್ದೀರಿ. ನೀರು ಚರಂಡಿ ತ್ವರಿತ ರಸ್ತೆಯಲ್ಲಿ ಹರಿಯುವುದಕ್ಕೆ ಕಾರಣವಾಗಿದೆ.

(ಗೊಂದಲ)

ಎರಡನೇ ಪಾಯಿಂಟ್ ಕೇಳಿ. ಕೆಲವು wet-well ಗಳಲ್ಲಿ ಕಾರ್ಯನಿರ್ವಹಿಸದೇ ಇರುವಂತಹ ಪಂಪ್ ಮತ್ತು ಪ್ಯಾನಲ್‌ಗಳನ್ನು ಹೊಸದಾಗಿ ಅಳವಡಿಸಲು ದುರಸ್ತಿಗೊಳಿಸಲು KUIDFC ಗೆ ವಹಿಸಲಾಗುವುದು. ಅಂದರೆ ಸುರತ್ಕಲ್‌ನಲ್ಲಿ ಆಗಿರುವಂತಹ ಘಟನೆಯನ್ನು ತಾವು ಒಪ್ಪಿಕೊಂಡಿದ್ದೀರಿ. ಮತ್ತೆ, ಉಳ್ಳಾಲದಲ್ಲಿ ಆಗಬಾರದು ಅಲ್ಲವೇ? ಈ ವಿಚಾರದಲ್ಲಿ ಆತುರ ಏತಕ್ಕೆ? Why are you in a hurry?

(ಗೊಂದಲ)

**ಶ್ರೀ ಬಿ.ಎ.ಬಸವರಾಜ( ನಗರಾಭಿವೃದ್ಧಿ ಸಚಿವರು):-** ಮಾನ್ಯ ಸಭಾಪತಿಯವರೇ, ಮನುಷ್ಯನಿಗೆ ವಯಸ್ಸು ಆಗುತ್ತದೆ ಅಲ್ಲವೇ? Machinery ಹಾಳಾಗಿರಬಹುದು. ಅದನ್ನು ಸರಿಪಡಿಸುವಂತಹ ಕೆಲಸವನ್ನು ಸರ್ಕಾರ ಮಾಡಬೇಕಾಗುತ್ತದೆ. ಈ ಕೆಲಸವನ್ನು ಮಹಾನಗರ ಪಾಲಿಕೆಗೆ ವಹಿಸಿದ್ದೇವೆ. ಏತಕ್ಕೆ ಮಾಡಿಲ್ಲವೆಂದು ಹೇಳಿ ಬೆಳಿಗ್ಗೆ ಕಮಿಷನರ್‌ರವರಿಗೆ ಕೇಳುತ್ತೇನೆ. ಏತಕ್ಕೆ ಅಲ್ಲಿ ಅವ್ಯವಸ್ಥೆಯಾಗಿದೆ, ಇದರ ಬಗ್ಗೆ ವರದಿಯನ್ನು ಕೊಡಬೇಕೆಂದು ಹೇಳುತ್ತೇನೆ.

(ಗೊಂದಲ)

**ಶ್ರೀ ಕೆ.ಟಿ.ಶ್ರೀಕಂಠೇಗೌಡ:-** ಇದರ ಬಗ್ಗೆ ಒಂದು ಸದನ ಸಮಿತಿಯನ್ನು ಮಾಡಿ. ಮತ್ತೆ ಈ ರೀತಿಯ ಘಟನೆ ಮರುಕಳಿಸಬಾರದು ಅಲ್ಲವೇ?

**ಶ್ರೀ ಬಿ.ಎ.ಬಸವರಾಜ(ನಗರಾಭಿವೃದ್ಧಿ ಸಚಿವರು):-** ಇದು ದೊಡ್ಡ ವಿಷಯವಲ್ಲ. ನನ್ನ ಬಗ್ಗೆ ತಾವು ವಿಶ್ವಾಸವನ್ನಿಡಿ. ನಾನು ಖಂಡಿತವಾಗಿಯೂ ಮಾಡುತ್ತೇನೆ. ನಾನು ಸ್ಥಳ ಪರಿಶೀಲನೆ ಮಾಡಿ ಅಲ್ಲಿನ ವಸ್ತುಸ್ಥಿತಿಯನ್ನು ತಿಳಿದುಕೊಂಡು ಮೂಲಕ ಸಲ್ಲಿಸುತ್ತೇವೆ.

**ಶ್ರೀ ಕೆ.ಟಿ. ಶ್ರೀಕಂಠೇಗೌಡ:** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ತಾವು ಖಂಡಿತವಾಗಿ ಮಾಡುತ್ತೇನೆ ಎನ್ನುವುದರಲ್ಲಿ, ಇದರ ಬಗ್ಗೆ ತಾವು ಒಂದು ಸದನ ಸಮಿತಿಯನ್ನು ರಚನೆ ಮಾಡಿ ಇಲ್ಲದಿದ್ದರೆ ನಾವು ಧರಣಿಗೆ ಬರಬೇಕಾಗುತ್ತದೆ. ಮತ್ತೆ ಉಳ್ಳಾಲವನ್ನು ಇನ್ನೊಂದು ಮೆರತ್ಯಲ್ ಮಾಡಲಿಕ್ಕೆ ನಾವು ಬಿಡುವುದಿಲ್ಲ. ತಾವು ದಯಮಾಡಿ ಹಿರಿಯ ಸದಸ್ಯರನ್ನೊಳಗೊಂಡ ಒಂದು ಜಂಟಿ ಸದನ ಸಮಿತಿಯನ್ನು ಮಾಡಬೇಕು.

**ಶ್ರೀ ಮುರಿತಿಬ್ಬೇಗೌಡ:** ಅಲ್ಲಿನ ಜನತೆ ನಂಬಿಕೆಯಿಂದ ನಿಮ್ಮ ಪಕ್ಷಕ್ಕೆ ನಿಮ್ಮ ಎಲ್ಲಾ ಶಾಸಕರನ್ನು ಗೆಲ್ಲಿಸಿ ಕಳುಹಿಸಿದ್ದಾರೆ. ತಾವು ಇನ್ನೂ ಉನ್ನತಮಟ್ಟದಲ್ಲಿ ಕೆಲಸ ಮಾಡಬೇಕು. ಈಗ 65 ಕೋಟಿ ಸಾಕಾಗುವುದಿಲ್ಲವೆಂದರೆ 120 ಕೋಟಿ ರೂಪಾಯಿಗಳನ್ನೇ ತೆಗೆದುಕೊಳ್ಳಿ.

**ಶ್ರೀಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):** ಈ ವಿಚಾರವಾಗಿ ನಮ್ಮಲ್ಲಿ ಜಂಜಾಟ ಬೇಡ. ಅಲ್ಲಿ ಇತಕ್ಕಂತಹ ಅಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶ್ರೀಯುತ ಯು.ಟಿ. ಖಾದರ್ ರವರು ಸೇರಿ 8 ವಿಧಾನಸಭಾ ಸದಸ್ಯರು ಇದ್ದಾರೆ. ಅವರನ್ನು ಕರೆಯುತ್ತೇವೆ, ನಿಮ್ಮನ್ನು ಕರೆದು ಚರ್ಚೆ ಮಾಡುತ್ತೇವೆ.

ಮುಂದು...

(761) 16.09.2021 05.50 ಎಸ್‌ವಿ-ಎಕೆ

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಮುಂದು):-**

ಅಲ್ಲಿನ ಸಮಸ್ಯೆಗಳನ್ನು ಅಲ್ಲಿಯೇ ಪರಿಹಾರ ಮಾಡುವಂತಹ ಶಕ್ತಿ ಸರ್ಕಾರಕ್ಕೂ ಇದೆ, ಅಲ್ಲಿರುವ ಇಲಾಖೆಗಳಿಗೂ ಇದೆ. ಈ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಧರಣಿ ಮಾಡಬೇಕಾದ ಅವಶ್ಯಕತೆಯಿಲ್ಲ.

ಮಾನ್ಯ ಸಭಾಪತಿಯವರೇ, ನಾನು ತಮ್ಮ ಮೂಲಕ ಪ್ರತಿಪಕ್ಷದವರಲ್ಲಿ ವಿನಂತಿ ಮಾಡುತ್ತೇನೆ. ಅಲ್ಲಿರುವಂತಹ ಎಂಟು ವಿಧಾನ ಸಭಾ ಸದಸ್ಯರನ್ನು ಕರೆಯುತ್ತೇವೆ. ವಿಧಾನ ಪರಿಷತ್ ಸದಸ್ಯರನ್ನೂ ಕರೆಯುತ್ತೇವೆ. ಸದನ ಮುಗಿದ ತಕ್ಷಣ ಅರ್ಧಗಂಟೆ ಚರ್ಚೆ ಮಾಡುತ್ತೇವೆ. ದಯವಿಟ್ಟು ಧರಣಿಯನ್ನು ವಾಪಸ್ ತೆಗೆದುಕೊಳ್ಳಬೇಕೆಂದು ವಿನಂತಿ ಮಾಡುತ್ತೇನೆ.

**ಶ್ರೀ ಬಿ.ಎ.ಬಸವರಾಜ (ಬೈರತಿ) (ನಗರಾಭಿವೃದ್ಧಿ ಸಚಿವರು):-** ಮಾನ್ಯ ಸಭಾಪತಿಯವರೇ, ಮಾನ್ಯ ಶಾಸಕರನ್ನು ಕರೆಸಿ ಉನ್ನತ ಅಧಿಕಾರಿಗಳೊಂದಿಗೆ ಅರ್ಧ ಗಂಟೆ ಚರ್ಚೆ ಮಾಡಲು ತಯಾರಿದ್ದೇನೆ. ಮುಂದಿನ ವಾರ ಸದನವು ಮುಕ್ತಾಯವಾಗುವುದರೊಳಗೆ ಆ ಕೆಲಸವನ್ನು ಖಂಡಿತವಾಗಿ ಮಾಡುತ್ತೇನೆ.

**ಸಭಾಪತಿಯವರು:-** ಸದನ ಮುಗಿಯುವುದರೊಳಗೆ ಸಭೆ ಕರೆಯುತ್ತೇನೆಂದು ಮಾನ್ಯ ಸಚಿವರು ಹೇಳಿದ್ದಾರೆ. ಹೌದಲ್ಲವೇ?

**ಶ್ರೀ ಬಿ.ಎ.ಬಸವರಾಜ (ಬೈರತಿ):-** ಮಾನ್ಯ ಸಭಾಪತಿಯವರೇ, ಖಂಡಿತವಾಗಿ ಸದನ ಮುಗಿಯುವುದರೊಳಗೆ ಇಲಾಖೆಯ ಉನ್ನತ ಅಧಿಕಾರಿಗಳನ್ನು ಕರೆದು ಅಲ್ಲಿನ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಿ ಅಲ್ಲಿ ಏನೇನು ನ್ಯೂನತೆಗಳಿವೆಯೋ ಅದನ್ನು ಸರಿಪಡಿಸಲಾಗುವುದು.

**ಶ್ರೀ ಕೆ.ಟಿ.ಶ್ರೀಕಂಠೇಗೌಡ:-** ಮಾನ್ಯ ಸಚಿವರೇ, ಅಧಿಕಾರಿಗಳಿಗೆ ಹಿಂದೆ ಸುರತ್ಕಲ್‌ನ ಅನುಭವ ಇತ್ತು. ಸುರತ್ಕಲ್‌ನ ಅನುಭವ ಇದ್ದರೂ ಉಳ್ಳಾಲ ಏಕೆ ಹೀಗಾಯಿತು? ಸದನ ಸಮಿತಿಯನ್ನು ರಚನೆ ಮಾಡುವುದಕ್ಕೆ ಇರುವ ತೊಂದರೆಯೇನು? ನಿಮ್ಮವರೇ ಸದನ ಸಮಿತಿಯ ಅಧ್ಯಕ್ಷರಾಗಲಿ. The government should find some permanent solution.

**ಶ್ರೀ ಬಿ.ಎ.ಬಸವರಾಜ (ಬೈರತಿ):-** ಮಾನ್ಯ ಶ್ರೀಕಂಠೇಗೌಡರೆ, ಇದು ಆಗಿ ಹತ್ತು ವರ್ಷಗಳಾಗಿದೆ. ಆಗ ನಾನೇನು ಅಧಿಕಾರದಲ್ಲಿದ್ದೆನಾ? ಹಿಂದೆ ಇದ್ದಂತಹ ಸರ್ಕಾರಗಳು ಮಾಡಬೇಕಿತ್ತು. ಇಂದು ನಮ್ಮ ಸರ್ಕಾರ ಕಾಳಜಿ ವಹಿಸಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ನಾನು ಹೇಳುತ್ತಿದ್ದೇನೆ.

**ಸಭಾಪತಿಯವರು:-** ಯಾರು ಮಾತನಾಡಿದರೂ ಕಡತಕ್ಕೆ ಹೋಗುವುದಿಲ್ಲ.

**(ಈ ಹಂತದಲ್ಲಿ ಜಿ.ಡಿ.ಎಸ್. ನ ಮಾನ್ಯ ಸದಸ್ಯರಾದ ಶ್ರೀ ಕೆ.ಟಿ.ಶ್ರೀಕಂಠೇಗೌಡ ಅವರು ಸದನದ ಬಾವಿಗೆ ಬಂದರು)**

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ನಮ್ಮ ಮಂತ್ರಿಗಳು ಬಹಳ ಸಮರ್ಥರಿದ್ದಾರೆ. ಅಲ್ಲಿ ಬಜೆಟ್ ಸಾಲುವುದಿಲ್ಲ. ಮಂತ್ರಿಗಳು ಮನಸ್ಸು ಮಾಡಿ ಅಲ್ಲಿರುವ ಹಣದ ಕೊರತೆಯನ್ನು ನೀಗಿಸಿದರೆ ಎಲ್ಲಾ ಸರಿಹೋಗುತ್ತದೆ ಏನನ್ನೂ ಭರವಸೆಯನ್ನು ನೀಡಿದರೆ ಸಾಕು. ನಾನು ವಾಪಸ್ ತೆಗೆದುಕೊಳ್ಳುತ್ತೇನೆ.

**ಶ್ರೀ ಬಿ.ಎ.ಬಸವರಾಜ (ಬೈರತಿ):-** ಮಾನ್ಯ ಸಭಾಪತಿಯವರೇ, ಖಂಡಿತವಾಗಿ ಉಳ್ಳಾಲ ಪ್ರಾಜೆಕ್ಟ್‌ಗೆ ಹಣದ ಕೊರತೆಯಿಲ್ಲ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಚಿವರೇ, ನಾನು ಅದನ್ನು ವಿಸ್ತಾರವಾಗಿ ಹೇಳುವುದಕ್ಕೆ ಇಚ್ಛಿಸುವುದಿಲ್ಲ.

**ಶ್ರೀ ಬಿ.ಎ.ಬಸವರಾಜ (ಬೈರತಿ):-** ಮಾನ್ಯ ಹರಿಪ್ರಸಾದ್ ಅವರೇ, ಕೊರತೆಯಾದರೆ ನಾನು ಅದರ ಬಗ್ಗೆ ಗಂಭೀರವಾಗಿ ಚಿಂತನೆ ಮಾಡುತ್ತೇನೆ.

**ಶ್ರೀ ಕೋಟ್ರಿಶ್ರೀನಿವಾಸ ಪೂಜಾರಿ:-** ಮಾನ್ಯ ಪಾಟೀಲರೇ, ಈ ವಿಷಯವನ್ನು ಏಕೆ ಇಷ್ಟು ಲಂಬಿಸಲಾಗುತ್ತಿದೆಯೆಂದು ತಿಳಿಯುತ್ತಿಲ್ಲ. ಆರೋಗ್ಯಕರವಾದಂತಹ ಚರ್ಚೆಯಾಗಿದೆ. ಎಲ್ಲಾ ಸದಸ್ಯರೂ ಮಾತನಾಡಿದ್ದಾರೆ. ಈ ಸದನ ಮುಗಿಯುವುದರೊಳಗೆ ಸಭೆ ಕರೆದು ಮಾತನಾಡುತ್ತೇವೆಂದು ಹೇಳಿದ್ದೇವೆ. ಅಷ್ಟು ಹೇಳಿಯೂ ಹಠ ಮಾಡುವುದೆಂದರೆ ಏನರ್ಥ?

**(ಗೊಂದಲ)**

ಮಾನ್ಯ ಸಭಾಪತಿಯವರೇ, ಅವರು ಏನೇ ಹೇಳುವುದಿದ್ದರೂ ಅವರ ಸ್ಥಳದಲ್ಲಿ ನಿಂತು ಹೇಳಲಿ. ಸದನದ ಬಾವಿಯಲ್ಲಿ ನಿಂತು ಮಾತನಾಡುವುದಿಲ್ಲ.

**(ಗೊಂದಲ)**



**09. ಪ್ರಕಟಣೆಗಳು****ಕಾರ್ಯಕಲಾಪಗಳ ಸಲಹಾ ಸಮಿತಿಯ ವರದಿ**

**ಸಭಾಪತಿಯವರು:-** 1) ದಿನಾಂಕ 16.09.2021ರಂದು ನಡೆದ ಕಾರ್ಯಕಲಾಪಗಳ ಸಲಹಾ ಸಮಿತಿಯ ಸಭೆಯಲ್ಲಿ ದಿನಾಂಕ 17.09.2021ರಿಂದ 24.09.2021ರವರೆಗೆ ಕಾರ್ಯಕಲಾಪವನ್ನು ಈ ಕೆಳಕಂಡಂತೆ ನಡೆಸಲು ತೀರ್ಮಾನಿಸಲಾಗಿದೆ.

ಪ್ರಶೋತ್ತರ, ಶೂನ್ಯವೇಳೆ, ಗಮನ ಸೆಳೆಯುವ ಸೂಚನೆ, ನಿಯಮ 330ರ ಮೇರೆಗೆ ಚರ್ಚೆ, ನಿಯಮ 68ರ ಅಡಿ ಚರ್ಚೆ, ಖಾಸಗಿ ಕಾರ್ಯಕಲಾಪಗಳು, ವಿಧೇಯಕಗಳ ಮಂಡನೆ, ಪರ್ಯಾಯೋಚನೆ ಮತ್ತು ಅಂಗೀಕಾರ.

ದಿನಾಂಕ 24.09.2021ರಂದು ನಿಗದಿತ ಕಾರ್ಯಕಲಾಪಗಳು ಹಾಗೂ ಮಧ್ಯಾಹ್ನ ವಿಧಾನ ಸಭೆಯ ಸಭಾಂಗಣದಲ್ಲಿ ಲೋಕಸಭೆಯ ಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಏರ್ಪಡಿಸಿರುವ ಉಭಯ ಸದನಗಳ ಸದಸ್ಯರ ಸಭೆಯಲ್ಲಿ “ಸಂಸದೀಯ ಮೌಲ್ಯಗಳು” ಕುರಿತು ವಿಷಯ ಮಂಡನೆ.

ಈ ವರದಿಯನ್ನು ಸದನದ ಅಂಗೀಕಾರವಿದೆ ಎಂದು ಭಾವಿಸುತ್ತೇನೆ.

2) ಕರ್ನಾಟಕ ವಿಧಾನ ಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆ ನಿಯಮಗಳ 304ನೇ ನಿಯಮದ ಮೇರೆಗೆ ವಿಧಾನಸಭೆಯು ದಿನಾಂಕ 16.09.2021ರಂದು ಈ ಕೆಳಕಂಡ ವಿಧೇಯಕಗಳನ್ನು ಅಂಗೀಕರಿಸಿರುತ್ತದೆಯೆಂದು ಹಾಗೂ ಸದರಿ ವಿಧೇಯಕಗಳಿಗೆ ವಿಧಾನ ಪರಿಷತ್ತಿನ ಸಹಮತಿಯನ್ನು ನೀಡಬೇಕೆಂದು ಕೋರಿರುತ್ತಾರೆ.

- (1) ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ (ತಿದ್ದುಪಡಿ) ವಿಧೇಯಕ 2021
- (2) ಕರ್ನಾಟಕ ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳ (ತಿದ್ದುಪಡಿ) ವಿಧೇಯಕ 2021

ಈಗ ಶ್ರೀಯುತರಾದ ಎನ್. ರವಿಕುಮಾರ್, ಎಸ್.ಆರ್.ಪಾಟೀಲ್, ಆಯನೂರು ಮಂಜುನಾಥ್, ಶ್ರೀಕಂಠೇಗೌಡ, ನಾರಾಯಣಸ್ವಾಮಿ, ಮರಿತಿಬ್ಬೇಗೌಡ, ಚಿದಾನಂದಗೌಡ ಇವರು ನಿಯಮ 330ರ ಅಡಿಯಲ್ಲಿ ನೀಡಿರುವ ಗಮನ ಸೆಳೆಯುವ ಸೂಚನೆಯನ್ನು ತೆಗೆದುಕೊಳ್ಳಲಾಗುವುದು.

**Sri S.R. PATIL:** Mr. Chairman Sir, the House is not in order. You take some steps.

**ಸಭಾಪತಿಯವರು:-** ನಾನು ಹೇಳಿದ್ದೇನೆ.

#### 10. ನಿಯಮ 330ರ ಮೇರೆಗೆ ಸಾರ್ವಜನಿಕ ಮಹತ್ವವುಳ್ಳ ಜರೂರು ವಿಷಯದ ಮೇಲೆ ಮುಂದುವರೆದ ಚರ್ಚೆ ಮತ್ತು ಧರಣಿ

**ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ, ಜಿ.ಡಿ.ಎಸ್ ನ ಎಲ್ಲಾ ಸದಸ್ಯರೂ ಬಾವಿಯಲ್ಲಿದ್ದಾರೆ. ನೀವು ಮುಂದಿನ ಕಾರ್ಯಕಲಾಪವನ್ನು ತೆಗೆದುಕೊಳ್ಳುತ್ತೇನೆಂದರೆ, is it a right thing?

**ಸಭಾಪತಿಯವರು:-** ಹಾಗಾದರೆ ಸದನವನ್ನು ಮುಂದೂಡುವುದೇ?

**Sri S.R. PATIL:** I don't say that. ಮಾನ್ಯ ನಗರಾಭಿವೃದ್ಧಿ ಸಚಿವರೇ, ಇದು ಬಹಳ ಗಂಭೀರವಾದ ಸಮಸ್ಯೆಯಾಗಿದೆ. ಏಕೆಂದರೆ ನನ್ನ ದೃಷ್ಟಿಯಲ್ಲಿ ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆ, ಜಾಣರ ಜಿಲ್ಲೆ, ವಿಚಾರವಂತರ ಜಿಲ್ಲೆ, ಪ್ರಬುದ್ಧ ಜನರನ್ನು ಹೊಂದಿದಂತಹ ಜಿಲ್ಲೆ. ಅಲ್ಲಿನ ಜನ ಎಲ್ಲದರಲ್ಲಿಯೂ ಮುಂದೆ ಇದ್ದಾರೆ. ಶೈಕ್ಷಣಿಕ ಕ್ಷೇತ್ರವಿರಬಹುದು, ಹೋಟೆಲ್ ಉದ್ಯಮ ಇರಬಹುದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇರಬಹುದು ಇಡೀ ಪ್ರಪಂಚದಲ್ಲಿ ನಂ.1 ಜಿಲ್ಲೆ ಎಂದು ನಾವು ಅಭಿಮಾನದಿಂದ ಹೇಳುತ್ತೇವೆ. ಅಲ್ಲಿನ ಪ್ರಜ್ಞಾವಂತ ಜನ ಪ್ರತಿನಿಧಿಗಳು ಸದನ ಸಮಿತಿಯನ್ನು ರಚನೆ ಮಾಡಿ ಎಂದು ಹೇಳಿ ಈ ರೀತಿಯಾಗಿ ಒತ್ತಾಯ ಮಾಡುತ್ತಿದ್ದಾರೆ.

ನಾನು ಜಾತ್ಯಾತೀತ ಜನತಾದಳದ ಸದಸ್ಯರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಆರು ತಿಂಗಳ ನಂತರ ಸದನವನ್ನು ಕರೆಯಲಾಗಿದೆ. 10 ದಿನಗಳ ಕಾಲ ಸದನವು ನಡೆಯುತ್ತದೆ.

ರಾಜ್ಯದ ಅನೇಕ ಜ್ವಲಂತ ಸಮಸ್ಯೆಗಳನ್ನು ನಾವು ಇಲ್ಲಿ ಚರ್ಚಿಸಬೇಕಾಗಿದೆ. ಎಲ್ಲಾ ಮಾನ್ಯ ಸದಸ್ಯರು ಅನೇಕ ವಿಷಯಗಳನ್ನು ಚರ್ಚೆಗೆ ಇಟ್ಟುಕೊಂಡಿದ್ದಾರೆ.

ಮಾನ್ಯ ಸಚಿವರೇ, you take some steps. I will give a suggestion. ಈ ಎಲ್ಲಾ ಸದಸ್ಯರನ್ನು, ತಜ್ಞರನ್ನು ಕರೆದು ಅವರೊಂದಿಗೆ closed door meeting ನಲ್ಲಿ STP (Sewage Treatment Plant), ETP (Effluent Treatment Plant), Underground Drainage ಬಗ್ಗೆ ಚರ್ಚಿಸಿ. MRPL (Mangalore Refinery and Petrochemicals Limited) ಮತ್ತು ಕೆಲವೊಂದು ಕೈಗಾರಿಕೆಗಳಿಂದ ತೈಲ leakage ಆಗುತ್ತದೆ. ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಅಂತಹ ಒಂದು ಸಮಸ್ಯೆಯ ಬಗ್ಗೆ ದಿನಪತ್ರಿಕೆಯಲ್ಲಿ ಇಂದು ಓದಿದ್ದೇನೆ. ಸದನ ಸಮಿತಿ ಎಂದರೆ ಅದು ಬಹಳ ಸಮಯವನ್ನು ತೆಗೆದುಕೊಳ್ಳುತ್ತದೆ. STP, ETP, Underground Drainage expert ಗಳನ್ನು ಕರೆದು, ಗೌರವಾನ್ವಿತ ಸದಸ್ಯರೊಂದಿಗೆ ಒಂದೆರಡು ದಿನಗಳಲ್ಲಿಯೇ ಸಭೆಯನ್ನು ಕರೆಯಿರಿ. ಅವರ ಜೊತೆ ಕೂಲಂಕಷವಾಗಿ ಚರ್ಚೆ ಮಾಡಿ ಅದಕ್ಕೆ ಏನು ಪರಿಹಾರ ಕಲ್ಪಿಸಬೇಕೋ ಅದಕ್ಕೆ ಒಂದು ವ್ಯವಸ್ಥೆಯನ್ನು ಮಾಡಿ. ಇವರು ಸದನ ಸಮಿತಿ ಮಾಡಿ ಎಂದು ಹೇಳುತ್ತಾರೆ. ನೀವು ಮಾಡುವುದಿಲ್ಲ ಎಂದು ಹೇಳುತ್ತೀರಿ. House stall ಆದರೆ ರಾಜ್ಯದ ಜನತೆಗೆ ನಾವು ಏನು ಸಂದೇಶ ಕೊಟ್ಟಂತಾಗುತ್ತದೆ. House stall ಮಾಡುವ ವಿಚಾರ ನಮ್ಮ ಪ್ರತಿಪಕ್ಷದಲ್ಲಿದೆ. ಇದು ಅತ್ಯಂತ ಜ್ವಲಂತ ಸಮಸ್ಯೆಯಾಗಿದ್ದು, ಅವರ ಬದುಕಿನ ಪ್ರಶ್ನೆಯಾಗಿದೆ. ಜೀವಿಸಲಿಕ್ಕೆ ಅಸಾಧ್ಯವಾದ ಭರದ ಪರಿಸ್ಥಿತಿ ನಿರ್ಮಾಣವಾಗಿದೆಯೆಂದಾಗ ಸರ್ಕಾರವೂ ಸ್ವಲ್ಪ ಸಹಕರಿಸಬೇಕು ಇಲ್ಲಿ ಯಾರದೂ ವೈಯಕ್ತಿಕ ಹಿತಾಸಕ್ತಿ ಇರುವುದಿಲ್ಲ. ಸಾರ್ವಜನಿಕ ಹಿತಾಸಕ್ತಿಯಿಂದಲೇ ಇಲ್ಲಿ ಬಂದಿದ್ದೇವೆ. ಜನ ನಮಗೆ ಆಶೀರ್ವಾದ ಮಾಡಿರುವುದರಿಂದ ನಾವು ಇಲ್ಲಿಗೆ ಬಂದಿದ್ದೇವೆ. ಈ ರಾಜ್ಯದ ಒಳಿತಿಗಾಗಿ, ಉನ್ನತಿಗಾಗಿ ಮತ್ತು ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡುವುದಕ್ಕೆ ನಾವು ಬಂದಿದ್ದೇವೆ. ಇಲ್ಲಿ ನಮ್ಮ personal agenda ಏನೂ ಇರುವುದಿಲ್ಲ. ಒಂದು ಮೂರು ದಿನಗಳ ಕಾಲ ಕಾಲಾವಕಾಶವನ್ನು ತೆಗೆದುಕೊಳ್ಳಿ. STP, ETP, Underground Drainage ವಿಷಯಗಳಲ್ಲಿ ಶ್ರೇಷ್ಠತೆಯನ್ನು, ಅಪಾರವಾದ ಅನುಭವವನ್ನು ಹೊಂದಿದಂತಹ experts ಅನ್ನು ಕರೆಯಿಸಿ ಚರ್ಚೆ ಮಾಡಿ. ಮಾನ್ಯ ಸಭಾನಾಯಕರು ಅದೇ ಜಿಲ್ಲೆಯವರು. ಅವಶ್ಯಕತೆ ಇದ್ದರೆ ನಮ್ಮನ್ನೂ ಕರೆಯಿರಿ. ಚರ್ಚೆ ಮಾಡಿ ಅದನ್ನು ಇತ್ಯರ್ಥ ಮಾಡೋಣ.

**ಶ್ರೀ ಬಿ.ಎ.ಬಸವರಾಜ (ಬೈರತಿ):-** ಮಾನ್ಯ ವಿರೋಧಪಕ್ಷದ ನಾಯಕರೇ, ತಾವು ಸಲಹೆಯನ್ನು ಕೊಟ್ಟಿದ್ದೀರಿ. ಸರ್ಕಾರ ಚರ್ಚೆ ಮಾಡಲಿಕ್ಕೆ ಮುಕ್ತವಾಗಿದೆ. Experts

ಗಳೊಂದಿಗೆ ಚರ್ಚೆ ಮಾಡಲು ಅವಕಾಶವನ್ನು ಮಾಡಿಕೊಡಲಾಗುವುದು. ನಂತರ ತೀರ್ಮಾನ ಮಾಡೋಣ.

**ಶ್ರೀ ಎಸ್.ಆರ್. ಪಾಟೀಲ್:-** ಈಗ ನಾನು House stall ಮಾಡುವುದು ಬೇಡವೆಂದು ಜಾತ್ಯಾತೀತ ಜನತಾ ದಳದ ಸದಸ್ಯರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. Experts ಜೊತೆಯಲ್ಲಿ ಗೌರವಾನ್ವಿತ ಸಚಿವರು ಸಭೆಯನ್ನು ಕರೆಯುತ್ತಾರೆ. ನೀವು ಕೂಡ ಅವರೊಂದಿಗೆ ಚರ್ಚೆ ಮಾಡಿ. ಅಲ್ಲಿ ಇತ್ಯರ್ಥವಾಗಲಿಲ್ಲ ಎಂದರೆ ಮುಂದಿನ ಕ್ರಮ ಕೈಗೊಳ್ಳೋಣ. ಅದನ್ನು ಬಿಟ್ಟು ಈಗ House stall ಮಾಡುವುದು ಬೇಡ. ನೀವೆಲ್ಲರೂ ನಿಮ್ಮ ನಿಮ್ಮ ಸ್ವಸ್ಥಾನಗಳಿಗೆ ತೆರಳಿ ಸದನವನ್ನು ನಡೆಸಲಿಕ್ಕೆ ಅವಕಾಶ ಮಾಡಿಕೊಡಬೇಕೆಂದು ವಿನಂತಿ ಮಾಡಿಕೊಳ್ಳುತ್ತೇನೆ.

(ಈ ಹಂತದಲ್ಲಿ ಮಾನ್ಯ ಸದಸ್ಯರಾದ ಶ್ರೀ ಕೆ.ಟಿ.ಶ್ರೀಕಂಠೇಗೌಡರು ತಮ್ಮ ಸ್ಥಾನಕ್ಕೆ ತೆರಳಿದರು.)

**ಶ್ರೀ ಕೆ.ಟಿ.ಶ್ರೀಕಂಠೇಗೌಡ:-** ಮಾನ್ಯ ಸಭಾಪತಿಯವರೇ, 60 ಸಾವಿರ ಜನಸಂಖ್ಯೆ, 3 ಸಾವಿರ ಮನೆಗಳುಳ್ಳ ಉಳ್ಳಾಲ ನಗರವನ್ನು ಉಳಿಸಬೇಕೆಂಬ ಆಶಯದಿಂದ ನಾವು ಜಂಟಿ ಸದನ ಸಮಿತಿಯನ್ನು ರಚಿಸುವಂತೆ ಮಾನ್ಯ ಸಚಿವರಲ್ಲಿ ವಿನಂತಿಸಿದೆವು. ಏಕೆಂದರೆ ಸುರತ್ಕಲ್ ಈಗಾಗಲೇ ಅಕ್ಷರಶಃ ಹಾಳಾಗಿ ಹೋಗಿದೆ. ಉತ್ತರದಲ್ಲಿ ಮಾನ್ಯ ಸಚಿವರೇ ಅದನ್ನು attend ಮಾಡಿದ್ದಾರೆ. ಎಂ.ಆರ್.ಪಿ.ಎಲ್ ನಂತಹ ವಿಚಾರ, chemical factory ಗಳ ವಿಚಾರ, ತೈಲಾಗ್ರಾಹಕಗಳ ವಿಚಾರ ಅತ್ಯಂತ ಆತಂಕವನ್ನುಂಟು ಮಾಡಿದೆ. ನಾವು ಕೇವಲ ಉಳ್ಳಾಲದ Underground Drainage ಅಷ್ಟೇ ಅಲ್ಲ, ಕರಾವಳಿಯ ರಕ್ಷಣೆಯ ವಿಚಾರದಲ್ಲಿ ಪ್ರೀಂದು ಅಧ್ಯಯನ ಆಗಬೇಕು. ಬೇಕಾದರೆ ಶಾಸಕರ ಜೊತೆಗೆ ಪರಿಸರ ತಜ್ಞರನ್ನು ಹಾಕಿ. ಆ ಮೂಲಕ ಕರಾವಳಿಯನ್ನು ಉಳಿಸಬೇಕು ಎಂದು ನಾವು ಸದನ ಸಮಿತಿ ರಚಿಸುವಂತೆ ಆಗ್ರಹ ಮಾಡಿದೆವು.

(...ಮುಂದು)

(762) 16-09-2021, 6.00 KG RN

(ಸಭಾಪತಿಯವರ ಉಪಸ್ಥಿತಿ)

(ಈ ಹಂತದಲ್ಲಿ ಜೆಡಿಎಸ್ ಪಕ್ಷದ ಮಾನ್ಯ ಸದಸ್ಯರುಗಳಾದ ಶ್ರೀ ಫಾರುಖ್, ಶ್ರೀ ಎನ್.ಅಪ್ಪಾಜಿಗೌಡ, ಶ್ರೀ ಕಾಂತರಾಜ್ (ಬಿಎಂಎಲ್) ಶ್ರೀ ಕೆ.ಎ.ತಿಪ್ಪೇಸ್ವಾಮಿ ಹಾಗೂ ಶ್ರೀ ಮರಿತಿಬ್ಬೇಗೌಡರವರು ಬಾವಿಯಲ್ಲಿ ಧರಣಿ ನಿರತರಾಗಿದ್ದರು)

**ಶ್ರೀ ಕೆ.ಟಿ.ಶ್ರೀಕಂಠೇಗೌಡ (ಮುಂದು..):-**

ಆದರೆ, ಇವತ್ತು ನಮ್ಮ ವಿರೋಧ ಪಕ್ಷದ ನಾಯಕರು ಹೇಳುತ್ತಿದ್ದಾರೆ. ದಯವಿಟ್ಟು, ತಪ್ಪು ತಿಳಿಯಬೇಡಿ. ಈ ಕರಾವಳಿ ವ್ಯವಸ್ಥೆಗೆ ಇಬ್ಬರ ಪಾಲಿದೆ. ನಾನು ರಾಜಕಾರಣವನ್ನು ಬೆರೆಸದೆ ಹೇಳುತ್ತೇನೆ. ಅವರಿಬ್ಬರ ಪಾಲಿದೆ. ನಾವು ಕಾರವಾಳಿಯನ್ನು ಉಳಿಸಲು ಮುಂದಾಗಬೇಕಲ್ಲವೇ; ಈಗಲಾದರೂ ಸಹ, ಮುನ್ನೆಚ್ಚರಿಕೆಗೆ ಬರಬೇಕಲ್ಲವೇ; ಅದಕ್ಕೆ ರಾಜಕಾರಣವನ್ನು ಏಕೆ ಬೆರೆಸಬೇಕು? ಇದರಲ್ಲಿ ಪ್ರತಿಷ್ಠೆ ಏಕೆ ಬೇಕು? ಕೊನೆಯದಾಗಿ, ಇನ್ನು ಎರಡು ದಿವಸಗಳಲ್ಲಿ ಅಧಿಕಾರಿಗಳನ್ನು ಮತ್ತು ಪರಿಸರ ಇಲಾಖೆಯವರನ್ನು ಸಭೆಗೆ ಕರೆಯಬೇಕು. ಒಂದು ವೇಳೆ ಕರೆಯದಿದ್ದರೆ, ನಾವು ಮತ್ತೇ ಧರಣಿಗೆ ಬರಬೇಕಾಗುತ್ತದೆ.

**ಸಭಾಪತಿಯವರು:-** ಮಾನ್ಯ ಸಚಿವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಸಲಹೆ ನೀಡಿದಂತೆ, ಮಂಗಳವಾರದಂದು ಸಭೆ ಕರೆಯಿರಿ. ತಮಗೆ ಎರಡು ದಿವಸಗಳ ಸಮಯ ಸಿಗುತ್ತದೆ. ಹಾಗಾಗಿ, ಅಂದು ಸಾಧ್ಯವಾದರೆ ತೀರ್ಮಾನ ಮಾಡಿ.

(ಗೊಂದಲ)

**ಶ್ರೀ ಬಿ.ವ.ಬಸವರಾಜ (ಭೈರತಿ) (ನಗರಾಭಿವೃದ್ಧಿ ಸಚಿವರು):-** ಮಾನ್ಯ ಸಭಾಪತಿಯವರೇ, ಈ ಸದನ ಮುಗಿಯುವುದರೊಳಗೆ ಮಾನ್ಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡಂತೆ ಖಂಡಿತವಾಗಿ ಸಭೆಯನ್ನು ಕರೆಯುತ್ತೇನೆ.

(ಗೊಂದಲ)

**ಶ್ರೀ ಕೆ.ಟಿ.ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಈ ಸದನ ಮುಗಿಯುವುದರೊಳಗೆ ಎಂದರೆ, ನಾವು ಒಪ್ಪುವುದಿಲ್ಲ. ಏಕೆಂದರೆ, ನಾವು ಒಂದು ನಿರ್ಣಯಕ್ಕೆ ಬರಬೇಕು. ಅದಕ್ಕೆ ಮಂಗಳವಾರ ಅಥವಾ ಬುಧವಾರದಂದು ಸಭೆ ಕರೆಯಲಿ. ಒಂದು ನಿಖರವಾದ ದಿನಾಂಕವನ್ನು ಹೇಳಬೇಕು.

(ಗೊಂದಲ)

**ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಒಂದು ನಿಗದಿತವಾದ ದಿನಾಂಕವನ್ನು ಹೇಳಬೇಕು. ನಮಗೆ experts available ಇರಬೇಕು.

(ಗೊಂದಲ)

**ಶ್ರೀ ಬಿ.ಎ.ಬಸವರಾಜ (ಭೈರತಿ) (ನಗರಾಭಿವೃದ್ಧಿ ಸಚಿವರು):-** ಮಾನ್ಯ ಸಭಾಪತಿಯವರೇ, ನಾನು ಮತ್ತೇ ಸದನಕ್ಕೆ ಬರಬೇಕಾಗುತ್ತದೆ, ಉತ್ತರಗಳನ್ನು ಹೇಳಬೇಕಾಗುತ್ತದೆ. ಇದೆಲ್ಲಾ ಇದೆ. ನಾನು ಇದರಿಂದ ನುಣುಚಿಕೊಂಡು ಹೋಗುವಂತಹ ಪ್ರಶ್ನೆ ಬರುವುದಿಲ್ಲ. ಹಾಗಾಗಿ, ತಮ್ಮ ಮಾತಿಗೆ ಗೌರವ ಕೊಟ್ಟು ಸದನ ಮುಗಿಯುವುದರೊಳಗೆ ಸಭೆ ಕರೆಯುತ್ತೇನೆ.

(ಗೊಂದಲ)

**ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ, ಬುಧವಾರದೊಳಗೆ ಸಭೆ ಕರೆಯಲಿ. ಸಾಕಷ್ಟು ಸಮಯ ಇರುತ್ತದೆ.

(ಗೊಂದಲ)

**ಶ್ರೀ ಕೆ.ಟಿ.ಶ್ರೀಕಂಠೇಗೌಡ:-** ಮಾನ್ಯ ಸಭಾಪತಿಯವರೇ, ಸದನಕ್ಕೆ ಶುಕ್ರವಾರ ಕೊನೆಯ ದಿವಸ. ಹಾಗಾಗಿ, ಮಂಗಳವಾರ ಅಥವಾ ಬುಧವಾರ ಸಭೆ ಕರೆಯಲಿ.

(ಗೊಂದಲ)

**ಸಭಾಪತಿಯವರು:-** ಮಾನ್ಯ ಶ್ರೀಕಂಠೇಗೌಡರವರೇ ಒಂದು ನಿಮಿಷ ಸುಮ್ಮನಿರಿ. ನನ್ನ ಮೂತನ್ನು ಕೇಳಿ. ಮಾನ್ಯ ಸಚಿವರೇ, ಬುಧವಾರದಂದು ಇವರೆಲ್ಲರನ್ನು ಕರೆದು ಸಭೆ ಮಾಡಿ.

(ಗೊಂದಲ)

**ಸಭಾಪತಿಯವರು:-** ಯಾರಾದರೂ ಒಬ್ಬರು ಮಾತನಾಡಿ. ಒಂದೇ ಬಾರಿಗೆ ಎಲ್ಲರೂ ಮಾತನಾಡಿದರೆ ಹೇಗೆ?

(ಗೊಂದಲ)

**ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರು ಎಲ್ಲದಕ್ಕೂ ಮೊಂಡಾಟ ಮಾಡಬಾರದು. ಇದು ಬಹುಸಂಖ್ಯಾತ ಜನಸಂಖ್ಯೆಯನ್ನು ಹೊಂದಿದಂತಹ ಒಂದು ದೊಡ್ಡ ನಗರದ ಜಿಲ್ಲಾಂತ ಸಮಸ್ಯೆ ಬಗ್ಗೆ. ಮಾನ್ಯ ಸಚಿವರೇ, ಹೇಳಿದ್ದಾರೆ. ಅದಕ್ಕೆ ಬುಧವಾರದಂದೇ ಸಭೆ ಕರೆದು ಇದನ್ನು ಇತ್ಯರ್ಥ ಮಾಡಬೇಕು. House stall ಆಗುವುದು ಬೇಡ. ಇದಕ್ಕೆ ಜಿ.ಡಿ (ಎಸ್) ಪಕ್ಷದ ಎಲ್ಲಾ ಗೌರವಾನ್ವಿತ ಸದಸ್ಯರು ಸಹಕಾರ ನೀಡಬೇಕೆಂದು ಮನವಿ ಮಾಡುತ್ತೇನೆ.

**ಶ್ರೀ ಕೆ.ಟಿ.ಶ್ರೀಕಂಠೇಗೌಡ:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಬುಧವಾರ ಎಂದು ಘೋಷಣೆ ಮಾಡಲಿ. ಬುಧವಾರದೊಳಗೆ ಸಭೆ ಕರೆಯುತ್ತೇವೆಂದರೆ, ನಮ್ಮ ಸದಸ್ಯರು ಬಾವಿಯಿಂದ ಹೊರಗಡೆ ಬರುತ್ತಾರೆ. ನಮಗೆ ಬುಧವಾರ OK.

(ಗೊಂದಲ)

**ಸಭಾಪತಿಯವರು:-** ಮಾನ್ಯ ಶ್ರೀಕಂಠೇಗೌಡರವರೇ, ಸುಮ್ಮನೆ ಇರಿ. ಈ ರೀತಿ ಮಾತನಾಡಿದರೆ ಹೇಗೆ?

(ಗೊಂದಲ)

**ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):-** ಮಾನ್ಯ ಸಭಾಪತಿಯವರೇ, ನಮಗೆ ಪೀಠಕ್ಕೆ ಕೆಲವು ಉಪದೇಶಗಳನ್ನು ಕೊಡುವಂತಹ ಹಕ್ಕು ಇದೆ. ಆದರೆ, ಮಾನ್ಯ ಸದಸ್ಯರು ಈ ರೀತಿ ಮಾಡತಕ್ಕದ್ದಲ್ಲ ಎಂದರೆ, ಇದು ಯಾವ ನ್ಯಾಯ? ಆ ಸಭೆಗೆ ಎಂಎಲ್.ಎ.ಗಳನ್ನು ಮಾತ್ರವಲ್ಲ, ಎಂ.ಎಲ್.ಎ.,ಗಳನ್ನು ಕರೆಯಬೇಕು. ಮಾನ್ಯ ಯು.ಟಿ.ಖಾದರ್ ಸಹಿತ 8 ಜನ ಎಂ.ಎಲ್.ಎ.,ಗಳು ಇದ್ದಾರೆ. ಸಂಸದರು ಇದ್ದಾರೆ. ಅವರನ್ನೆಲ್ಲಾ ಕರೆಯಬೇಕು ಅಲ್ಲವೇ:

(ಗೊಂದಲ)

**ಸಭಾಪತಿಯವರು:-** ಮಾನ್ಯ ಸಚಿವರೇ, ತಾವು ಯಾವಾಗ ಸಭೆ ಮಾಡುತ್ತೀರಿ ಎಂದು ತಾವೇ ಸ್ಪಷ್ಟವಾಗಿ ಹೇಳಿಬಿಡಿ.

**ಶ್ರೀ ಬಿ.ಎ.ಬಸವರಾಜ (ಭೈರತಿ) (ನಗರಾಭಿವೃದ್ಧಿ ಸಚಿವರು):-** ಮಾನ್ಯ ಸಭಾಪತಿಯವರೇ, ಗುರುವಾರದಂದು ಖಂಡಿತವಾಗಿ ಸಭೆ ಕರೆಯುತ್ತೇನೆ. ಮಾನ್ಯ ವಿರೋಧ ಪಕ್ಷದ ನಾಯಕರು ಸಲಹೆ ಕೊಟ್ಟಿದ್ದಾರೆ. ಖಂಡಿತವಾಗಿ ಕರೆಯುತ್ತೇನೆ.

(ಗೊಂದಲ)

**ಶ್ರೀ ಗೋವಿಂದ ಎಂ.ಕಾರಜೋಳ (ಜಲಸಂಪನ್ಮೂಲ ಸಚಿವರು):-** ಮಾನ್ಯ ಸಭಾಪತಿಯವರೇ, ಗುರುವಾರದಂದು ಸರ್ಕಾರದ commitment ಇದೆ, ಅಂದು ಕರೆಯುತ್ತೇವೆ.

(ಗೊಂದಲ)

**ಸಭಾಪತಿಯವರು:-** ಮಾನ್ಯ ಸಚಿವರೇ, ತಾವೇ ಯಾವತ್ತು ಸಭೆ ಕರೆಯುತ್ತೀರಿ ಎಂದು ಸ್ಪಷ್ಟವಾಗಿ ಹೇಳಿ.

**ಶ್ರೀ ಬಿ.ಎ.ಬಸವರಾಜ (ಭೈರತಿ) (ನಗರಾಭಿವೃದ್ಧಿ ಸಚಿವರು):-** ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಸಭೆಗೆ ತಜ್ಞರನ್ನು ಮತ್ತು ಆ ಭಾಗದ ಶಾಸಕರನ್ನು ಕರೆಯಬೇಕೆಂದು ಸಲಹೆ ಕೊಟ್ಟಿದ್ದಾರೆ. ಹಾಗಾಗಿ, ಗುರುವಾರದಂದು ಸಭೆ ಕರೆದು ಅಂತಿಮ ವರದಿಯನ್ನು ಹೇಳುತ್ತೇನೆ.

**ಶ್ರೀ ಕೆ.ಟಿ.ಶ್ರೀಕಂಠೇಗೌಡ:-** ಮಾನ್ಯ ಸಭಾಪತಿಯವರೇ, ಈ ಸಭೆಗೆ ಉಲ್ಲಾಳ ಮತ್ತು ಸುರತ್ಕಲ್ ಹೋರಾಟಗಾರರನ್ನು ಕರೆಯಬೇಕು.

(ಈ ಹಂತದಲ್ಲಿ ಮಾನ್ಯ ಸದಸ್ಯರಾದ ಶ್ರೀ ಕೆ.ಟಿ. ಶ್ರೀಕಂಠೇಗೌಡರವರು ಬಾವಿಗೆ ಬಂದು ಧರಣಿ ನಿರತರಾದರು)

(ಗೊಂದಲ)

**ಶ್ರೀ ಗೋವಿಂದ ಎಂ.ಕಾರಜೋಳ (ಜಲಸಂಪನ್ಮೂಲ ಸಚಿವರು):-** ಮಾನ್ಯ ಸಭಾಪತಿಯವರೇ, ಸಾರ್ವಜನಿಕರನ್ನು ಮತ್ತು ಹೋರಾಟಗಾರರನ್ನು ಕರೆಯಿರಿ ಎಂದರೆ, ಅದು ಸಾಧ್ಯವಿಲ್ಲ.

(ಗೊಂದಲ)

**ಸಭಾಪತಿಯವರು:-** ಮಾನ್ಯ ಸಚಿವರಾದ ಬಸವರಾಜ (ಭೈರತಿ) ರವರೇ, ಗುರುವಾರದಂದು ಎಷ್ಟು ಸಮಯಕ್ಕೆ ಸಭೆ ಕರೆಯುತ್ತೀರಿ ಎಂದು ಹೇಳಿಬಿಡಿ. ಸಭೆಗೆ ಸಂಬಂಧಪಟ್ಟ ಶಾಸಕರನ್ನು ಕರೆಯಿರಿ.



**ಶ್ರೀ ಬಿ.ಎ.ಬಸವರಾಜ (ಭೈರತಿ) (ನಗರಾಭಿವೃದ್ಧಿ ಸಚಿವರು):-** ಮಾನ್ಯ ಸಭಾಪತಿಯವರೇ, ನಾನು ಸನ್ಮಾನ್ಯ ಸದಸ್ಯರುಗಳಿಗೆ ದೂರವಾಣಿ ಮೂಲಕ ಎಷ್ಟು ಸಮಯಕ್ಕೆ ಸಭೆ ಇದೆ ಎಂಬ ಬಗ್ಗೆ ಮಾಹಿತಿಯನ್ನು ತಿಳಿಸುತ್ತೇನೆ. ಮಾನ್ಯ ಸದಸ್ಯರು, ಲೋಕಸಭಾ ಸದಸ್ಯರು ಮತ್ತು ಶಾಸಕರನ್ನು ಮಾತ್ರ ಸಭೆಗೆ ಕರೆಯುತ್ತೇನೆ. ಈ ಸಭೆಗೆ ಹೋರಾಟಗಾರರು ಮತ್ತು ಬೇರೆ ಯಾರೂ ಸಹ ಅವಶ್ಯಕತೆ ಇಲ್ಲ.

**ಸಭಾಪತಿಯವರು:-** ಮಾನ್ಯ ಸಚಿವರೇ, ಈ ಸಭೆಗೆ ಬರುವವರಿಗೆ ನೋಟೀಸ್ ಕಳುಹಿಸಿಬಿಡಿ.

(ಈ ಹಂತದಲ್ಲಿ ಬಾವಿಯಲ್ಲಿ ಧರಣಿ ನಿರತರಾಗಿದ್ದ ಜೆಡಿ(ಎಸ್) ಪಕ್ಷದ ಮಾನ್ಯ ಸದಸ್ಯರುಗಳು ಸದನದ ಬಾವಿಯಿಂದ ಹೊರಗೆ ಬಂದು ಅವರವರ ಪೀಠಗಳಲ್ಲಿ ಆಸೀನರಾದರು)

**ಆ) ವಿಷಯ:-** ಐ.ಆರ್.ಬಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಯ ಆಯ್ಕೆ ಪ್ರಕ್ರಿಯೆಯಲ್ಲಿ ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಜಾತಿ ಸಿಂಧುತ್ವ ಹಾಗೂ ಅಂಕ ಪಟ್ಟಿಗಳ ಸಿಂಧುತ್ವ ದಾಖಲಾತಿಗಳು ಕ್ರಮಬದ್ಧವಾಗಿರುವುದಾಗಿ ಇಲಾಖೆಯಿಂದ ದೃಢೀಕರಿಸಲ್ಪಟ್ಟು ಆಯ್ಕೆಯಾಗಿರುವ 28 ಅಭ್ಯರ್ಥಿಗಳಿಗೆ ನೇಮಕಾತಿ ವಯೋಮಿತಿ ಮೀರುತ್ತಿರುವುದರಿಂದ ಕೂಡಲೇ ನೇಮಕಾತಿ ಆದೇಶ ಹೊರಡಿಸುವ ಕುರಿತು.

**ಶ್ರೀ ಎನ್.ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು):-**

ಮಾನ್ಯ ಸಭಾಪತಿಯವರೇ, ನಿಯಮ 330ರ ಅಡಿಯಲ್ಲಿ ಒಂದು ವಿಷಯವನ್ನು ಮಂಡನೆ ಮಾಡುತ್ತಿದ್ದೇನೆ. ಪೊಲೀಸ್ ಇಲಾಖೆಯ ಅಧಿಸೂಚನೆ ಸಂಖ್ಯೆ 05:ನೇಮಕಾತಿ:04,DIGP 2011-2012, ದಿನಾಂಕ 09-01-2012 ಕ್ಕೆ ಸಂಬಂಧಿಸಿದಂತೆ, ಐಆರ್‌ಬಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿಗಳನ್ನು ಅಹ್ವಾನಿಸಲಾಗಿತ್ತು. ಅದರಂತೆ, ಸಾವಿರಾರು ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಿ ಆಯ್ಕೆಯ ಹಂತದ ಎಲ್ಲಾ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಎಲ್ಲಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಐಆರ್‌ಬಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ದಿನಾಂಕ 27-02-2013 ರಲ್ಲಿ ಪ್ರಕಟಿಸಲಾಯಿತು. ಈ ರೀತಿಯಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಹಾಜರಾಗುವಂತೆ ತಿಳಿಸಿದ್ದು, ಅದರಲ್ಲಿ ವೈದ್ಯಕೀಯ ಪರೀಕ್ಷೆಗೆ

ಹಾಜರಾಗಿ ಉತ್ತೀರ್ಣರಾದ ಅಭ್ಯರ್ಥಿಗಳ ಜಾತಿ ಸಿಂಧುತ್ವ ಹಾಗೂ ಅಂಕಪಟ್ಟಿಗಳ ಸಿಂಧುತ್ವ ಪರಿಶೀಲನೆಯನ್ನು ಮಾಡಲಾಗಿತ್ತು. ಈ ರೀತಿಯ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಐಆರ್‌ಬಿಯಲ್ಲಿ ಪೋಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಆಯ್ಕೆಯಾಗಿರುವುದರಿಂದ ವೈದ್ಯಕೀಯ ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಿ,

(ಮುಂದು)

(763) 16-09-2021 (06.10) ಎಂವಿ-ಆರ್‌ಎನ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎನ್.ರವಿಕುಮಾರ್ (ಮುಂದು...):-

ಇಲಾಖೆಯ ವತಿಯಿಂದ ಬರೆದಿರುವ ಪತ್ರದಲ್ಲಿ ವೈದ್ಯಕೀಯ ಪರೀಕ್ಷೆಯಲ್ಲಿ ಅನುತ್ಪೀರ್ಣರಾದ ಅಥವಾ ಜಾತಿ ಹಾಗೂ ಅಂಕಪಟ್ಟಿಗಳ ಸಿಂಧುತ್ವದ ದಾಖಲಾತಿಗಳು ಸಮರ್ಪಕವಾಗಿಲ್ಲವೆಂದು ಕಂಡು ಬಂದಲ್ಲಿ ಮಾತ್ರವೇ ನೇಮಕಾತಿ ಆದೇಶವನ್ನು ನೀಡಲಾಗುವುದಿಲ್ಲ ಎಂದು ತಿಳಿಸಲಾಗಿತ್ತು. ಅವರು ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಜಾತಿ ಹಾಗೂ ಅಂಕಪಟ್ಟಿಗಳ ಸಿಂಧುತ್ವದ ತಪಾಸಣೆ ದಾಖಲಾತಿಗಳು ಸರಿಯಾಗಿವೆ ಎಂದು ದೃಢೀಕರಿಸಲ್ಪಟ್ಟ 28 ಅಭ್ಯರ್ಥಿಗಳಿಗೆ ಇದುವರೆವಿಗೂ ನೇಮಕಾತಿಯ ಆದೇಶವನ್ನು ನೀಡಿರುವುದಿಲ್ಲ. ಪೋಲೀಸ್ ಇಲಾಖೆಯ ಅಧಿಸೂಚನೆ ಸಂಖ್ಯೆ.5 ನೇಮಕಾತಿ 4 ಡಿಬಿಜಿಪಿ 2011-12, ದಿನಾಂಕ 09.01.2012ಕ್ಕೆ ಸಂಬಂಧಿಸಿದಂತೆ ಐಆರ್‌ಬಿ ಪೋಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಆಯ್ಕೆಯಾಗಿರುವುದಾಗಿ ಪೋಲೀಸ್ ಇಲಾಖೆಯು ಅಭ್ಯರ್ಥಿಗಳಿಗೆ ನೇರವಾಗಿ ಪತ್ರ ಬರೆದಿದೆ. ಸೂಚಿಸಿರುವ ಈ ಎಲ್ಲಾ ಅಭ್ಯರ್ಥಿಗಳ ವಯೋಮಿತಿ ಮೀರುತ್ತಿರುವುದರಿಂದ ಮಾನವೀಯ ನೆಲೆಯಲ್ಲಿ ಒಂದು ಬಾರಿ ರಾಜ್ಯದ ಈ ಬಡ ನಿರುದ್ಯೋಗಿ ಯುವಕರಿಗೆ ಕೂಡಲೇ ನೇಮಕಾತಿ ಆದೇಶ ನೀಡುವ ಕುರಿತು ಚರ್ಚಿಸಲು ನಿಯಮಿತ 30ರ ಅನ್ವಯ ಅವಕಾಶ ಮಾಡಿಕೊಡಬೇಕೆಂದು ವಿನಂತಿಸುತ್ತೇನೆ.

ಮಾನ್ಯ ಸಭಾಪತಿಯವರೇ, ಈ ಹುದ್ದೆಗಳಿಗೆ ನೋಟಿಫಿಕೇಶನ್ ಆಯಿತು, ಅದಕ್ಕೆ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಿ, ಪರೀಕ್ಷೆ ಬರೆದರು. ಆ ನಂತರ 750 ಜನರ ನೇಮಕಾತಿ ವಿಷಯಕ್ಕೆ ಸಂಬಂಧಪಟ್ಟಂತೆ ಅಭ್ಯರ್ಥಿಗಳ ದೇಹದಾರ್ಡ್ಯು ಪರೀಕ್ಷೆ ಆಯಿತು. ವೈದ್ಯಕೀಯ ಪ್ರಮಾಣ ಪತ್ರ ತಪಾಸಣೆ ಆಯಿತು. ಅವರ ಅಂಕಪಟ್ಟಿ ತಪಾಸಣೆ ಆಯಿತು. ಅವರು ಲಿಖಿತ ಪರೀಕ್ಷೆ ಮತ್ತು ಎಲ್ಲಾ ದಾಖಲಾತಿಗಳ ತಪಾಸಣೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆ 750 ಜನರ ನೇಮಕಾತಿಯಲ್ಲಿ ಈ 28 ಜನರನ್ನು ಮಾತ್ರ ಕೈಬಿಟ್ಟಿದ್ದಾರೆ. ಅವರು ಈ ಎಲ್ಲಾ ಪರೀಕ್ಷೆಯಲ್ಲಿ

ಉತ್ತೀರ್ಣರಾಗಿದ್ದರೂ ಕೂಡ ಮತ್ತು ಇಲಾಖೆಯವರು ಹಾಜರಾಗಿ ಎಂದು ಆದೇಶ ಪತ್ರವನ್ನು ಕೊಟ್ಟರು ಸಹ ನೇಮಕಾತಿಯ ಆದೇಶವನ್ನು ಏಕೆ ಕೊಡಲಿಲ್ಲ ಎನ್ನುವಂಥದ್ದು ನನ್ನ ಮಾನವೀಯ ಪ್ರಶ್ನೆಯಾಗಿದೆ. ಆ 28 ಜನ ಅಭ್ಯರ್ಥಿಗಳು ಸದನ ನಡೆಯುವಂತಹ ಸಂದರ್ಭದಲ್ಲಿ ಪ್ರತಿದಿನ ಶಾಸಕರ ಭವನ, ನಮ್ಮ ಮನೆ, ಕಚೇರಿ ಮತ್ತು ಸದನದ ಎಲ್ಲಾ ಸದಸ್ಯರ ಬಳಿಗೆ ಹೋಗಿ ಮನವಿ ಮಾಡಿಕೊಂಡಿದ್ದಾರೆ. ಅವರು ಬಹಳ ಕಣ್ಣೀರಿಡುತ್ತಿದ್ದಾರೆ. ಸಾಮಾನ್ಯವಾಗಿ ಪೊಲೀಸ್ ಹುದ್ದೆಗೆ ಬರುವಂತಹವರು ಬಹಳ ಬಡವರಾಗಿರುತ್ತಾರೆ. ಹಾಗಾಗಿ ಅವರನ್ನು ಮಾನವೀಯತೆಯ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಬೇಕೆಂದು ತಮ್ಮ ಮೂಲಕ ಸರ್ಕಾರಕ್ಕೆ ವಿನಂತಿಯನ್ನು ಮಾಡುತ್ತೇನೆ.

ಮಾನ್ಯ ಗೃಹಸಚಿವರು ಹಾಗೂ ಹಿರಿಯ ಸಚಿವರಾದ ಮಾನ್ಯ ಗೋವಿಂದ ಎಂ. ಕಾರಜೋಳರವರು ಸಹ ಸದನದಲ್ಲಿಯೇ ಇದ್ದಾರೆ. ಆ 28 ಜನರೂ ಯಾವ ರೀತಿಯ ಪಾಪ ಮಾಡಿದ್ದರೋ ಏನೋ ನನಗೆ ಗೊತ್ತಿಲ್ಲ. ಇದಕ್ಕೆ ಸುಮಾರು ಎಂಟು ವರ್ಷವಾಗಿದೆ, ಈಗಾಗಲೇ 722 ಜನರು ನೌಕರಿಯಲ್ಲಿದ್ದಾರೆ. ಆದರೆ, ಈ 28 ಜನರಿಗೆ ಮಾತ್ರ ಆ ನೌಕರಿ ಸಿಕ್ಕಿಲ್ಲ. ಹಾಗಾಗಿ ಅವರಿಗೂ ಕೂಡ ನೇಮಕಾತಿ ಆದೇಶದ ಪತ್ರವನ್ನು ನೀಡಬೇಕು. ಈ 28 ಜನರನ್ನು ಏತಕ್ಕೆ ತಿರಸ್ಕಾರ ಮಾಡಿದ್ದಾರೆ. ಬೇರೆಯವರು ಹೇಗೆ ನೇಮಕಾತಿ ಆದೇಶವನ್ನು ತೆಗೆದುಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ 28 ಜನರಿಗೂ ಸಹ ಅದೇ ರೀತಿ ಕರ್ತವ್ಯಕ್ಕೆ ಹಾಜರಾಗುವುದಕ್ಕೆ ಅವಕಾಶ ಕೊಡಬೇಕಾಗಿತ್ತು. ಆದರೆ, ಇವರಿಗೆ ಏಕೆ ಅವಕಾಶ ಕೊಡಲಿಲ್ಲ? ಅವರಿಗೆ ಯಾವ ಕೊರತೆಯ ಆಧಾರದ ಮೇಲೆ ನೇಮಕಾತಿ ಆದೇಶ ನೀಡಿಲ್ಲ? ಅವರ ಬಳಿ ಎಲ್ಲಾ ಪ್ರಮಾಣಪತ್ರಗಳು ಇದ್ದು, ಅವರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ ಸಹ ಅವರನ್ನು ಕರ್ತವ್ಯಕ್ಕೆ ಹಾಜರಾಗಿ ಎಂದು ಆದೇಶವನ್ನು ಏಕೆ ಕೊಡಲಿಲ್ಲ ಎನ್ನುವ ಪ್ರಶ್ನೆ ಇದೆ. ಇದಕ್ಕೆ ಸರ್ಕಾರ ಉತ್ತರ ನೀಡಬೇಕೆಂದು ಮಾನ್ಯ ಸಚಿವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ.

**ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ, ಈಗಾಗಲೇ ಮಾನ್ಯ ಎನ್.ರವಿಕುಮಾರರವರು ಮಾನವೀಯ ನೆಲೆಗಟ್ಟಿನಲ್ಲಿ ಈ 28 ಜನ ಕಾನ್‌ಸ್ಟೆಬಲ್‌ಗಳನ್ನು ನೇಮಕಾತಿ ಮಾಡಬೇಕು ಎನ್ನುವಂತಹ ಮಾತನ್ನು ಹೇಳಿದ್ದಾರೆ. ನಾನು ಕೂಡ ಅದಕ್ಕೆ ಧ್ವನಿಗೂಡಿಸುತ್ತೇನೆ. ಇವರು 750 ಅಭ್ಯರ್ಥಿಗಳಿಗೆ 2012ರಲ್ಲಿ ಅರ್ಜಿಯನ್ನು ಆಹ್ವಾನಿಸಿದರು. ಫೆಬ್ರವರಿ, 2013ರಲ್ಲಿ ಆಯ್ಕೆಪಟ್ಟಿಯನ್ನು ಡಿಕ್ಲೇರ್ ಮಾಡಿದ್ದಾರೆ. ಇವರೆಲ್ಲರಿಗೂ ಸಹ ವೈದ್ಯಕೀಯ ಪರೀಕ್ಷೆಗೆ ಹಾಜರಾಗಿ ಎಂದು intimate ಮಾಡಿದ್ದಾರೆ. ಅದಕ್ಕೆ ಅವರು ವೈದ್ಯಕೀಯ ಪರೀಕ್ಷೆಗೆ

ಹಾಜರಾಗಿದ್ದಾರೆ. ಅದರಲ್ಲಿ ಅವರು ಉತ್ತೀರ್ಣರಾಗಿದ್ದಾರೆ. ಅವರ ಜಾತಿ ಸಿಂಧುತ್ವ ಕೂಡ ಸರಿಯಾಗಿದೆ. ಅಂಕಪಟ್ಟಿಗಳ ಸಿಂಧುತ್ವವನ್ನು ಕೂಡ ಪರಿಶೀಲನೆ ಮಾಡಿಸಿದ್ದಾರೆ. ಅಂದರೆ ಅವರ ಮೂಲಪ್ರತಿಗಳನ್ನು ತರಿಸಿಕೊಂಡು ಅವರ ಎಲ್ಲಾ ಕಾಗದ ಪತ್ರಗಳನ್ನು ತುಲನಾತ್ಮಕವಾಗಿ ನೋಡಿದಾಗ, ಎಲ್ಲವೂ ಸಹ ಸರಿಯಿದೆ ಎಂದು ಒಪ್ಪಿಕೊಂಡಿದ್ದಾರೆ. ಇಲ್ಲಿಗೆ ಸುಮಾರು ಹತ್ತು ವರ್ಷವಾಗಿದೆ. ಹತ್ತು ವರ್ಷವಾದರೂ ಸಹ ಈ 28 ಜನರಿಗೆ ಇನ್ನು ನೇಮಕಾತಿಯ ಆದೇಶವನ್ನು ನೀಡಿಲ್ಲ. ಅವರು ಕರ್ನಾಟಕ ಆಡಳಿತ ನ್ಯಾಯ ಮಂಡಳಿಗೆ ಹೋಗಿದ್ದಾರೆ ಮತ್ತು ರಿಟ್‌ಪಿಟಿಷನ್ ಹಾಕಿದ್ದಾರೆಂದು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ. ಹಾಗಾದರೆ ಈ 28 ಜನರಿಗೆ ವೈದ್ಯಕೀಯ ಪರೀಕ್ಷೆಯನ್ನು ಏಕೆ ಮಾಡಿಸಿದರು? ಮತ್ತು ಅವರ ಜಾತಿ ಸಿಂಧುತ್ವವನ್ನು ನೋಡುವ ಪ್ರಶ್ನೆ ಏಕೆ ಬಂತು? ಅದರ ಜೊತೆಗೆ ಅವರ ಅಂಕಪಟ್ಟಿಗಳ ಸಿಂಧುತ್ವವನ್ನು ಸಹ ಪರಿಶೀಲನೆ ಮಾಡಿಸಿದ್ದಾರೆ. ಮತ್ತೆ ಅವರು ವೈದ್ಯಕೀಯ ಪರೀಕ್ಷೆಯಲ್ಲೂ ಸಹ ಉತ್ತೀರ್ಣರಾಗಿದ್ದಾರೆ. ಸಿಂಧುತ್ವಕ್ಕೆ ಬೇಕಾದಂತಹ ದಾಖಲೆಗಳನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗಳಿಗೆ ತೃಪ್ತಿಯಾಗುವಂತಹ ಕಾಗದ ಪತ್ರಗಳನ್ನು ಒದಗಿಸಿದ್ದಾರೆ. ಎಲ್ಲಾ ಪರೀಕ್ಷೆಯಲ್ಲೂ ಕೂಡ ಬೇರೆ ಅಭ್ಯರ್ಥಿಗಳಂತೆ ಇವರು ಕೂಡ ಉತ್ತೀರ್ಣರಾಗಿದ್ದಾರೆ. ಈ 28 ಜನರು 2012 ರಿಂದ 2021 ಮುಗಿಯುವುದಕ್ಕೆ ಬಂದು 2022 ಇಸವಿ ಬರುತ್ತಿದೆ. ಅವರು ಪ್ರತಿ ಅಧಿವೇಶನದ ಸಮಯದಲ್ಲೂ ಬರುತ್ತಾರೆ. ಇಲ್ಲಿಗೆ ಬಂದು ವಿರೋಧ ಪಕ್ಷದವರಿಗೆ ಮತ್ತು ಆಡಳಿತ ಪಕ್ಷದವರಿಗೆ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದುದರಿಂದ ತಮ್ಮ ಮುಖಾಂತರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಮಾನವೀಯತೆಯ ನೆಲೆಗಟ್ಟಿನ ಮೇಲೆ ಈ 28 ಜನರನ್ನು ನೇಮಕಾತಿ ಮಾಡುವುದು ಬಹಳ ಸೂಕ್ತ ಎಂದು ಹೇಳುವುದಕ್ಕೆ ಬಯಸುತ್ತೇನೆ. ದಯಮಾಡಿ ಸರ್ಕಾರ ಈ ದಿಶೆಯಲ್ಲಿ ಸ್ವಲ್ಪ ಹೃದಯ ವೈಶಾಲ್ಯತೆಯಿಂದ, ಈಗ ಅವರು ಸತತವಾಗಿ ಹತ್ತು ವರ್ಷಗಳಿಂದ ನಿರುದ್ಯೋಗಿಗಳಾಗಿದ್ದಾರೆ. ಈಗ ಅವರಿಗೆ ಎಲ್ಲಾ ಕೆಲಸವೇ ಸಿಗುವುದಿಲ್ಲ. ಏಕೆಂದರೆ, ಈಗಾಗಲೇ ಅವರು ವಯೋಮಿತಿ ಮೀರಿದ್ದಾರೆ. ಸಂದರ್ಶನದ ದಿವಸ ಅವರಿಗೆ ವಯಸ್ಸಿನ ಅರ್ಹತೆ ಇತ್ತು. ಈಗಾಗಲೇ ಅವರ ಸಂದರ್ಶನ ಮುಗಿಯಿ ಹತ್ತು ವರ್ಷವಾಗಿದೆ. ಹತ್ತು ವರ್ಷದ ನಂತರ ಅವರಿಗೆ ಎಲ್ಲಾ ಕೆಲಸವೇ ಸಿಕ್ಕಿಲ್ಲ. ಅವರು ಇದನ್ನೇ ನಂಬಿಕೊಂಡು ಕುಳಿತಿದ್ದಾರೆ. ನಮಗೆ ಪೊಲೀಸ್ ಇಲಾಖೆಯಲ್ಲಿ ನೇಮಕಾತಿಯಾಗಿದೆ ಎಂದು ಎಷ್ಟೋ ಜನರಿಗೆ ಎಂಗೇಜ್‌ಮೆಂಟ್ ಆಗಿದೆ. ಎಷ್ಟೋ ಜನರು ಮದುವೆಯಾಗಿದ್ದಾರೆ. ಅಂತಹವರು ತಮ್ಮ ಪತ್ನಿಯನ್ನು ಕರೆದುಕೊಂಡು ಬರಲಾರದಂತಹ ಸ್ಥಿತಿಗೆ ಬಂದಿದ್ದಾರೆ. ಅವರ ಪರಿಸ್ಥಿತಿ ಗೋಳು ಇಟ್ಟು ಗೋಡೆಯಂತಾಗಿದೆ. ಈಗ ಅವರು ಕಣ್ಣೀರು ಹಾಕುತ್ತಿದ್ದಾರೆ. ಈ 28 ಜನರು ಕಳೆದ ಹತ್ತು ವರ್ಷದಿಂದ ಹಾಗೆಯೇ ಇದ್ದಾರೆ. ಅವರ

ಸಿಂಧುತ್ವವನ್ನು ಪರಿಶೀಲನೆ ಮಾಡಿಲ್ಲದಿದ್ದರೆ ಮತ್ತು ಅವರಿಗೆ ಇಲಾಖೆಯವರು ನೀವು ಆಯ್ಕೆಯಾಗಿದ್ದೀರಿ ಎಂದು intimate ಮಾಡದಿದ್ದರೆ, ಈ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ. ಅದಕ್ಕೆ ದಯಮಾಡಿ ತಮ್ಮ ಮುಖಾಂತರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಈ 28 ಜನರ ಭವಿಷ್ಯ ಡೋಲಾಯಮಾನವಾಗಿದೆ. ಆ 28 ಜನರು ಭೇಟಿ ಮಾಡದಂತಹವರು ಯಾರೂ ಇಲ್ಲ. ಆದುದರಿಂದ ಸರ್ಕಾರ ಹೃದಯ ಶ್ರೀಮಂತಿಕೆಯಿಂದ ಮತ್ತು ಮಾನವೀಯತೆ ನೆಲಗಟ್ಟಿನಲ್ಲಿ ಕಳೆದ ಹತ್ತು ವರ್ಷದಿಂದ ಹೋರಾಟ ಮಾಡಿದಂತಹ ನಿರುದ್ಯೋಗಿಗಳು ಮತ್ತು ಅವರು ಬೇರೆ ಕಡೆ ಕೆಲಸಕ್ಕೆ ಹೋಗುವುದಕ್ಕೆ ಅವರ ವಯಸ್ಸು ಮೀರಿ ಹೋಗಿದೆ. ಈಗ ಹೇಗೆ ಆಗಿದೆ ಎಂದರೆ, ಅದೇನೋ ಆಳುವವನೂ ಇಲ್ಲ, ಮನೆಯಲ್ಲೂ ಇರಲಾರದಂತಹ ದುಸ್ಥಿತಿ ಉದ್ಭವಿಸಿದೆ. ಆದುದರಿಂದ ಸರ್ಕಾರ ಇದನ್ನು ಪರಿಶೀಲನೆ ಮಾಡಿ ಅವರಿಗೆ ನ್ಯಾಯ ಒದಗಿಸಬೇಕೆಂದು ತಮ್ಮ ಮುಖಾಂತರ ಮಾನ್ಯ ಸಚಿವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

**ಶ್ರೀ ಆಯನೂರು ಮಂಜುನಾಥ್ (ಪದವೀಧರರ ಕ್ಷೇತ್ರ):-** ಮಾನ್ಯ

ಸಭಾಪತಿಯವರೇ, ಈಗಾಗಲೇ ಮಾನ್ಯ ಎನ್.ರವಿಕುಮಾರ್ ರವರು ಪ್ರಸ್ತಾಪ ಮಾಡಿದ ಹಾಗೆ, ಸರ್ಕಾರ ನೋಟಿಫಿಕೇಶನ್ ಮಾಡಿ. ಅದರ ಜೊತೆಗೆ ಅವರಿಗೆ ಸೂಚನಾ ಪತ್ರವನ್ನು ಕಳುಹಿಸಿಕೊಟ್ಟಿದ್ದಾರೆ. ಸೂಚನಾ ಪತ್ರದಲ್ಲಿ Assistant Administrative Officer ರವರು ಸಹಿ ಮಾಡಿದ್ದಾರೆ. ಆ ಸೂಚನಾ ಪತ್ರದ ಕಾಲ್ಪನಿಕ ನಂಬರ್ 'ಎಫ್' ನಲ್ಲಿ ಸರ್ಕಾರವೇ ಒಂದು ನಿಬಂಧನೆಯನ್ನು ತಿಳಿಸಿದೆ. ಅದನ್ನು ಏನೆಂದರೆ, ಅಭ್ಯರ್ಥಿಗಳು ವಸ್ತುನಿಷ್ಠ ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಮತ್ತು ಅವರು ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಕೂಡಿಸಿ, ಅದರ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ತಯಾರಿಸಲಾಗುವುದು ಎಂದು. ಅಂದರೆ ಯಾವ ರೀತಿಯಲ್ಲಿ process ಮಾಡುತ್ತಾರೆಂದು. ಈ ಅರ್ಹತಾ ಪಟ್ಟಿಯಿಂದ ಪ್ರತಿ ವರ್ಗದಲ್ಲಿ ಅಧಿಸೂಚಿತ ಖಾಲಿ ಇರುವ ಹುದ್ದೆಗಳಿಗೆ ಅನುಗುಣವಾಗಿ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಲಾಗುವುದು. ತಾತ್ಕಾಲಿಕ ಪಟ್ಟಿಯನ್ನು announce ಮಾಡಿದ ನಂತರ, ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳು ಆಯ್ಕೆ ಸಮಿತಿಯು ನಿಗದಿಪಡಿಸಿದ ವೈದ್ಯಕೀಯ ಮಂಡಳಿಯ ಮುಂದೆ, ವೈದ್ಯಕೀಯ ಪರೀಕ್ಷೆಗೆ ಹಾಜರಾಗತಕ್ಕದ್ದು. ವೈದ್ಯಕೀಯ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ನಡೆಸಲಾಗುವುದು ಮತ್ತು ಈ ಸಂದರ್ಭದಲ್ಲಿ ಅಭ್ಯರ್ಥಿಗಳು ಗೆಜೆಟೆಡ್ ಅಧಿಕಾರಿಯಿಂದ ದೃಢೀಕೃತ ದಾಖಲಾತಿಗಳನ್ನು ಒದಗಿಸಬೇಕು. ಅಂದರೆ, ಈ ಎಲ್ಲಾ process ಸಹ ಮುಗಿದಿದೆ. ಇದು ಮುಗಿದು ಆದಮೇಲೆ, ಅವರ ಸೂಚನಾಪತ್ರದ ಮೇಲೆ, ಸಂಬಂಧಪಟ್ಟಂತಹ ಜಿಲ್ಲೆಯ ಅಧಿಕಾರಿಗಳಿಗೆ ಈ 28

ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಸ್ವತಃ ಇವರು ಪತ್ರಗಳನ್ನು ಬರೆದಿದ್ದಾರೆ. ಅದರಲ್ಲಿ ವಿಷಯ ಬಂದು Indian Reserve Battalion ನೇರ ನೇಮಕಾತಿ. ಉಲ್ಲೇಖ ಬಂದು ನೋಟಿಫಿಕೇಶನ್‌ಗೆ ಸಂಬಂಧಿಸಿದೆ. ಅವರು ಜಿಲ್ಲಾಧಿಕಾರಿಗಳಿಗೆ ಪತ್ರದಲ್ಲಿ ಏನು ಹೇಳುತ್ತಾರೆಂದರೆ, ಉಲ್ಲೇಖದ ಅಧಿಸೂಚನೆಯಂತೆ Special Reserve Police Constable ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯು ಮುಕ್ತಾಯಗೊಂಡು. Indian Reserve Battalion 750 Special Constable ಗಳ ಹುದ್ದೆಗಳಿಗೆ ಅಭ್ಯರ್ಥಿಗಳು ಆಯ್ಕೆಯಾಗಿರುತ್ತಾರೆ. ಆಯ್ಕೆಯಾದ Special Reserve Constable ಗಳ ಮೂಲ ತರಬೇತಿಗಾಗಿ ಕಳುಹಿಸಿಕೊಡಬೇಕಾಗಿರುತ್ತದೆ. ಆದುದರಿಂದ ಅವರನ್ನು ತರಬೇತಿಗೆ ಕಳುಹಿಸಿಕೊಡಬೇಕಾಗಿದೆ. ಆದ್ದರಿಂದ ಈ ಕೆಳಕಂಡ ಅಭ್ಯರ್ಥಿಗಳ ಮೂಲ ದಾಖಲಾತಿಗಳ ಸದರಿ ಪ್ರಮಾಣ ಪತ್ರಗಳಾದ ಆದಾಯ ಪ್ರಮಾಣ ಪತ್ರ ಮತ್ತು ಜಾತಿವಾರುಗಳನ್ನು ಪರಿಶೀಲನೆ ಮಾಡಿ ಕಳುಹಿಸಿಕೊಡಿ ಎಂದು ಕೇಳಿದ್ದಾರೆ.

(ಮುಂದು...)

(764) 16.09.2021 06.20 LL-VK

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಆಯನೂರು ಮಂಜುನಾಥ್(ಮುಂದು):**

ಅದರಂತೆ, ಸದರಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ತರಬೇತಿಗೆ ಕಳುಹಿಸಿಕೊಡಬೇಕೆಂದು ಇದ್ದಾರೆ. ಅದನ್ನು ಸ್ವತಃ ಅಭ್ಯರ್ಥಿಗಳಿಗೆ ಅವೊತ್ತಿನ ಅಧ್ಯಕ್ಷರು, ಐ.ಆರ್.ಬಿ., ಕೆ.ಎಸ್.ಆರ್.ಸಿ., ಎಸ್.ಆರ್.ಪಿ.ಸಿ. ನೇಮಕಾತಿ ಷರ್ಮಿತಿ ಮತ್ತು ಡಿ.ಜಿ.ಪಿ. ಕೆ.ಎಸ್.ಆರ್.ಪಿ. ಇವರು ಆಯ್ಕೆ ಮಾಡಿರುತ್ತಾರೆ. ಈ ಪತ್ರವನ್ನು ನಾವುಗಳು ಬರೆದುಕೊಂಡಿರುವುದಿಲ್ಲ, ಅಥವಾ ಅದನ್ನು ಅಭ್ಯರ್ಥಿಗಳು ಬರೆದುಕೊಂಡಿರುವುದಿಲ್ಲ. ಆ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆಂದು 2013ನೇ ಇಸವಿಯಲ್ಲಿ ದಾಖಲಿಸಿದ್ದರೂ ಇವೊತ್ತಿನವರೆಗೂ ಅವರಿಗೆ ಆದೇಶ ಕೊಟ್ಟಿರುವುದಿಲ್ಲ. ಉದಾಹರಣೆಗೆ, ನಾವು ಯಾವುದೋ ಮನೆಗೆ ಹೋಗಿ ಮದುವೆಗಾಗಿ ಹೆಣ್ಣು ನೋಡಿಕೊಂಡು ಬಂದು ನಮಗೆಲ್ಲಾ ಒಪ್ಪಿಗೆಯಾಗಿದೆ ಎಂದು ಹೇಳುವುದು. ಆದರೆ, ಮದುವೆ ಮಾತ್ರ ಆಗುವುದಿಲ್ಲ. ಇದರಿಂದಾಗಿ, ಆ ಹುಡುಗಿ ಇವರನ್ನು ಬಿಟ್ಟು ಬೇರೆ ಕಡೆಗೆ ಹೋಗುವ ಹಾಗಿಲ್ಲ. ಸುಮಾರು 10 ವರ್ಷಗಳ ಕಾಲ ಬಡ ವಿದ್ಯಾರ್ಥಿಗಳು... ಈಗಾಗಲೇ ಪ್ರಸ್ತಾವ ಆದಂತೆ ಪೊಲೀಸ್ ಕಾನ್‌ಸ್ಟೇಬಲ್ ಕೆಲಸಕ್ಕೆ ಯಾರು ಬರುತ್ತಾರೆ? ಯಾರಾದರೂ ಅನುಕೂಲಸ್ಥರ ಮಕ್ಕಳು ಅಥವಾ ಶ್ರೀಮಂತರ ಮಕ್ಕಳು ಬರುತ್ತಾರೆಯೇ? ಇದು ಬಡವರ ಮಕ್ಕಳ ಬದುಕಿನಲ್ಲಿ ಚೆಲ್ಲಾಟ ಆಡುವಂತಹ ಪ್ರಕ್ರಿಯೆಯಾಗಿದೆ. ಇದರಿಂದಾಗಿ, ಅವರು ಮುಂದೆ ಯಾವುದೇ

ಕೆಲಸಕ್ಕೆ ಹೋಗುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ, ಅವರು ಐ.ಆರ್.ಬಿ. ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ಆಯ್ಕೆಯಾಗಿರುತ್ತಾರೆ, ಅದಕ್ಕಾಗಿ ನಡೆಸುವ ದೈಹಿಕ ಪರೀಕ್ಷೆಯಲ್ಲಿ ಲಿಖಿತ ಪರೀಕ್ಷೆಯಲ್ಲಿ, ವೈದ್ಯಕೀಯ ಪರೀಕ್ಷೆಯಲ್ಲಿ ಈ ರೀತಿ ಎಲ್ಲಾ ಪರೀಕ್ಷೆಗಳಲ್ಲಿ ಪಾಸ್ ಆಗಿರುತ್ತಾರೆ. ಇದರ ಜೊತೆಗೆ, ಸದರಿ ಅಭ್ಯರ್ಥಿಗಳು ಆಯ್ಕೆಯಾಗಿರುತ್ತಾರೆ. ಅದಕ್ಕಾಗಿ ಅವರನ್ನು ತರಬೇತಿಗಾಗಿ ಕಳುಹಿಸಿಕೊಡಬೇಕೆಂದು ಹೇಳಿರುತ್ತಾರೆ.

ಸನ್ಮಾನ್ಯ ಗೃಹ ಸಚಿವರು ಮತ್ತು ನಾನು ಬಹಳ ವರ್ಷಗಳ ಸ್ನೇಹಿತರು. ಅವರು ಇವೊತ್ತಿನ ದಿವಸ ಗೃಹ ಸಚಿವರಾಗಿದ್ದಾರೆ. ಅವರು ಇಡೀ ರಾಜ್ಯದ ಗೃಹಕ್ಕೆ ಸಚಿವರಾಗಿದ್ದಾರೆ. ಅತ್ಯಂತ ಬಡತನದಲ್ಲಿ ಬೆಳೆದಂತಹವರು ಶ್ರೀ ಅರಗ ಜ್ಞಾನೇಂದ್ರವರು. ಅವರು ಬಡವರ ಬದುಕಿನೊಳಗೆ ಏನು ಆಗಿದೆಯೆಂದು ಸುಲಭವಾಗಿ ಅರ್ಥೈಸಿಕೊಳ್ಳಬಲ್ಲರು. ಒಬ್ಬ ಕೂಲಿಕಾರರ ಮನೆತನದಲ್ಲಿ ಹುಟ್ಟಿದಂತಹ ನಮ್ಮ ಗೃಹ ಸಚಿವರು. ಒಬ್ಬ ಕೂಲಿಕಾರರ ಮಕ್ಕಳು ಎಲ್ಲಾ ಅರ್ಹತೆಯನ್ನು ಇಟ್ಟುಕೊಂಡು ಅವರು ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ಆಯ್ಕೆಯಾಗಿದೆ ಎಂದು ಸರ್ಕಾರ ಹೇಳಿದ ನಂತರ ಅವರಿಗೆ ನೇಮಕಾತಿ ಆದೇಶವನ್ನು ಕೊಡುವುದಕ್ಕೆ ಏತಕ್ಕೆ ಮೀನ-ಮೇಷ ಎಣಿಸುತ್ತಾರೆ? ಇವೊತ್ತಿನ ದಿವಸ ವಿವಿಧ ಹುದ್ದೆಗಳಿಗೆ ಸಾವಿರಾರು ಜನರು ಆಯ್ಕೆಯಾಗುತ್ತಿದ್ದಾರೆ ಆದರೆ, ಈ 28 ಜನ ಸರ್ಕಾರಕ್ಕೆ ಹೊರೆಯಾಗುತ್ತಾರೆಯೇ? ಅವರನ್ನು ಸರ್ಕಾರದಿಂದಲೇ ಆಯ್ಕೆ ಮಾಡಲಾಗಿರುತ್ತದೆ, ಅವರಿಗೆ ಎಲ್ಲಾ ರೀತಿಯ ಸಿಂಧುತ್ವ ಪ್ರಮಾಣಪತ್ರಗಳು ಬಂದಿರುತ್ತವೆ. ಇದಕ್ಕೇನಾದರೂ ಬೇರೆ ಕಾರಣಗಳನ್ನು ಬುದ್ಧಿವಂತಿಕೆಯಿಂದ ಕೊಡುವುದಕ್ಕೆ ಹೋದರೆ ಅದು ಬಡತನವನ್ನು ಅವಮಾನ ಮಾಡಿದಂತೆ, ಅರ್ಹ ಯುವಕರ ಅರ್ಹತೆಯನ್ನು ಅವಮಾನ ಮಾಡಿದ ಹಾಗೆ. ನಮಗೆ ಬುದ್ಧಿವಂತಿಕೆ ಇದೆಯೆಂದು ನಾವು ಬೇರೆ ಬೇರೆ ಉತ್ತರ ಹೇಳಬಾರದು. ಬದಲಾಗಿ, ಆ 28 ಜನರನ್ನು ಕೂಡಲೇ ನೇಮಕಾತಿ ಮಾಡಿಕೊಳ್ಳಬೇಕು.

ಇವೊತ್ತಿನ ದಿವಸ ನಮ್ಮ ರಾಜ್ಯದಲ್ಲಿ ಸಾಕಷ್ಟು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಿವೆ, ಉಗ್ರ ಚಟುವಟಿಕೆಗಳ ಸಮಸ್ಯೆಗಳು ಇವೆ ಹಾಗೂ ಇನ್ನಿತರ ಸಮಸ್ಯೆಗಳಿವೆ. ಈ 28ಜನ ದೇಶ ಕಾಯುವುದಕ್ಕಾಗಿ, ಸಮಾಜ ಕಾಯುವುದಕ್ಕಾಗಿ ಬರುತ್ತಾರೆಂದರೆ ಅಂತಹವರ ಜೀವನದ ಜೊತೆ ನಮ್ಮ ಗೃಹ ಸಚಿವರಾದ ಶ್ರೀ ಅರಗ ಜ್ಞಾನೇಂದ್ರವರು ಆಟ ಆಡುವುದಿಲ್ಲ. ಅವರ ಬಗ್ಗೆ ನನಗೆ ಬಹಳ ಚೆನ್ನಾಗಿ ಗೊತ್ತಿದೆ. He is my very good friend. ಮಂತ್ರಿಯಾದ ಕೂಡಲೇ ಅವರು ತಮ್ಮ ಹೃದಯ ವೈಶಾಲ್ಯತೆಯನ್ನು ಕಳೆದುಕೊಂಡಿಲ್ಲವೆಂದು ನಂಬಿಕೆ ಇದೆ. ಅವರು ಬಡವರ ಪರ ಹೋರಾಟ ಮಾಡಿಕೊಂಡು ಬಂದಂತಹವರು. ಒಂದು ವೇಳೆ ಅವರು ಇವೊತ್ತಿನ ದಿವಸ ಮಂತ್ರಿಯಾಗದೇ ನಮ್ಮ ಜೊತೆ ನಿಂತಿದ್ದರೆ, ಈ ಸದನದಲ್ಲಿ

ಆರ್ಭಟಿಸಿ ಸದನವನ್ನು ಅಲ್ಲೋಲ-ಕಲ್ಲೋಲ ಮಾಡಿರುತ್ತಿದ್ದರು. ಅಂತಹ ಸ್ವಭಾವದ ನನ್ನ ಗೆಳೆಯ ಈ 28 ಜನರಿಗೆ ಅನ್ಯಾಯ ಮಾಡುವುದೇ ಇಲ್ಲವೆಂಬ ವಿಶ್ವಾಸ ನನಗಿದೆ. ಅವರು ಇಂತಹ ಹತ್ತು ಹಲವಾರು ಹೋರಾಟಗಳನ್ನು ಮಾಡಿಕೊಂಡು ಬಂದಂತಹವರು. ಹಾಗಾಗಿ, ನ್ಯಾಯ ಕೊಡುವಂತಹ ಜಾಗದಲ್ಲಿ ಭಗವಂತ ಇವೊತ್ತಿನ ದಿವಸ ಅವರನ್ನು ಕೂರಿಸಿದ್ದಾನೆ. ಇಷ್ಟು ದಿನ ಅವರು ಯಾರ ಪರವಾಗಿ ಹೋರಾಟ ಮಾಡುತ್ತಿದ್ದರೋ, ಅವರಿಗೆ ನ್ಯಾಯ ಕೊಡುವಂತಹ ಸ್ಥಾನದಲ್ಲಿ ಅವರು ಕುಳಿತಿದ್ದಾರೆ. ಹಾಗಾಗಿ ಆ ಸ್ಥಾನಕ್ಕೆ ಅವರು ಅಪಚಾರ ಮಾಡುವುದಿಲ್ಲವೆಂಬ ವಿಶ್ವಾಸ ನನಗಿದೆ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಮಾನ್ಯ ಆಯನೂರು ಮಂಜುನಾಥರವರು ಮಾವಂದಿರು ಅಳಿಯಂದಿರ ಬಗ್ಗೆ ಹೊಗಳಿಕೆ ಮಾತನಾಡುವ ರೀತಿ, ಮಾನ್ಯ ಗೃಹ ಸಚಿವರ ಬಗ್ಗೆ ಮಾತನಾಡುತ್ತಿದ್ದಾರೆ.

**ಶ್ರೀ ಆಯನೂರು ಮಂಜುನಾಥ:-** ಮಾನ್ಯ ಮರಿತಿಬ್ಬೇಗೌಡರೇ, ನಾನು ಮತ್ತು ಗೃಹ ಸಚಿವರು ಬಹಳ ಆತ್ಮೀಯ ಗೆಳೆಯರು.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಅವರಿಗೆ ಒಳ್ಳೆಯದಾಗಲಿ.

**ಶ್ರೀ ಆಯನೂರು ಮಂಜುನಾಥ:-** ಮಾನ್ಯ ಸಭಾಪತಿಯವರೇ, ನಾನು ಮತ್ತು ಗೃಹ ಸಚಿವರು ಇದೇ ಬಡವರ ಪರವಾಗಿ ಹೋರಾಟಗಳನ್ನು ಮಾಡಿಕೊಂಡು, ಮೊಟ್ಟಮೊದಲನೆಯ ಬಾರಿಗೆ 1994ರಲ್ಲಿ ಶಾಸಕರಾಗಿ ಬಂದಂತಹವರು. ಹಾಗಾಗಿ, ಅವರ ಸ್ವಭಾವ ನನಗೆ ಗೊತ್ತಿರುವಷ್ಟು ಅವರ ಶ್ರೀಮತಿಯವರಿಗೂ ಗೊತ್ತಿರುವುದಿಲ್ಲ. ಏಕೆಂದರೆ, ಅವರು ಮದುವೆ ಆಗುವುದಕ್ಕೆ ಮೊದಲಿನಿಂದಲೂ ನಾವಿಬ್ಬರೂ ಸ್ನೇಹಿತರು. ರಾಜಕೀಯ ಭಾಷೆಯಲ್ಲಿ ಹೇಳಬೇಕಾದರೆ ಅಕ್ಷರಶಃ ಬಡವರ ಮನೆಯಲ್ಲಿ ಹುಟ್ಟಿದವರು ಅವರು. ಒಬ್ಬ ಕೂಲಿ ಕಾರ್ಮಿಕನ ಮನೆಯಲ್ಲಿ ಹುಟ್ಟಿದವರಾದ ಗೃಹ ಸಚಿವರಿಗೆ ಭಗವಂತ ಎಂತಹ ಒಂದು ಅವಕಾಶ ಕೊಟ್ಟಿದ್ದಾನೆಂದರೆ, “ನೀನು ಇದುವರೆವಿಗೂ ಕೇವಲ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೀಯಾ, ನ್ಯಾಯವನ್ನು ಕೊಡು ಎಂದು ನ್ಯಾಯ ಕೊಡುವ ಜಾಗದಲ್ಲಿ ಕುಳಿತುಕೋ” ಎಂದು ಕೂರಿಸಿರುತ್ತಾನೆ. ಹಾಗಾಗಿ, ಈ ವಿಷಯದಲ್ಲಿ ಶ್ರೀ ಅರಗ ಜ್ಞಾನೇಂದ್ರರವರಿಂದ ಬೇರೆ ಉತ್ತರ ಖಂಡಿತ ಬರುವುದಿಲ್ಲ. ಆ ಉತ್ತರ ಬಡವರ ಪರವಾಗಿ ಬರುತ್ತದೆಯೆಂಬ ಆತ್ಮವಿಶ್ವಾಸ ಇದೆ. ನಾನು ನನ್ನ ಸ್ನೇಹಿತನನ್ನು ಅರ್ಥ ಮಾಡಿಕೊಂಡಿದ್ದೇನೆ ಎನ್ನುವಂತಹ ನಂಬಿಕೆ ಕೂಡ ನನಗಿದೆ.



**ಶ್ರೀ ಎಸ್.ಆರ್. ಪಾಟೀಲ್(ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ, ಮಾನ್ಯ ಆಯನೂರು ಮಂಜುನಾಥ್‌ರವರು ಹೇಳುವಂತಹ ಮಾತುಗಳಿಂದ ನಮಗೆ ಉತ್ತರ ಸಿಕ್ಕಿರುತ್ತದೆ. ಏಕೆಂದರೆ, ಮಾನ್ಯ ಸದಸ್ಯರು ಹೇಳುತ್ತಿರುವ ವಿಚಾರ ಕೇಳಿದರೆ, ಮಾನ್ಯ ಗೃಹ ಸಚಿವರು ಯಾವ ಉತ್ತರ ನೀಡುತ್ತಾರೆಂದು ನಮಗೆ ಈಗಾಗಲೇ ಗೊತ್ತಿರುತ್ತದೆ. ಈ ವಿಷಯದಲ್ಲಿರುವ 28 ಜನ ಯುವಕರ ಬಗ್ಗೆ ಇಬ್ಬರು ಸಚಿವರು ಮತ್ತು 29 ಶಾಸಕರು ಸಹ ಈ ವಿಷಯದಲ್ಲಿ ನ್ಯಾಯ ಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಸದರಿ 28 ಜನ ಯುವಕರು ವಯೋಮಿತಿ ಹೊಂದಿರುವಂತಹ ಸ್ಥಿತಿಗೆ ಬಂದು ತಲುಪಿದ್ದಾರೆ. ಅವರ ಮುಂದಿನ ಭವಿಷ್ಯತೆ ಏನು ಎಂಬುದಾಗಿ ಇಬ್ಬರು ಸಚಿವರು ಮತ್ತು 29 ಜನ ಶಾಸಕರು ಮನವಿ ಮಾಡಿಕೊಂಡಿದ್ದಾರೆ.

**ಶ್ರೀ ಆಯನೂರು ಮಂಜುನಾಥ್:-** ಮಾನ್ಯ ಸಭಾಪತಿಯವರೇ, ಈ ವಿಷಯದಲ್ಲಿ ಮಾನ್ಯ ಗೃಹ ಸಚಿವರು ನಮ್ಮನ್ನು ನಿರೀಕ್ಷಿತರನ್ನಾಗಿ ಮಾಡುವುದಿಲ್ಲ. ಹಾಗಾಗಿ, ಮಾನ್ಯ ವಿರೋಧ ಪಕ್ಷದ ನಾಯಕರು ಪದೇ ಪದೇ ಮಧ್ಯೆ ಮಾತನಾಡುವ ಅವಶ್ಯಕತೆ ಇರುವುದಿಲ್ಲ.

**ಶ್ರೀ ಎಸ್.ಆರ್. ಪಾಟೀಲ್:-** ಮಾನ್ಯ ಸಭಾಪತಿಯವರೇ, ಮಾನ್ಯ ಆಯನೂರು ಮಂಜುನಾಥ್‌ರವರು ಮಾನ್ಯ ಗೃಹ ಸಚಿವರ ಬಗ್ಗೆ ಇಷ್ಟು ಮಾತನಾಡಿದ ನಂತರ, ಅವರು 'No' ಅನ್ನುವುದಕ್ಕೆ ಸಾಧ್ಯವಿರುವುದಿಲ್ಲ.

**ಶ್ರೀ ಆಯನೂರು ಮಂಜುನಾಥ್:-** ಮಾನ್ಯ ಸಭಾಪತಿಯವರೇ, ಖಂಡಿತವಾಗಿಯೂ ನೋ ಅನ್ನುವುದಿಲ್ಲ. ಇದರ ಜೊತೆಗೆ, ನಾವು ರಾಜಕಾರಣದಲ್ಲಿ ಸಚಿವರಾಗುವುದೇ, ಇರುವಂತಹ ಪುಸ್ತಕವನ್ನು ಓದುವುದಕ್ಕೆ ಅಲ್ಲ. ಯಾವುದು ಅಸಾಧ್ಯವಾಗಿದೆ ಅದನ್ನು ಸಾಧ್ಯವಾಗಿಸುವುದಕ್ಕೋಸ್ಕರ ನಾವು ರಾಜಕಾರಣಕ್ಕೆ ಬಂದಿರುತ್ತೇವೆ. ಬದಲಾಗಿ, ಮಗ್ಗಿ-ಕಾಮಗ್ಗಿ ಓದುವುದಕ್ಕೆ ಬಂದಿರುವುದಿಲ್ಲ. ಯಾವುದು ಅಸಾಧ್ಯವೋ, ಯಾವುದು ಸಮಾಜಕ್ಕೆ ಅವಶ್ಯಕತೆ ಇದೆಯೋ ಅದನ್ನು ಸಾಧ್ಯವಾಗಿಸುವುದಕ್ಕೋಸ್ಕರ ರಾಜಕಾರಣಕ್ಕೆ ಬಂದಿರುತ್ತೇವೆ. ರಾಜಕಾರಣ ಅಂದರೆ ಅದೇ, definition. ಅದನ್ನು ನಮ್ಮ ಮಾನ್ಯ ಗೃಹ ಸಚಿವರು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ. ಹಾಗಾಗಿ, ನಮ್ಮನ್ನು ನಿರಾಶೆಗೊಳಿಸುವುದಿಲ್ಲ. ಹಾಗೂ ಆ ರೀತಿಯ ಪ್ರಮೇಯವೇ ಬರುವುದಿಲ್ಲ. ಮಾನ್ಯ ಸದಸ್ಯರಾದ ಶ್ರೀ ಎನ್.ರವಿಕುಮಾರ್‌ರವರು ಪ್ರಸ್ತಾವ ಮಾಡಿರುವುದಕ್ಕೆ ಖಂಡಿತ ಫಲಿತಾಂಶ ಸಿಗುತ್ತದೆ. ಖಂಡಿತವಾಗಿ ನಾನು ಮಾನ್ಯ ಗೃಹ ಸಚಿವರಿಗೆ ಮಿತ್ರನಾಗಿದ್ದರೂ ಸಹ, ಒಂದು ಕಡೆ ಒಬ್ಬ ಸಚಿವರಿಗೆ ನಾನು ಒಬ್ಬ ಶಾಸಕನಾಗಿ ಪ್ರಾರ್ಥನೆ ಮಾಡಿಕೊಳ್ಳುವುದೇನೆಂದರೆ, '28 ಜನ ಯುವಕರ ಕುಟುಂಬಗಳ ದೀಪ

ಹೆಚ್ಚುವುದಕ್ಕೆ ಭಗವಂತ ಕೊಟ್ಟಿರುವ ಅವಕಾಶದಲ್ಲಿ ಆ ದೀಪವನ್ನು ನಂದಿಸಿ ಅವರ ಶಾಪಕ್ಕೆ ಗುರಿಯಾಗಬೇಡ ಗೆಲೆಯೆ' ಎಂದು ಕೋರುತ್ತೇನೆ.

**ಡಾ: ತೇಜಸ್ವಿನಿ ಗೌಡ:-** ಮಾನ್ಯ ಸಭಾಪತಿಯವರೇ, ನಿಯಮ 330ರಡಿಯಲ್ಲಿ ಮಾನ್ಯ ಸದಸ್ಯರಾದ ಶ್ರೀ ಎನ್. ರವಿಕುಮಾರ್‌ರವರು ಮಂಡಿಸಿರತಕ್ಕಂತಹ ಐ.ಆರ್.ಬಿ.ಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಯಲ್ಲಿ 28 ಜನ ಯುವಕರಿಗೆ ಏನು ಅನ್ಯಾಯವಾಗಿದೆ ಅಧರ ಬಗ್ಗೆ ಕಾರಣ ಹೇಳುವುದಕ್ಕಿಂತಲೂ ಫಲಿತಾಂಶ ಕೊಡುವುದು ಬಹಳ ಮುಖ್ಯವಾಗಿದೆ. ಪೊಲೀಸ್ ಸರ್ವಿಸ್ ಎನ್ನುವಂಥದ್ದು, ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿರತಕ್ಕಂತಹ ಕರ್ತವ್ಯಗಳಲ್ಲಿ ಬರುವುದರಿಂದ, ಈ ಉದ್ಯೋಗ ಅವರಿಗೆ ಎಷ್ಟು ಮುಖ್ಯವಾಗಿರುತ್ತದೆಯೋ ಅದಕ್ಕಿಂತಲೂ ಹೆಚ್ಚು ಮುಖ್ಯವಾಗಿ ಸಮಾಜಕ್ಕೆ ಅವರ ಅವಶ್ಯಕತೆ ಜಾಸ್ತಿ ಇದೆ. ಇವೊತ್ತಿನ ದಿವಸ ಒತ್ತಡಗಳು ಜಾಸ್ತಿ ಇರುವಂತಹ ಸಂದರ್ಭದಲ್ಲಿ, ನಿರೂಪಿಸಿದ ತಾಂಡವಾಡುತ್ತಿರುವಂತಹ ಸಂದರ್ಭದಲ್ಲಿ ಕಷ್ಟಪಟ್ಟು ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆದು, ದೈಹಿಕ ದಾಡ್ಯತೆ ಪರೀಕ್ಷೆಯಲ್ಲಿ ಪಾಸ್ ಆಗಿ ಕೈಗೆ ಬಂದ ತುತ್ತು ಬಾಯಿಗೆ ಬಂದಿರುವುದಿಲ್ಲ. ದಯಮಾಡಿ ಇಂತಹ ಒಂದು ತಪ್ಪು ಆಗಬಾರದು. ಆ ತಪ್ಪು ಯಾವ ಕಾರಣಕ್ಕೆ ಆಗಿದೆಯೋ ಅದನ್ನು ಉಲ್ಲೇಖ ಮಾಡುವುದಕ್ಕಿಂತಲೂ, ಮುಂದೆ ಈ ರೀತಿಯ ತಪ್ಪುಗಳು ಆಗದ ರೀತಿ ನೋಡಿಕೊಳ್ಳುವಂಥದ್ದು ಬಹಳ ಮುಖ್ಯವಾಗಿದೆ.

**ಶ್ರೀ ಆಯನೂರು ಮಂಜುನಾಥ:-** ಮಾನ್ಯ ಸಭಾಪತಿಯವರೇ, ಅದು 'ಕೈಗೆ ಬಂದ ತುತ್ತು ಬಾಯಿಗೆ ಬಂದಿರುವುದಿಲ್ಲ. ಬದಲಾಗಿ, ಕೈಯಿಂದ ಬಾಯಿಗೆ ಬಂದಂತಹ ತುತ್ತುನ್ನು, ಬಾಯಿಗೆ ಕೈ ಹಾಕಿ ಕಸಿದುಕೊಳ್ಳಬಾರದು.

**ಡಾ: ತೇಜಸ್ವಿನಿ ಗೌಡ(ವಿಧಾನಸಭೆಯಿಂದ ಚುನಾಯಿತರಾದವರು):-** ಮಾನ್ಯ ಸಭಾಪತಿಯವರೇ, ಇವೊತ್ತಿನ ದಿವಸ ಆಡಳಿತ ಪಕ್ಷ ಮತ್ತು ವಿಪಕ್ಷಗಳೆರಡೂ ಕೂಡ ಸ್ವಪ್ರತಿಷ್ಠೆಗಳಿಲ್ಲದೇ ಇಂತಹ ವಿಷಯಗಳ ಮೇಲೆ ಚರ್ಚೆ ಮಾಡುತ್ತೇವೆಂದರೆ, ಇಂತಹ ಪ್ರಕರಣಗಳು ಮರುಕಳಿಸಬಾರದು. ನಮ್ಮಲ್ಲಿ ಬೇರೆ ವಲಯಗಳಲ್ಲಿ ಪ್ರತಿಭಟನೆ ಮಾಡುವ ಅವಕಾಶವಾದರೂ ಪ್ರಜಾಪ್ರಭುತ್ವದಲ್ಲಿ ಇರುತ್ತದೆ. ಆದರೆ, ಅಗತ್ಯ ಸೇವೆಗಳ ಅಡಿಯಲ್ಲಿ ಬರುವಂತಹ ಕಡ್ಡಾಯ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಅನ್ಯಾಯ ಆದಾಗ ಅವರು ಪ್ರತಿಭಟನೆ ಮಾಡಿ ತಮ್ಮ ನೋವನ್ನು ತೋಡಿಕೊಳ್ಳುವ ಅವಕಾಶ ಇರುವುದಿಲ್ಲ. ಏಕೆಂದರೆ, ಸಮಾಜಕೋಸ್ಕರ ಕಾನೂನಿನಲ್ಲಿ ಆ ಅವಕಾಶವನ್ನು ಮೊಟಕುಗೊಳಿಸಲಾಗಿರುತ್ತದೆ. Article 21 of the Constitution of India ensures that: protection of life and personal liberty.

ಅವರಿಗೆ ಘನತೆಯಿಂದ ಬದುಕುವ ಅವರ ಜೀವನಕ್ಕಾಗಿ ಉದ್ಯೋಗವನ್ನು ಗಳಿಸಿಕೊಳ್ಳುವ ಅರ್ಹತೆಯ ಆಧಾರದ ಮೇಲೆ ಅವರ ಪರೀಕ್ಷೆಗಳನ್ನು ಪಾಸ್ ಮಾಡಿ ಸದರಿ ಹುದ್ದೆಗಳನ್ನು ಗಳಿಸಿಕೊಂಡಿದ್ದಾರೆ. ಯಾವ ಕಾರಣಕ್ಕಾಗಿ ಇದರಲ್ಲಿ ಅನ್ಯಾಯವಾಗಿದೆ ಅದಕ್ಕಿಂತಲೂ ಮುಖ್ಯವಾಗಿ ಆ ಅನ್ಯಾಯವನ್ನು ಸರಿಪಡಿಸಿ, ಅತ್ಯಂತ ಶೀಘ್ರವಾಗಿ ಅವರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಟ್ಟು ಸಮಾಜಕ್ಕೆ ಅವರ ಸೇವೆ ಲಭ್ಯವಾಗುವಂತೆ ಮಾಡಬೇಕೆಂದು ಮಾನ್ಯ ಗೃಹ ಸಚಿವರಾದಂತಹ ಶ್ರೀ ಅರಗ ಜ್ಞಾನೇಂದ್ರರವರಲ್ಲಿ ನಾನು ಕೂಡ ನನ್ನ ಎಲ್ಲಾ ಸಹೋದ್ಯೋಗಿಗಳ ರೀತಿಯಲ್ಲಿ ಒತ್ತಾಯ ಮಾಡುತ್ತೇನೆ. ಈ ಪ್ರಸ್ತಾವವನ್ನು ತಂದಿದ್ದಕ್ಕಾಗಿ ಮಾನ್ಯ ರವಿಕುಮಾರ್‌ರವರಿಗೆ ಹಾಗೂ ಇತರ ಎಲ್ಲಾ ಸದಸ್ಯರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

**ಶ್ರೀ ಯು.ಬಿ. ವೆಂಕಟೇಶ್(ನಾಮನಿರ್ದೇಶನ ಹೊಂದಿದವರು):-** ಮಾನ್ಯ ಸಭಾಪತಿಯವರೇ, ಪ್ರಸ್ತುತ ನಿಯಮ 330ರಡಿಯಲ್ಲಿ ನಾವು ಯಾವ ವಿಷಯದ ಮೇಲೆ ಚರ್ಚೆ ಮಾಡುತ್ತಿದ್ದೇವೆ, ಅದನ್ನು ತಂದಂತಹ ಮಾನ್ಯ ಸದಸ್ಯರಾದ ಶ್ರೀ ಎನ್. ರವಿಕುಮಾರ್‌ರವರು ಯಾವಾಗಲೂ ಬಹಳ ಅರ್ಥಪೂರ್ಣವಾದ ವಿಷಯಗಳನ್ನು ಚರ್ಚೆಗೆ ತರುತ್ತಾರೆ. ಕಳೆದ ಅಧಿವೇಶನದಲ್ಲಿ ಇದೇ ರೀತಿಯ ವಿಷಯವನ್ನು ತಂದು, ಅದರ ಮೇಲೆ ಸದನ ಸಮಿತಿ ಕೂಡ ರಚನೆ ಆಗಿರುತ್ತದೆ. ಇದುವರೆವಿಗೂ ಮಾನ್ಯ ಆಯನೂರು ಮಂಜುನಾಥ್‌ರವರು ಮಾನ್ಯ ಗೃಹ ಸಚಿವರ ಬಗ್ಗೆ ಸವಿಸ್ತಾರವಾದ ವಿವರಣೆ ಕೊಟ್ಟಿರುತ್ತಾರೆ. ಆ ವಿಷಯ ನಮಗೆ ಗೊತ್ತಿರಲಿಲ್ಲ. ಆದರೆ, ಈ ವಿಷಯ ಇಷ್ಟು ವರ್ಷದಿಂದ ಏತಕ್ಕೆ ನಿಂತು ಹೋಗಿರುತ್ತದೆಯೆಂದು ಯಾರೂ ಕೇಳಿರುವುದಿಲ್ಲ. ಇದರಲ್ಲಿ ನಮ್ಮದೇ ಅಪರಾಧ ಎಂದು ಹೇಳಿದರೆ ತಪ್ಪಾಗಲಾರದು. ಇದರಲ್ಲಿ ಆಗಿದ್ದು ಆಗಿತ್ತು. ಇವೊತ್ತಿನ ದಿವಸ ಪ್ರತಿದಿನ ಪೊಲೀಸ್ ಇಲಾಖೆಯಲ್ಲಿ ಸಾವಿರಾರು ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸುತ್ತಿರುತ್ತಾರೆ. ಅದಕ್ಕಾಗಿ, ಮಾನ್ಯ ಗೃಹ ಸಚಿವರು ಈ ವಿಷಯದಲ್ಲಿ ಅಧಿಕಾರಿಗಳ ಮಾತನ್ನು ಕೇಳಬಾರದು ಮತ್ತು ಅವರು ಬರೆದು ಕೊಟ್ಟಿದ್ದನ್ನಷ್ಟೇ ಓದಿದರೆ ತಪ್ಪಾಗುತ್ತದೆ. ಈ ವಿಷಯವನ್ನು ಮಾನವೀಯತೆಯ ದೃಷ್ಟಿಯಿಂದ ಪರಿಗಣಿಸಿ ಈ 28 ಜನ ಯುವಕರಿಗೆ ಜೀವನಾಂಶ ಕಲ್ಪಿಸಿಕೊಡಬೇಕೆಂದು ಅವರಲ್ಲಿ ನಾನು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ.

**ಶ್ರೀ ಕೆ.ಟಿ. ಶ್ರೀಕಂಠೇಗೌಡ(ಪದವೀಧರರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಐ.ಆರ್.ಬಿ.ಯಲ್ಲಿ 750 ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆ ತುಂಬುವುದಕ್ಕಾಗಿ ಅರ್ಜಿ ಆಹ್ವಾನಿಸಿರುತ್ತಾರೆ. 750 ಜನ ಅರ್ಹತೆ ಹೊಂದಿರುವವರಿಗೆ ಆಯ್ಕೆ ಪಟ್ಟಿಯಲ್ಲಿ ಪ್ರಕಟ ಮಾಡಿರುತ್ತಾರೆ. ಅದಕ್ಕೆ ಸಂಬಂಧಪಟ್ಟ ಎಲ್ಲಾ ಸಿಂಧುತ್ವ ಪ್ರಮಾಣ ಪತ್ರ ಬಂದಿರುತ್ತದೆ.

ಅದರಲ್ಲಿ 722 ಜನಕ್ಕೆ ನೇಮಕಾತಿ ಆದೇಶದ ಪ್ರತಿ ಕೊಟ್ಟಿದ್ದು, ಇನ್ನುಳಿದ 28 ಜನರಿಗೆ ನೇಮಕಾತಿ ಆದೇಶ ಪ್ರತಿ ಕೊಟ್ಟಿರುವುದಿಲ್ಲ.

(ಮುಂದು...)

(765) 16-09-2021 (6.30) YL-VK

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಕೆ.ಟಿ.ಶ್ರೀಕಂಠೇಗೌಡ (ಮುಂದು):-**

ಆಯ್ಕೆ ಪಟ್ಟಿಯನ್ನು ಪ್ರಕಟಗೊಳಿಸಿದ್ದು, ಆದೇಶವನ್ನು ನೀಡಬೇಕಲ್ಲವೇ? ನಮ್ಮ ಅದೃಷ್ಟವೆಂಬಂತೆ ಮಾನ್ಯ ಆಯನೂರ ಮಂಜುನಾಥರವರ ಸ್ನೇಹಿತರಾದ ತಮ್ಮ ಕಡೆಯಿಂದ ವತಿಯಿಂದ ಆದೇಶವನ್ನು ಕೊಡಿಸುವಂತಹ ಕಾಲ ಕೂಡಿ ಬಂದಿದೆ. ಪ್ರತಿ ಅಧಿವೇಶನದ ಸಂದರ್ಭದಲ್ಲಿ ಕಣ್ಣೀರು ಹಾಕಿಕೊಂಡು ನಮ್ಮ ಕೊಠಡಿ ಹತ್ತಿರ ಬರುತ್ತಾರೆ. ಅದಕ್ಕಾಗಿ ಅವರ ಕಣ್ಣೀರು ಒರೆಸುವ ಕೆಲಸವನ್ನು ದಯವಿಟ್ಟು ಮಾಡಬೇಕೆಂದು ಕೇಳಿಕೊಳ್ಳುತ್ತೇನೆ.

**ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ನಾನು ಹೆಚ್ಚಿಗೆ ಮಾತನಾಡುವುದಕ್ಕೆ ಹೋಗುವುದಿಲ್ಲ.

(ಈ ಹಂತದಲ್ಲಿ ಸದನವು ನಗೆಗಡಲಿನಲ್ಲಿ ತೇಲಿತು)

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಈ ಪೊಲೀಸ್ ಇಲಾಖೆಯು ಶಿಸ್ತು ಇಲಾಖೆಯಾಗಿದ್ದು, ಜನಸಾಮಾನ್ಯರನ್ನು ರಕ್ಷಣೆ ಮಾಡುವಂಥ ಇಲಾಖೆಯಾಗಿದೆ. ಇವತ್ತಿನ ದಿವಸ ಸಿವಿಲ್ ಪೊಲೀಸ್ ಕೆಲಸವಾದರೆ, ಸ್ವಲ್ಪ ಬೇಡಿಕೆ ಇರುವುದರಿಂದ ಕರ್ತವ್ಯ ನಿರ್ವಹಿಸಲು ಬರುತ್ತಾರೆ. ಆದರೆ, ಮೀಸಲು ಪೊಲೀಸ್ ಹುದ್ದೆಯಲ್ಲಿ ಕರ್ತವ್ಯವನ್ನು ನಿರ್ವಹಿಸಲು ಯಾರಾದರೂ ಬರುತ್ತಾರೆಯೇ ಎಂಬುದನ್ನು ತಿಳಿಸಬೇಕು. ಇಂತಹ ಸಂದರ್ಭದಲ್ಲಿ ಇಲಾಖಾ ನಿಯಮಾವಳಿ ಪ್ರಕಾರ ಎಲ್ಲವನ್ನೂ ಪೂರ್ಣಗೊಳಿಸಿ, ಅವರಿಗೆ ಆದೇಶದ ಪ್ರತಿಯನ್ನು ನೀಡಲಿಲ್ಲವೆಂದರೆ ಹೇಗೆ? ಇವತ್ತಿನ ದಿವಸಗಳಲ್ಲಿ ಮೀಸಲು ಪೊಲೀಸ್ ಮತ್ತು ಕೆ.ಇ.ಬಿ. ಲೈನ್ ಮ್ಯಾನ್‌ಗಳು ಬಿ.ಇ. ಪದವಿಯನ್ನು ಪಡೆದಂಥವರು ಅರ್ಜಿಯನ್ನು ಸಲ್ಲಿಸುವಂಥ ಪರಿಸ್ಥಿತಿಯಲ್ಲಿದ್ದು, ಅವರ ಜೀವನ ಅಷ್ಟು ಕಷ್ಟಕರವಾಗಿದೆ. ಈಗಾಗಲೇ ಅವರ ಬಗ್ಗೆ ಸಾಕಷ್ಟು ಮಾನ್ಯ ಸದಸ್ಯರು ಮಾತನಾಡಿದ್ದಾರೆ. ನಿಜವಾಗಿಯೂ ಆ ಆದೇಶವನ್ನು ಓದಿದರೆ ಅಧಿಕಾರಿಗಳೇ ತಪ್ಪು ಮಾಡಿದ್ದಾರೆ ಎಂಬುದು ಕಂಡು ಬರುತ್ತದೆ. ಆ ಆದೇಶಕ್ಕೆ ಸಂಬಂಧಿಸಿದಂತೆ ಒಂದೇ ಒಂದು ಅಂಶವನ್ನು ಈ ಸಂದರ್ಭದಲ್ಲಿ ಓದಿ ತಿಳಿಸುತ್ತೇನೆ. ಅದೇನೆಂದರೆ, ಅಧ್ಯಕ್ಷರು, ಐ.ಆರ್.ಬಿ., ಕೆ.ಎಸ್.ಆರ್.ಪಿ. ಸ್ಪೀಷಲ್ ಆರ್.ಪಿ.ಸಿ.

ನೇಮಕಾತಿ ಸಮಿತಿ ಮತ್ತು ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್, ಕೆ.ಎಸ್.ಆರ್.ಪಿ. ಬೆಂಗಳೂರುರವರ ವತಿಯಿಂದ 'ಶ್ರೀ ಕೆ.ದೇವೆಂದ್ರ ಎಂಬಾತನಿಗೆ 'ಈ ಕೆಳಕಂಡ ಅಭ್ಯರ್ಥಿಯು ಜಾತಿ ಪ್ರಮಾಣ ಪತ್ರವನ್ನು ಪರಿಶೀಲನೆ ಮಾಡಿ, ಸದರಿ ಪ್ರಮಾಣಪತ್ರವು ಸಿಂಧುತ್ವ ಆಗಿರುವ ಬಗ್ಗೆ ದೃಢೀಕರಿಸಿ, ಸಿಂಧುತ್ವ ಪ್ರಮಾಣಪತ್ರವನ್ನು ಜರೂರಾಗಿ ಈ ಕಛೇರಿಗೆ ಕಳುಹಿಸುವಂತೆ ಕೋರಲಾಗಿದೆ' ಎಂದು ಒಂದು ಪತ್ರವನ್ನು ಬರೆಯಲಾಗಿದೆ. ಎಲ್ಲವನ್ನೂ ತೆಗೆದುಕೊಂಡು ಹೋಗಿ ಕೊಟ್ಟರು ಸಹ ಆದೇಶವನ್ನು ನೀಡಿಲ್ಲ. ಹಾಗೆಯೇ ಶ್ರೀ ಸುನೀಲ್‌ಕುಮಾರ್ ಎಸ್.ಕೆ. ಎಂಬಾತನಿಗೆ 'ಈ ಕೆಳಗಿನ ಅಭ್ಯರ್ಥಿಯು ಜಾತಿ, ಸಿಂಧುತ್ವ ಪ್ರಮಾಣ ಪತ್ರಗಳನ್ನು ಜರೂರಾಗಿ ಕಳುಹಿಸಬೇಕೆಂದು' ಪತ್ರ ಬರೆದಿದ್ದಾರೆ. ಯಾವುದಾದರೂ ಆಯ್ಕೆ ಸಮಿತಿಯು ಆಯ್ಕೆ ಆಗದಂಥ ಅಭ್ಯರ್ಥಿಯನ್ನು ಸಿಂಧುತ್ವ ಪ್ರಮಾಣ ಪತ್ರವನ್ನು ಕೇಳುತ್ತಾರೆಯೇ? ಸಿಂಧುತ್ವ ಪ್ರಮಾಣ ಪತ್ರ ಕೇಳಿದರೆ ಆತನು ಸಂಪೂರ್ಣವಾಗಿ ಆಯ್ಕೆಗೊಂಡಿರುತ್ತಾನೆ ಎಂದರ್ಥ. ತದನಂತರ ಸಿಂಧುತ್ವ ಪ್ರಮಾಣ ಪತ್ರ ಸರಿಯಾಗಿದರೆ ಆತನಿಗೆ ಕೆಲಸ ನೀಡಲಾಗುತ್ತದೆ. ಇದೆಲ್ಲವೂ ಮುಗಿದಿದ್ದರೂ ಸಹ 2012ನೇ ಸಾಲಿನಿಂದ ಆ 28 ಮಂದಿ ಇಷ್ಟೆಲ್ಲಾ ಅಲೆದಾಡಿದರೂ ಸಹ ಆದೇಶವನ್ನು ನೀಡಿರುವುದಿಲ್ಲ. ನಾನು ಸಹ ನನ್ನ ಹತ್ತಿರ ಬಂದಂಥ ಅಭ್ಯರ್ಥಿಯನ್ನು ಆದೇಶ ನೀಡದೇ ಇರುವುದಕ್ಕೆ ಬೇರೆ ಕಾರಣ ಇರಬಹುದು, ಅದೇನೆಂದು ಹೇಳಿ. ನನ್ನ ಹತ್ತಿರ ಮುಚ್ಚಿಡುವುದಕ್ಕೆ ಹೋಗಿಬೇಡಿ ಎಂದು ಕೇಳಿದ್ದೇನು. ಅದಕ್ಕೆ ಅವರು 'ಸರ್, ನಾವು ಕಛೇರಿ ಹತ್ತಿರವೂ ಸೇರಿಸುವುದಿಲ್ಲ, ಕಾರಣ ಕೇಳಿ ಪತ್ರವನ್ನು ನೀಡಿದರೆ ನಮ್ಮ ಪತ್ರವನ್ನು ಸಹ ತೆಗೆದುಕೊಂಡು ಬಿಸಾಕುತ್ತಾರೆ, ಹೊರಗಡೆ ಕಳುಹಿಸುತ್ತಾರೆ, ಏನು ಕಾರಣವೆಂದು ಸಹ ಉತ್ತರವನ್ನು ನೀಡುತ್ತಿಲ್ಲ, ಅವರು ಹೇಳಿದ ಎಲ್ಲಾ ದಾಖಲೆಯನ್ನು ಸಹ ಒದಗಿಸಿದ್ದೇವೆ, ಎಂದು ಕಣ್ಣೀರು ಹಾಕಿಕೊಂಡು ಮಾತನಾಡಿದರು. ಅವರುಗಳು ಹರಿದ ಬಟ್ಟೆ, ತಲೆಯನ್ನು ಸಹ ಸ್ವರಿಯಾಗಿ ಬಾಚದೇ ಇರುವ ಸ್ಥಿತಿಯನ್ನು ನೋಡಿದರೆ ನೋವಾಗುತ್ತದೆ. ರಸ್ತೆಯಲ್ಲಿ ತಿರುಗಾಡುವ ಹುಚ್ಚರಿಗಿಂತ ಅವರ ಜೀವನ ಕೆಟ್ಟದಾಗಿದ್ದು, ಬಿ.ಇ. ಓದಿದ್ದೇನೆ ಎಂದು ಹೇಳುತ್ತಾರೆ, ಈ ರಕ್ಷಣಾ ಇಲಾಖೆಯಲ್ಲಿ ಉನ್ನತ ಇಲಾಖೆಯ ಪೊಲೀಸ್‌ನವರಿಗೆ ರಕ್ಷಣೆ ಇಲ್ಲವೆಂದರೆ ಹೇಗೆ? ಕಳೆದ 10 ವರ್ಷಗಳಿಂದ ಈ ಸಮಸ್ಯೆ ಬಗೆಹರಿಸಿಲ್ಲವೆಂದರೆ ಯಾವ ಮಾನವೀಯತೆಯನ್ನಿಟ್ಟುಕೊಂಡು ಅಧಿಕಾರಿಗಳು ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಅವರ ಮನೆಯವರಿಗೆ, ಸಂಬಂಧಿಕರಿಗೆ ಇಂತಹ ಸಮಸ್ಯೆ ಬಂದರೆ ಸುಮ್ಮನೆ ಇರುತ್ತಾರೆಯೇ? ಈಗಾಗಲೇ ಆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದು, ಈ ಹುದ್ದೆಯು ಅವರ ಹಕ್ಕಾಗಿದ್ದು, ನಿಯಮಾವಳಿ ಪ್ರಕಾರ ಸರ್ಕಾರವು ಆದೇಶವನ್ನು ಹೊರಡಿಸಿದೆ. ಈಗಾಗಲೇ 10 ವರ್ಷಗಳು ತಡವಾಗಿದ್ದು, ತಾವು ಆ 28 ಮಂದಿಗಳಿಗೆ ಆದೇಶವನ್ನು ನೀಡುವುದಕ್ಕಾಗುವುದಿಲ್ಲವೆಂದರೆ,

ಅವರಿಗೆ ಬೇರೆ ಎಲ್ಲಿ ಉದ್ಯೋಗ ಸಿಗುತ್ತದೆ? ಕೆಲವರಿಗೆ ವಯೋಮಿತಿ ಮೀರಿದ್ದು, ಯಾವ ಇಲಾಖೆಗೂ ಅರ್ಜಿ ಸಲ್ಲಿಸುವ ಹಾಗಿಲ್ಲ. ಒಂದು ವೇಳೆ ಆ 28 ಮಂದಿಗೂ ಆದೇಶವನ್ನು ನೀಡುವುದಕ್ಕಾಗಲಿಲ್ಲವೆಂದರೆ, ಈ ಆಯ್ಕೆ ಸಮಿತಿಯಲ್ಲಿ ಯಾವ್ಯಾವ ಪೊಲೀಸ್ ಇಲಾಖೆಯ ವರಿಷ್ಠಾಧಿಕಾರಿಗಳು ಕರ್ತವ್ಯವನ್ನು ನಿರ್ವಹಿಸಿದ್ದಾರೆ, ಅವರೆಲ್ಲರನ್ನೂ ಒಟ್ಟುಗೂಡಿಸಿ, ಸದನ ಸಮಿತಿ ಮಾಡಬೇಕು, ಇದರ ಬಗ್ಗೆ ವಿಚಾರಣೆ ಆಗಬೇಕು. ಇದೇನು ಉದ್ಯುಕ್ತತನವೇ? ಪೊಲೀಸ್ ಇಲಾಖೆಯ ವರಿಷ್ಠಾಧಿಕಾರಿಗಳೇ ಈ ರೀತಿ ಮಾಡಿರುವುದು. 10 ವರ್ಷಗಳು ಕಳೆದರೂ ಅವರಿಗೆ ಆದೇಶವನ್ನು ನೀಡಿಲ್ಲ, ಏತಕ್ಕಾಗಿ ಅವರು ಕಛೇರಿ ಮುಂದೆ ಬಂದು ಕೇಳಿದರೆ ಒಳಗೆ ಬಿಟ್ಟುಕೊಳ್ಳದೇ, ನೇಮಕಾತಿ ಮಾಡಲು ಸಾಧ್ಯವಿಲ್ಲ ಎನ್ನುವಂಥ ಮಾತನ್ನು ಹೇಳುವುದಕ್ಕಾಗಲಿಲ್ಲವೆಂದರೆ, ಪೊಲೀಸ್ ಇಲಾಖೆಯ ವರಿಷ್ಠಾಧಿಕಾರಿಗಳು ದೇವಾಲೋಕದಿಂದ ಇಳಿದು ಬಂದಿದ್ದಾರೆಯೇ? ಪೊಲೀಸ್ ಇಲಾಖೆಯ ಒಂದು ಶಿಸ್ತಿನ ಇಲಾಖೆಯಾಗಿದ್ದು, ಅದರ ಅಧೀನದಲ್ಲಿಯೇ ಕೆಲಸ ಮಾಡುವಂಥ ಅಧಿಕಾರಿಗಳಿದ್ದಾರೆ. ದಯವಿಟ್ಟು ಕೂಡಲೇ ಈ 28 ಮಂದಿಗೆ ಆದೇಶವನ್ನು ನೀಡಬೇಕು, ಇಲ್ಲದಿದ್ದರೆ ತನಿಖೆಗೆ ಒಪ್ಪಿಸಲಿ.

**ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು):-** ಮಾನ್ಯ ಸಭಾಪತಿಯವರೇ, ನಾನು ಗೃಹ ಸಚಿವನಾಗಿದಂಥ ಸಂದರ್ಭದಲ್ಲಿ ನನಗೆ ಅಷ್ಟಿಷ್ಟು ಸಂತೋಷವಾಗಲಿಲ್ಲ.

**(ಈ ಹಂತದಲ್ಲಿ ಸದನವು ನಗೆಗಡಲಿನಲ್ಲಿ ತೇಲಿತು)**

ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರೆಲ್ಲರೂ ಮಾತನಾಡಿದವನ್ನು ನೋಡಿದ ಮೇಲೆ ನಾನು ಇಂತಹ ಪರೀಕ್ಷೆಗಳಿಗಾಗುತ್ತೇನೆ ಎಂದು ಅನಿಸಿರಲಿಲ್ಲ.

**ಶ್ರೀ ಆಯನೂರು ಮಂಜುನಾಥ್:-** ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ಮಾನ್ಯ ಸಚಿವರಿಗೆ ನಾನು ಬಹಳ ಒಳ್ಳೆಯ ಇಲಾಖೆ ಸಿಕ್ಕಿದೆ ಎಂದು ಹೇಳಿದ್ದೆ. ಅದಕ್ಕೆ ಮಾನ್ಯ ಸಚಿವರು 'ಮಂಜಣ್ಣ ಇದುವರೆವಿಗೂ ನಮಗೆ ಪೊಲೀಸ್‌ನವರಿಂದ ಒಳಗೆ ಹಾಕಿಸಿಕೊಳ್ಳುವುದು ಗೊತ್ತಿತ್ತು, ಆಡಳಿತ ಮಾಡುವುದು ಗೊತ್ತಿರಲಿಲ್ಲ' ಎಂದು ಹೇಳಿದ್ದರು. Honestly and friendly. ಅದಕ್ಕೆ ನಾನು 'ಮತ್ತೊಂದು ದುರಂತ ಆಗುವ ಸಾಧ್ಯತೆ ನಿನಗೆ ಇದೆ, ಅತ್ಯಾಚಾರ ಮಾಡಿದವರು ಜೈಲಿನ ಒಳಗೆ ಹೋಗುತ್ತಾರೆಯೋ, ಬಿಡುತ್ತಾರೆಯೋ, ನಿನಗೆ ಮಾತ್ರ ರಾಜೀನಾಮೆ ಕೇಳುತ್ತಾರೆ' ಎನ್ನುವಂಥ ಮಾತನ್ನು ಸಹ ಹೇಳಿದ್ದೇನು.

**(ಈ ಹಂತದಲ್ಲಿ ಸದನವು ನಗೆಗಡಲಿನಲ್ಲಿ ತೇಲಿತು)**

**ಸಭಾಪತಿಯವರು:-** ಆ ವಿಚಾರ ಬೇಡ. ಸಾಕು ವಿಷಯದ ಮೇಲೆ ಮಾತನಾಡಿ.

**ಶ್ರೀ ಆಯನೂರು ಮಂಜುನಾಥ್:-** ಮಾನ್ಯ ಸಭಾಪತಿಯವರೇ, ಹಾಗಾಗಿ ಬೇರೆಯವರ ತಪ್ಪಿಗೆ ತಲೆದಂಡ ಆಗುವುದಾದರೆ ಅದು ಗೃಹ ಸಚಿವರದಾಗಿರುತ್ತದೆ.

**ಶ್ರೀ ಅರಗ ಜ್ಞಾನೇಂದ್ರ:-** ಮಾನ್ಯ ಸಭಾಪತಿಯವರೇ, ಹಾಗಾಗಿ ತಾವು ಆಗಾಗ ನನ್ನ ನೆರವಿಗೆ ಬರಬೇಕಾಗುತ್ತದೆ. ನನ್ನ ಹತ್ತಿರ ಸಹ ಆ 28 ಅಭ್ಯರ್ಥಿಗಳು ಬಂದಿದ್ದರು. ನನಗೆ ಎಲ್ಲದರಲ್ಲಿಯೂ ಹೃದಯವಂತಿಕೆ ಇದ್ದು, ಬಹುಶಃ ಅವರ ಕಷ್ಟ ನನಗೆ ಅರ್ಥವಾದ ಹಾಗೆ ಬೇರೆ ಯಾರಿಗೂ ಅರ್ಥವಾಗಲು ಸಾಧ್ಯವಿಲ್ಲ. ಮಾನ್ಯ ಆಯನೂರು ಮಂಜುನಾಥ್‌ರವರು ಹೇಳಿದ ಮಾತು ನಿಜ. ಆದರೂ ನಾನು ಈ ಸ್ಥಾನಕ್ಕೆ ಬಂದಿದ್ದೇನೆ ಹಾಗೂ ನನಗೆ ಸಹಾಯ ಮಾಡುವಂಥ ಮನಸ್ಸು ಸಹ ಇದೆ. ಆದರೆ, ನನಗೆ ಅಧಿಕಾರಿಗಳು ನೀಡಿದಂಥ ಮಾಹಿತಿ ಪ್ರಕಾರ 2012ನೇ ಸಾಲಿನಲ್ಲಿ India Reserve Battalion ಗೆ ನೇರ ನೇಮಕಾತಿ ಪ್ರಕ್ರಿಯೆಯಿಂದ ಸ್ಪೇಷಲ್ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಆಯ್ಕೆ ಮಾಡಲಾದ ಪ್ರಕ್ರಿಯಾಗಿದೆ. ಈ ವಿಚಾರವು ಅಷ್ಟಕ್ಕೆ ಸೀಮಿತಗೊಳ್ಳದೇ ಅದರ ವಿರುದ್ಧವಾಗಿ ಆ 28 ಮಂದಿಗಳು ಕೆ.ಎ.ಟಿ. ಮೊರೆ ಹೋಗಿದ್ದರು. ಮಾನ್ಯ ಮರಿತಿಬ್ಬೇಗೌಡರು ಓದಿದ ದಾಖಲೆ ಏನಿದೆ, ಆ ದಾಖಲೆಯನ್ನೇ ತೆಗೆದುಕೊಂಡು ಹೋಗಿ, ಕೆ.ಎ.ಟಿ. ಗೆ ಸಲ್ಲಿಸಿದ್ದು, ಕೆ.ಎ.ಟಿ.ಯಲ್ಲಿಯೂ ಸಹ ನಿಮಗೆ claim ಮಾಡುವುದಕ್ಕೆ ಬರುವುದಿಲ್ಲವೆಂದು ಅವರ ಮನವಿ ತಿರಸ್ಕೃತಗೊಂಡಿದೆ. ತದನಂತರ ಕೆ.ಎ.ಟಿ. ಆದೇಶದ ವಿರುದ್ಧವಾಗಿ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಅಲ್ಲಿಯೂ ಸಹ ಅವರ ರಿಟ್ ಅರ್ಜಿ ತಿರಸ್ಕೃತಗೊಂಡಿದೆ. ಅವರ ಮನವಿ ಪುರಸ್ಕರಿಸಿಲ್ಲ. 2012-13ನೇ ಸಾಲಿನಲ್ಲಿ ನಡೆದಂತಹ ನೇಮಕಾತಿ ಪ್ರಕ್ರಿಯೆಯಾಗಿದ್ದು, ಇದರ ಮೇಲೆ 2016, 2017, 2018, 2019ನೇ ಸಾಲಿನಲ್ಲಿ ಅಷ್ಟು ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆ ಮಾಡಲಾಗಿದೆ. ಆದರೆ, ಆ 28 ಮಂದಿ ಏತಕ್ಕೆ ಅರ್ಜಿ ಸಲ್ಲಿಸಲಿಲ್ಲ ಎಂಬುದರ ಮಾಹಿತಿ ಗೊತ್ತಾಗಲಿಲ್ಲ. ಏಕೆಂದರೆ, ಎರಡು ಸಲ ನ್ಯಾಯಾಲಯದಲ್ಲಿ ಅವರ ಅರ್ಜಿ ತಿರಸ್ಕೃತಗೊಂಡ ಮೇಲೆ ಈ ಆಯ್ಕೆ ಭಾಗದಲ್ಲಿ ಭಾಗವಹಿಸಿದರೆ, ಸ್ವಲ್ಪ ಮಂದಿಗಾದರೂ ಒಳ್ಳೆಯದಾಗುತ್ತಿತ್ತು ಎನ್ನುವುದು ನನ್ನ ಭಾವನೆ. ಆದರೆ, ಅವರು ಭಾಗವಹಿಸಿಲ್ಲ. ಆದ್ದರಿಂದ ನಮ್ಮ ಅಧಿಕಾರಿಗಳು ನೀಡಿದಂಥ ಮಾಹಿತಿ ಪ್ರಕಾರ ಯಾವುದೇ ಆಯ್ಕೆ ಪ್ರಕ್ರಿಯೆ ಮುಗಿದ ಮೇಲೆ ಎಷ್ಟು ಸ್ಥಾನಕ್ಕೆ ಅಧಿಸೂಚನೆ ಪ್ರಕಟವಾಗುತ್ತದೆ, ಆ ಸ್ಥಾನಕ್ಕಿಂತ ಸ್ವಲ್ಪ ಜಾಸ್ತಿ ಜನರನ್ನೇ ನಾವು ಕರೆಯುತ್ತೇವೆ. ಏಕೆಂದರೆ, ಸಿಂಧುತ್ವ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಅವರ ಅಂಕ-ಪಟ್ಟಿ ಸರಿಯಿಲ್ಲದ ಪಕ್ಷದಲ್ಲಿ ಕೆಲವರನ್ನು ಅಲ್ಲಿಯೇ ಕೈಬಿಡುವಂಥ ಪ್ರಸಂಗ ಉದ್ಭವಿಸುವುದರಿಂದ ಸಾಧ್ಯವಾದಷ್ಟು ಮಂದಿಯನ್ನು ಆಯ್ಕೆ ಮಾಡಿಕೊಳ್ಳಲು

ಅನುಕೂಲವಾಗುತ್ತದೆ. ಕೆ.ಪಿ.ಎಸ್.ಸಿ. ಒಳಗೊಂಡಂತೆ ಬೇರೆ-ಬೇರೆ ಇಲಾಖೆಗಳಲ್ಲಿಯೂ ಇದೇ ರೀತಿ ಮಾಡಲಾಗುವುದರಿಂದ ಅದೇ ಮಾರ್ಗದಲ್ಲಿ ನಾವು ಕರೆದಿದ್ದೇವೆ. ಹಾಗಾಗಿ ಅಂದಿನ ದಿವಸ ಎಷ್ಟು ಸ್ಥಾನಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು, ಅಷ್ಟು ಸ್ಥಾನಗಳ ಅಭ್ಯರ್ಥಿಗಳ ಅಂಕಪಟ್ಟಿ ಮತ್ತು ದಾಖಲೆಗಳು ಸರಿಯಾಗಿತ್ತು. ಆದುದರಿಂದ ಅಧಿಕೃತ ಸೂಚನೆಯಲ್ಲಿ ಎಷ್ಟು ಸಂಖ್ಯೆಯನ್ನು ನಮೂದಿಸಲಾಗಿತ್ತು. ಅಷ್ಟು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ಹೆಚ್ಚುವರಿಯಾಗಿದ್ದರಿಂದ ಇವರನ್ನು ನೇಮಕಾತಿ ಮಾಡಿಕೊಳ್ಳಲಾಗಿಲ್ಲ.

**ಸಭಾಪತಿಯವರು:-** ಮಾನ್ಯ ಸಚಿವರೇ ಒಂದು ನಿಮಿಷ. ತಾವು ಸಿಂಧುತ್ವ ಪ್ರಮಾಣ ಪತ್ರ ತೆಗೆದುಕೊಂಡು ಬರುವಂತೆ ಆ 28 ಮಂದಿಗೂ ಸೂಚಿಸಲಾಗಿದ್ದು, ಆಯ್ಕೆಗೊಂಡವರಿಗೆ ಮಾತ್ರ ಅಲ್ಲವೇ ಸಿಂಧುತ್ವ ಪ್ರಮಾಣ ಪತ್ರವನ್ನು ಕೇಳುವುದು?

**ಶ್ರೀ ಅರಗ ಜ್ಞಾನೇಂದ್ರ:-** ಮಾನ್ಯ ಸಭಾಪತಿಯವರೇ, ಹೌದು. ನಾವು ಎಲ್ಲಾ ದಾಖಲೆ ಒಳಗೊಂಡಂತೆ ಕರೆದಿದ್ದು, ಕೆಲವರು ತಪ್ಪು ಸಿಂಧುತ್ವ ಪ್ರಮಾಣ ಪತ್ರವನ್ನು ಸಲ್ಲಿಸುವುದರಿಂದ ಸಹ ಬಿದ್ದು ಹೋಗುವ ಸಾಧ್ಯತೆ ಇದೆ. ಪದೇ ಪದೇ interview ನಡೆಸುವುದಕ್ಕಿಂತ ಹೆಚ್ಚಿನ ಜನರನ್ನು ಕರೆದು, ಅವರಿಗೆ ಯಾರ ದಾಖಲೆ ಸರಿಯಾಗಿರುತ್ತದೆ ಅಂಥವರನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

**ಶ್ರೀ ಬಸವರಾಜ ಪಾಟೀಲ್ ಇಟಗಿ:-** ಮಾನ್ಯ ಸಭಾಪತಿಯವರೇ, ಎಲ್ಲಾ ಕಡೆ waiting list or reserve ಎಂದು ಮಾಡುತ್ತಾರೆ.

**ಸಭಾಪತಿಯವರು:-** ಮೊದಲು ಮಾನ್ಯ ಸಚಿವರು ಉತ್ತರವನ್ನು ನೀಡಲಿ.

**ಶ್ರೀ ಅರಗ ಜ್ಞಾನೇಂದ್ರ:-** ಮಾನ್ಯ ಸಭಾಪತಿಯವರೇ, ಆ ಕಾರಣದಿಂದಾಗಿ ಆ 28 ಮಂದಿ ಆಯ್ಕೆಗೊಂಡಿಲ್ಲವೆಂದು ನಮ್ಮ ಅಧಿಕಾರಿಗಳು ತಿಳಿಸಿದ್ದಾರೆ.

(ಮುಂದು...)

(766)16.09.2021/6.40/ ಎಸ್ಕೆ/ಬಿಎನ್‌ಎಸ್

**(ಸಭಾಪತಿಯವರ ಉಪಸ್ಥಿತಿ)**

**ಶ್ರೀ ಎಸ್.ಆರ್. ಪಾಟೀಲ್ (ವಿರೋಧ ಪಕ್ಷದ ನಾಯಕರು):-** ಈಗಾಗಲೇ ತಾವು ಅಂತಿಮವಾಗಿ ಹೇಳುವುದಕ್ಕಿಂತ ಮೊದಲು ಇದರ ಬಗ್ಗೆ ನಾನು ಓದಿದೆ. ಇದು ಕೆ.ಎ.ಟಿ.ಯಲ್ಲಿ ಬಿದ್ದು ಹೋಗಿದೆ. ಆಮೇಲೆ ರಿಟ್ ಪಿಟಿಷನ್ ಹಾಕಿದ್ದಾರೆ. ಅವರು ರಿಟ್ ಪಿಟಿಷನ್‌ನಲ್ಲಿಯೂ ಕೂಡ ಯಶಸ್ವಿ



ಆಗಿಲ್ಲ. ಅವರ ಸ್ಥಿತಿ-ಗತಿಯನ್ನು ನೋಡಿ, ನಾನು ಒಂದು ಶಬ್ದವನ್ನು ಬಳಕೆ ಮಾಡಿದೆ. ಮಾನವೀಯತೆ ಮತ್ತು ಹೃದಯ ಶ್ರೀಮಂತಿಕೆಯಿಂದ ಇವರ ಭವಿಷ್ಯತ್ತನ್ನು ದೃಷ್ಟಿಯಲ್ಲಿಟ್ಟುಕೊಂಡು, ಸರ್ಕಾರ ಎಂದರೆ, 'think and do no wrong' ಎಂದು. ಇವರು ನೀಡಿದ ಅರ್ಜಿಯು ನ್ಯಾಯಾಲಯದಲ್ಲಿ ಪುರಸ್ಕಾರವಾಗಿರುವುದಿಲ್ಲ. ಆದರೆ, ತಮ್ಮ ಇಲಾಖೆಯಲ್ಲಿ ಹುದ್ದೆಯನ್ನು ಸೃಷ್ಟಿ ಮಾಡಿಕೊಂಡು, ಅವರಿಗೊಂದು ಅವಕಾಶವನ್ನು ಕಲ್ಪಿಸಿಕೊಡಿ. ಏಕೆಂದರೆ ನಾನೂ ಕೂಡ ಮೂಲತಃ ವಕೀಲನಾಗಿರುವುದರಿಂದ ಇದು ನನಗೆ ಅರ್ಥವಾಗುತ್ತದೆ. ಕೆ.ಎ.ಟಿ. ಆದೇಶವಿದೆ. ರಿಟ್ ಪಿಟಿಷನ್‌ನ decision ಇದೆ. But, apart from this, ಇವರು ಮಾಡಿದ್ದಾರೆಂದ ಕೂಡಲೇ ಸರ್ಕಾರ ವಿಶಾಲ ಹೃದಯದಿಂದ ಆ ಒಂದು ದೊಡ್ಡ ಇಲಾಖೆಯಲ್ಲಿ ಅವರನ್ನು ವಿಲೀನಗೊಳಿಸಬೇಕು. ಇವರಲ್ಲಿ ಬಿ.ಇ. ಪದವಿ, ಬಿ.ಎಸ್.ಸಿ. ಪದವಿ ಹೊಂದಿದವರು ಇದ್ದಾರೆ. ಸುಮಾರು ಹನ್ನೆರಡು ವರ್ಷಗಳಿಂದ ಎಲ್ಲರ ಮನೆಗಳಿಗೆ ಅಲೆದಾಡಿದ್ದಾರೆ. ಮಾನ್ಯ ಸಚಿವರ ಬಳಿ ಮೊದಲೇ ಬಂದಿರಬೇಕು ಏಕೆಂದರೆ ಮಾನ್ಯ ಸಚಿವರೇ ಗ್ರಾಂಟ್ ಮಾಡಿಸುವರು. ಆ ದೃಷ್ಟಿಯಿಂದ ಇದನ್ನು ಮೀರಿಯೂ ಸರ್ಕಾರ ಒಂದು ಚಿಂತನೆ ಮಾಡಿ, ಅದನ್ನು ಪರಿಶೀಲಿಸಿ, ಅವರಿಗೇನಾದರೂ ಅವಕಾಶ ಕಲ್ಪಿಸುವುದಕ್ಕೆ ಸರ್ಕಾರಕ್ಕೆ ಅದು ದೊಡ್ಡ ಕೆಲಸವೇನಲ್ಲ. Creating employment opportunity for them is not a difficult thing because already they are age barred. ಈಗ ಅವರು ಬೇರೆ ಕಡೆ ಹೋಗುವುದಕ್ಕೆ ಸಾಧ್ಯವಿಲ್ಲ. ಅವರಿಗೆ ವಯಸ್ಸು ಮೀರಿ ಹೋಗಿದೆ. I think for general category the age limit is 25 years and for SC/ST it is 28 years. ಮಾನ್ಯ ಸಚಿವರು ಮಾನವೀಯತೆ ದೃಷ್ಟಿಯಿಂದ ಮತ್ತು ವಿಶಾಲ ಹೃದಯದಿಂದ ಅವರು ಭವಿಷ್ಯತ್ತನ್ನು ದೃಷ್ಟಿಯನ್ನಿಟ್ಟುಕೊಂಡು, ಈ ಒಂದು ಇಲಾಖೆಯಲ್ಲಿ ಯಾವುದಾದರೂ ಹುದ್ದೆಗಳನ್ನು ಸೃಷ್ಟಿ ಮಾಡಿ, ಇದರಲ್ಲಿ ಅವಕಾಶ ಸೃಷ್ಟಿಸುವುದಕ್ಕೆ ದಾರಿಯನ್ನು ಕಂಡು ಹಿಡಿಯಿರಿ. ಮಾನ್ಯ ಸಚಿವರು ತಮ್ಮ ಇಲಾಖೆಯ ಅಧಿಕಾರಿಗಳ ಜೊತೆ ಮತ್ತೊಮ್ಮೆ ಚರ್ಚೆ ಮಾಡಿ, ಒಂದು conclusion ಗೆ ಬನ್ನಿ. ಅವರಿಗೆ ಆದಷ್ಟು ನಿರಾಶೆ ಮಾಡಬೇಡಿ ಎಂದು ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ವಿನಂತಿ ಮಾಡುತ್ತೇನೆ.

**ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು):-** ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಹೇಳಿರುವಂತಹದ್ದರ ಬಗ್ಗೆ ನನಗೆ ಅರ್ಥವಾಗುತ್ತದೆ. ಎರಡು ವರ್ಷ ಜಾಸ್ತಿ ಮಾಡಿಕೊಂಡಿರಿ ಎಂದು ನಿನ್ನೆ ಕೂಡ ಒಂದು ದೊಡ್ಡ ತಂಡ ಬಂದಿತ್ತು. ಈಗ ಮತ್ತೆ Constable recruitment ನಡೆಯುತ್ತಿದೆ. ಅಷ್ಟೊಂದು ನಿರುದ್ಯೋಗ ಸಮಸ್ಯೆ ಇವೆಲ್ಲವೂ ಕೂಡ ಇದೆ. 480 ಜನ ಆಭ್ಯರ್ಥಿಗಳು ಎಂಟು ತಿಂಗಳ ತರಬೇತಿಯನ್ನು ಪಡೆದು, ಕೊನೆ ಪಥ ಸಂಚಲನ ಕಡೂರಿನಲ್ಲಿ ನಡೆದಿತ್ತು. ಅಲ್ಲಿಗೆ ನಾನು ಹೋದಾಗ, 52 ಜನ ಆಭ್ಯರ್ಥಿಗಳು ಇಂಜಿನಿಯರಿಂಗ್ ಪದವಿ ಮುಗಿಸಿಕೊಂಡು ಕಾನ್ಸ್ಟೇಬಲ್ ಹುದ್ದೆಗೆ ಬಂದಿದ್ದರು. ಇವರ ವಿದ್ಯಾರ್ಹತೆ ಏನು ಎಂದು ನಾನು ಅವರನ್ನು ಕೇಳಿದೆ. ಕಾನ್ಸ್ಟೇಬಲ್ ಹುದ್ದೆಗೆ ಬಿ.ಇ. ಪದವಿ ಮಾಡಿದವರು ಬಂದಿದ್ದಾರೆ. ಈಗ ಕಾನ್ಸ್ಟೇಬಲ್ ಹುದ್ದೆಗೆ ಒಳ್ಳೆಯ ಸಂಬಳವಿದೆ. ಈ ಹುದ್ದೆಗೆ ಆರಂಭದಲ್ಲಿ ಸುಮಾರು ರೂ.35,000 ರಿಂದ ರೂ.40,000ಗಳವರೆಗೆ ಇದೆ. ಹಾಗಾಗಿ, ಬೇರೆ ಕಡೆ ಎಲ್ಲಿ ಹೋಗುವುದು ಎಂದು ಈ ಹುದ್ದೆಗೆ

ಬರುತ್ತಾರೆ. ಯುವಕರಲ್ಲಿ ನಿರುದ್ಯೋಗ ಸಮಸ್ಯೆ ಅಷ್ಟೊಂದು ಇದೆ. ಈ ಸಮಸ್ಯೆಗಳೆಲ್ಲವೂ ಕೂಡ ನನಗೆ ಅರ್ಥವಾಗುತ್ತದೆ. ಇಂತಹ ಒಂದು ಸಂದರ್ಭದಲ್ಲಿ, ಖಂಡಿತವಾಗಿಯೂ ಈಗ ನಾನು ತಾತ್ಕಾಲಿಕವಾಗಿ ಅಸಹಾಯಕ. ಅಧಿಕಾರಿಗಳ ಜೊತೆ ಮತ್ತೊಮ್ಮೆ ಪರಿಶೀಲನೆ ಮಾಡಿ ಎಂದು ಮಾನ್ಯ ವಿರೋಧ ಪಕ್ಷದವರು ಹೇಳಿದ್ದಾರೆ. ಹಾಗೆಯೇ ಮಾಡುತ್ತೇನೆ. ಆದರೆ, ಇದು ಆಗುತ್ತದೆ ಎಂದು ನಾನು ಯಾವ ಆಶ್ವಾಸನೆಯನ್ನು ಕೊಡುವುದಕ್ಕಾಗುವುದಿಲ್ಲ. ಹಿರಿಯರಾದಂತಹ ಮಾನ್ಯ ವಿರೋಧ ಪಕ್ಷದವರು ಮತ್ತು ಸದನದ ಸದಸ್ಯರೆಲ್ಲರೂ ಅವರ ಬಡತನ, ಕಷ್ಟದ ಪರವಾಗಿ ನೊಂಪು ಮಾತನಾಡಿದ್ದಾರೆ. ಇದು ನನಗೆ ಅರ್ಥವಾಗುತ್ತದೆ. ನಮ್ಮ ಅಧಿಕಾರಿಗಳ ಜೊತೆಯಲ್ಲಿ ಪುನರ್ ಪರಿಶೀಲನೆ ಮಾಡುವುದಕ್ಕೆ ಏನಾದರೂ ಅವಕಾಶವಿದೆಯೇ ಎಂಬ ಬಗ್ಗೆ ನಾನು ಮಾತನಾಡುತ್ತೇನೆ.

**ಶ್ರೀ ಎನ್. ರವಿಕುಮಾರ್ (ವಿಧಾನಸಭಾಯಿಂದ ಚುನಾಯಿತರಾದವರು):-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರ ಕೊಟ್ಟಿರುವಂತಹ ಪ್ರತಿ ನನಗೆ ಸಿಕ್ಕಿದೆ. ಆ ಉತ್ತರದಲ್ಲಿರುವ ಪ್ರಕಾರ “ಆದಾಗ್ಯೂ ಸಹ ಅರ್ಜಿದಾರರು ಕೇವಲ ದಾಖಲಾತಿ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾದ ಕಾರಣವನ್ನು ಪ್ರತಿಪಾದಿಸಿಕೊಂಡು ನೇಮಕಾತಿ ಆದೇಶ ನೀಡುವಂತೆ ಕೋರಿರುತ್ತಾರೆ.” ಆ ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆ ಮತ್ತು ಇನ್ನಿತರ ಪರೀಕ್ಷೆಗಳನ್ನೆಲ್ಲಾ ನಾವು ಪಾಸು ಮಾಡಿದ್ದೇವೆ, ಉದ್ಯೋಗ ಕೊಡಿ ಎಂದು ಕೇಳುತ್ತಿದ್ದಾರೆ. ಅದನ್ನೇ ಉಳಿದಿರುವಂತಹ ಅಭ್ಯರ್ಥಿಗಳು ಕೇಳಿರುವಂತಹದ್ದು ಉಳಿದಿರುವ ಅಭ್ಯರ್ಥಿಗಳು ದಾಖಲಾತಿಯ ಆಧಾರದ ಮೇಲೆ ಪರೀಕ್ಷೆ ಪಾಸು ಮಾಡಿರುವುದರ ಮೇಲೆಯೇ ಅವರಿಗೆ ಉದ್ಯೋಗ ಸಿಕ್ಕಿರುವುದು. ಇಲ್ಲಿ ವಿಷಯ ಏನೆಂದರೆ, 750 ಹುದ್ದೆಗಿಂತ ಇನ್ನು ಹೆಚ್ಚು ಹುದ್ದೆಯನ್ನು ಕೊಟ್ಟಿದ್ದಾರೆ. ಇಲ್ಲಿ ಒಳಗಡೆ ನಡೆದಿರುವಂತಹದ್ದರ ಬಗ್ಗೆ ನನಗೆ ಗೊತ್ತಾಗಿದೆ. ಈ ಅಭ್ಯರ್ಥಿಗಳು ಪರೀಕ್ಷೆ ಮತ್ತು ದಾಖಲಾತಿಯ ಪರಿಶೀಲನೆಯಲ್ಲಿ ಏನೊಂದು ಪಾಸು ಮಾಡಿದ್ದಾರೆ, ಇವರ ನಂತರ ಬಂದಿರುವ ಅಭ್ಯರ್ಥಿಗಳನ್ನು ನೇಮಕ ಮಾಡಿದ್ದಾರೆ. ಆ ಟೈಮ್‌ನಲ್ಲಿರುವ ಅಭ್ಯರ್ಥಿಗಳು ಏನು ಪಾಪ ಮಾಡಿದ್ದಾರೆ? ನನ್ನ ಪ್ರಕಾರ ಇವರು ಫುಟ್ ಪಾತ್‌ನಲ್ಲಿದ್ದಾರೆ. ಅವರನ್ನು ಯಾರೂ ಕೇಳುವುದಿಲ್ಲ. ಅವರಿಗೆ ಯಾರೂ ಉದ್ಯೋಗ ಕೊಡುತ್ತೇವೆಂದು ಹೇಳುವುದಿಲ್ಲ. ಅವರು ಕೂಲಿ ಮಾಡಬೇಕಷ್ಟೆ. ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ವಿನಂತಿ ಮಾಡುವುದೇನೆಂದರೆ, ಅಧಿಕಾರಿಗಳು ಕೊಟ್ಟಂತಹದ್ದಕ್ಕೆ ಅಂತಿಮ ಎಂಬ ನಿರ್ಧಾರಕ್ಕೆ ಬರಬಾರದು. Actually, ಅಲ್ಲಿ ಅಭ್ಯರ್ಥಿಗಳಿಗೆ ವಂಚನೆ ಮತ್ತು ಅನ್ಯಾಯವಾಗಿದೆ. ಇದರ ಬಗ್ಗೆ ನಾನು ಎಲ್ಲಿ ಬೇಕಾದರೂ ಹೇಳುವುದಕ್ಕೆ ಸಿದ್ಧನಿದ್ದೇನೆ. ಇದರ ಬಗ್ಗೆ ನಾನು ಸಾಕಷ್ಟು ಬಾರಿ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅವರು ಇದರ ಬಗ್ಗೆ ಪರಿಶೀಲನೆ ಮಾಡುತ್ತೇವೆಂದು ಹೇಳಿ, ಹೇಳಿ ಇಷ್ಟು ವರ್ಷಗಳ ಕಾಲ ತಳ್ಳಿಕೊಂಡು ಬಂದಿದ್ದಾರೆ. ಅಭ್ಯರ್ಥಿಗಳು ಅವರ ಚಪ್ಪಲಿ ಸವೆದು ಹೋಗುವಷ್ಟರ ಮಟ್ಟಿಗೆ ಅಲೆದಾಡಿದ್ದಾರೆ. ಅವರು ಹಣ ಖರ್ಚು ಮಾಡಿಕೊಂಡಿದ್ದಾರೆ. ಅವರು ಸಾಲವನ್ನು ಕೂಡ ಮಾಡಿದ್ದಾರೆ. ಅವರು ಅಕ್ಷರಶಃ ಅತ್ಯಂತ ಭಯಾನಕ ಮತ್ತು ಬರ್ಬರ ಸ್ಥಿತಿಯಲ್ಲಿದ್ದಾರೆ. ಹಾಗಾಗಿ ಅವರನ್ನು ಕರುಣೆ ಮತ್ತು ಮಾನವೀಯತೆಯ ದೃಷ್ಟಿಯಿಂದ ಸರ್ಕಾರ ಈ ಬಡ 28 ಜನ ಅಭ್ಯರ್ಥಿಗಳ ಸಹಾಯಕ್ಕೆ ಬರಬೇಕು.

ಈ ಅಭ್ಯರ್ಥಿಗಳಿಗೆ ಬಹಳ ಅನ್ಯಾಯವಾಗಿದೆ ಎಂದು ನಾನು ತಮ್ಮ ಮೂಲಕ ಮಾನ್ಯ ಗೃಹ ಸಚಿವರಿಗೆ ಕಳಕಳಿಯಿಂದ ವಿನಂತಿ ಮಾಡಿಕೊಳ್ಳುತ್ತೇನೆ. ಅವರು ಎಲ್ಲ ಕಡೆ ಅಲೆದಾಡಿ, ಸೋತು ಸುಣ್ಣವಾಗಿದ್ದಾರೆ. ಅವರಿಗೊಂದು ಆಶ್ರಯ ಸಿಗಬೇಕಾಗಿದೆ. ಈ 28 ಜನ ಅಭ್ಯರ್ಥಿಗಳಿಗೆ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯನ್ನು ಕರುಣಿಸಬೇಕೆಂದು, ನಾನು ಕೊನೆಯದಾಗಿ, ಬಿನ್ನಹ ಪೂರ್ವಕ ಪ್ರಾರ್ಥನೆಯೊಂದಿಗೆ ತಮ್ಮ ಮೂಲಕ ಮಾನ್ಯ ಸಚಿವರನ್ನು ವಿನಂತಿ ಮಾಡಿಕೊಳ್ಳುತ್ತೇನೆ.

**ಶ್ರೀ ಆಯನೂರು ಮಂಜುನಾಥ್ (ಪದವೀಧರರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಸರ್ಕಾರ ನೀಡಿರುವಂತಹ ಉತ್ತರದಲ್ಲಿ ಸ್ಪಷ್ಟವಾಗಿ ಹೇಳಿದೆ. ನಾನು ಒಂದು ವಾಕ್ಯವನ್ನು ಓದುತ್ತೇನೆ; “ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಹಾಗೂ ದಾಖಲಾತಿ ಪರಿಶೀಲನೆ ಮತ್ತು ಪ್ರೈವೆಟ್ ನೇಮಕಾತಿ ಪರೀಕ್ಷೆಯಲ್ಲಿ ಅರ್ಹಗೊಂಡ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ ನೇಮಕಾತಿ ಆದೇಶವನ್ನು ಹೊರಡಿಸಲಾಗಿರುತ್ತದೆ.” ನಾನು ನೇಮಕಾತಿಯನ್ನೇ ಕೇಳುತ್ತಿರುವುದು. ತಾವು ಬರೆದಿರುವ ಪತ್ರದಲ್ಲಿ ಹಾಗೆಯೇ ಮಾಡಿದ್ದೀರಿ. ಜಿಲ್ಲಾಧಿಕಾರಿಗಳಿಗೆ ಏನು ಕೇಳಿದ್ದೀರಿ, ಮಾನ್ಯ ಸಚಿವರು ಉತ್ತರವನ್ನು ಏನು ಕೊಟ್ಟಿದ್ದೀರಿ. ಅದನ್ನು ನಾನು ಒಂದು ರೀತಿಯಲ್ಲಿ endorse ಮಾಡಿಕೊಂಡು, for the argument sake, ನಾನು ಹೇಳುತ್ತಿದ್ದೇನೆ. ಹುದ್ದೆಗಳಿಗೆ ಅಭ್ಯರ್ಥಿಗಳು ಆಯ್ಕೆಯಾಗಿರುತ್ತಾರೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಪ್ರಕಟ ಮಾಡಿದ್ದೇನೆಂದು ಮಾನ್ಯ ಸಚಿವರು ಹೇಳಿದ್ದಾರೆ. ಎರಡನೆಯದಾಗಿ, ಆಯ್ಕೆಯಾದ ಕಾನ್ಸ್ಟೇಬಲ್‌ಗಳನ್ನು ಮೂಲ ತರಬೇತಿಗಾಗಿ ಕಳುಹಿಸಬೇಕಾಗಿದೆ ಎಂದು ಮಾನ್ಯ ಸಚಿವರು ಉತ್ತರದಲ್ಲಿ ಹೇಳಿದ್ದಾರೆ. ಯಾರನ್ನು ತರಬೇತಿಗೆ ಕಳುಹಿಸಬೇಕಾಗಿದೆ, after selection. Selection ಇಲ್ಲದೇ, ಅರ್ಹತೆ ಇಲ್ಲದೇ ಯಾರನ್ನು ತರಬೇತಿಗೆ ಕಳುಹಿಸುವುದಿಲ್ಲ. ವ್ಯಕ್ತಿಗತವಾಗಿ ಪ್ರತಿಯೊಬ್ಬರಿಗೂ ಹಾಗೆಯೇ ಬರೆದಿದ್ದಾರೆ. ಇವರನ್ನು ತರಬೇತಿಗೆ ಕಳುಹಿಸಿಕೊಡಬೇಕಾಗಿದೆ. ಅದಕ್ಕೆ ಸಿಂಧುತ್ವ ಪತ್ರವನ್ನು ಪರಿಶೀಲನೆ ಮಾಡಿ ಕೂಡಲೇ ಅವರ ತರಬೇತಿಗೆ ಅವಕಾಶ ಕೊಡಿ ಎಂದು ಕೇಳಿದ್ದಾರೆ. ಆಯ್ಕೆಯಾಗಿದ್ದಾರೆಂದು ಮಾನ್ಯ ಸಚಿವರು ನೀಡಿರುವ ಉತ್ತರದಲ್ಲಿ ಹಾಗೆಯೇ ಹೇಳಿದ್ದಾರೆ. ಆಯ್ಕೆ ಪಟ್ಟಿ ಪ್ರಕಟಿಸಿದ್ದೇವೆಂದು ಹೇಳಿದ್ದೀರಿ. ಆದರೆ, ಕೊನೆಯದಾಗಿ ಮಾನ್ಯ ಗೃಹ ಸಚಿವರು ಸದನಕ್ಕೆ ಸುಳ್ಳು ಉತ್ತರವನ್ನು ನೀಡಿದಂತಾಗಿದೆ. ನಾವು ಅದನ್ನು ತೆಗೆದುಕೊಂಡರೆ, ಹಕ್ಕುಚ್ಯುತಿ ಆಗಬಿಡಬಹುದು. ಆ ಉತ್ತರದಲ್ಲಿ ಏನು ಹೇಳಿದ್ದಾರೆಂದರೆ, “... ಸದರಿ ಅಂತಿಮ ಆಯ್ಕೆ ಪಟ್ಟಿಯಲ್ಲಿ ಅರ್ಜಿದಾರರುಗಳು ಅರ್ಹತೆಯಾನುಸಾರ ಸ್ಥಾನವನ್ನು ಪಡೆದಿರುವುದಿಲ್ಲ.” ಹಾಗಾದರೆ ಇದೇನು ಉತ್ತರ? ಹಾಗಾದರೆ ಇದೇನು? ಆಯ್ಕೆಯಾಗಿದ್ದಾರೆಂದು ಹೇಳಿದ್ದೀರಿ. ಇನ್ನೊಂದು ಕಡೆ ಅರ್ಹತೆ ಪಡೆಯಲಿಲ್ಲ ಎಂದು ಹೇಳಿದ್ದೀರಿ. ಅಂದರೆ, ದೈಹಿಕ ಪರೀಕ್ಷೆಯಲ್ಲಿ ಅರ್ಹತೆ ಬರಲಿಲ್ಲವೇ? ಪರೀಕ್ಷೆಯಲ್ಲಿ ಅರ್ಹತೆ ಬರಲಿಲ್ಲವೇ? ಸಿಂಧುತ್ವ ಪತ್ರದ ಪರಿಶೀಲನೆಯಲ್ಲಿ ಅರ್ಹತೆ ಬರಲಿಲ್ಲವೇ? ಅವರಿಗೆ ಯಾವುದರಲ್ಲಿ ಅರ್ಹತೆ ಬರಲಿಲ್ಲ. ಅವೊತ್ತಿನ ದಿವಸ ಅಧಿಕಾರಿಗಳು ಮತ್ತು ಸರ್ಕಾರ ಮಾಡಿದ ತಪ್ಪನ್ನು ಸಮರ್ಥನೆ ಮಾಡಿಕೊಳ್ಳುವುದಕ್ಕೋಸ್ಕರ ಮತ್ತೊಂದು ತಪ್ಪು ಮಾಹಿತಿಯನ್ನು ಸದನಕ್ಕೆ ಕೊಡುವುದು ಬೇಡ. ಅವರ ಎರಡು ಪತ್ರಗಳ ಆಧಾರದ ಮೇಲೆ ಅವರು eligible ಆಗಿ, ನೇಮಕಾತಿಗೊಂಡಿದ್ದಾರೆ. ತಪ್ಪನ್ನು ತಿದ್ದಿಕೊಳ್ಳುವುದಕ್ಕೆ

ಮತ್ತೊಂದು ತಪ್ಪನ್ನು ಮಾಡುವುದು ಅಷ್ಟೊಂದು ಬುದ್ಧಿವಂತಿಕೆಯ ಲಕ್ಷಣವಾಗುವುದಿಲ್ಲ. ನಮ್ಮದೇ ಆದ ಸರ್ಕಾರ. ನಮ್ಮ ಸರ್ಕಾರ ಆ ತಪ್ಪು ಮಾಡಬಾರದೆಂಬ ಬಗ್ಗೆ ನನ್ನ ಒತ್ತಾಯವಿದೆ. ಮಾನ್ಯ ಸಚಿವರು ನೀಡಿರುವ ಉತ್ತರ ಮತ್ತು ಕಳುಹಿಸಿದ ನೋಟೀಸ್‌ನೇ ಆಧಾರವಾಗಿಟ್ಟುಕೊಂಡು, ದಯಮಾಡಿ, ಮಾನ್ಯ ಗೃಹ ಸಚಿವರು ದೊಡ್ಡ ಮನಸ್ಸು ಮಾಡಿ, ಆ 28 ಜನ ಅಭ್ಯರ್ಥಿಗಳಿಗೆ ಬದುಕನ್ನು ಕೊಟ್ಟಂತಹ ಪುಣ್ಯ ತಮಗೆ ಸಿಗುತ್ತದೆ. ಆ ಪುಣ್ಯ ಕೊಡಿಸಿದ ಪುಣ್ಯ ನನಗೆ ಬರುತ್ತದೆ ಎಂದು ನಾನು ಭಾವಿಸುತ್ತೇನೆ.

**ಶ್ರೀ ಅರಗ ಜ್ಞಾನಂದ್ರ:-** ಮಾನ್ಯ ಸಭಾಪತಿಯವರೇ, ಮಾನ್ಯ ರವಿಕುಮಾರ್‌ರವರು ಹೇಳಿದ ಹಾಗೇ, ನಾನು ಪಡೆದಂತಹ .....

**ಸಭಾಪತಿಯವರು:-** ಮಾನ್ಯ ಸಚಿವರೇ ಒಂದು ನಿಮಿಷ. ಮಾನ್ಯ ಮರಿತಿಬ್ಬೇಗೌಡರ ಒಂದು ಕ್ಲಾರಿಫಿಕೇಷನ್ ಇದೆ. ಮಾನ್ಯ ಮರಿತಿಬ್ಬೇಗೌಡರೇ ತಾವು short ಆಗಿ ಕೇಳಿ.

(ಮುಂದು)

(767) 16.09.2021,6.50, ಟಿಸಿಹೆಚ್-ಬಿಎನ್‌ಎಸ್

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):** ಮಾನ್ಯ ಸಭಾಪತಿಯವರೇ, ನಾನು ಎರಡು ನಿಮಿಷಕ್ಕಿಂತ ಹೆಚ್ಚಿಗೆ ಸಮಯ ತೆಗೆದುಕೊಳ್ಳುವುದಿಲ್ಲ. ನಾನು ನಿಮಗೆ ತ್ರಾಸ ಕೊಡುವುದೇ ಇಲ್ಲ.

**ಡಾ.ತೇಜಸ್ವಿನಿ ಗೌಡ:-** ಮಾನ್ಯ ಸಭಾಪತಿಯವರೇ, ನಮಗೆ ಮಾತ್ರ ಐದೈದು ನಿಮಿಷ ಮಾತನಾಡಲು ಅವಕಾಶ ಕೊಡುತ್ತೀರಿ. ಆದರೆ ಮಾನ್ಯ ಮರಿತಿಬ್ಬೇಗೌಡರವರಿಗೆ ಹತ್ತತ್ತು ನಿಮಿಷ ಮಾತನಾಡಲು ಅವಕಾಶ ಕೊಡುತ್ತೀರಿ.

**ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ನಮ್ಮ ವಿರೋಧ ಪಕ್ಷದ ನಾಲ್ಕುಕರಾದ ಮಾನ್ಯ ಎಸ್.ಆರ್.ಪಾಟೀಲ್‌ರವರು, ಮಾನ್ಯ ಗೃಹ ಸಚಿವರಿಗೆ ಮಾನವೀಯತೆ ದೃಷ್ಟಿಯಿಂದ ಏನಾದರೂ ಮಾಡಿ ಎಂದು ಹೇಳಿದರು. ಮಾನವೀಯತೆ ದೃಷ್ಟಿಯಿಂದ ಯಾರಿಗೂ ಏನು ಮಾಡುವುದಕ್ಕೆ ಆಗುವುದಿಲ್ಲ. ಈ ಪ್ರಕರಣದಲ್ಲಿ ಸ್ಪಷ್ಟವಾಗಿದೆ. ಆಯ್ಕೆ ಸಮಿತಿಯದ್ದು responsibility ಇತ್ತು. ಆದರೆ ಅವರು ನಿಯಮಾನುಸಾರ ಮಾಡಲಿಲ್ಲ. ಈ ಆಯ್ಕೆಗೆ ಸಂಬಂಧಿಸಿದಂತೆ ಡಿ.ಪಿ.ಎ.ಆರ್.ನಲ್ಲಿ ಯಾವ ರೀತಿ ಮಾಡಬೇಕೆಂದು ನಿಯಮ ಮಾಡಿದ್ದಾರೆ. ಪ್ರತಿ ಇಲಾಖೆಯಲ್ಲಿ ಯಾವುದೇ ಒಬ್ಬ ನೌಕರರನ್ನು ನೇಮಕ ಮಾಡುವಾಗ ಏನೇನು ಮಾನದಂಡಗಳನ್ನು ಅನುಸರಿಸಬೇಕೆಂದು ನಿಯಮಗಳಿವೆ. ಆ ನಿಯಮವನ್ನು

ಪೊಲೀಸ್ ಇಲಾಖೆಯವರು ಪಾಲಿಸಿಲ್ಲ. ಅದ್ಯಾವುದೋ ವಿಷಯ ಬಿಸಾಕಿ, ನಾವು ಪೊಲೀಸ್ ಇಲಾಖೆಯವರು ಅಲ್ಲವೇ. ನಮಗೆ ಆ ಡಿ.ಪಿ.ಎ.ಆರ್.ನವರ ನೇಮಕಾತಿ ನಿಯಮ ಏಕೆ ಬೇಕು? ನಮ್ಮದೇ ಸ್ಪೆಷಲ್ ಇದೆಯೆಂದು ಹೇಳಿ ಈ ರೀತಿ ಆವಾಂತರ ಮಾಡಿದ್ದಾರೆ.

**ಸಭಾಪತಿಯವರು:-** ಮಾನ್ಯ ಮರಿತಿಬ್ಬೇಗೌಡರವರೇ, ಈಗ ನೀವು ಅಲ್ಲಿ ಇರಬೇಕಾಗಿತ್ತು.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ನಮಾಜ್ ಮಾಡಲು ಹೋಗಿ ಗೋಡೆಯನ್ನು ಮೇಲೆ ಕೆಡವಿಕೊಂಡಂತೆ ಆಗಿದೆ. ಆದರೆ ಆ 28 ಅಭ್ಯರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ ಮಾನ್ಯ ಆಯನೂರು ಮಂಜುನಾಥ್‌ರವರು ಅವರಿಗೆ ಏನೇನು ಆದೇಶ ಕೊಟ್ಟಿದ್ದಾರೆಂದು ಸರಿಯಾಗಿ ಓದಿ ಹೇಳಿದರು. ಉತ್ತರದಲ್ಲಿ ಅವರನ್ನು ಆಯ್ಕೆ ಮಾಡಿದ್ದೇವೆಂದು ಕೊಟ್ಟಿದ್ದಾರೆ. ಕೋರ್ಟಿಗೆ ಈ ಕೇಸ್ ಹೋಗಿರಬಹುದು. ಆದರೆ ಆಯ್ಕೆ ಸಮಿತಿಯು ಕೆಲವು ನಿಯಮಗಳನ್ನು ಪಾಲನೆ ಮಾಡದೇ ಇರುವುದರಿಂದ ಅಲ್ಲಿ 750 ಅಭ್ಯರ್ಥಿಗಳನ್ನು at a time ಕೆಲಸಕ್ಕೆ ಹಾಜರುಪಡಿಸಿಕೊಂಡಿದ್ದಾರೆಯೇ ಎನ್ನುವುದು ಇಲ್ಲಿ ಬಹಳ ಮುಖ್ಯವಾದ ಪ್ರಶ್ನೆ. ಆ 750 ಅಭ್ಯರ್ಥಿಗಳಿಗೆ ಒಂದೆ ಜಾಸ್ತಿ ಆ ನೋಟಿಫಿಕೇಷನ್ ನಲ್ಲಿ ಯಾರನ್ನೂ ಸೆಲೆಕ್ಟ್ ಮಾಡಲಿಲ್ಲವೇ? ಇದಲ್ಲಾ ಪ್ರಶ್ನೆ ಉದ್ಭವಿಸುತ್ತದೆ. ಆದ್ದರಿಂದ ದಯಮಾಡಿ ಇವತ್ತು 750 ಅಭ್ಯರ್ಥಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕೆಂದರೆ ಆ 750 ಮಂದಿಗೆ ಮಾತ್ರ ಆದೇಶ ಕೊಟ್ಟಿರಬೇಕು. ಅದರಲ್ಲಿ 500 ಮಂದಿ ಕೆಲಸಕ್ಕೆ ಬರದಿದ್ದರೆ, next ಶೇ.10 ನ್ನು ಅಡಿಷನಲ್ ಆಗಿ next ಇರತಕ್ಕಂಥವರಿಗೆ ಆದೇಶವನ್ನು ಕೊಡಬೇಕು. ಆದರೆ ಇವರು ಆ ರೀತಿ ಮಾಡದೇ ಮನಸೋಇಚ್ಛೆ ಮಾಡಿಕೊಂಡರು. ಯಾರನ್ನೂ ಕೆಲವರನ್ನು ಇಲಾಖೆಗೆ ಸೇರಿಸಿಕೊಂಡರು. ಪಾಪ, ಅಬ್ಬೇಪಾರಿಗಳನ್ನು ಆಚೆಗೆ ಹಾಕಿದರು. ಆದ್ದರಿಂದ ದಯಮಾಡಿ ಈ ರೀತಿ ಆಗಬಾರದು. ಇದಕ್ಕೆ ಸೂಕ್ತವಾದಂಥ ಒಂದು ತನಿಖೆ ಮಾಡಬೇಕು. ಆಯ್ಕೆ ಸಮಿತಿ ಕೆಲವು ನಿಯಮಗಳನ್ನು ಪಾಲನೆ ಮಾಡಿರುವುದಿಲ್ಲ. ನಾನು ಇದರಲ್ಲಿ ಭ್ರಷ್ಟಾಚಾರ ಆಗಿದೆಯೆಂದು ಹೇಳುವುದಿಲ್ಲ. ಆದರೆ ಆಯ್ಕೆ ಸಮಿತಿಯಲ್ಲಿದ್ದಂಥ ಸ್ಪರ್ಧಿಗಳು, ವರಿಷ್ಠಾಧಿಕಾರಿಗಳು ಸರಿಯಾಗಿ ನಿಯಮ ಪಾಲನೆ ಮಾಡದೇ ಇರುವುದರಿಂದ ಇವತ್ತಿನ ದಿವಸ ಇವರೆಲ್ಲರೂ ಬೀದಿಪಾಲಾಗಿದ್ದಾರೆ. ಮತ್ತೆ ಇವರಿಗೆ ಸೂಕ್ತ ನ್ಯಾಯ ದೊರಕಿಸಿಕೊಟ್ಟು, ಉದ್ಯೋಗ ಕೊಡಬೇಕು. ಇದೇ ನೋಟಿಫಿಕೇಷನ್‌ನಲ್ಲಿ ಯಾವಾಗ ಎಷ್ಟು ಅಭ್ಯರ್ಥಿಗಳನ್ನು ಕೆಲಸಕ್ಕೆ ತೆಗೆದುಕೊಂಡರು. ಎಷ್ಟು ಅಭ್ಯರ್ಥಿಗಳಿಗೆ ಕೆಲಸ ಕೊಡಲಿಲ್ಲ. ಅವರಿಗೆ ಯಾವ ಕಾರಣಕ್ಕೋಸ್ಕರ ಆದೇಶ ಮಾಡಿ ಕೊಡಲಿಲ್ಲ ಎನ್ನುವುದರ ಬಗ್ಗೆ thorough examination ಕೂಡ ಆಗಬೇಕು. ಇದರ ಜೊತೆಗೆ ಈ ಬಗ್ಗೆ ತನಿಖೆ ಮಾಡಬೇಕು.

**ಡಾ.ತೇಜಸ್ವಿನಿ ಗೌಡ:-** ಮಾನ್ಯ ಸಭಾಪತಿಯವರೇ, ಒಂದು ನಿಮಿಷ. . .

**ಸಭಾಪತಿಯವರು:-** ಗೃಹ ಸಚಿವರೇ, ತಾವು ಮಾತನಾಡಿ.

**ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು):-** ಮಾನ್ಯ ಸಭಾಪತಿಯವರೇ, ಮಾನ್ಯ ಎನ್.ರವಿಕುಮಾರ್ ರವರು ಹೇಳಿದಂತೆ, 750 ಗಿಂತ ಹೆಚ್ಚು ಅಭ್ಯರ್ಥಿಗಳನ್ನು ನಾವು ಸೆಲೆಕ್ಟ್ ಮಾಡಲಿಲ್ಲವೆಂದು ನನ್ನ ಹತ್ತಿರ ಮಾಹಿತಿ ಇದೆ. ತಾವು ಮತ್ತೊಂದು ಬಾರಿ ತನಿಖೆ ಮಾಡಿ ಎಂದರೆ ತನಿಖೆ ಮಾಡುತ್ತೇವೆ. ಏಕೆಂದರೆ ಅನೇಕ ಮಾನ್ಯ ಸದಸ್ಯರುಗಳು ಜಾಸ್ತಿ ಅಭ್ಯರ್ಥಿಗಳನ್ನು ತೆಗೆದುಕೊಂಡಿದ್ದಾರೆಂದು ಅನೇಕ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಎರಡೆರಡು ಕೋರ್ಟ್‌ಗಳು ಕೂಡ ಡಿಸಿಷನ್ ಕೊಟ್ಟಿವೆ. ಈ ಹಿನ್ನೆಲೆಯಲ್ಲಿ ಸಾವು ಮತ್ತು ಹೇಗೆ ಮಾಡುವುದಕ್ಕಾಗುತ್ತದೆಂದು ನನಗೂ ಕೂಡ ಗೊತ್ತಿಲ್ಲ. ಅದನ್ನು ಪರಿಶೀಲನೆ ಮಾಡುತ್ತೇವೆ. ಅವಕಾಶ ಎಷ್ಟರಮಟ್ಟಿಗೆ ಆಗುತ್ತದೆಂದು ನನಗಂತೂ ಗೊತ್ತಿಲ್ಲ. ತಾವೆಲ್ಲಾ ಅಭಿಪ್ರಾಯಪಟ್ಟಿದ್ದೀರಿ. ನನ್ನ . . .

**ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):-** Legal aspect ಇರುವುದರಿಂದ ನಾನು ಆ ಶಬ್ದವನ್ನು ಬಳಕೆ ಮಾಡಿದೆನು. There are concurrent decisions of two Courts.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಗೃಹ ಸಚಿವರೇ, ತನಿಖೆಯಲ್ಲಿ . . .

**ಶ್ರೀ ಎಸ್.ಆರ್.ಪಾಟೀಲ್:-** ಮಾನ್ಯ ಸಭಾಪತಿಯವರೇ, KAT Orders ಮಾಡಿದ ನಂತರ ಮಾನ್ಯ ಹೈಕೋರ್ಟ್ ನೀಡಿರುವಂಥ ನಿರ್ಣಯ ಇವೆರಡೂ concurrent decisions ಇರುವುದರಿಂದ ನಾನು ಮಾನವೀಯತೆಯ ನೆಲೆಗಟ್ಟಿನ ಶಬ್ದವನ್ನು ಬಳಕೆ ಮಾಡಿದ್ದೇನೆ. I can understand the law and consequences. That is the reason. ಇಲ್ಲವೆಂದರೆ, ಸರ್ಕಾರಕ್ಕೆ ನನ್ನ ಧ್ವನಿಯೇ ಬೇರೆ ಇರುತ್ತದೆ. ಆದರೆ, ಮಾನ್ಯ ಸದಸ್ಯರಾದ ಆಯನೂರು ಮಂಜುನಾಥ್‌ರವರು ಹೇಳಿದಂತೆ, ನಿಮ್ಮ ಹೃದಯ ಶ್ರೀಮಂತಿಕೆ, ನಿಮ್ಮ ದೊಡ್ಡಗುಣ, ಬಿಡುವ ಕಷ್ಟ-ಕಾರ್ಪಣ್ಯ ಇವೆಲ್ಲವುಗಳನ್ನು ಅರ್ಥ ಮಾಡಿಕೊಂಡಿರುವಂಥ ಮಾನ್ಯ ಗೃಹ ಸಚಿವರಿಂದ ನಮಗೆ ಪಾಸಿಟೀವ್ ರಿಪ್ಲೈ ಬರುತ್ತದೆಂದು ಭಾವಿಸಿದ್ದೆವು. ಈಗ ಅವರು ಮರು ಪರಿಶೀಲನೆ ಮಾಡಲಾಗುವುದೆಂದು ಹೇಳುತ್ತಿದ್ದಾರೆ. ಈಗ ಮಾನ್ಯ ಸದಸ್ಯರು ತನಿಖೆ ನಡೆಸಲು ಮತ್ತು ಎಕ್ಸಾಮಿನ್ ಮಾಡಲು ಹೇಳಿದ್ದಾರೆ. ಇದರ ಜೊತೆಗೆ ಇವರನ್ನೂ ಕೂಡ accommodate ಮಾಡಬೇಕು. ಇವತ್ತಿನ ದಿವಸ 28 ಅಭ್ಯರ್ಥಿಗಳ ಭವಿಷ್ಯ ಅಂಧಕಾರದಲ್ಲಿ

ಮುಳುಗುತ್ತದೆ ಎಂದು ಮಾನ್ಯ ಸಚಿವರಿಗೆ ಈಗಾಗಲೇ ಮನವರಿಕೆಯಾಗಿದೆ. ಅದಕ್ಕಾಗಿ ಅವರಿಗೆ ಯಾವುದೇ ರೀತಿಯಿಂದಾದರೂ accommodate ಮಾಡುವಂಥ ಕೆಲಸ ತಮ್ಮಿಂದ ಆಗಬೇಕೆಂದು ನಾನು ಅಪೇಕ್ಷಿಸುತ್ತೇನೆ.

**ಶ್ರೀ ಅರಗ ಜ್ಞಾನೇಂದ್ರ:-** ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರೇ ನೋಡೋಣ. ನಾನು ಈಗಾಗಲೇ ಹೇಳಿದಂತೆ, ಯಾವ ರೀತಿ ಆಯ್ಕೆ ಪ್ರಕ್ರಿಯೆ ಆಗಿದೆ ಎಂದು ಇನ್ನೊಂದು ಬಾರಿ ತನಿಖೆ ಮಾಡುತ್ತೇನೆ. ಒಂದು ವೇಳೆ ಆಯ್ಕೆ ಪ್ರಕ್ರಿಯೆಯಲ್ಲಿ ಏನಾದರೂ ತಪ್ಪಾಗಿದ್ದರೆ ಮರು ಪರಿಶೀಲನೆ ಮಾಡುವುದಕ್ಕೆ ಸಾಧ್ಯವಾಗುತ್ತದೆಂದು ಹೇಳುವುದಕ್ಕೆ ಬಯಸುತ್ತೇನೆ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಗೃಹ ಸಚಿವರು ದಯವಿಟ್ಟು ಬೇಸರ ಮಾಡಿಕೊಳ್ಳಬಾರದು. ಕೋರ್ಟ್ ಆದೇಶ ಕೊಟ್ಟಿದೆ. ಈಗ ತಮ್ಮ ಇಲಾಖಾಧಿಕಾರಿಗಳು ಕೋರ್ಟ್‌ಗೆ ಏನು ಅಫಿಡವಿಟ್ ಸಲ್ಲಿಸಿದ್ದಾರೆ, ಕೋರ್ಟ್ ಯಾವುದನ್ನು ಪರಿಗಣಿಸಿ ಈ ತೀರ್ಪು ಕೊಟ್ಟಿದೆ. ಇದಲ್ಲಾ ಎಕ್ಸಾಮಿನ್ ಆಗಬೇಕು. ಮತ್ತೆ ಆಯ್ಕೆ ಸಮಿತಿ ಕಾರ್ಯದಲ್ಲಿ ಲೋಪ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ.

**ಸಭಾಪತಿಯವರು:-** ಮಾನ್ಯ ಮರಿತಿಬ್ಬೇಗೌಡರವರೇ, ಈಗ ಚರ್ಚೆ ಬೇಡ, ಬೇಗ ಮಾತನಾಡಿ ಮುಗಿಸಿ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಮಾನ್ಯ ಗೃಹ ಸಚಿವರೇ, ಇದನ್ನು ತನಿಖೆ ಮಾಡಿ, ಅವರಿಗೆ ನ್ಯಾಯದೊರಕಿಸಿ ಕೊಡಿ. ತಪ್ಪು ಮಾಡಿರತಕ್ಕಂಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ.

**ಶ್ರೀ ಆಯನೂರು ಮಂಜುನಾಥ:-** ಮಾನ್ಯ ಸಭಾಪತಿಯವರೇ, ಕೋರ್ಟ್ ವಿಷಯದ ಮುಂದೆ...

**ಶ್ರೀ ಎನ್.ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು):-** ಮಾನ್ಯ ಸಭಾಪತಿಯವರೇ, ಈ ಅಭ್ಯರ್ಥಿಗಳು ಕೋರ್ಟ್‌ಗೆ ಕೂಡ ಹೋಗಿಲ್ಲ. ಕೋರ್ಟ್‌ಗೆ ಹೋದಂಥವರು ಬೇರೆಯವರು ಇದ್ದಾರೆ. ಹಾಗಾಗಿ, ಮಾನ್ಯ ಗೃಹಸಚಿವರೇ, ಇದರಲ್ಲಿ ಮಹಾನ್ ಅನ್ಯಾಯವಾಗಿದೆ. ಅವರು ಆಯ್ಕೆಯಾಗಿದ್ದು ಇವರಿಗಿಂಥ rankingನಲ್ಲಿ ಕೆಳಗಡೆ ಇರತಕ್ಕಂಥವರಿಗೆ ನೇಮಕಾತಿ ಆದೇಶ ಸಿಕ್ಕಿದೆ. ಅಲ್ಲಿ ಏನಾಗಿದೆ ಎಂದು ಗೊತ್ತಿಲ್ಲ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ...

**ಡಾ.ತೇಜಸ್ವಿನಿಗೌಡ:-** ಮಾನ್ಯ ಸಭಾಪತಿಯವರೇ, . . .

**ಸಭಾಪತಿಯವರು:-** ಈಗ ಮಾನ್ಯ ಮರಿತಿಬ್ಬೇಗೌಡ ಹಾಗೂ ಡಾ.ತೇಜಸ್ವಿನಿಗೌಡ ರವರು ಮಾತನಾಡಿದ್ದು ಕಡತಕ್ಕೆ ಹೋಗಬಾರದು.

**(ಈ ಹಂತದಲ್ಲಿ ಮಾನ್ಯ ಸಭಾಪತಿಯವರ ಆದೇಶದಂತೆ ಮಾನ್ಯ ಸದಸ್ಯರಾದ ಶ್ರೀ ಮರಿತಿಬ್ಬೇಗೌಡ ಹಾಗೂ ಡಾ.ತೇಜಸ್ವಿನಿಗೌಡ ರವರು ಮಾತನಾಡಿದ್ದನ್ನು ದಾಖಲಿಸಲಿಲ್ಲ.)**

**ಸಭಾಪತಿಯವರು:-** .ತೇಜಸ್ವಿನಿಗೌಡರವರೇ, ನೀವು ಮಾತನಾಡಲು ನಾನು ಅನುಮತಿ ಕೊಟ್ಟಿಲ್ಲ, ತಾವು ಅನುಮತಿ ಪಡೆದುಕೊಂಡು ಮಾತನಾಡಿ. ಆ ರೀತಿ ಅನುಮತಿ ಇಲ್ಲದೆ ಮಾತನಾಡಬಾರದು.

**ಶ್ರೀ ಆಯನೂರು ಮಂಜುನಾಥ:-** ಮಾನ್ಯ ಸಭಾಪತಿಯವರೇ, ನ್ಯಾಯಾಲಯದಿಂದ ಬಂದಿರತಕ್ಕಂಥ ಜಡ್ಜ್‌ಮೆಂಟ್‌ನ್ನು ನಾನು ಓದಿಲ್ಲ. ಬಹುಶಃ ಅವರು ಅಸಹಾಯಕರಾಗಿ ಕೋರ್ಟ್‌ಗೆ ಹೋಗಿದ್ದಾರೆ. ಸರ್ಕಾರದ ಉತ್ತರದಲ್ಲಿ " ಅರ್ಜಿ ಸಂಖ್ಯೆ. 5160-5169/2015ನ್ನು ಸಲ್ಲಿಸಿದ್ದು, ಸದರಿ ಅರ್ಜಿಯಲ್ಲಿ ನೇಮಕಾತಿ ಆದೇಶ ಹೊರಡಿಸಿದ ನಂತರ ಕರ್ತವ್ಯಕ್ಕೆ ಹಾಜರಾಗದೇ ರಿಕ್ತ ಉಳಿದ ಸ್ಥಾನಗಳಿಗೆ ತಮ್ಮನ್ನು ಪರಿಗಣಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದು," ಅಂದರೆ ಅವರಿಗೆ ಯಾವಾಗ ಇಲಾಖೆಯಿಂದ ನೇಮಕಾತಿ ಆದೇಶ ಸಿಗಲಿಲ್ಲವೋ ಆಗ ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಒಂದುವೇಳೆ ಯಾರು ಆಯ್ಕೆಯಾಗಿದ್ದಾರೆ ಅವರು ಬರದಿದ್ದರೆ ನಮ್ಮನ್ನು ಪರಿಗಣಿಸಿ ಎಂದು ಕೆಎಟಿಗೆ ಅರ್ಜಿ ಸಲ್ಲಿಸಿರುವುದು. ಇವರ ಅರ್ಹತೆ ಬಗ್ಗೆ ಕೋರ್ಟ್‌ಗೆ ಹೋಗಲಿಲ್ಲ. ಇವರು ಸೆಲೆಕ್ಷನ್ ಆಗಲಿಲ್ಲ. ಕೊನೆಪಕ್ಷ ಬೇರೆಯವರು ರಿಪೋರ್ಟ್ ಮಾಡಿಕೊಳ್ಳದೇ ಇರತಕ್ಕಂಥ ಖಾಲಿ ಜಾಗಕ್ಕಾದರೂ ಕೊಡಿ ಎಂದು ಕೇಳಿದ್ದಾರೆ, ಬಹುಶಃ ಅದು ಕೋರ್ಟ್ ಮುಂದೆ ಇದ್ದಂಥ ವಿಷಯ. ಕೆ.ಎ.ಟಿ. ರಿಜೆಕ್ಷನ್ ಮಾಡಿದೆ. ಅದರ ಆಧಾರದ ಮೇಲೆ ಮನವಿ ಸಲ್ಲಿಸಿದಾಗ, ಕೆ.ಎ.ಟಿ.ಯಲ್ಲಿ ಏನು ವಿಷಯ ಬಂದಿತ್ತೋ, ಅದೇ ವಿಷಯ ಬಹುಶಃ ಹೈಕೋರ್ಟ್ ಮುಂದೆಯೂ ಬಂದಿದೆ. ಹಾಗಾಗಿ, ಇವರ ಅರ್ಹತೆಯ ಬಗ್ಗೆ Judgment ಆಗಿಲ್ಲವೆಂದು ನಾನು ಭಾವಿಸುತ್ತೇನೆ.

**ಶ್ರೀ ಎಸ್.ಆರ್.ಪಾಟೀಲ್:-** ಮಾನ್ಯ ಸಭಾಪತಿಯವರೇ, ನಾವು KAT Judgment and Writ Petition ನಲ್ಲಿ ಆದಂಥ operative portion of the order ಅನ್ನು ನೋಡಿದರೆ ನಮಗೆ ಅರ್ಥವಾಗುತ್ತದೆ. ಅವರು ಇಲ್ಲಿ ಹೇಳಿದ್ದು ಬೇರೆಯೇ ಇದೆ. We have to peruse the entire Judgement of the KAT as well as the order of the High Court. Apart from that also,



the Government has got the power to accommodate those people under human consideration.

**ಶ್ರೀ ಎನ್.ರವಿಕುಮಾರ್ (ಪದವೀಧರರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, 28 ಅಭ್ಯರ್ಥಿಗಳ ಪರ ಅಹವಾಲುಗಳನ್ನು ಕೋರ್ಟ್‌ನಲ್ಲಿ ಇವರ ಪರವಾಗಿ ವಕಾಲತ್ ವಹಿಸಿಕೊಳ್ಳುವುದಕ್ಕೆ ವಕೀಲರು ಕೂಡ ಇವರ ಹತ್ತಿರ ಇಲ್ಲ. ಅವರು ವಕೀಲರನ್ನು ಇಟ್ಟುಕೊಂಡು ವಕಾಲತ್ ಹಾಕಿ ಕೇಸ್ ದಾಖಲಿಸುವುದಕ್ಕೆ ಅವರ ಹತ್ತಿರ ದುಡ್ಡು ಕೂಡ ಇರಲಿಲ್ಲ. ಅವರು ಅಷ್ಟು ಬಡತನದ ಪರಿಸ್ಥಿತಿಯಲ್ಲಿ ಬಂದಿರತಕ್ಕಂಥವರು. ಇವರ ಧ್ವನಿ ಎನ್ನತಕ್ಕಂಥದ್ದು ಅರಣ್ಯರೋಧನವಾಗಿದೆ. ಈಗ ನಮ್ಮಂಥ ಶಾಸಕರು ಸಿಕ್ಕಿದ್ದು, ಈ ವಿಷಯವನ್ನು ಸದನದಲ್ಲಿ raise ಮಾಡಿರುವುದರಿಂದ ಈಗ ಅವರಿಗೆ ಒಂದು ಧ್ವನಿ ಬಂದಿದೆ. ಆದಾಗ್ಯೂ ಮಾನ್ಯ ಆಯನೂರು ಮಂಜುನಾಥ್‌ರವರು ಹೇಳಿದಂತೆ, ಅವರ ಕಷ್ಟ ಏನಿದೆಯೆಂದು ಮಾನ್ಯ ಗೃಹ ಸಚಿವರಿಗೆ ಗೊತ್ತಿದೆ. ಅವರಲ್ಲಾ ಕಷ್ಟದಿಂದ ಬಂದಿರತಕ್ಕಂಥವರು. ಇವರ ಧ್ವನಿ ಏನು, ಇವರ ಕಷ್ಟಸುಖ ಏನೆಂದು ಅರ್ಥ ಮಾಡಿಕೊಳ್ಳಬಲ್ಲರು. ಮಾನ್ಯ ವಿರೋಧ ಪಕ್ಷದ ನಾಯಕರು ಹೇಳಿದಂತೆ ಮಾನವೀಯತೆಯ ಆಧಾರದ ಮೇಲೆ ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಈಗ ಅವರಿಗೆ ಬೇರೆ ಕೆಲಸವಿಲ್ಲ. ಕೂಲಿ ಮಾಡುವುದು ಒಂದೇ ಬಾಕಿ. ಮಾನ್ಯ ಸದಸ್ಯರಾದ ಶ್ರೀ ಮರಿತಿಬ್ಬೇಗೌಡರವರು ಹೇಳಿದಂತೆ ಅವರು ತಲೆ ಬಾಚಿಕೊಳ್ಳುವುದಿಲ್ಲ. ನನ್ನ ಪ್ರಕಾರ ಸುಮಾರು ಎಂಟು ದಿನಕ್ಕೊಮ್ಮೆ ಅವರು ಬಟ್ಟೆ ಬದಲಾಯಿಸಬಹುದು. ಆ ರೀತಿಯ ಬಡತನದ ಸ್ಥಿತಿಯಿಂದ ಬಂದಿರತಕ್ಕಂಥವರು. ಹಾಗಾಗಿ, ಇವರನ್ನು ನಾವು ಕಾನೂನಿನ ಕಣ್ಣಿನಿಂದ ನೋಡಬಾರದು. ಮಾನವೀಯತೆಯ ಕಣ್ಣಿನಿಂದ ನೋಡಬೇಕು. ನನ್ನ ಪ್ರಕಾರ ಇದು ಸರ್ಕಾರದ ಆದ್ಯಕರ್ತವ್ಯ. ಸರ್ಕಾರ ಎಲ್ಲವನ್ನೂ ಕೂಡ ಕಾನೂನಿನ ಪ್ರಕಾರವೇ ನೋಡಬಾರದು. ಮಾನವೀಯತೆ ದೃಷ್ಟಿಯಿಂದ, ಹೃದಯಾಂತರಾಳದಿಂದ, ಸಾಮಾಜಿಕ ನ್ಯಾಯದ ಆಧಾರದ ಮೇಲೆ, ಯಾರ್ಯಾರಿಗೆ ನ್ಯಾಯ ಸಿಕ್ಕಿಲ್ಲವೋ ಅವರ ಪರವಾಗಿ ನ್ಯಾಯ ಕೊಡುವುದಕ್ಕೆ ಸರ್ಕಾರ ನಿಲ್ಲಬೇಕು.

(ಮುಂದು...)

(768)16.9.2021/7.00/ಎಂ.ಎಂ-ಜಿ.ಆರ್

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಎನ್. ರವಿಕುಮಾರ್ (ಮುಂದು):-**

ಅಧಿಕಾರದ ದರ್ಪದ ಆಧಾರದ ಮೇಲೆ ಅವತ್ತು ಕ್ರಮ ತೆಗೆದುಕೊಂಡರು ಆಗ ಇವರಿಗೆ ಅನ್ಯಾಯವಾಯಿತು. ಅವರ ಹತ್ತಿರ ವಾದ ಮಾಡುವುದಕ್ಕೆ, ಪ್ರಶ್ನೆ ಕೇಳುವುದಕ್ಕೆ ಆಗಲಿಲ್ಲ. ಆದ್ದರಿಂದ ತಮ್ಮ ಮೂಲಕ ನಾನು ಸರ್ಕಾರಕ್ಕೆ ವಿನಂತಿ ಮಾಡುತ್ತೇನೆ, ಮಾನ್ಯ ಗೃಹ ಸಚಿವರು ಇವರಿಗೆ ಮಾನವೀಯತೆ ಆಧಾರದ ಮೇಲೆ ಅವರ ಕಣ್ಣೀರನ್ನು ಒರೆಸುವಂತಹ, ಅವರ ಮನೆಯ ದೀಪ ಹಚ್ಚುವಂತಹ ಕೆಲಸ ಮಾಡಬೇಕು ಎಂದು ವಿನಂತಿ ಮಾಡುತ್ತೇನೆ.

**ಶ್ರೀ ಯು.ಬಿ. ವೆಂಕಟೇಶ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಆಶ್ವಾಸನೆ ಕೊಟ್ಟರೆ ಅವರೇನಾದರೂ ಕೇಸ್ ಹಾಕಿದ್ದರೆ ಅದನ್ನು ವಾಪಸ್ ತೆಗೆಸಬಹುದು.

**ಸಭಾಪತಿಯವರು:-** ಕೋರ್ಟ್‌ನಲ್ಲಿ ಕೇಸ್ ಇಲ್ಲ.

**ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು):-** ಮಾನ್ಯ ಸಭಾಪತಿಯವರೇ, ನಾನು ಈಗಾಗಲೇ ಹೇಳಿದ್ದೇನೆ. ಹಲವರು ಮಾನವೀಯತೆ ಅನುಕಂಪ ಎಂದೆಲ್ಲಾ ಹೇಳಿದ್ದಾರೆ. ನನಗೆ ಅವರ ಮೇಲೆ ಅನುಕಂಪವೂ ಇದ್ದು ಇದೊಂದು ಭಾರಿ ದೊಡ್ಡ ಇಲಾಖೆ. ಅನೇಕ ನೇಮಕಾತಿಗಳಾಗಿವೆ. 28 ಜನ ಹೋರಾಟ ಮಾಡುತ್ತಿದ್ದಾರೆ, ಆದರೆ ಉಳಿದಿರುವವರು ಫೈಟ್ ಮಾಡಿಲ್ಲ. ನಾನು ಏನೋ ಮಾಡುವುದಕ್ಕೆ ಹೋಗಿ ಇನ್ನೇನೋ ಮೈ ಮೇಲೆ ಎಳೆದುಕೊಳ್ಳುವುದಕ್ಕೆ ಆಗುವುದಿಲ್ಲ. ಆದರೆ ತಾವೆಲ್ಲರೂ ಇಷ್ಟು ಚೆನ್ನಾಗಿ ವಿಚಾರ ಮಂಡನೆ ಮಾಡಿದ್ದೀರಿ. ಮಾನ್ಯ ಸದಸ್ಯರಾದ ಮಂಜಣ್ಣ ಅವರಂತೂ ನನ್ನ ಸೆಂಟಿಮೆಂಟ್‌ಗೆ ಕೈ ಹಾಕಿದ್ದಾರೆ. ಆ ಹಿನ್ನೆಲೆಯಲ್ಲಿ ನಾನು ಅದನ್ನು ಪರಿಶೀಲನೆ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆಂದು ಈ ಸದನದ ಮೂಲಕ ಹೇಳುತ್ತೇನೆ.

**ಶ್ರೀ ಕೆ. ಗೋವಿಂದರಾಜು:-** ಮಾನ್ಯ ಸಚಿವರೇ, ಮಾನವೀಯತೆ ದೃಷ್ಟಿಯಿಂದ ಪರಿಶೀಲನೆ ಮಾಡುತ್ತೇನೆ ಎಂದು ಹೇಳಿ.

**ಸಭಾಪತಿಯವರು:-** ಹೇಳಿದ್ದಾರೆ. ಈಗ ಸಭೆಯು ಮುಕ್ತಾಯವಾಗಿ ಪುನಃ ನಾಳೆ ಬೆಳಿಗ್ಗೆ 10 ಗಂಟೆಗೆ ಸೇರುವುದು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(ಸದನವು ಸಂಜೆ 07 ಗಂಟೆ 01 ನಿಮಿಷಕ್ಕೆ ಮುಕ್ತಾಯಗೊಂಡು ಪುನಃ ದಿನಾಂಕ 17ನೇ  
ಸೆಪ್ಟೆಂಬರ್ ಮಾಹೆ 2021ರ ಶುಕ್ರವಾರದಂದು ಬೆಳಗ್ಗೆ 10-00 ಗಂಟೆಗೆ ಸೇರಲು  
ನಿಶ್ಚಯಿಸಿತು)

<><><>

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”